

ಕನ್ನಡ ಕವಿ ಕಾವ್ಯಮಾರ್ಗ--೧೦

‘ಬಾನು ಬೆಳಗತು

ತ್ರಿವೇಣಿ

ಶಾರದಾ ನುಂದಿರ
ರಾಮಯ್ಯರ್ ರಸ್ತೆ, ಮೈಸೂರು

ಮೊದಲ ಮುದ್ರಣ ರೇಖಾಪ

ಎಲ್ಲ ಹಕ್ಕುಗಳೂ ಲೇಖಿಸಿಯರವು

ಬೆಲೆ :

ಸಾಧಾರಣ ಪ್ರತಿ ೧-೫೦
ಕ್ಷ್ಯಾಲಿಕೋ ಪ್ರತಿ ೩-೦೦

ಈ ಮಾರ್ಪಿಯ ಸಂಪಾದಕರು ಮತ್ತು ಪ್ರಕಾಶಕರು :

ಎಚ್. ಎಂ. ಶಂಕರನಾರಾಯಣರಾವ್, ಎಂ.ಎ.,
ಪ್ರೆಸ್‌ಹಿಸ್ಟರಿ ಮತ್ತು ಕಾನ್ಸಿಡೆನ್ಸ್‌ಎಂಬ ಮುಖ್ಯಾಧಿಕಾರಿಗಳು
ಶಾರದಾವಿಲಾಸ ಕಾಲೇಜು, ಮೈಸೂರು.

ಮುದ್ರಕರು :

ಜಿ. ಎಚ್. ರಾಮರಾವ್, ಬಿ.ಎಸ್.ಸಿ.,
ಮೈಸೂರು ಸ್ಟ್ರಿಂಗ್‌ಎಂಡ್ ಪಬ್ಲಿಕ್‌ಎಂಬ್ ಹೌಸ್,
ಮೈಸೂರು.

ಅರಿಕೆ

‘ಪ್ರಜಾವಾಣಿ’ಯಲ್ಲಿ ಧಾರಾವಾಹಿಯಾಗಿ ಬೆಳಕು ಕಂಡ ‘ಬಾನು ಚೆಳಗತು’ ಕಾದಂಬರಿ ಇದಿಗ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಕಾದಂಬರಿಯನ್ನು ಮೊದಲು ಪ್ರಕಟಿಸಿದ ‘ಪ್ರಜಾವಾಣಿ’ ಪತ್ರಿಕೆಗೂ, ಅನಂತರ ಪುಸ್ತಕರೂಪದಲ್ಲಿ ಇದನ್ನು ಹೊರತೆಂದ ಶಾರದಾ ಮಂದಿರದ ಶ್ರೀ ಎಚ್. ಎಂ. ಶಂಕರನಾರಾಯಣರಾಯರಿಗೂ ನಾನು ಕೃತಜ್ಞಾಣ.

ಒಂಗಳು. ಭಾಮರಾಜಪುರಂ.

ಮೈಸೂರು.

ಶ್ರೀವೇಣಿ.

ಬಾನು ಬೆಳಗತ್ತು

ಸುವಾರು ಹದಿಸ್ತೇದು ದಿನಗಳಿಂದಲೂ ಅತ್ಯುಗೈ—ನಾದಿನಿಯರ ಜಗತ್ತಾರಂಭವಾಗಿತ್ತು. ಅದಕ್ಕೆ ಕಾರಣ ಇವು—

ವತ್ತಲೆಯ ಅಣ್ಣ ಸುಭೂರಾಮುನಿಗೆ ಮದುವೆ ನಿಶ್ಚಯವಾಗಿತ್ತು. ವತ್ತಲೆಗಿಡ್ಡ ಒಂದು ವ್ಯಾಧಿಯೆಂದರೆ ಅವಳ ಅಣ್ಣನ ಮದುವೆಗೆ ಅತ್ಯೇ, ಮಾನ ಯಾರೂ ಬರುವಂತಿರಲಿಲ್ಲ. ವತ್ತಲೆಯ ದೊಡ್ಡ ನಾದಿನಿ ಮಗನ ತಾಯಿಯಾಗಲು ತವರು ಮನೆಗೆ ಒಂದಿದ್ದಳು, ದಿನ ತುಂಬಿದ್ದ ಮಗ ಶೋಭಳನ್ನೇ ಮನೆಯಲ್ಲಿ ಬಿಟ್ಟು ಮದುವೆಗಾಗಿ ತಾಯಿ, ತಂದೆ ಹೊರಡಲು ಸಿದ್ಧರಿರಲಿಲ್ಲ.

ಅದುದರಿಂದಲೇ ವತ್ತಲೆ ತನ್ನ ಕೆರಿಯ ಅಚ್ಚುಮೆಚ್ಚಿನ ನಾದಿನಿ ಕಲ್ಪಣೀಗೆ ಗಂಟುಬಿಡ್ಡಳು.

“ಅತ್ಯೇ, ಮಾನನಂತರ ಬರೋದಿಲ್ಲ. ಅವರನ್ನು ಬಲವಂತ ಮಾಡಿ ಕರೆಯೋಕೆ ನನಗೂ ಬಾಯಿಲ್ಲ. ನೀನು ಬರೋದಿಲ್ಲಾಂದರೆ ನಾನು ಬಿಡೋದಿಲ್ಲ.....”

ಕತ್ತರಿಯಿಂದ ಲುಗುರುಗಳನ್ನು ಕತ್ತರಿಸುತ್ತಿದ್ದ ಕಲ್ಪಣೀ ತಲೆ ಎತ್ತದೆ ಕೆಳಿದಳು.

“ನಾನು ಬರವೇ ಇದ್ದರೆ ಏನು ಮಾಡಿ ರಿ?”

“ನಾಲ್ಕೆಂಟು ಕೊಟ್ಟಾದರೂ ನಿನ್ನ ಮದುವೆಗೆ ಎಳೆದುಕೊಂಡು ಹೋಗಿ ರಿ.”

“ಆಬ್ಜಿ! ಗಂಡನ ತಂಗಿಯ ಮೇಲೆ ಎಷ್ಟೊಂದು ಜೋರು ನಿಮ್ಮದು! ತಾಳಿ. ಅಮ್ಮೆ ಬರಲಿ, ನಿಮಗೆ ಮಾಡಿಸುತ್ತೇನೆ.”

“ಸರಿಯಾದ ಆರ್ಥಿಕದಲ್ಲಿ ಅತ್ಯೇಯ ಸಾಫಿಕೆ ಬಾಮಾಡುತ್ತ ಹೇಳು ಇನಿ. ನಿಮಗೆ ‘ಮಾಡಿದ್ದ ಜೊಂ ಮಹಾರಾಯ’ದಲ್ಲಿ ಸೀತಮೃನಿಗೆ ಸಿಕ್ಕಿದ ಶು ನೋಡಿ, ಅಂತಹ ಅತ್ಯೇ ಸಿಕ್ಕಬೇಕಿತ್ತು. ನಮ್ಮಂತಹ ಒಳ್ಳೆ ಜನ ಸಿಕ್ಕಬಾರದಾಗಿತ್ತು. ನಮ್ಮ ಮನೆಗೆ ಒಂದ ಈ ಹೊಸ ಹೆಣ್ಣ ಅಧಿಕಾರ

ಮಾಡೋ ಗತಿ ಬಂದಿದೆ. ನಾನು, ಅಮೃತ, ಆಪ್ತ, ಕೊನೆಗೆ ಮಹಾ ಸಿದುಚ್ಛಾದನೆ ಆಳ್ವಿಕೆಯಲ್ಲಿರೂ ನಿಮ್ಮವರೆ....”

ವತ್ಸಲೆ ನಾದಿನಿಯ ಮಾತು ಕೇಳಿ ನಕ್ಕೆಳು.

“ಅಷ್ಟುಂದು ಮಾತು ಯಾಕೆ ತಾಯಿ, ಈಗೇನು ನೀನು ಬರ್ತೀಯೋ ಇಲ್ಲೋ ಹೇಳಿಬಿಡು.”

“ಬರೋದಿಲ್ಲಾ....ಬರೋದಿಲ್ಲಾ.”

“ಸರಿ ಹಾಗಾದರೆ, ನಾನೂ ಹೋಗೋದಿಲ್ಲಾ” ವತ್ಸಲೆಯ ದಸಿ ಯಲ್ಲಿ ಸಿಧಾರವಿತ್ತು.

“ಜೆನ್ನಾಯ್ತು. ನಾನು ಬರದೇ ಇದ್ದರೆ ನಿಮ್ಮಣಿನ ಮದುವೆ ನಿಂತು ಹೋಗೋದಿಲ್ಲ ತಾನೇ?”

“ನಾನು ಹೋಗದಿದ್ದರೂ ನಿಂತ್ತೆಂದಿಲ್ಲ”

“ನೀವು ಮದುವೆಗೆ ಹೋಗಿ ಅಣಿನ ಎಂಜಲು ಬಟ್ಟಲು ಶೋಳಿದು, ಸೀರೇನ ಉಡುಗೊರಿಯಾಗಿ ಪಡೆದು....”

“ಬಾರೋ ಇಲ್ಲಿ ಆನಂದ, ತಲೆ ಬಾಚುತ್ತಿರ್ನಿ” ವತ್ಸಲೆ ನಾದಿನಿಯ ಮಾತಿಗೆ ಕಿವಿಗೊಡದವರಳಂತೆ ತನ್ನ ಮಗುವನ್ನು ಕೂಗಿದಳು.

“ಬಂತು ಕೋವ ಅತ್ತಿಗೆಗೆ” ಕಲ್ಯಾಣಿ ಕತ್ತರಿಯನ್ನು ತೆಗೆದಿಟ್ಟು ಅತ್ತಿಗೆಯ ಕಡೆ ಸೋಡಿದಳು.

ವತ್ಸಲೆ ಮಾತನಾಡಲಿಲ್ಲ.

ಕಲ್ಯಾಣಿ ತನ್ನ ಬಳಿಗೆ ಬಂದ ಆನಂದನನ್ನು ಬಿಗಿಯಾಗಿ ಹಿಡಿದು, ಬಲಗೈಲಿ ಕತ್ತರಿ ತೆಗೆದುಕೊಂಡು ಎಚ್ಚರಿಸುವವರಳಂತೆ ಹೇಳಿದಳು.

“ನನ್ನ ಕೃತಿ ಮಾತನಾಡುತ್ತಿರೋ ಆಥವಾ ಆನಂದನ ತಲೆಗೂಡಲು ಕತ್ತರಿಸಿ ಬಿಡಲೋ?”

ಹರಕೆಯಿದ್ದ ದರಿಂದ ಜುಟ್ಟು ಬಿಡಿಸುವವರಿಗೆ ಆನಂದನ ತಲೆ ಗೂಡಲಿಗೆ ಕತ್ತರಿಯನ್ನು ಸೋಕಿಸುವುದು ಮಹಾಪರಾಥವಾಗಿತ್ತು.

ವತ್ಸಲೂ ಗಾಬಿರಿಗೊಂಡು “ದಮ್ಮಯ್ಯಾಂತಿರಿ. ಕತ್ತರಿ ಆವನ ತಲೆಗೆ ಸೋಕಿಸಬೇದವೇ” ಎಂದಳು.

“ನನ್ನ ಮಾತನಾಡಿಸುತ್ತಿರಿ ತಾನೇ?”

ಅಷ್ಟರಲ್ಲಿ ವಿಜಯಮ್ಮೆ ಹಾಲಿನೊಳಗೆ ಬಂದರು. ಮಗಳ ಕೈಲಿಡ್ದ ಕತ್ತರಿಯನ್ನೂ, ಅವಳ ಬಳಿ ಸೆರೆಯಾಗ ಕುಳಿತಿದ್ದ ನೊಮ್ಮೆಗನನ್ನೂ ನೋಡಿ ಸಂದರ್ಭ ಗ್ರಹಿಸಿ ಗದರಿಸಿದರು.

“ಸಾಕು ಹುಡುಗಾಟ. ಬಿಡು ಮಗೂನ್”

ಕಲ್ಪಾಣಿ ಆನಂದವನ್ನು ಬಿಟ್ಟುಳು. ಅವನು ಹೊರಗೆ ಓಡಿಹೋದ.

“ನನ್ನೇ ಆದು ಜಗಳಿ?”

ವಕ್ಕೆಲೆ ನಾದಿನಿಯ ಮೇಲೆ ದೂರು ಹೇಳಿದಳು. ಅವಳ ಮಾತನ್ನು ಕೇಳಿ ವಿಜಯವೂ,

“ಅದು ಹೇಗೆ ಅವಳು ಹೋಗೋದಿಲ್ಲ ನಾನು ನೋಡಿಲ್ಲ. ಕತ್ತು ಹಿಡಿದು ತಲ್ಲಿಯಾದರೂ ನಾನು ಅವಳನ್ನು ಕಳಿಸ್ತೀಲ್ಲ. ನೀನು ಯೋಚನೆ ಮಾಡಬೇದ್ದ” ಎಂದು ಸೊಸೆಗಿ ಸಮಾಧಾನ ಹೇಳಿದರು.

ವಕ್ಕೆಲೆಗೆ ತೃಪ್ತಿಯಾಯಿತು.

“ಈ ಮನೇಲಿ ಅಶ್ವಿಗೆ ಕೈಯಲ್ಲಿ ನಾನು ಬೇಯಲಾರೆ” ಎನ್ನುತ್ತಾ ಕಲ್ಪಾಣಿ ಮೇಲೆಡ್ಡಿಲ್ಲ.

“ಎಲ್ಲಿಗೆ ಹೋಗ್ಗಿಯಾ ಈ ಬಿಸಲಿನಲ್ಲಿ?” ವಕ್ಕೆಲೆ ಕೇಳಿದಳು.

“ಕೆರೆ ಹುಡುಕಿಕೊಂಡು”

“ಫೂ ಏನು ಮಾತನಾಡಿಲ್ಲಯನ್ನಾ. ನಮ್ಮ ಅಮ್ಮಾವರ ಬುದ್ಧಿ ನನಗೆ ಗೊತ್ತಿಲ್ಲವೇ? ಸ್ವೇಚ್ಛಿನ ಯಾವುದಾದರೂ ಒಂದು ಪ್ರಯೋಧನ್ ಕಲಿತುಕೊಂಡು ಬೋಕೆ ಹೋಗ್ಗಿಯಾ?”

ಕಲ್ಪಾಣಿ ಮಾತನಾಡದೆ ಉಲ್ಲನ್ನ ದಾರಗಳಿದ್ದ ಪೆಟ್ಟಿಗೆಯನ್ನು ಕೈಲಿಡಿದು, ಕಾಲಲ್ಲಿ ಚಪ್ಪಲಿ ಮೆಟ್ಟಿ

“ಅಮ್ಮಿನಿಗೆ ನೀವೇ ಹೇಳಬಿಡಿ ನಾನು ಹೋದೇಂತ. ಇನ್ನು ನನ್ನ ಮುಖ ಕಂಡರೆ ಅಮ್ಮ ಏನಾದರೂ ಕೆಲಸ ಹಚ್ಚಾಳಿ” ಎಂದಳು.

“ಎಲ್ಲಿಗೆ ಹೊರಟಿಯೇ?” ಎನ್ನುತ್ತಾ ವಿಜಯಮ್ಮೆ ಒಳಗಿನಿಂದ ಕೊಗಿದರು.

“ನಿವರಗಳಿಗೆ ಅಶ್ವಿಗೆಯನ್ನು ವಿಚಾರಿಸು” ಎನ್ನುತ್ತಾ ಕಲ್ಪಾಣಿ ಆತುರದಿಂದ ಹೊರಗೆ ಧಾವಿಸಿದಳು.

ವಿಜಯಮ್ಮೆ ಹೊರಗೆ ಬಂದು ಮಗಳನ್ನು ಕಾಣದೇ “ಲ್ಲಿ ಹೋದಳು?” ಎಂದರು.

“ಇನ್ನೇನು? ಸ್ವಿಟ್ಟರ್ ಹಾಕೋದನ್ನು ಕಲಿಯೋಕೆ ಹೋಗಿದ್ದಾ ಳಿ”

“ಸ್ವಲ್ಪ ಅಕ್ಕೆ ಅರಿಸಬೇಕಾಗಿತ್ತು. ಅಕ್ಕೇಲಿ ವಿವರಿತ ಕಲ್ಲಿದೆ. ಮದುವೆಗೆ ಬಂದ ಹುಡುಗಿ ಇವಳು. ಮನೆಗೆಲಸದಲ್ಲಿ ನಮಗೆ ಬಂದು ಸ್ವಲ್ಪವೂ ನೆರವಾಗೋದಿಲ್ಲ. ಹೀಗಾದರೆ ಇವಳನ್ನು ಕಟ್ಟಿಕೊಂಡವನು ಉದ್ದಾರವಾದ”.

“ಇನ್ನೂ ಹುಡುಗಿ. ಈಗಿರಿದು ದಿನ.....”

“ಹುಡುಗಿಯೇನು ಬಂತು ಮಣ್ಣು. ಇವಳ ವಯಸ್ಸಿಗೆ ನಾನು ನಿನ್ನ ಗಂಡನ ತಾಯಿಯಾಗಿದ್ದೆ.”

ವಕ್ತುಲೆ ಬದಲು ಹೇಳಲಿಲ್ಲ. ಅಪ್ಪರಲ್ಲಿ ತರಕಾರಿಯವಳೊಬ್ಬಳು ಹೊರಬಾಗಿಲಿನಲ್ಲಿ ನಿಂತು ವಿಜಯಮ್ಮನ ಗಮನವನ್ನು ಸೆಳೆದಳು.

“ತರಕಾರಿ ಬೀಕೇನ್ನವಾವ್?”

“ಏನಿದೆ?”

ಅವಳು ನಾಲ್ಕುರು ಬಗೆಯ ತರಕಾರಿಗಳನ್ನು ಹೇಳಿದಳು. ಅಲ್ಲಿಂದ ಚೌಕಾಸಿಗೆ ಪಾರಂಭವಾಯಿತು.

ವಕ್ತುಲೆಯ ಗಂಡ ಅನಂತನಿಗೆ ಚೂಕಾಸಿ ಮಾಡುವುದೆಂದರೆ ಆಗದು.

“ಮೂರ್ಕಾನು, ಆನು ಕಾಸಿಗೆಲ್ಲಾ ಅವರ ಹತ್ತಿರ ಗಂಟೆಗಟ್ಟಲೆಯಾಕೆ ಚಚೆ? ನೀವು ಆರು ಕಾಸು ಕೊಡೋದರಿಂದ ಬಡವರಾಗೋದಿಲ್ಲ, ಅವರು ಶ್ರೀಮಂತರಾಗೋದಿಲ್ಲ. ವೃಧಾ ವಾದ” ಎಂದು ಅವನು ತಾಯಿಯ ಮೇಲೆ ಆಗಾಗ್ಗೆ ರೇಗುವುದುಂಟು.

‘ಕೊಸರು’ ಕೇಳುವುದಂತೂ ಅವನ ದೃಷ್ಟಿಯಲ್ಲಿ ಯಾಜಕಕ್ಕೊಂತಲೂ ಹೀನವಾದ ಕೆಲಸ.

ತಾಯಿಯೋ, ಹೆಂಡತಿಯೋ ತರಕಾರಿಯನರೊಡನೆ “ಎರಡು ಕಾಯಿ ಜಾಸ್ತಿ ಹಾಕು” ಎಂದರೆ ಸಾಕು, ಅನಂತ ಕೆಡಿಯಾಗುತ್ತಿದ್ದ. ‘ಬೀಕಾದರೆ ಇನ್ನೇರಡಾಣ ಜಾಸ್ತಿ ತರಕಾರಿ ಕೊಂಡುಕೊಳ್ಳಿ. ಕೊಸರು ಕೇಳುವುದರಿಂದ ಸಿಮಗೇನು ಲಾಭಿ?’

ఆవన ఈ బుద్ధి కండు ఆత్మ-సోసె ఒళగొళగే బేజారు పట్టుకొళ్లత్తి ద్దరూ ఒహిరంగవాగి ఆవనన్ను ప్రతిభటిసలారదవ రాగిద్దరు. అనంత మనేయల్లిద్ద రంభం ఆవరు వ్యాపార మాడలు హేదరుత్తి ద్దరు. ఆవను మనేయల్లిల్లనేందు ఖాత్రిమాడికొండే విజయమ్మ చౌకాసిగే ఆరంభిసుత్తి ద్దరు.

ఈ దిన ఆసంత మనేయల్లిల్లవేందు విజయమ్మ చౌకాసిగే మోదలు మాడిదరు. సుత్తుముత్త లిన మూరు మనేగళిగే ఆదు కేళు తీత్తు.

బేళగిన జావ కొఱిలు కూగిగే బదలాగి సేరిచోరియవరు విజయమ్మన గంటిలిగే ఎళ్ళరగొందు,

“అగతే ఐదొవరెయాగిరబేచు. విజయమ్మ ఎద్దిద్దారీ” ఎందుకొళ్లత్తి ద్దరు.

తాయియ గంటిలన్ను సుధారిసలు అనంత విశ్వస్తుయత్తు వాడి కొనెగే సోఱలస్సోస్పికొండు సుమ్మనాగిద్ద. తాయియ ప్రతియోందు మాతు ముగిద సుఱలే ఆవను తప్పదే

“మేల్లగి మాతాడమ్మ” ఎందు పల్లవి హేళుత్తి ద్ద. ఆకే ఎష్టే మేల్లగి మాతాడిదరూ మనేయల్లి గుడుగిదంతాగుత్తిత్తు. మగని గాగి ఆకే తమ్మన్ను తిద్ది కొళ్లలు యత్తిసి, కొనెగే మగనిగే,

“కొఱగోఇ, దేవరు కొట్టే గంటలు—నాను తిద్దిదరి సరి యాగుత్తదెయే” ఎందు ఎల్లవన్నూ ఆగోఇచరనాద భగవంతన మేలే కాకి నిత్తింతరాగిద్దరు.

వ్యాపారద ఆవేళదల్లి ఆకేయ దనియేరితు. ఇద్ద క్షీడ్దంతేయే ఆకే సోసెయ కడె తిరుగి

“వక్కలా, ఆనంత మనేలిదానేను?” ఎందరు.

“హాం. మలగిద్దరు”

విజయమ్మ రోషిదింద తరకారియవళ కడె తిరుగి “మేల్లగి మాతాడమ్మ. గండసరు మనేలేదారె. సుమ్మనే కించికొళ్లబేడ” ఎందరు.

ಅತ್ಯೇಯ ಮಾತು ಕೇಳಿ ವಸ್ತುಲೀಗೆ ನಗುಬಂತು. ಪಾಪ! ಆ ಬಡಕ ತರಕಾರಿಯವಳಿಗೆ ಉಸಿರು ಬಿಡಲೂ ಅವಕಾಶ ಕೊಡದೆ ಅತ್ಯೇ ಕೆರುಚಾಡಿ ಅವಳಿಗೇ ‘ಮೇಲ್ಲಿಗೆ ಮಾತಾಡು’ ಎಂದು ಹೇಳುತ್ತಿರುವುದನ್ನು ಕೇಳಿ ಅವಳಿಗೆ ನಗು ಹಿಡಿಸದಾಯಿತು.

“ಹೊಂ. ಹಾಕು ಇನ್ನೇರಡು ಬದನೇಕಾಯಿ! ನಾಲ್ಕಾಂತೆ ಕಾಯಿ ತಗೊಂದಿದೀನಿ—ಎರಡು ಕಾಯಿ ಹೆಚ್ಚಿಗೆ ಹಾಕು.”

ಒಳಗಿನಿಂದ ಅನಂತನ ದಸಿ ಕೇಳಿಸಿತು.

“ವಸ್ತುಲಾ, ಒಂದು ಲೋಟೆ ನೀರು.”

ಗರುಡ ಮಜ್ಜಿಯನ್ನು ಕಂಡ ಹಾವಿನಂತೆ ವಿಜಯಮ್ಮೆ ಒಳಗೆ ನುಸು ಇದರು. ಮತ್ತೆ ಮಗನೆದುರಿಗೆ ಬರುವ ಧೈಯರ್ವಿಲ್ಲದೆ ಒಳಗಿನಿಂದಲೇ ಸೊಸಿಗಿ ಕೊಗಿ ಹೇಳಿದರು.

“ವಸ್ತುಲಾ, ಅವಳಿಗೆ ನಾಲ್ಕಾಂತೆ ಕೊಟ್ಟು ಕಳಿಸಮ್ಮು.”

ಅನಂತ ಹೆಂಡತಿಯ ಮುಖ ನೊಡಿ ನಕ್ಕೆ. ವಸ್ತುಲೇ ತರಕಾರಿಯ ವಳಿಗೆ ದುಡ್ಡು ಕೊಟ್ಟು ಕಳುಹಿಸಿದಳು.

“ಸ್ವಲ್ಪ ಹೊತ್ತಿಗೆ ಮುಂಚಿ ಅತ್ತಿಗೆ ನಾದಿಸಿಯರಿಗೆ ಜಗಳವಾಗಿತ್ತು. ಈಗ ಅಮೃತಿಗೂ, ತರಕಾರಿಯವಳಿಗೂ ಯಾದ್ದು.”

“ಯಾದ್ದ ಅಲ್ಲವೇ ಅಲ್ಲ ಇದು. ನಿರಪರಾಧಿಯಾದ ಅವಳ ಮೇಲೆ ಸಿಮ್ಮಮ್ಮೆನ ಆಕ್ರಮಣ! ನೋಡಿ, ಕಲ್ಪಾಣಿ ಸುಭ್ರಂಜನ ಮದುವೇಗೆ ಬರೋಡಿಲ್ಲಾಂತ ಹರ ಹಿಡಿದಿದಾಳೆ”

“ಬರದಿದ್ದರೆ ಬೇಡ” ಎಂದ ಅನಂತ ಒಂದೇ ಮಾತಿನಲ್ಲಿ.

“ಷುಂಕದವನ ಹತ್ತಿರ ಸುಖ ದುಃখ ಹೇಳಿಕೊಂಡ ಹಾಗೆ, ನಾನು ನಿಮ್ಮ ಹತ್ತಿರ ಏನಾದರೂ ಹೇಳಿಕೊಳ್ಳೋದು ಎಂದರೆ. ಅತ್ಯೇ, ಮಾವ, ಸರೋಜ ಯಾರೂ ಬರಿಷೆದಿಲ್ಲ. ನಾನೊಬ್ಬಿ ಇಲ್ಲಿಂದ ತಬ್ಬಲಿ ಹಾಗೆ...”

“ತಬ್ಬಲಿ! ನಾನು ಬರ್ತೇನಲ್ಲೇ ನಿನ್ನ ಜೊತೆ—ತಾಳ ಕಟ್ಟಿದವನು. ಅನಂದ ಬರ್ತಾನೇ, ಅನಂತ ಬರ್ತಾನೇ. ನವೀಬ್ರಿಗಂತಲೂ....”

“ಕಲ್ಪಾಣೀನೂ ಬಂದರೆ ಜೆನ್ನು”

“ಹಾಗಾದರೆ ಕೈಕಾಲು ಕಟ್ಟಿಕೊಂಡು ಹೋಗೋಣಾಂತೀಯೇನು?”

ವಿಜಯಮ್ಮೆ ಕುಳಿತಲ್ಲಿಂದಲೇ ಕೂಗಿ ಹೇಳಿದರು “ಕಲ್ಯಾಣೀನ ನಿನ್ನ
ಹೊತೆ ಕಳಿಸುವ ಜವಾಬ್ದಾರಿ ನಂದು.”

ಅನಂತ ಎಂದಿನಂತೆ ತಾಯಿಯ ಮಾತು ಮುಗಿದ ಕೂಡಲೇ ಪಲ್ಲವಿ
ಹಾಡಿದ “ಮೆಲ್ಲಗೆ ಮಾತಾಡಮ್ಮು”.

“ಹೋಗೋ ಮೂಳ. ಕೈಹಿಡಿದ ಗಂಡನಿಗೆ, ಅತ್ತೆ, ಮಾವನಿಗೆ
ಹೆದರಲಿಲ್ಲ. ಈಗ ನಿನಗೆ ಹೆದರಬೇಕಾಗದೆ” ಆಕೆ ಸಿಡುಕಿದರು.

“ಮೆಲ್ಲಗೆ ರೇಗಮ್ಮು. ಗಂಡಸರು ಮಲಗಿದಾರೆ” ಎಂದ ಅನಂತ.
ವತ್ಸಲೀಗೆ ಈಗ ಮಾತ್ರ ನಗು ತಡೆಯದಾಯಿತು. ಅವಳು ಅತ್ತೆ ಏನು
ತಿಳಿದುಕೊಂಡಾರೆಂಬ ಭಯವಿಲ್ಲದೆ ಮನಃಪೂರ್ವಿಯಾಗಿ ನಕ್ಕೆಳು.

ಕಲ್ಯಾಣಿ ಬಿಸಲಿಸಲ್ಲಿ ಅಲೆಡಾಡಿ ಮುಖವೆಲ್ಲಾ ಕೆಂಪಗೆ ಮಾಡಿ
ಕೊಂಡು ಒಳಗೆ ಬಂಡಳು.

‘ಎನತ್ತಿಗೆ, ಅಷ್ಟೊಂದು ನಗೋದು!’

“ಸಿನ್ನು ಅತ್ತಿಗೆ ಮುಂದೆ ಈಗ ಮತ್ತೊಂದು ಸಮಸ್ಯೆ ಇವೆ. ಅದನ್ನು
ನೀನೇ ಪರಿಹಾರ ಮಾಡಬೇಕು. ನೀನ್ನಾಕೆ ಸುಭಂಗಣ ಮದುವೇಗ
ಬರೋದಿಲ್ಲಾಂತಿರು?” ಅನಂತ ಕೇಳಿದ

‘ವೊದಲನೆಯಾಗಿ ನನಗೆ ಬಸ್ಸಿನ ಪ್ರಯಾಣ ಬೇಜಾರು. ಎರಡ
ನೆಯಾಗಿ ಮದುವೆಯ ಮನೆ ಗದ್ದಲ ಬೇಜಾರು. ವಾಲಗದವರು ಬೆಳಗ್ಗೆ
ನಾಲ್ಕು ಗಂಟೆಗೆ ಎಬ್ಬಿಸುತ್ತಾರೆ. ಆ ವೇರೆ ಪ್ರತಿಯೊಂದಕ್ಕೂ ‘ಕ್ರಿ’
ನಿಲ್ಲಬೇಕು. ಹೊತ್ತಿಗೆ ಸರಿಯಾಗಿ ಉಟ್ಟಿ, ನಿದ್ದೆ ಇರೋದಿಲ್ಲ. ಇವೆಲ್ಲಕ್ಕೂ
ಕಳಶವಿಟ್ಟು ಯಾಗೆ ಉದುಸೀಲಿ ನೋಡೋಚೇಸಿಲ್ಲ.’

“ಪದ್ದೇ, ಉದುಸೀಲಿ ಸಮುದ್ರ ಇದೆ ಕಣಿ. ಆಮೇಲೆ ಕೃಷ್ಣನ
ದೇವಸ್ಥಾನವಿದೆ, ಅಮೇಲೆ ಕಾರ್ಬೇಜಿದೆ....”

“ಈ ಉರಿನಲ್ಲಿಂದ ಇದೆಯಲ್ಲಾ ಕಾಲೇಜು, ಒಂದಲ್ಲಾಂತ ಇದಾರು.
ಆ ಕಾಲೇಜು ನೋಡೋಕೆ ಉದುಸೀಗೆ ಹೋಗಬೇಕೆ?”

“ಕಾಲೇಜು ಬೇಡ ಬಿಡು. ಸಮುದ್ರ?”

“ಸಮುದ್ರನ ಕಾಲೇಜಿನಮ್ಮು ಸುಲಭವಾಗಿ ಬಿಡೋಕಾಗೋದಿಲ್ಲ.
ಅದರೆ ಒಂದು ಕಂಡಿನನ್ನು. ನಾನು ಸಮುದ್ರದ ಹತ್ತಿರ ಎಷ್ಟು ಹೊತ್ತು

ದ್ವಿರೂ ನೀನು ಯಾರೂ ಬೈಯಬಾರದು.”

“ಅಗಲಿ” ಅನಂತನೆಂದ.

“ಸರಿ. ಹಾಗಾದ್ದೇ ಬರ್ತೀನಿ” ಎಂದಳು ಕಲ್ಪಾಟೆ. ನಾದಿನಿಯೂ ತಮೊಡಣೆ ಬರುವಳಿಂದು ತಿಳಿದು ವಶ್ತೆಲೆ ಹಿಗ್ಗಿದಳು. ಆದರೆ ತಾನು ಗೆಲ್ಲಿಲಾರದ ಕಡೆ ಅನಂತ ಗೆದ್ದಿರುವುದನ್ನು ಸೋಡಿ ಅವಳಿಗೆ ಕೊಂಡ ಕೊರೆಪ ಬಂತು.

“ಅದೇ ಇರೊದು ಜಾಣತನ” ಎಂದು ಅನಂತ ಹೆನ್ನಕೊಚ್ಚಿಕೊಂಡ.

“ನಾನು ಕಳಿಷ್ಟತ್ತೆ ದ್ದೀ ಅವಳನ್ನು” ಎಂದರು ವಿಜಯಮೃತ.

“ಸಧ್ಯ! ಅಮ್ಮನ್ನ ದಸಿಯಿಂದ ನನಗೆ ನಾಲ್ಕಾರು ದಿನ ವಿಶ್ರಾಂತಿ” ಎಂದಳು ಕಲ್ಪಾಟೆ.

“ನಿಮಗೆಲ್ಲಾ ನನ್ನ ಗಂಟಿಲಿನ ಮೇರೆ ಕಣ್ಣ” ಎಂದು ವಿಜಯಮೃತ ಸಿದುಕಿದರು.

“ಅಮ್ಮಾ, ಮೆಲ್ಲಿಗೆ; ಗೋಡೆ ಅಲುಗಾಡಿದ ಹಾಗಾಯಿತು”.

ಮುದುವೆಗೆ ಕಲ್ಪಾಟೆ ಹೊರಡುವುದು ನಿಶ್ಚಯವಾಯಿತು. ತಾನು ಮುದುವೆಗೆ ಹೊಗುವುದು ನಿಶ್ಚಯವಾಗಿದ್ದ ರೂ ಅವಳು ದಿನಕ್ಕೆ ರಂಡು ಬಾರಿ ಅತ್ತಿಗೆಯ ಬಳಿ ಹೊಗಿ

“ಅತ್ತಿಗೆ, ದಿವಸಕ್ಕೆ ನಾಶ್ಯೇದು ಸಲ ತ್ರೇಸ್ನೆ ಬದಲಾಯಿಸೋಕೆ ನನಗೆ ಬೇಜಾರು. ದಿವಸಕ್ಕೆ ಮೂರು ಸಲ ಜಡೆ ಹೇಣಿದು, ಹೂ ಮುಡಿದು ಮೇರೆಪ್ಪಾ ಮಾಡಿಕೊಳ್ಳೋಕೆ ಬೇಜಾರು. ಈಗಲೂ ನಾನು ಬರೊದನ್ನು ರದ್ದುಗೊಳಿಸಲೇ? ” ಎನ್ನುತ್ತಿದ್ದ ಳು.

ನಾದಿನಿಯ ತೂಗುಮನಸ್ಸು ವಶ್ತೆಲಿಗೆ ಅಭ್ಯಾಸವಾಗಿತ್ತು. ಆದುದ ರಿಂದ ಅವಳು ಸ್ವಲ್ಪವೂ ಬೇಸರಪಟ್ಟೆಕೊಳ್ಳಿದೇ,

“ನಿನಗೆ ಸೀರೆ ನಾನೇ ಉಡಿಸ್ತೀನಿ. ಜಡೆ ಹೇಣಿದು ನಾನೇ ಮೇರೆಪ್ಪಾ ನೂಡಿತ್ತೀನಿ” ಎನ್ನುತ್ತಿದ್ದ ಳು.

“ನಿಮಗೆ ಸೀರೆ ಚೆನ್ನಾಗಿ ಉಡಿಸೋಕೆ ಬರೊದಿಲ್ಲ. ಸೇರಿಗೆಗಳು ಚೆಲ್ಲಿಕೊಂಡು ಹರಡಿರುವ ಬದಲು ಮುದುರಿ ಮೂಟಿ ಕಟ್ಟಬಿಡ್ಡಿರಿ. ನೀವು ಉಟ್ಟೆಕೊತ್ತಿರಲ್ಲ ಬಲು ಮನೋಹರವಾಗ....”

ಆಗ ವತ್ತಲೆ ನಮುನ್ನಿಸಿನಿಂದ “ಇನ್ನು ನನಗೇನಾಗಬೇಕಾಗಿದೇಮ್ಮು? ನನಗೆ ಮದುವೆ ಮಂಗಳ ಎಲ್ಲ ಆಯ್ತಲ್ಲ. ಇನ್ನು ಉಡುಪಿಗೆ ಗಮನ ಕೊಡುವ ಶಾಲ ಕಳಿದುಹೋಯಿತು” ಎಂದಳು.

“ಅದರೆ ನನಗನ್ನೂ ಮದುವೆ ಆಗಿಲ್ಲವಲ್ಲ. ಒಬ್ಬ ಹುಡುಗನ್ನು ಬಲೇಗೆ ಹಾಕಿಕೊಳ್ಳುವವರಿವಿಗೆ ಸ್ವಲ್ಪ ಉಡುಪು ಅಲಂಕಾರ ಬೇಕಲ್ಲ?”

ವತ್ತಲೆ ನಾದಿನಿಯ ಮಾತಿಗೆ ಹೆಚ್ಚು ಬೆಲೆಯೇ ಕೊಡುತ್ತಿರಲಿಲ್ಲ. ಮನಸ್ಸಿಗೆ ಬಂದಂತೆ ಮಾತನಾಡುವ ಆವಳ ಸ್ವಭಾವ ವತ್ತಲೆಗೆ ತಿಳಿದಿತ್ತು. ಕಲ್ಯಾಣಿಯ ಮಾತಿನಲ್ಲಿ ಹುರುಳು, ಅಥ್ರ ಸಾಧಾರಣವಾಗಿ ಇರುತ್ತಿರಲಿಲ್ಲ.

ಮದುವೆಗೆ ಎರಡು ದಿನ ಮುಂಚಿತವಾಗಿ ಬೆಂಗಳೂರಿನಿಂದ ವತ್ತಲೆಯ ತವರು ಮನೆಯವರು ಬಸ್ಸೊಂದನ್ನು ಗೊತ್ತು ಮಾಡಿಕೊಂಡು ಬರುವುದಾಗಿ ಹೊದತೇ ಕಾಗದ ಬರೆದಿದ್ದರು. ಸಂಚೆ ಉಟ್ಟಿ ಮಾಡಿ ಮಲಗದ್ದಿ ಮಾರನೆಯ ದಿನ ಕಾಫಿ ತಿಂಡಿ ತೆಗೆದುಕೊಂಡು ಮೈಸೂರಿನಿಂದ ಬರುವವರ ರಸ್ತೂ ಕರೆದುಕೊಂಡು ಹೊರಡುವುದಾಗಿ ಆವರು ತಿಳಿಸಿದ್ದಿರು.

ತವರು ಮನೆಯವರು ಬರುವರೆಂದು ವತ್ತಲೆಗೆ ಎಲ್ಲಿಲ್ಲದ ಸಂಭ್ರಮ. ಒಂದು ವಾರದಿಂದಲೂ ಆವಳು ಮನೆಯನ್ನು ಶ್ರಂಗರಿಸಿ, ಓರಣ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಳು. ಆಗಾಗ್ಗೆ ತನ್ನ ಸಂಭ್ರಮವನ್ನು ಮಗನೊಡನೆ ಹಂಚಿಕೊಳ್ಳುವ ಸಲುವಾಗಿ

“ಆನಂದ, ನಾಳಿ ತಾತ, ಆಜ್ಞಿ, ಮಾವ, ಬರಾತ್ರಿ ಕಣ್ಣೋ” ಎನ್ನು ತ್ತಿದ್ದಳು.

“ಯಾವ ತಾತ?”

“ಬೆಂಗಳೂರು ತಾತ”

ಅನಂದನಿಗೆ ಬೆಂಗಳೂರಿನ ತಾತ, ಆಜ್ಞಿ ಆಪ್ಯೇನಾ ಬಳಕೆಯಲ್ಲಿರಲ್ಲಿವಾದ್ದರಿಂದ ಆವರಲ್ಲಿ ಆವನಿಗೆ ಹೆಚ್ಚು ಅಭಿಮಾನವಿರಲಿಲ್ಲ. ತಾಯಿಯ ಉತ್ಸಹಕ್ಕೆ ತಣ್ಣೀರೆರಚುವ ಹಾಗೆ ಅವನು ಮಾನವಾಗದ್ದುಬಿಡುತ್ತಿದ್ದು.

ಕಲ್ಯಾಣಿ ಯಾವ ರೀತಿಯಿಂದಲೂ ಅತ್ತಿಗೆಗೆ ಸಹಾಯ ಮಾಡಲು ಹೊಗುತ್ತಿರಲಿಲ್ಲ. ಅತ್ತಿಗೆ ವೃಧಾ ಮೈ ಕೈ ನೋಯಿಸಿಕೊಳ್ಳುತ್ತಿರುವ

ರೆಂದೇ ಅವಳ ಭಾವನೆ. ವಶ್ತುಲೀ ತಾನಾಗಿಯೇ ಅವಳನ್ನು ಸಹಾಯಕ್ಕೆ ಕರೆದರೆ ಕೆಲ್ಪಣಿ,

“ಬಿಡಿ ಅತ್ತಿಗೆ. ಇನ್ನೊಬ್ಬರಿಗೋಷ್ಠರ ಮನೇನ ನಾವ್ಯಕೆ ಸಿಂಗ ರಿಸಬೇಕು? ಅವರೇನು ನಮನ್ನ ಕೇಳೊದಿಲ್ಲವಲ್ಲ—ನಿವ್ಯಕೆ ಮನೇನ ಇಷ್ಟ ಕೊಳಕಾಗಿಟ್ಟಿಕೊಂಡಿದೆರಿಂತ?” ಎಂದುಬಿಡುತ್ತದ್ದು.

“ಈ ಮೇಜು ಸ್ವಲ್ಪ ಹಿಡುಕೊಂಬಾರೆ”

“ಅಂತೂ ನಿಮ್ಮಣಣನ ಮದುವೆ ಈ ಮೇಜನ್ನು ಹಿಡಿದು ಜರುಗಿಸುವುದರ ಮೇಲೆ ನಿಂತಿದೇನ್ನಿ”

“ಬ್ರಿಯೋ ಇಲ್ಲೋ?”

“ನಿಮ್ಮಣಣನಿಗೆ ಹೆಣ್ಣು ಕೊಡುವ ಅತ್ತಿ ಸಹಿತ ಈಗ ನಿಂವು ಪಡ್ಡಿರೋ ಅಷ್ಟ ಕಷ್ಟಪಟ್ಟರಲಾರರು.”

ವಿಜಯಮೃಖ ಬಟ್ಟೆ ಹರವಲು ಬಂದವರು ಎಂದಿನಂತೆಯೇ ತಮ್ಮ ಕಂಚಿನ ಕಂಠದಲ್ಲಿ ಗುಡುಗಿದರು.

“ಸಾಕೇ ನಿನ್ನ ಚಚೆ. ಅತ್ತಿಗೇಂದ್ರೆ ಸ್ವಲ್ಪವೂ ಗೌರವ ಬೇಡ? ಮಾತಿಗೆ ಮಾತು ಜೋಡಿಸ್ತಾಳಿ ಕೂತ್ತೋಂದು.”

ಕೆಲ್ಪಣಿ ತಟ್ಟನೆ ಎದ್ದು ನಿಂತು ತಾಯಿಯ ಎದುರಿಗೆ ಕ್ಯೆ ಮುಗಿದು ನಿಂತು,

“ಅಮ್ಮಾ, ನಿನ್ನ ದಮ್ಮಯ್ಯ. ನಿನು ಇನ್ನೇನೂ ಹೇಳಬೇಡ. ನಿನು ಹೇಳಿದ ಹಾಗೆ ಕೇಳುಣಿ” ಎಂದಳು.

ವಿಜಯಮೃಖ ಅಗ ತಾನೇ ಒಳಗೆ ಬಂದ ಗಂಡನ ಕಡೆ ತಿರುಗ “ಮಗಳು ನಾಟಿಕ ಆಡ್ತಿದಾಳಿ. ನೋಡಿವಿರೇನು?” ಎಂದರು.

“ನಿನು ನೋಡಿ ಸಂತೋಷವದು. ನಂದೇನು ಲೆಕ್ಕಾ?” ಎಂದರು ಆತ.

ವೆಂಕಟಾಚಲಯನವರು ಹಂಡತಿಗೆ ಹೆದರಿ ನಡುಗುವ ಪ್ರಾಣಿ ಎಂದು ಎಲ್ಲೆಲ್ಲಾ ಪ್ರಸಿದ್ಧರಾಗಿದ್ದರು. ಅವರಿಗೆ ಸ್ವಂತ ಅಭಿಪ್ರಾಯ, ಯೋಚನೆ, ಆಸೆ, ಆಕಾಂಕ್ಷೆಗಳು ಯಾವುವೂ ಇರಲಿಲ್ಲ. ವಿಜಯಮೃಖ ಹೇಳಿದುದಕ್ಕೆಲ್ಲ ಅವರು ಕೊಳೆ ಬಶವನ ಹಾಗೆ ತಲೆದೂಗುತ್ತದ್ದರು. ಅದರಲ್ಲೂ ವಿಜಯಮೃಖ ಮಾತನಾಡಲು ತೊಡಗಿದೆಂದರೆ ವೆಂಕಟಾ

ಚಲಯ್ಯ ಮನಸ್ಸಿನಲ್ಲಿಯೇ ಶ್ರೀರಾಮನಾಮವನ್ನು ಜಪಿಸುತ್ತಾ ಕುಳಿತು ಬಿಡುತ್ತಿದ್ದರು. ಆಗ ರಾಮಸ್ಕರಣೆಯನ್ನು ಗಟ್ಟಿಯಾಗಿ ಮಾಡುವ ಧೈಯವೂ ಅವರಿಗಿರುತ್ತಿರಲ್ಲ. ಒಂದು ಪಕ್ಕ ಅವರು ಮಾಡಿದ್ದರೂ ವಿಜಯಮೃಂತ ಭೇರಿನಾದದ ಮುಂದೆ ಅವರ ಕೇಳಲುದನಿ ಸಾಗರದಲ್ಲಿಂದು ಹೇಳಿ ಬಿಡ್ಡಂತೆ ಪಕ್ಕವಾಗಿ ಬಿಡುತ್ತಿತ್ತು. ಆಕೆ ಹೇಳುವುದನ್ನೇಲ್ಲ ಹೇಳಿ ಮುಗಿಸಿ ಕೊನೆಯಲ್ಲಿ ‘ವನಂತಿರಿ’ ಎಂದು ಗಂಡನನ್ನು ತಿವಿಯುವವರಂತೆ ಕೇಳಿದಾಗ ಆತ ಎಚ್ಚರಗೊಂಡು,

“ಅನ್ನೋದೇನು?” ಎಂದು ಒಂದು ಅಸಹಾಯಕ ನಗೆಯಲ್ಲಿ ತಮ್ಮೆಲ್ಲ ಅಭಿಪ್ರಾಯವನ್ನೂ ತೇಲಿಸಿ ಬಿಡುತ್ತಿದ್ದರು.

ವೆಂಕಟಾಚಲಯ್ಯ ‘ನಂದೇನು ಲೆಕ್ಕ?’ ಎಂದಾಗ ಅದೇಕೊಂಡ ವಿಜಯಮೃಂತಿನಿಗೆ ಕೊನೆವ ಬಂತು.

“ನಿಂವೇನು, ಈ ಮನೇಲಿ ಯಾವ ಲೆಕ್ಕಕ್ಕೂ ಇಲಾಂನ್ನುವ ಹಾಗೆ ಮಾತನಾಡಿ ರಲ್ಲಾ?”

“ಭೀ ಭೀ ಹಾಗಲ್ಲ. ಈಗ ಅಡಿಗೇಗೆ ಅಕ್ಕಿ ಹಾಕುವಾಗ ನಿನು ನನ್ನೂ ಲೆಕ್ಕಕ್ಕೆ ತಗ್ಗಿಂಳ್ಳುದಿಲ್ಲವೇ? ಮೊನ್ನೆ ಸೆನ್ಸ್‌ನಾವರು ಬಂದಿದ್ದಾಗ ನಿನು ನನ್ನ ಹೆಸರೂ ಕೊಟ್ಟಿ ತಾನೇ?”

ಪತಿಯ ದನಿಯಲ್ಲಿಡಿದ್ದ ವ್ಯಂಗ್ಯ ಗುರುತಿಸಿ ವಿಜಯಮೃಂತ ಮತ್ತು ಆವೇಶಗೊಂಡು,

“ಹೌದು. ಈ ಮನೇಲಿ ನಾನೇ ರಾಕ್ಷಸಿ. ನಿನ್ನ ಮಿಷಿಗಳು. ನನ್ನಿಂದ ನಿಮಗೆ ತುಂಬಾ ಹಿಂಸೆಯಾಗಿದೆ” ಎಂದರು.

“ಮಿಷಿಯಾಗಿ ಕಾಡಿನಲ್ಲಿ ತಪಸ್ಸುಮಾಡುವ ಪುಣ್ಯ ನನಗೆಲ್ಲಿದೆ? ಅದಕ್ಕೂ ಕೇಳಿಕೊಂಡಿರಬೇಕು.”

ವಿಜಯಮೃಂತ ಧಡಧಡನೆ ಗಂಡನ ಮುಂದೆ ಒಂದು ನಿಂತು ಕೈ ಜೊಡಿಸಿ,

“ಬೀಗರು ಬಂದಾಗ ಅವೇದುರಿಗೆ ಹೀಗೆಲ್ಲಾ ಮಾತನಾಡಬೇಡಿ. ಅದೊಂದು ದಿನ ಗಂಭೀರವಾಗಿರಿ. ನನ್ನ ಮಾತು ಆಷ್ಟು ನಡೆಸಿಕೊಡಿ” ಎಂದರು.

ಅತ್ಯಿಗೆಗೆ ಏನೇರೆ ಸಹಾಯಮಾಡುತ್ತಿದ್ದ ಕಲ್ಯಾಣಿ ಹೊರಗೆ ಬಂದು “ಅಮಾತ್ರ, ಈಗ ನೀನು ನಾಟಕ ಅಡ್ಡಿ ದೀರ್ಯಾ” ಎಂದೆಳು.

ಅನಿರೀಕ್ಷಿತವಾಗಿ ಮಗಳು ಬಂದುದನ್ನು ಕಂಡು ವಿಚಯಮ್ಮೆ ಒಟ್ಟು ಗುಟ್ಟುತ್ತಾ ಒಳಗೆ ಹೋದರು.

“ಆಪ್ಯ, ಅಭಿನಂದನೆಗಳು” ಎಂದವರೇ ಕಲ್ಯಾಣಿ ವರಾಂಡದಲ್ಲಿದ್ದ ಚಪ್ಪಲಿ ಮೆಟ್ಟಿಕೊಂಡು ಮಾರು ಮೆಟ್ಟಿ ಲುಗಳನ್ನೂ ಒಟ್ಟಿಗೆ ಹಾರಿ ನಿರ್ವಿವ್ಯಾಪ್ತಿ ಮಾತ್ರದಲ್ಲಿ ಆದೃಶ್ಯಭಾದರು.

ಮಾರನೆಯ ದಿನ ಸಂಜೆ ಇದು ಗಂಟೆಯ ವೇళೆಗೆ ಬೆಂಗಳೂರಿನಿಂದ ಬಸ್ಸು ಬಂತು. ಬೆಂಗಳೂರಿನ ಸೆಂಟರನ್ಸೈಲ್ ಲಾಲ್ ಕರೆ ಹಾಕಿಕೊಂಡು ವತ್ತು ಲೆಯ ತಾಯಿ, ತಂಡೆ ಬಂದಿದ್ದರು.

ವತ್ತುಲೆಯು ಆಗ್ರಹಕ್ಕೆ ತೆರೆಬಾಗಿ ಕಲ್ಯಾಣಿ ಒಕ್ಕು ಬಂದಾಗ ಮನೆಯ ಲೀಯೇ ಇದ್ದಳು.

ಅನಂದನಿಗೆ ತಾತ, ಅಜ್ಞಿಗಂತಲೂ ತಮ್ಮ ಮನೆಯ ಮುಗಿದೆ ನಿಂತಿದ್ದ ಬಸ್ಸಿನಲ್ಲಿ ಹೆಚ್ಚು ಆವಕ್ತಿ, ಶ್ರವ್ಯಾಮಿ ಮಾಡಿದ್ದವು.

ಬಿಗರು ಬಂದಿರುವ ಸಂಭ್ರಮ ವಿಚಯನ್ನುನಿಗೆ. ಅವರು ಎಂದಿನಂತೆಯೇ ಮಗ, ಸೌನೆಗೆ ತಿಂಡಿ, ಕಾಫಿ ಸರಬರಾಜು ಮಾಡಲು ಕೂಗಿಹೇಳುತ್ತಿದ್ದರು.

ಕಲ್ಯಾಣಿಗೆ ಗದ್ದುಲವೆಂದರೆ ಆಗದು. ಸಾಲ್ಕಾರ್ಯದು ಜನ ಸೇರಿ ಮಾತನಾಡಿದರೆ ಅವಳಿಗೆ ಆದು ಹಿತವಾಗದು. ಅವಳು ಗದ್ದಲ, ಕೆಲಸದಿಂದ ದೂರವಾಗಲು ಅನಂದನನ್ನು ಎತ್ತಿಕೊಂಡು ಬಸ್ಸನ್ನು ತೋರಿಸುತ್ತಾ ರಸ್ತೆಯಲ್ಲಿ ನಿಂತಳು.

ಅನಂದ ಬಸ್ಸನ್ನೇರಲು ಹರ ಮಾಡಿದ. ಸಾಲದುದಕ್ಕೆ ಒಳಗಿನಿಂದ ವಿಚಯನ್ನು.

‘ಕಲ್ಯಾಣಿ’ ಎಂದು ಕೂಗಿದರು.

ಇನ್ನು ತನ್ನನ್ನು ಕೆಲಸಕ್ಕೆ ಕರೆಯುವರೆಂದು ಹೆಡರಿ ಕಲ್ಯಾಣಿ ಅನಂದನನ್ನೂ ಎತ್ತಿಕೊಂಡು ಬಸ್ಸನ್ನೇರಿ ಮರೆಯಾಗಿ ಕುಳಿತು. ಅನಂದ ಅವಳಿಗೆ ಬಸ್ಸಿನ ಬಗ್ಗೆ ಸಾವಿರಾದು ಪ್ರಶ್ನಿಗಳನ್ನು ಹಾಕಿದ. ಕಲ್ಯಾಣಿ

ತನಗೆ ತಿಳಿದಂತೆ ಅವನಿಗೆ ಉತ್ತರ ಕೊಡುತ್ತಿದ್ದಳು.

ಇದ್ದಕ್ಕಿದ್ದಂತೆಯೇ ಬಸ್ಸಿನ ಬಾಗಿಲನ್ನು ಧಡಕ್ಕುನೇ ತೆಗೆದಂತಾಯಿತು. ಕಲ್ಯಾಣಿ ಗಾಬರಿಯಾಗಿ ನೋಡಿದಳು.

ಬಾಗಿಲನ್ನು ತೆಗೆದುಕೊಂಡು ಬಬ್ಬ ತರುಣ ಬಸ್ಸನ್ನೇರಿದ. ಅವನೂ ಕಲ್ಯಾಣಿಯನ್ನು ನೋಡಿ ಕೊಂಚ ಅಪ್ರತಿಭನಾದ. ಬಸ್ಸಿನಲ್ಲಿ ಯಾರೂ ಇಲ್ಲವೆಂದೇ ಅವನು ಅಲ್ಲಿಗೆ ಬಂದಿದ್ದು.

ಕಲ್ಯಾಣಿ ಯಾರೆಂದು ಅವನಿಗೆ ತಿಳಿಯಲಿಲ್ಲ. ನೆಂಟಿರು ಮನೆಯಲ್ಲಿ ಬಂದಿಳಿದ ಮರುಗಳಿಗೆಯೇ ಕಲ್ಯಾಣಿ ತರೆ ಮರೆಸಿಕೊಂಡಿದ್ದು ಇಲ್ಲ.

ಆತ ಒಂದು ಗಳಿಗೆ ಅಸುಮಾನಪಟ್ಟ—ಬಸ್ಸಿನಲ್ಲಿ ಏನಾದರೂ ಸಾಮಾನು ಸಿಕ್ಕುದರೆ ಕದಿಯೋಣಾಂತ ಬಂದಿರಬಹುದೇ?

ಹುಡುಗಿ ನೋಡಲು ವಿದ್ಯಾವತಿಯಂತಿದ್ದಳೇ! ಬೆಲೆ ಬಾಳುವ ಉಡುವು ಧರಿಸಿದ್ದಾಳೇ!

ಕಲ್ಯಾಣಿಗೆ ಆತ ಮದುವೆಗಾಗಿ ಬಂದವರಲ್ಲೊಬ್ಬರು ಎಂದು ಕೂಡಲೇ ತಿಳಿಯಿತು.

“ಯಾರಮ್ಮೆ ನೀವು?”

ತರುಣಿಗಿನ್ನಾ ಅವಳ ಬಗ್ಗೆ ಅನುಮಾನ.

“ನಾವು ಇಲ್ಲಿಯವರೇ.”

“ಎಲ್ಲಿದಿರಿ?”

“ಈ ಮನೆಲಿ” ಎನ್ನುತ್ತಾ ಕಲ್ಯಾಣಿ ತಮ್ಮ ಮನೆಯ ಕಡೆ ಕೈರಿಸಿದಳು.

“ಸಾರಿ, ನನಗೆ ತಿಳಿಯಲಿಲ್ಲ” ಎನ್ನುತ್ತಾ ಅವನು ನಕ್ಕೆ. ನಗುವಾಗ ಅವನ ಮುಖ ತುಂಬಾ ಚಿಕ್ಕ ಹುಡುಗನ ಮುಖದಂತೆ ಕಾಣುತ್ತಿತ್ತು.

“ಪರವಾಗಿಲ್ಲ. ಆನಂದ ಬಸ್ಸು ತೋರಿಸು ಎಂದ. ಅದಕ್ಕಾಗಿ ಕರೆದುಕೊಂಡು ಬಂದೆ. ಬಾರೋ ಆನಂದ ನಾವು ಹೋಗೋಣ.”

“ನಾನು ಬಂದಿದ್ದರಿಂದ ತಮಗೆ ತೋಂದರೆಯಾಗಲಿಲ್ಲವನ್ನೇ? ಆಲ್ಲಿ ಹಿರಿಯರ ವಿದರು ಸಿಗರೇಟ್‌ಮು ಸೇಡಲು ಸಂಕೋಚವಾಯಿತು. ಕಾಫಿ, ತಿಂಡಿಯಾದ ತಕ್ಕಣ ಒಂದು ಸಿಗರೇಟ್‌ಪು ಸೇಡುವ ಅಭ್ಯಾಸ ನನ್ನದು. ಆದು

ದರಿಂದ ಬಸ್ತಿನಲ್ಲಿ ಯಾರೂ ಇಲ್ಲಾಂತ ತಿಳಿದು ನಿಭಯವಾಗಿ ಸೇದಲು ಇಲ್ಲಿಗೆ ಬಂದೆ.....”

ಎನ್ನುತ್ತಾ ಅವನು ಸಿಗೆಡಿಟ್ಟು, ಕಡ್ಡಿ ಪೆಟ್ಟಿಗೆ ಹೊರಗೆ ತೆಗೆದು ಅನುಮತಿ ಪಡೆಯುವವನಂತೆ ಕಲ್ಪಾಣಿಯ ಕಡೆ ನೋಡಿದ.

“ಧಾರಾಳವಾಗಿ” ಎಂದಜು ಕಲ್ಪಾಣಿ ರಾಗವಾಗಿ.

“ಕಲ್ಪಾಣಿ....ಕಲ್ಪಾಣಿ” ಎಂದು ವಿಜಯಮೃತ ಮನೆಯಿಂದ ಗಟ್ಟಿಯಾಗಿ ಕಾಗಿದರು.

ಇನ್ನು ಸುಮೃಸಿರುವುದು ಸರಿಯಲ್ಲವೆಂದು ಕಲ್ಪಾಣಿ ಆನಂದನನ್ನು ಎತ್ತಿಕೊಂಡು,

“ಬಾರೋ ಹೋಗೋಣ. ಅಮೃತರೀತಿದಾಳಿ” ಎಂದಜು. ಇಳಿದುಹೋಗುತ್ತಿದ್ದ ಅವಳನ್ನು ತಡೆದು ಆತ ಕೇಳಿದ

“ಮಿಸ್, ಒಂದು ಮಾತು.”

ಕಲ್ಪಾಣಿ ಹೀಂತಿರುಗಿ ನೋಡಿದಜು.

“ನೀವೂ ಮದುವೆಗೆ ಬರ್ತೀರಾ?”

“ನಾನಿನ್ನೂ ಯಾವುದೂ ನಿರ್ಧರಿಸಿಲ್ಲ” ಎನ್ನುತ್ತಾ ಕಲ್ಪಾಣಿ ಆನಂದನೊಡನೆ ಮನೆಯೋಳಿಗೆ ಹೋದಜು.

ಕಲ್ಪಾಣಿ ಒಳಗೆ ಬಂದೊಡನೆ ವಿಜಯಮೃತ ಅವಳನ್ನು ತರಾಟಿಗೆ ತೆಗೆದುಕೊಂಡರು.

“ಮನೆ ತುಂಬಾ ನೆಂಟಿರು ಬಂದಿದಾರೆ. ನೀನು ಇಲ್ಲಿ ಯಾವ ಕೆಲಸಕ್ಕೂ ಬರದೆ ತಲೆ ಮರಸಿಕೊಂಡು ಓಡಿಹೋಗು. ತುಂಬಾ ಚೆನ್ನಾಗಿರತ್ತೆ”

“ಇಲ್ಲಮ್ಮ, ಆನಂದ ತುಂಬಾ ರಗಳೇ ಮಾಡಿದ್ದೆ. ಅವನಿಗೆ ಬಸ್ತುತೋರಿಸೋರೆ ಕರೆನ್ನಂದು ಹೋಗಿದ್ದೆ”.

“ಕಳ್ಳನಿಗೊಂದು ಪಿಠ್ಯಿ ನೆವ. ಹೋಗು. ಬಚ್ಚಲು ಮನೇಲಿ ತಿಂಡಿ ತಿಂದ ತಟ್ಟಿ ಲೋಟಿಗಳ ರಾತಿ ಬಿಡ್ಡಿದೆ. ತೊಳೆದುಕೊಂಡು ಬಾ”.

ತಾಯಿಯ ಚೈಗುಳ ಕೇಳಿ ಕಲ್ಪಾಣಿ ಮುಖ ಚಿಕ್ಕದು ಮಾಡಿಕೊಂಡು ಲೋಟಿಗಳನ್ನು ತೊಳೆಯಲು ಹೋದಜು.

ಬಚ್ಚೆ ಲು ಮನೆಯಲ್ಲಿ ವಶ್ತೆಲೆಯ ಅಣ ಸುಭೂರಾಮು ಮುಖ ತೊಳೆ ಯುತ್ತಾ ನಿಂತಿದ್ದು. ಕಲ್ಯಾಣೆಯನ್ನು ನೋಡಿ ಅವನು

“ನಮಸ್ಕಾರಾಮ್ತು. ಎಲ್ಲಿ ಆಗಿನಿಂದ ಕಾಣಲಿಲ್ಲ?” ಎಂದ.

“ನಿಮ್ಮ ತಂಗಿ ಮಗನ್ನು ಸಮಾಧಾನ ಮಾಡಿದ್ದೆ.”

“ನೀವೂ ಬರಬೇಕು ಮದುವೆಗೆ” ಸುಭೂರಾ ಮು ಅವಳನ್ನು ತಹ್ತಾನಿಸಿದ.

“ಭಾರಿ ಉಡುಗೊರೆ ಕೊಡ್ಡಿ ಏರಾ?”

“ಭಾರಿ ಉಡುಗೊರೆ ಎಂದು ಹೇಳಲಾರೆ. ನಮ್ಮ ಯೋಗ್ಯತೆಗೆ ತಕ್ಕ ಹಾಗೆ ಕೊಡ್ಡಿ ಏ.”

“ನೀವು ಏನೂ ಕೊಡೋಳಿ ಎಂದರೆ ನಾನು ಬರ್ತಿಸಿ.”

“ಹಾಗೆ ಹೇಳಲಾರೆ.”

“ಹಾಗಾದರೆ ನಾನು ಬರೋದಿಲ್ಲ.”

“ತುಂಬಾ ನೊಂಡರಪ್ಪ ನೀವು.”

ವಶ್ತೆಲೆಯ ಮದುವೆಯಲ್ಲಿ ಲಂಗ ಹಾಕುತ್ತಿದ್ದ ಕಲ್ಯಾಣೆಯಲ್ಲಿ ಅವನಿಗೆ ಸ್ನಾಪ್ ಸಲಿಗೆಯಿತ್ತು.

“ಆಯ್ತೇನೆ ತಟ್ಟಿಗಳನ್ನು ತೊಳಿದ್ದೂ” ವಿಜಯಮ್ಮೆ ಕೂಗಿದರು.

“ಹೂಂ. ಆಗ್ತಾ ಇದೆ” ಕಲ್ಯಾಣೆ ಕೂಗಿಕೊಂಡು ತಟ್ಟಿಯೊಂದನ್ನು ಕ್ಯಾಗೆತ್ತಿಕೊಂಡಳು.

“ಈಗ ನಾವು ಹೊರಗೆ ಸುತ್ತಾಡೋಕೆ ಹೋಗ್ತಿರಿ. ನೀವೂ ಬರ್ತಿರಾ?” ಸುಭೂರಾ ಮು ಟಿವಲಿನಿಂದ ಮುಖ ಒರಸಿಕೊಳ್ಳುತ್ತ ಕೇಳಿದ.

“ನಾನು ಯಾಕೆ?”

“ಮೈಸೂರು ತೊರಿಸೋಕೆ. ಮದನವಲ್ಲಿಯಿಂದ ನಮ್ಮ ನೆಂಟಿರು ಕೆಲವರು ಬಂದಿದಾರೆ.”

“ಒಂದು ಸಂಜೀಲಿ ಮೈಸೂರನ್ನು ನೋಡಿ ಮುಗಿಸೋಕಾಗೋದಿಲ್ಲ.”

“ಎಷಾಪ್ತತೊರ್ತಿ ಅಪ್ಪು”

“ಅಮ್ಮ ಒಪ್ಪಾರೋ ಇಲ್ಲೋ” ಕಲ್ಯಾಣೆ ಅನುಮಾನಿಸಿದಳು.

“ನಿಮ್ಮ ಅವ್ಯಾನ್ನನ್ನು ನಾನು ಒಪ್ಪಿಸುತ್ತಿರಿ” ಎಂದು ಅವಳಿಗೆ ಅಭಯ

ವಿಶ್ರೀ ಸುಭೂರಾಮು.

ಕಲ್ಯಾಣಿ ಸೆಂಟರ್‌ಡನೆ ಹೊರಗೆ ತಿರುಗಾಡಿಕೊಂಡು ಬರಲು ಹೋಗುವುದು ವಿಜಯಮೃನಿಗೆ ಸ್ವಲ್ಪವೂ ಇವ್ವಿರದಿದ್ದರೂ, ಅಷ್ಟೇಲ್ಲ ಸಂಭ್ರಮಗಳ ನಾಯಕನಾದ ಸುಭೂರಾಮು ಸ್ವತಃ ಕಳುಹಿಸಿರೆಂದು ಕೇಳಿ ಕೊಂಡಾಗ ಅವರಿಗೆ ಒಲ್ಲೆನೆನ್ನು ಲಾಗಲಿಲ್ಲ.

ಮನೆಯ ಕೆಲಸದ ಸಂಪೂರ್ಣ ಜವಾಬ್ದಾರಿ ಅತ್ಯೇ—ಸೋಸೆಯ ಮೇಲೆ ಬಿತ್ತು.

ಕಲ್ಯಾಣಿ ಬಲು ಉತ್ತಾಹದಿಂದ ಅಲಂಕರಿಸಿಕೊಂಡಳು. ಅವಳು ಅಲಂಕರಿಸಿಕೊಳ್ಳುವಾಗ ವತ್ಸಲೆ ಅವಳ ಬಳಗೆ ಬಂದು,

“ಅನಂದನ್ನಾ ಕರ್ಮಾಂಡು ಹೋಗು. ಅವನಿದ್ದರೆ ನಮ್ಮ ಕೆಲಸಕ್ಕೆ ಶೈಲಂದರೆ” ಎಂದಳು.

“ನನಗೇನೇರೀ ಹೋಗೋಕೆ ಇವ್ವಿರಲಿಲ್ಲ....” ಎಂದು ಕಲ್ಯಾಣಿ ರಾಗ ತಿಗೆಯುವವ್ವರಲ್ಲಿ ವತ್ಸಲೆ.

“ಸಾಕು ನಿನ್ನ ಚಿನ್ನಾಣ” ಎಂದಳು.

ಅಂತೂ ಆನಂದನೊಡನೆ ಕಲ್ಯಾಣಿಯೂ ಬಸ್ತನ್ನೇರಿದಳು. ಬಸ್ತಿ ನಲ್ಲಿ ಸಿಗರೀಟು ಸೇದಲು ಬಂದಿದ್ದ ತರುಣ ತುಂಬಾ ಆತ್ಮೀಯವಾಗಿ ಮಾತನಾಡುತ್ತಾ ಸುಭೂರಾಮುವಿನ ಪಕ್ಕದಲ್ಲಿ ಕುಳಿತಿದ್ದ.

ಮದನಪಲ್ಲಿಯಿಂದ ಬಂದಿದ್ದ ಸೆಂಟರಿಗೆ ಕಲ್ಯಾಣಿ ಬಸ್ತು ಹೋಗು ಶ್ರೀದ್ದಂತೆ ಉಂಟಾಗಿ ಸೂಕ್ತ ಲ ಪರಿಚಯ ಮಾಡಿಕೊಟ್ಟಳು.

ಸುಭೂರಾಮುವಿನ ಗೆಳೆಯ ರೈಲ್ವೆ ಸ್ವೇಷನ್ನು ಬರುತ್ತಲೂ ಕಲ್ಯಾಣಿಯ ಕಡೆ ತಿರುಗಿ “ಇದೇನಿನು—ಇಲ್ಲಿ ಗಡಿಯಾರ ಕಾಣುತ್ತಲಾ” ಎಂದು ಕೇಳಿದ.

ಸುಭೂರಾಮು “ಸಾಕೋ ರಾಮನಾಥ! ಮೈಸೂರಿನಲ್ಲಿ ಹುಟ್ಟಿ ಬೆಳೆದು ಕೇಟಿಲೆ ಮಾಡೋಕೆ ಕೇಳುತ್ತೀಯಾ?” ಎಂದ.

“ಕೇಳಲಿ ಆದಕ್ಕೇನು. ಇದು ರೈಲ್ವೆ ನಿಲ್ಲಾಣ. ಬಂದು ಅದ್ದು ತ ಸಂಗತಿಯೆಂದರೆ ನಿಂತು ಇಲ್ಲಿ ಟಿಕೀಟು ತಗೊಂಡು ಬೆಂಗಳೂರಿನ ರೈಲು ಹತ್ತಿದರೆ ನೀಡಾ ಚೆಂಗಳೂರಿಗೆ ಹೋಗಿಬಿಡಬಹುದು—” ಎಂದು ಸಾವ

ಕಾಶವಾಗಿ ಉತ್ತರವಿತ್ತ ಈ ಕಲ್ಯಾಣೆ.

“ಬೆಂಗಳೂರಿನ ರೈಲೀ ಹತ್ತಿ ಬೇಕೆ ?” ರಾಮನಾಥ ಅಚ್ಚರಿಗೊಂದವನ ನಂತೆ ಕೇಳಿದ.

“ಬೇಡ. ಬೇಕಾದರೆ ನಂಜನಗೂಡಿನ ರೈಲು ಹತ್ತಿ ಅಲ್ಲಿಂದ ಬಸ್ಸಿ ನಲ್ಲಿ ಉಟಿಗೆ ಹೋಗಿ, ಅಲ್ಲಿಂದ ಕೊಯಮತ್ತೂ ರು....” ಎಂದವರು ಹೇಳುವವ್ಯಾರಲ್ಲಿ ಸುಭ್ರಾಮ್ಯ ನಗುತ್ತಾ,

“ನಮ್ಮ ಕಲ್ಯಾಣೆ ಮಾತಿಗೆ ಸೋಲುವವಳಿಲ್ಲ” ಎಂದ. ರಾಮನಾಥ ಪಿಸುದನಿಯಲ್ಲಿ ಗೆಳೆಯನನ್ನು ಕೇಳಿದ: “ಯಾರೋ ಆ ಹುಡುಗಿ ತುಂಬಾ ಜೋರಾಗಿರುವ ಹಾಗಿದೆ”

“ನನ್ನ ತಂಗಿಯ ನಾದಿನಿ”

“ನೀನು ಪರಿಷಯ ಮಾಡಿಕೊಟ್ಟಿಯಲ್ಲಾ ಅನಂತ-ಅವರ ತಂಗಿನೇ ?”

“ಹೂಂ. ಕೆರಿಯ ತಂಗಿ”

“ತುಂಬಾ ಬಜಾರಿ ಅಂತ ಕಾಣುತ್ತೆ”

“ಅವಳ ವಯಸ್ಸಿನಲ್ಲಿ ಎಲ್ಲ ಹುಡುಗಿಯರೂ ಹಾಗೇ ಇರ್ತಾರೆ. ಸಂಸಾರದ ಗಾಣಕ್ಕೆ ಸಿಕ್ಕಿದ ಮೇಲೆ ಪಳಗಿದ ಪ್ರಾಣಿಗಳಾಗಿ ಬಿಡುತ್ತಾರೆ.”

ಸುಭ್ರಾಮ್ಯ ಬಹೆ ಅನುಭವ ಇರುವವನಂತೆ ಮಾತನಾಡಿದ.

“ನಿನ್ನ ಗಾಣಕ್ಕೂ ಒಂದು ಹುಡುಗಿ ಸಿಕ್ಕುವುದರಲ್ಲಿದೆ” ಎಂದು ಪರಿತಾಪ ವ್ಯಕ್ತಪಡಿಸಿದ ರಾಮನಾಥ.

ರಾತ್ರಿ ಎಂಟು ಗಂಟೆಯ ಹೊತ್ತಿಗೆ ಎಲ್ಲರೂ ಮನೆಗೆ ಬಂದರು. ನೇಂಟಿ ರೊದನೆ ಬಂದಿಲಿದ ಕಲ್ಯಾಣೆಯನ್ನು ವಿಜಯಮ್ಮೆ ಒಂದು ಗಳಿಗೆ ಕೂರಿಸುಡಲಿಲ್ಲ. ಮನೆಗೆ ಬಂದವರೇ ಕಲ್ಯಾಣೆ ಸೆರಗನ್ನು ಸೊಂಟಿಕ್ಕೆ ಬಿಗದು ಬಾಳಿ ಎಲೆ ಹಾಕಿಕೊಡಿದಳು.

ವಿಜಯಮ್ಮೆನೊದನೆ ಮಾತನಾಡುತ್ತದ್ದ ವತ್ತಲೆಯ ತಾಯಿ ಅವರು ಎರಡೆಲೆ ಹಾಕಿದ ಕೂಡಲೇ

“ಮಗೂ, ಅಗ್ಗ ಎಡಗಡಿಗೆ ಬರಬೇಕಮ್ಮೆ, ದೊನ್ನೆ ಬಲಗಡೆ ಇಡು” ಎಂದರು.

ವಿಜಯಮ್ಮೆ ಕೋಪದಿಂದ ನುಗ್ಗಳನ್ನು ನುಂಗುವಂತೆ ಸೋಡಿದರು. ಬೀಗಿತ್ತಿಯೇದುರಿಗೆ ತಮಗೆ ಅವವಾನವಾಯಿತೆಂದೇ ಆಕೆ ಭಾವಿಸಿದರು.

ವಿಜಯಮ್ಮನ ಮುಖಭಾವ ಗ್ರಹಿಸಿ ವಶ್ತಲೆಯ ತಾಯಿ ಮತ್ತೆ ಹೇಳಿದರು. “ಪಾಪ! ಹುಡುಗ ಏನೂ ತಿಳಿಯದು.”

ವಿಜಯಮ್ಮೆ ಮುಳ್ಳಿನ ಮೇಲೆ ಕಾಲಿಟ್ಟ ವರಂತೆ ಎದ್ದು ಅಡಿಗೆ ಮನೆ ಯೋಳಗೆ ಧಡಕಡನೆ ಹೋದರು. ಅವರನ್ನು ಹಿಂಬಾಲಿಸಿ ಕಲ್ಪಾಣಿ ಪಿಸುದನಿಯಲ್ಲಿ,

“ಅಮ್ಮೆ, ನೀನು ನಡೆದು ಬಂದ ರಭಸಕ್ಕೆ ಭೂಮಿ ನಡುಗಿ ಬಾಳಿ ಎಲೆಗಳು ಸೊಟ್ಟೆಗಾದವು” ಎಂದಳು.

“ಅವರಿದುರಿಗೆ ನನ್ನ ಮಾನ ಕಳೆದೆ.”

“ನಿನ್ನ ಮಾನ ಎಲ್ಲಿ ಹೋಯ್ತಮ್ಮೆ. ಏನಾದರೂ ಅವವಾನ ಆಗಿ ದ್ವರೆ ನನಗಾಗಬೇಕು. ಈಗೇನು ಎಲೆಗೆ ನೀರು ಚಿಮುಕಿಸಲೋ ಆಥವಾ ಹೀಗೇ ಸ್ವಲ್ಪ ಹೊತ್ತು ಜಗ್ಜ ಕಾಯೋಣವೋ?”

“ನೀನು ಏನೂ ಮಾಡಬೇಡ ಮಹಾತಾಯಿ. ಗಂಭೀರವಾಗಿ ಹೋಗಿ ಉಟಕ್ಕೆ ಕೂತುಕೋ. ಇನ್ನು ಉಪ್ಪು, ಕೋಸಂಬರಿ ಎಲ್ಲ ಪೆದ್ದುಪೆದ್ದಾಗಿ ಬಡಿಸಿ ಮತ್ತೆ ಅವವಾನ ಮಾಡಬೇಡ.”

“ತನ್ನ ಹೇಳಿದರೆ ನಾನು ಧನ್ಯೆ” ಎಂದವಳೇ ಕಲ್ಪಾಣಿ ಹಾಲಿ ನೋಳಗೇ ಬಂದಳು.

ಆದರೂ ಅವಳಿಗೆ ಒಳಗೊಳಗೇ ನಿರಾತೀಯಾಗಿತ್ತು.

ಎಲೆ ಹಾಕಿ, ಮಾಡಿದ ಅಡಿಗೇನ ಬಡಿಸೋಂದು ತನಗೆ ಬಡೋ ದಿಲ್ಲವೇ?

ಮಾರನೆಯ ದಿನ ಬೆಳಗ್ಗೆ ತಿಂಡಿ, ಕಾಫಿ ಮುಗಿಸಿಕೊಂಡು ಎಲ್ಲರೂ ಬಸ್ಸಿ ಹತ್ತಿದರು. ಕಲ್ಪಾಣಿ ಹೊರಡುವವರೆವಿಗೂ ಅನುಮಾನಿಸುತ್ತಲೇ ಇದ್ದಳು. ವಶ್ತಲಾ, ಅನಂತ ಇಬ್ಬರೂ ಸೇರಿ ಅವಳನ್ನು ಹೊರಡಿಸಿದರು.

ಬಸ್ಸಿ ಉಡುಪಿಯನ್ನು ತಲುಪಿದಾಗ ಸಂಜೀ ನಾಲ್ಕು ಗಂಟೆಯ ಸಮಯವಾಗಿತ್ತು. ಬಸ್ಸಿನಲ್ಲಿ ನುದುವೆ ಮನೆಯ ಜನದ ಮಾತ್ರ ಕತೆಗೆ ಸ್ವಲ್ಪವೂ ತಡೆಯಿರಲಿಲ್ಲ. ಆದರೆ ಉಡುಪಿಯನ್ನು ಸಮೀಪಿಸುತ್ತಿದ್ದಂತೆ

ಪ್ರಯಾಣದ ಅಯಾಸದಿಂದಾಗಿ ಖಲ್ಲರ ಮಾತ್ರೂ ಕೊಂಡ ಕೆಡಿ ಮೇಯಾಗಿತ್ತು.

ಆ ಗುಂಪಿನಲ್ಲಿ ಸುಭೃತಾಮುವಿನ ಒಬ್ಬ ದಡ್ಡ ಗೆಳೆಯನಿದ್ದ. ಅತನಿಗೆ ಯಾವ ಬಗೆಯ ಕುಹಕವಾಗಲಿ, ವ್ಯಂಗ್ಯವಾಗಲಿ ತಿಳಿಯತ್ತಿರಲಿಲ್ಲ. ಬಸ್ಸಿನಲ್ಲಿದ್ದ ಮುಕ್ಕಾಲು ಪಾಲು ಜನ ಅವನನ್ನು ಕೀಟಲೆ ಮಾಡಿ ಸಮಯ ಕಳೆಯುತ್ತಿದ್ದರು.

ರಸ್ತೆಯ ಅಕ್ಕೆ ಪಕ್ಕಗಳಲ್ಲಿದ್ದ ಪ್ರೋದೆಯು ಎಲಗಳ ಮೇಲಿದ್ದ ಧೂಳನ ತೆರೆಯನ್ನು ನೋಡಿ ಬಸ್ಸಿನಲ್ಲಿದ್ದವರೊಬ್ಬರು;

“ಯಾರು ಈ ಪ್ರೋದೆಗಳಿಗೆಲ್ಲಾ ಧೂಳು ಎರಚಿರೋರು?” ಎಂದು ಆ ಗೆಳೆಯನನ್ನು ಕೇಳಿದರು.

ಅತ ಅಜ್ಞರಿಯಿಂದ “ಹೋದಲ್ಲ ಯಾರಿಂಬಹುದು?” ಎಂದರು.

ಅತನ ವೆದ್ದುತನ ನೋಡಿ ಒಮ್ಮೆ ಕನಿಕರ ಮಾಡಿದರೆ ಮತ್ತೊತ್ತಾ ಮ್ಮೆ ಸುಗು ಬರುತ್ತಿತ್ತು.

ಉಡುಪಿಯ ಭತ್ತವ್ಯೋಂದರಲ್ಲಿ ಗಂಡಿನ ಕಡೆಯವರನ್ನು ಇಳಿಸಿದ್ದರು. ಉಂರು ತಲುಪಿದೊಡನೆ ಕಾಫಿ, ತಿಂಡಿಯಾಯಿತು.

ಇನ್ನು ರಾತ್ರಿ ಎಂಟು ಗಂಟೆಯವರೆವಿಗೆ ಏನು ಮಾಡಬೇಕು ಎಂಬ ಸಮಸ್ಯೆ ಹುಟ್ಟಿತು.

ರಾಮನಾಥ ಸೂಚಿಸಿದೆ: “ಹೇಗಿದ್ದರೂ ಬಸ್ಸಿದೆ. ಮತ್ತೇಗೆ ಹೋಗಿ ಸೂರ್ಯಾಸ್ತವಯ ನೋಡಿಕೊಂಡು ಬರೋಣ.”

ಸುಭೃತಾಮು ಅವನ ಅಭಿಪ್ರಾಯವನ್ನು ಅನುಮೋದಿಸಿದ. ಆದರೆ ಹೀರಿಯರು ಪ್ರಯಾಣದ ಅಯಾಸದಿಂದ ಬಳಲಿದ್ದರು. ಆದುದರಿಂದ ಅವರು

“ನಾವು ಬರೋಡಿಲ್ಲ. ನೀವು ಹೋಗಿ ಬನ್ನಿ” ಎಂದರು.

“ಸಮುದ್ರಾಷ್ವನ ಮಾಡಬೇಕು” ಎಂದು ಉತ್ತಾಪ ತೋರಿಸಿದಳು ವಕ್ತೆಲೂ.

“ತನತ್ತು ಬೇಡ, ಇನ್ನೊಂದು ದಿನ ಚೆಳಗ್ಗೆ ಹೋಗಿ ಸ್ವಾನ ಮಾಡ ಕೊಂಡು ಬರೋಣ” ಎಂದ ಅನಂತ.

ಸಮುದ್ರಕ್ರಿರಕ್ಕೆ ಹೊರಡುವ ಸಿದ್ಧತೆ ನಡೆಯಿತು. ಕಲ್ಯಾಣಿಯ ಶಂಗಾರ ಕಂಡು ಅನಂತ ಎಚ್ಚರಿಸಿದ.

“ಪ್ರಿಯ ತಂಗಿ, ಉದುಪಿ ಒಂದು ಹಳ್ಳಿ, ಆದುದರಿಂದ ಆದಷ್ಟು ಕಡಿಮೆ ಮೇರಕನ್ನಾ ಮಾಡಿಕೊಂಡಿ. ಆಮೇಲೆ ಇಲ್ಲಿಯ ಜನ ನಾವು ಸಿನಿಮಾ ದವರು ಎಂದು ತಿಳಿದುಕೊಂಡರೆ ಕಷ್ಟ”

ಕಲ್ಯಾಣಿ ಧಾರಾಳವಾಗಿ ಪೌಡರನ್ನು ಹಚ್ಚಿಕೊಂಡು “ಹಾಗೇನು?” ಎಂದು ಮಾತ್ರ ಕೇಳಿದಳು.

“ಮಾಡಿಕೊಳ್ಳಲಿ ಹುಡುಗಿ”—ವಕ್ತುಲ ನಾದಿನಿಯ ಪರ ವಹಿಸಿ ಮಾತನಾಡಿದಳು.

ಕಲ್ಯಾಣಿ ಅನಂತನ ಕಡೆ ತಿರುಗಿ “ಅಣ್ಣಾ, ಸಮುದ್ರಸ್ಥಾನ ಮಾಡಿದರೆ ತಲೆ ಕೂಡಲು ಉದುರಿ ಹೋಗತ್ತಂತೆ. ಹೊದೆ?” ಎಂದು ಪ್ರಶ್ನಿಸಿದಳು.

“ತಲೇಲಿ ತುಂಬಾ ಕೂಡಲಿರೋರಿಗೆ ಆ ಭಯ. ಕೂಡಲೇ ಇಲ್ಲದವರಿಗೆ ಆ ಭಯವೇ ಇಲ್ಲ!” ಎಂದುಬಿಟ್ಟು ರಾಮನಾಥ.

ಅವನು ತನ್ನ ಮೋಟು ಜಡೆಯನ್ನು ಟೀಕಿಸುತ್ತಿದ್ದಾನೆಂದು ಕಲ್ಯಾಣಿಗೆ ಕೂಡಲೇ ತಿಳಿಯಿತು. ಅವಳು ಸಿಟ್ಟಿಗೆದ್ದು,

“ನಾನು ಬರೋದಿಲ್ಲ” ಎಂದು ಹರ ಹಿಡಿದಳು.

ವಕ್ತುಲ ಅವಳನ್ನು ಸಮಾಧಾನಗೊಳಿಸಲು ಯತ್ನಿಸಿದಳು. ಆದರೆ ಕಲ್ಯಾಣಿಯ ಸಿಟ್ಟು ಶಾಂತವಾಗಲಿಲ್ಲ. ಸುಬ್ಬರಾಮು ಗೆಳೆಯನಿಗೆ,

“ಹೂಂ. ಹೋಗಿ ಕ್ಕಮೆ ಕೇಳಿಕೊಂಡಿ. ಹಾಗೂ ಇನ್ನು ಮೇಲೆ ಹುಡುಗಿಯರ ಹತ್ತಿರ ಒರಟೊರಟೊಗಿ ಮಾತನಾಡಬೇಡ” ಎಂದ.

ರಾಮನಾಥನಿಗೆ ಧರ್ಮಸಂಕಟಕ್ಕಿಟ್ಟುಕೊಂಡಿತು.

ಕಲ್ಯಾಣಿ ಒಂದು ರೂಪಿಗೆ ಹೋಗಿ ಬಾಗಿಲು ಹಾಕಿಕೊಂಡು ಕುಳುಬಿಟ್ಟಿದ್ದಳು.

ರಾಮನಾಥ ವಿಧಿಯಿಲ್ಲದೆ ಹೋಗಿ ಬಾಗಿಲು ತಟ್ಟಿದ.

“ಯಾರು?” ಕಲ್ಯಾಣಿ ಕೇಳಿದಳು.

ಅವಳು ಮೇಲೆ ಕೋಪ ಪ್ರದರ್ಶಿಸಿದ್ದರೂ ಒಳಗೊಳಿಗೆ ಅಂಚಕೆ

ಯಾಗಿತು—ನಿಜವಾಗಿಯೂ ಎಲ್ಲಿ ಅವರೆಲ್ಲಾ ತನ್ನನ್ನು ಬಿಟ್ಟು ಸಮುದ್ರ ಶೀರಕ್ಕೆ ಹೊರಟುಹೊಗೇಗುವದ್ದೀರೋ ಎಂದು. ಸಮುದ್ರ ಸೋಡುವ ಸಲು ವಾಗಿಯೇ ಆವಳು ಉದು ಪಿಗೆ ಬಂದಿದ್ದಳು. ಯಾರಾದರೂ ಬಂದು ಮತ್ತೊಮ್ಮೆ ಕರೆದರೆ ತಾನು ಸಮಾಧಾನಗೊಂದು ಹೊರಟುಬಿಡಬೇಕು ಎಂದವಳು ನಿಶ್ಚಯಿಸಿದ್ದಳು.

“ನಾನು ಅಪರಾಧಿ” ಎಂದ ರಾಮನಾಥ. ಕಲ್ಯಾಣಿ ಬಾಗಿಲು ತೆಗೆದು ಹುಂದೆ ಸರಿದಳು. ರಾಮನಾಥ ಒಳಗೆ ಬಂದು ಅತ ವಿನಯ ಪ್ರಕಟಿಸುತ್ತಾ,

“ನನ್ನ ಕ್ಷಮೆನಿಸಿ, ದಯವಿಟ್ಟು ಬನ್ನಿ” ಎಂದ.

“ಲೇಡಿಸ್” ಹತ್ತಿರ ಹೇಗೆ ಮಾತನಾಡಬೇಕೊಂತ ನಿಮಗೆ ಗೊತ್ತಿಲ್ಲವೇ?” ಕಲ್ಯಾಣಿ ಬಿರುಸಿನಿಂದ ಕೇಳಿದ್ದಳು.

“ಲೇಡಿಸ್” ಹತ್ತಿರ ಮಾತನಾಡುವುದು ಮಾತ್ರ ನನಗೆ ಗೊತ್ತು”

“ಅಂದರೆ ನಾನು ಲೇಡಿ ಅಲ್ಲಾಂತ ನಿಮ್ಮ ಭಾವನೆಯೇ?”

“ಭೀ! ನಾನು ಹಾಗಂದರೂ ಜನ ಒವ್ವಬೇಕ್ಕಳು? ನೀವೂ.....ಬರ್ತೀ ತಾನೇ?”

“ಬರೋದಿಲ್ಲ.”

“ಇಷ್ಟೊಂದು ಮೇರಕ್ಕೊ ಮಾಡಿಕೊಂಡಿದೀರಿ, ಎಲ್ಲ ಅನ್ಯಾಯ ವಾಗಿ ಬಿಡುತ್ತದೆ. ನಾನು ತಮಾಷೆಗಂದರೆ ಸಿಟ್ಟುಮಾಡಿಕೊತ್ತಿರಲ್ಲಾ?”

ಸಂದರ್ಭ! ಅವನು ಅವು ಹೇಳಿದ್ದೀ ಸಾಕೆಂದು ಕಲ್ಯಾಣಿ ರಾಜೀಯಾದಳು.

ಮುಕ್ಕೆಯ ಸಮೀಪದ ರಸ್ತೆಯ ಎರಡು ಪಕ್ಕಗಳ ತೆಂಗಿನ ಮರಗಳು ಸಮುದ್ರದಿಂದ ಬೀಸಿ ಬರುವ ಹಿತವಾದ ತಂಗಾಳಿಗೆ ಮೈಯೊಡ್ಡಿ ನೃತ್ಯಸುತ್ತಿದ್ದವು.

ಅಲ್ಲಿಂದ ಮುಂದೆ ಬೆಸ್ತ್ರೆರ ಗುಡಿಸಲುಗಳು ಸುಮಾರು ಅರ್ಥ ಘರಾಂಗು; ಮರಳನ ರಾಶಿಯ ಮೇಲೆ ನಡೆದು ಸಮುದ್ರದ ಅಲೆಗಳಿಗಿ ಕಾಲನೊಡ್ಡಿ ಎಲ್ಲರೂ ನಿಂತುಕೊಂಡರು.

ಇನ್ನೂ ಕೊಂಡ ಬಿಗಿಯ ಮೇಲಿದ್ದ ಕಲ್ಯಾಣಿ ಇದು ವರೆ ನಿಗೂ ಒಂದು ಮಾತನಾಡಿರಲಿಲ್ಲ. ಅವಳನ್ನು ಪ್ರಸನ್ನಗೊಳಿಸಬೇಕೆಂದು ರಾಮು

ನಾಥ ವಿಶ್ವಸಾಹಸ ಮಾಡುತ್ತಿದ್ದ.

ಕಲ್ಯಾಣ ಅನಂದನಿಗಾಗಿ ಕರ್ಪೇಚಿಪ್ಪು, ತಂಬಿಗಳನ್ನು ಆರಿಸತ್ತೊಡಗಿದ್ದು. ರಾಮನಾಥ ಕಲ್ಯಾಣಿಗಾಗಿ ತಾನೂ ಅವುಗಳನ್ನು ಹೆಕ್ಕುತ್ತೊಡಗಿದೆ. ಆ ಸಂದರ್ಭದಲ್ಲಿ ಅವರಿಬ್ಬರ ನಡುವೆ ಶಾಂತಿ, ಸಮಾಧಾನ ಮತ್ತೆ ಸೈನಿಕರವು.

ಮಲ್ಲೀಯಿಂದ ಉದುಷಿಗೆ ಹಿಂತಿರುಗಿ ಹೋಗುವಾಗ ಬಸ್ಸಿನಲ್ಲಿ ಕಲ್ಯಾಣಿಯ ಮಾತೇ ಮಾತು. ಅವಳ ಕೈಲಿದ್ದ ಚೀಲದಲ್ಲಿ ಕರ್ಪೇಚಿಪ್ಪು ಶಂಖಗಳು ರುಲ್ಲು ಎಂದ ಸದ್ದು ಮಾಡುತ್ತಿದ್ದವು. ಆದು ಒಂದು ಅಮೂಲ್ಯ ನಿಧಿಯೇ ಎಂಬಂತೆ ಕಲ್ಯಾಣ ಆಚೇಲ ವನ್ನು ತನ್ನ ಕೈಯಲ್ಲಿಯೇ ಇಟ್ಟುಕೊಂಡಿದ್ದಳು.

ಆದಿನ ರಾತ್ರಿ ಕಲ್ಯಾಣ ಒಂದು ದೊಡ್ಡ ಗಂಡಾಂತರದಿಂದ ಪಾರಾಡಿ.

ಅವರನ್ನು ಓಸಿದ್ದ ಭತ್ತದಲ್ಲಿ ಸ್ಥಾಪಿ ಜಿರಲೆಗಳ ಕಾಟವಿತ್ತು. ಕಲ್ಯಾಣಿಗೆ ಜಿರಲೆಗಳಿಂದರೆ ಹಾನ್ಯ, ಹುಲಿಗಿಂತಲೂ ಹೆಚ್ಚು ಭಯವಿತ್ತು.

ರಾತ್ರಿ ಅವಳು ಮಲಗಿಕೊಳ್ಳಲು ಹಾಸಿಗೆ ಸುರುಳಿಯನ್ನು ಬಿಚ್ಚಿದ ಕೂಡಲೇ ರೂಪಿನ ಮೂಲೆಯೊಂದರಿಂದ ಜಿರಲೆಯೊಂದು ತನ್ನ ಮೀಸಿಯನ್ನು ಅಲುಗಾಡಿಸುತ್ತಾ ನೆಟ್ಟಿಗೆ ಅವಳ ಹಾಸಿಗೆಯ ಮೇಲೆ ಹರಿದುಬಂತು. ಕಲ್ಯಾಣ ‘ಅಯ್ಯೋ’ ಎಂದು ಕೂಗುತ್ತಾ ಹೊರಗೊಡಿಬಂದಳು.

“ಆದು ಏನೂ ಮಾಡೋಲ್ಲ ಬಾರೆ” ಎಂದು ವಕ್ಕಲಾ ಕೂಗುತ್ತಿದ್ದರೂ ಕಲ್ಯಾಣ ಅವಳ ಮಾತನ್ನು ಲಕ್ಷ್ಯಕ್ಕೆ ತಂದುಕೊಳ್ಳಲಿಲ್ಲ. ಯಾಕೆಂದರೆ ಜಿರಲೆಯಂತಹ ಭಯಕಂರ ಪ್ರಾಣಿಯನ್ನು ಅಬಲೆಯಾದ ಹೆಣ್ಣು ಏನುತಾನೆ ಮಾಡಿಯಾಳು ಎಂಬುದೇ ಅವಳ ಸಿದ್ಧಾಂತವಾಗಿತ್ತು. ಅಂತಹ ಕೂರ, ಜುಗುಪ್ಪೆಯನ್ನು ಅಟ್ಟುಮಾಡುವ ಪ್ರಾಣಿಯನ್ನು ಸದೆಬಡಿಯಲು ಗಂಡಸರೇ ಸರಿ ಎಂದವಳ ಅಭಿಪ್ರಾಯ.

ಇನ್ನೀಟಾದುತ್ತಿದ್ದ ಸುಬ್ಬರಾಮು, ರಾಮನಾಥ, ಅನಂತ ಕಲ್ಯಾಣಿಯ ಕೂಗು ಶೇಳ ಅಟಿ ನಿಲ್ಲಿಸಿ ಪ್ರಾಣಾರ್ಥಕವಾಗಿ ಅವಳ ಕಡೆ ನೋಡಿದ್ದರು.

ಕಲ್ಯಾಣಿ ಗದಗುಟ್ಟಿ ನಡುಗುತ್ತಿದ್ದಳು.

“ನನೇ?” ಅನಂತ ಕೇಳಿದ.

“ಹೀಗೇ...ಮೂಲೆಯಿಂದ....ನಿಥಾನವಾಗಿ ಹರಿದುಕೊಂಡು ಬಂತು ನೆಟ್ಟಿಗೆ ಹನ್ನು ಹಾಸಿಗೆ ಮೇಲೆ...ಅಷ್ಟುಂದು ದೊಡ್ಡದನ್ನು ನಾನು....ನೋಡೇ ಇರಲಿಲ್ಲ....ಹರಿದುಕೊಂಡು....”

ರಾಮನಾಥ, ಸುಬ್ರಾಮು ಕೈಲಿದ್ದ ಎಲೆಗಳನ್ನು ತಟ್ಟನೆ ಬಿಸಾಡಿ ಗಾಬರಿಯಾಗಿ ಎದ್ದು ನಿಂತರು.

ಸುಬ್ರಾಮು ತನ್ನ ತಂದೆಯ ಕೊಲನ್ನು ತೆಗೆದುಕೊಂಡ. ರಾಮನಾಥ ಒಂದು ತುಂಡು ಸೌದೆಯನ್ನೇ ಎತ್ತಿಕೊಂಡು ಬಂದ.

“ಎಲ್ಲಿ ತೋರಿಸು ಬಾ” ಅನಂತ ಕೇಳಿದ.

“ಅಯ್ಯೋ ನಾನು ಬರೊದಿಲ್ಲವು. ನಂಗೆ ಭಯ”

ಅವರಿಬ್ರಂಗ ರೂಪಿನೊಳಗೆ ಹೋದರು. ಕಲ್ಯಾಣಿ ರೂಪಿನ ಬಾಗಲಿನಲ್ಲಿ ನಿಂತು ‘ಅಲ್ಲಿ’ ಎಂದಳು.

ವತ್ತಲಾ ನಿರಾತಂಕವಾಗಿ ಅನಂದನನ್ನು ಮಳಗಿಸಿಕೊಂಡು ಮಲಗದ್ದಳು. ಅದನ್ನು ನೋಡಿ ಅವರಿಬ್ರಂಗ ಆಶ್ಚರ್ಯವಾಯಿತು.

“ಏಳಿ ಮೇಲೆ; ಮಗೂನ ಹೊಡಲು ಎಬ್ಬಿಸಿ” ರಾಮನಾಥ ಅತಂಕದಿಂದ ನುಡಿದ.

“ಹಾವು ಬಂದಿದೆ ವತ್ತಲ್ಲ. ಬೇಗ ಏಳು.”

ವತ್ತಲಾ ನಗತೊಡಗಿದಳು. ಅವಳಿಗೆ ಮಾತನಾಡಲು ಸಹ ಆಗಲಿಲ್ಲ.

“ಹಾವು!....ನಾಗರಹಾವು....”

ಸುಬ್ರಾಮು ಹುಬ್ಬಿಗಂಟಿಕ್ಕಿದ್ದ. ರಾಮನಾಥನಿಗೆ ಯಾವುದೂ ಅರ್ಥವಾಗಲಿಲ್ಲ.

“ಅಗೋಡಿ ನೋಡಿ ಕಲ್ಯಾಣಿಯ ಹಾವು” ಎನ್ನುತ್ತಾ ವತ್ತಲಾ ಹಾಸಿಗೆಯ ಮೇಲಿದ್ದ ಜರಲೆಯ ಕಡೆ ಕೈತೋರಿಸಿದಳು.

ರಾಮನಾಥ ನಗುತ್ತಾ ಹಾಸಿಗೆಯ ಮೇಲೆ ಕುಸಧುಬದ್ದ. ಅನಂತನಿಗೆ ಆ ಕೊಲಿನಿಂದಲೇ ಕಲ್ಯಾಣಿಗೆ ಎರಡು ಬಾಂಸಬೀಕೆನಿಸಿ— ಎಲ್ಲರನ್ನೂ ವೃಥಾ ಹೆಡರಿಸಿದಳಿಂದು.

“ಅಯೋಜಿ ನಾನು ಏನೊಂತಿದೆ. ಜಿರಲೆ!”

ಸುಬ್ಬರಾಮುವಿನ ಸಲೀಸು ಕಂಡು ಕಲ್ಪಾಣಿಗೆ ರೇಗಿತು. ತನಗೆಂತಹ ಅವಾಯ ಕವಿದುಬಂದಿತ್ತಿನ್ನುನ್ನದೂ ಇವರಿಗೆ ಲಕ್ಷ್ಯವಿಲ್ಲವಲ್ಲ!

“ನಿಮಗೆ ತಮಾಷಿ. ನನಗೆ ಪ್ರಾಣಸಂಕಟ” ಎಂದಳು ಕಲ್ಪಾಣಿ ಕಳನಳಿಂದ.

“ಅದೇನೂ ಮಾಡೋಲ್ಲ. ಮಲಕೊಳ್ಳಿ” ಎಂದ ಸುಬ್ಬರಾಮು.

“ಈ ರೂಪುನಲ್ಲಿ ಜಿರಲೆ ಇಲಾಂತ ಖಾತ್ರಿ ಮಾಡಿಕೊಂಡೇ ನಾನು ಮುಲಗೋದು” ಕಲ್ಪಾಣಿ ದೃಢವಾಗಿ ಹೇಳಿದಳು.

ರಾಮನಾಥ ರೂಪಿನಲ್ಲಿದ್ದ ಪ್ರತಿಯೊಂದು ಜಿರಲೆಯನ್ನೂ ಹಿಡಿದು ಹೊರಕ್ಕೆ ಸಾಗಿಸಿದ ಮೇಲೆ ಕಲ್ಪಾಣಿ ಅಳುಕುತ್ತಾ ಒಳಗೆ ಬಂದಳು.

ಚೇಳಿಗೆ ಕಲ್ಪಾಣಿ ಎದ್ದಿಂದ ಕೂಡಲೇ ಅನಂತ ವ್ಯಂಗ್ಯವಾಗಿ ಕೇಳಿದ.

“ಇ! ಬದುಕಿದೀಯಾನ್ನು! ಅಂತೂ ಒಂದು ಅವಮ್ಮತ್ಯ ತಪ್ಪಿದ ಹಾಗಾಯಿತು.”

ರಾಮನಾಥ ಕೇಳಿದ “ನಿದ್ದಿ ಬಂತಾ?”

ಕಲ್ಪಾಣಿ ಇಬ್ಬರಿಗೂ ಉತ್ತರ ಕೊಡದೆ ಒಳಗೆ ಹೋದಳು.

ಸುಬ್ಬರಾಮುವಿನ ಮದುವೆ ಸರಳವಾಗಿ ನಡೆಯಿತು. ಮದುವೆಯಾದ ನಂತರ ರಾಮನಾಥನಿಗೆ ಸುಬ್ಬರಾಮುವಿನ ಸಾನ್ನಿಧ್ಯವಿರುತ್ತಿರಲ್ಲ. ಸುಬ್ಬರಾಮು ಹೊಸ ಹೆಂಡಕಿಯ ಪರಿಚಯದಲ್ಲಿ ಹೆಚ್ಚು ಆಸಕ್ತನಾದ.

ಹೇಗಾಗಿ ಧಾರೆಯಾದ ನಂತರ ರಾಮನಾಥ ಒಂಟಿಯಾದ. ಯಾವಾಗಲೂ ಆನಂದನನ್ನು ಆಟವಾಡಿಸುತ್ತಾ ಇಸ್ವರದ ಹೊರಗೇ ಕಾಲ ಕಳೆಯುತ್ತದ್ದ ಕಲ್ಪಾಣಿಯನ್ನೇ ಅನುಸರಿಸಲು ರಾಮನಾಥ ಪ್ರಯತ್ನಿಸಿದ.

“ನಿನು? ರಾಯರು ಒಂಟಿಯಾದರು. ಪಾಪ! ಸ್ನೇಹಿತನ ಜೊತೆ ತಪ್ಪಿಹೋಯಿತು” ಎಂದು ಕಲ್ಪಾಣಿ ಸುಳ್ಳ ಪರಿತಾಪ ವ್ಯಕ್ತಪಡಿಸಿದಳು.

“ಒಬ್ಬರು ತಪ್ಪಿದರೇನು? ಇನ್ನೊಬ್ಬರು ಸಿಕ್ಕಿದರು” ಎಂದ ರಾಮನಾಥ.

“ನೀವು ಹೋಗಿ ಅಡ್ಡ ಹಾಕಿದರೆ ಸಿಕ್ಕುದ್ದಿ ಏನು?”

ಎರಡು ದಿನ ಮಧುವೆಯ ಸಂಭ್ರಮ ಕಳಿದ ಮೇಲೆ ಒಂದು ಬೆಳಗ್ಗೆ ಸಮುದ್ರ ತೀರಕ್ಕೆ ಹೋಗಿ ಸ್ವಾನಮಾಡಿ ಬರಲು ಸುಬ್ಬರಾಮು ಸೂಚಿಸಿದ. ಎಲ್ಲರೂ ಒಪ್ಪಿಕೊಂಡರು. ಬೆಳಗ್ಗೆ ಪಳೂವರೆಗೆ ಎಲ್ಲರೂ ಬಸ್ತಿನಲ್ಲಿ ಸಮುದ್ರ ತೀರಕ್ಕೆ ಹೋರಟಿರು. ಕಲ್ಲಾಣಿ ತಾನು ಸಮುದ್ರಸ್ವಾನ ಮಾಡುವುದಿಲ್ಲವೆಂದೇ ನಿರ್ಧರಿಸಿದ್ದಳು. ಕಾರಣ ವಿಷ್ಟ— ಸಮುದ್ರ ತೀರದಲ್ಲಿ, ಬಟ್ಟಬಯಲಿನಲ್ಲಿ ಬಟ್ಟಿ ಬದಲಾಯಿಸುವುದಾದರೂ ಹೇಗೆ? ಇಪ್ಪತ್ತಿಂಟು ಬಟ್ಟಿಗಳನ್ನು ತಿಗೆದುಹಾಕುವುದೆಂದರೆ ಸಾಮಾನ್ಯವೇ?— ಅದರಲ್ಲೂ ಬದ್ದೆಯಾಗಿ ಮೈಗಂಟಿಕೊಂಡಿರುವ ಬಟ್ಟಿಯನ್ನು ತಿಗೆಯುವುದೂ ಒಂದೇ, ಚಮಚನ್ನು ಸುಲಿದಿದುವುದೂ ಒಂದೇ.

ಕಲ್ಲಾಣಿಗೆ ಸೀರೆ ಹೇಗೋ ಉಟ್ಟಿರಾಯಿತು ಎಂಬುದಿರಲ್ಲ. ಉಟ್ಟಿ ಸೀರೆ ಸೋಗಸಾಗಿ ಬಳಸಿಕೊಂಡು ಬಂದಿರಬೇಕು, ಶೊಟ್ಟಿ ರವಿಕೆಯಲ್ಲಿ ಸುಕ್ಕಿರಕೊಡು. ಬಾಚಿದ ತಲೆಗೂಡಲಿನಲ್ಲಿ ಎಲ್ಲಲ್ಲಿ ತಲೆಗೂಡಲು ಹಾರಾಡಬೇಕೋ ಅಲ್ಲಲ್ಲೇ ಹಾರಾಡಬೇಕು, ಮುಡಿದ ಹೊನ್ನ ಒಂದು ಪಾಶ್ವದಿಂದ ಕಾಣಿಸುತ್ತಿರಬೇಕು.....ಇತ್ಯಾದಿ.

ಈ ಸ್ವಯಂಪೂಜೆ ಸಮುದ್ರ ತೀರದಲ್ಲಿ ಸಾಧ್ಯವೇ? ಅದರೆ ಸಮುದ್ರ ತೀರದಲ್ಲಿ ಉಳಿದವರೆಲ್ಲಾ ಉರುಳುರುಳ ಬರುವ ಅಲೆಗಳಿಗೆ ಮೈಯೊಡ್ಡಿ ಕೇರೆ ಹಾಕಿ ನಗುವುದನ್ನು ಕಂಡು ಅವಳಿಗೂ ಸ್ವಾನಮಾಡುವ ಆಸ್ಯಾಯಾಯಿತು. ಒಂದನ್ನೂಂದು ಬೆನ್ನಟ್ಟಿ, ಬಿಳಿನೊರಿ ಕಾರುತ್ತಾ ಬರುವ ಅಲೆ ಅವಳನ್ನು ಸೇರಿಯಿತು.

“ಅತ್ತಿಗೆ, ನಂಗೂ ಈಗ ಸ್ವಾನ ಮಾಡಬೇಕೇನಿಸುತ್ತಿದೆ. ಏನು ಮಾಡಲಿ?” ಎಂದು ಕಲ್ಲಾಣಿ ವಕ್ತುಲೆಯನ್ನು ಕೇಳಿದಳು.

“ಮುಹೂರ್ಯಾಯಾಗಿ ಮಾಡು.”

“ನಾನು ಬೀರೆ ಬಟ್ಟಿ ತಂದಿಲ್ಲ.”

“ಬದು ನಿವಿಷದಲ್ಲಿ ಗಾಳಿಗೆ ನಿನ್ನ ವಾಯಿಲ್ ಸೀರೆ ಷಣಗುತ್ತದೆ”

ಅತ್ತಿಗೆಯ ಮಾತಿನಿಂದ ಉತ್ತೇಜಿತಾಗಿ ಕಲ್ಲಾಣಿ ನಾಲ್ಕುರು ಹೊಜ್ಜೆ ಮುಂದೆ ಬಂದಳು. ಅವ್ಯಾರಲ್ಲಿ ರಾಮನಾಥ ಅವಳನ್ನು ಹೆದರಿಸಿದೆ.

“ಹುವಾರ್. ಸಮುದ್ರದಲ್ಲಿ ಜಿರಲೀಗಳಿರುತ್ತವೆ”

ಕಲ್ಯಾಣಿ ಕುಸಿತ್ತಳಾಗಿ ಅವನ ಕಡೆ ತಿರುಗಿ “ಈ ವಿಷಯಾನೆ ನಿಮಗೆ ಎಂಜನೀರಿಂಗ್ ಕಾಲೇಜನಲ್ಲಿ ಹೇಳಿಕೊಟ್ಟಿರೋ?” ಎಂದಳು.

“ಸಮುದ್ರದಲ್ಲಿರುವ ಜಿರಲೀಗಳಿಗೆ ವಿಂತೆ ಅಂತಾರೆಂಜನೆ. ಆ ವೀನಿ ನಿಂದ ಇಲ್ಲಿಯ ಜನ ಬೇರೆ ಯಾವ ತರಕಾರಿ ಸಿಕ್ಕಿದಿದ್ದರೂ ಇನ್ನೂ ಬಧುಕಿದಾರೆ.”

“ವಾದಿರಾಜಗುಳ್ಳ ಇದೆಯಲ್ಲಾ” ಎಂದಳು ವಶ್ವಲಾ.

“ಮೀನಿದ್ದರೆ ಇರಲಿ. ನಾನು ಹೇಡರೋಲ್ಲ” ಎಂದಳು ಕಲ್ಯಾಣಿ.

“ಜಿರಲೀಗಂತಲೂ ಮೀನು ಇನ್ನೂ ಅವಾಯ ಕಲ್ಯಾಣಿ ದೇವಿಯವರೇ. ನಿಮ್ಮ ರೂಪಿನಲ್ಲಿದ್ದ ಜಿರಲೀಗಳನ್ನು ಈ ಬಡವಾಯಿ ಹೊಡಿದೋಡಿಸಿದ. ಆದರೆ ತಾವು ಈ ಸಮುದ್ರದೊಳಗೆ ತಮ್ಮ ಜರಣಕಮಲಗಳನ್ನಿರಸುವ ಮುನ್ನ ರಾಮನಾಥ ಇಲ್ಲಿಯ ವೀನುಗಳನ್ನೆಲ್ಲಾ ಓಡಿಸಲಾರ. ಕ್ವಮಿಸಿ” ಎಂದ.

“ಜಿರಲೀ ತರಹ ಮೀನು ಆಸಹ್ಯವಾಗಿರೋಲ್ಲ.”

“ಆಸಹ್ಯ! ತಮಗೆ ಅದರ ವಾಸನೆಯ ಪರಿಚಯವಿಲ್ಲವೇನೋ?”

“ಬಿಡ್ಡಿ. ಮೀನಿನಿಂದ ಪ್ರಾಣಾಪಾಯವಿಲ್ಲ” ಎನ್ನುತ್ತಾ ಕಲ್ಯಾಣಿ ಮುಂದುವರಿದಳು.

“ಹೌದು. ಜಿರಲೀಯಿಂದಲೇ ಪ್ರಾಣಾಪಾಯ” ಎಂದ ರಾಮನಾಥ.

ಅಲೆಯೊಂದು ಉರುಳಿ ಬಂದು ಅವಳನ್ನು ಮುಸುಕಿದಾಗ ಕಲ್ಯಾಣಿ ಪುಲಕಿತಗೊಂಡಳು.

“ಆಹಾ! ಎಷ್ಟುಂದು ಚೆಂದ!”

“ಯಾವುದು ಮೀನೇ?” ಎಂದ ರಾಮನಾಥ.

ಸುಬ್ಬರಾಮುವನೆ ವೈದುದುನನೆ ಎಲ್ಲರನ್ನೂ ಎಚ್ಚರಿಸಿ ಸಮುದ್ರದಿಂದ ಹೊರಗೆ ಎಳೆದು ತರಬೇಕಾಯಿತು.

“ಬನ್ನಿ ಮನೇರಿ ಎಲ್ಲರೂ ಉಣಿಕ್ಕೆ ಕಾಡಿರುತ್ತಾರೆ” ಎಂದವನು ನಾಲ್ಕುರು ಬಾರಿ ಹೇಳಿದ ಮೇಲೆ ಎಲ್ಲರೂ ಒಳ್ಳಿದ ಮನಸ್ಸಿನಿಂದ ಸ್ವಾನ್ಯ ಮುಗಿಸಿದ್ದು.

ಸುಭೂರಾಮು ತಂಗಿಗೆ ಒಂದು ಅಮೂಲ್ಯವಾದ ಸಲಹೆಯನ್ನಿತ್ತ.

“ವತ್ತಲಾ, ನಿನ್ನ ಸೀರೇನ ಬಗೆಯದೆ ಹಾಗೇ ಇಟ್ಟುಕೊಂಡಿರು. ಸಾರು, ಹುಳಮಾಡಿದ ದಿನ ಈ ಸೀರೇನ ಒಂದು ಸಲ ಆ ಸಾರಿನ ಪಾತ್ರೆಯಲ್ಲಿ ಅದ್ದಿ ತೆಗೆದಿರಿಸು—ನಿನ್ನ ಗಂಡನಿಗೆ ಉಪ್ಪಿನ ದುಡ್ಡು ಒಂದೆರಡು ತಿಂಗಳಾದರೂ ಉಳಿಯುತ್ತದೆ.”

“ಖುಳಿತಾಯದ ಯೋಜನೆಯಲ್ಲಿ ಈ ಸಲಹೆಯನ್ನು ಸೇರಿಸಬೇಕು” ಎಂದ ಅನಂತ.

ಮಾರನೆಯ ದಿನ ಬೆಳಿಗ್ಗೆ ಎಲ್ಲರೂ ಮೈ ಸೂರಿಗೆ ಹೊರಟಿರು. ರಾತ್ರಿಯನ್ನು ಮೈಸೂರಿನಲ್ಲಿ ಕಳೆದು ವತ್ತಲೀಯ ತವರು ಮನೆಯವರು ಬೆಳಿಗ್ಗೆ ಬೆಂಗಳೂರಿಗೆ ಹೊರಟಿರು.

ಹೊರಡುವುದಕ್ಕೆ ಮುಂಚೆ ರಾಮನಾಥ ಕಲ್ಯಾಣಿಗೆ ಹೇಳಿದ “ನೋಡಿ, ನಾನು ಸಮಯ ಕಳೆಯುವುದಕ್ಕೆ ತಮಾಷಿಯಾಗಿ ಮಾತನಾಡಿರಬಹುದು. ಆದರೆ ನೀವು ತವ್ವಿ ತಿಳಿಯಬೇಡಿ. ನಿಮ್ಮ ಮನಸ್ಸಿಗೆ ನನ್ನ ಮಾತನಿಂದ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ.”

“ನೋಗಲಿ. ಕ್ಷಮಿಸಿದ್ದೀನಿ” ಎಂದಳು ಕಲ್ಯಾಣಿ—ಅವನಿಗೆ ಜೀವದಾನಮಾಡುವ ರಾಣಿಯ ಲೀವಿಯಲ್ಲಿ.

“ಬೆಂಗಳೂರಿಗೇನಾದರೂ ಒಂದರೆ ಬನ್ನಿ ನಮ್ಮ ಮನೆಗಿ.”

“ಸಧ್ಯಕ್ಕೆ ಬೆಂಗಳೂರಿಗೆ ಬರುವ ಯೋಚನೆಯಿಲ್ಲ.”

ನಂಟರಲ್ಲಾ ಹೊರಟು ಹೋದ ಮೇಲೆ ವತ್ತಲೀಗೆ ಮನೆ ಬರಿದಾದಂತೆ ತೋರಿತು. ಕಲ್ಯಾಣಿಯನ್ನಾದರೂ ಶೂಗಿ ಎರಡಾಟ ಹಗಡೆ ಆಡಿ ಬೇಜಾರು ಪರಿಹಾರ ಮಾಡಿಕೊಳ್ಳಲು ಅವಳು

‘ಕಲ್ಯಾಣೀ’ ಎಂದಳು.

ಆದರೆ ಅವಳಾಗಲೇ ಕೈಲಿ ನಿಟ್ಟಂಗ್ ಕಡ್ಡಿ ಹಿಡಿದು ಗೆಳತಿಯ ಮನೆಯಲ್ಲಿ ಕುಳಿತಿದ್ದ ಳು.

ನಾಲಿಗೆ ‘ಬೇಜಾರು’ ಎಂದು ನುಡಿಯುತ್ತಿದ್ದರೂ ತಲೆಗೂಡಲನ್ನು ಎತ್ತಿ ಹಿಂದಕ್ಕೆ ಬಾಕುವುದರಲ್ಲಿ ಸ್ವಲ್ಪವೂ ವ್ಯತ್ಯಾಸವಾಗಬಾರದು. ‘ಭೂ ಸಾಕಾಯಿತವ್ವು’ ಎಂದು ಅವಳು ಮಾತನಾಡುತ್ತಲೇ ಸೀರಿಗೆ ಹೊಂದಿಕ್ಕೆ

ಯಾಗುವ ರವಿಕೆ ಯಾವುದು ಎಂದು ಹುಡುಕುತ್ತಿದ್ದಿಳು.

ಜೊತೆಗೆ ಇದ್ದುದನ್ನು ಇದ್ದಂತೆ ಯಾರೀನು ತೀಳಮಕೊಳ್ಳುವರೆಂದು ಲಕ್ಷ್ಯಮಾಡದೇ, ಇತರರ ಮನಸ್ಸಿಗೆ ಸೋಽವನ್ನುಂಟುಮಾಡುವ ವಿವಯ ವಾಗಿದ್ದರೂ ಸರಿ—ತಟ್ಟನೆ ಅಡಿಬಿಡುತ್ತಿದ್ದಿಳು. ಈ ಬಗೆಯ ಬಿಳ್ಳಿ ಮನಸ್ಸು, ಸ್ವಷ್ಟಿ ಮಾತ್ರ, ನಿಖಿಲಿಯಿಂದ ಕೂಡಿದ ವರ್ತನೆಯಿಂದಾಗಿ ಅವಳಿಗೆ ಹೆಚ್ಚು ಗೆಳತಿಯಿರಲಿಲ್ಲ. ಅವಳಿದು ವಿಚಿತ್ರ ಸ್ವಭಾವ.

ತಿಂಡಿಯ ಹೊತ್ತಿಗೆ ಸರಿಯಾಗಿ ಅವಳಿಗೆ ಪಾಠ ಹೇಳಿಕೊಡಲು ಮನಸೆಯ ಮೇಷ್ಪೆರೊಬ್ಬರು ಬರುತ್ತಿದ್ದರು. ಕಲ್ಯಾಣಿಗೆ ವೊದಲೇ ಪಾಠ ಹೇಳಿಸಿಕೊಳ್ಳುವುದೆಂದರೆ ತಲೈನೋವು. ಅದರಲ್ಲಿ ಅವರು ಹೇಳಿಕೊಡುತ್ತಿದ್ದುದು ಚರಿತ್ರೆ, ಭೂಗೋಳದಂತಹ ಮಹಾ ಕರಿಣವಾದ ವಿವಯಗಳೇ. ಅವರು ತಿಂಡಿಯ ಹೊತ್ತಿಗೆ ಬರುತ್ತಿದ್ದು ಅವಳು ತಿಂಡಿ ತಿನ್ನ ವಿಕೆಗೂ ತಡೆಯನ್ನುಂಟುಮಾಡುತ್ತಿದ್ದರು. ಅದುದರಿಂದ ಕಲ್ಯಾಣಿ ಅವರು ಒಂದರೆ ಅವರಿಗೂ ಕಾಫಿ, ತಿಂಡಿಕೊಟ್ಟು ತಾನು ತಿನ್ನಲು ಒಳಗೆ ಹೊಗಿ ಬಿಡುತ್ತಿದ್ದಿಳು. ನಾಲ್ಕೆಯುದು ದಿನ ಒಟ್ಟಿಗೆ ತಿಂಡಿ ತಿಂದ ಆ ಮೇಷ್ಪೆರಿಗೆ ಪದನೆಯ ದಿನವೂ ತಿಂಡಿ ತಿನ್ನಲು ಕೊಂಚ ಸಂಕೊಚನಾಯಿತು. ಅವರು ಕಲ್ಯಾಣಿಗೆ

“ನನಗೀರಮ್ಮು ತಿಂಡಿ?” ಎಂದರು.

“ತಿನ್ನೊಮ್ಮೆ.”

“ದಿವಸಾ ಕೊಡ್ಡಿ ರಲ್ಲಾ....” ಎಂದವರು ಹೇಳುವಷ್ಟು ರಲ್ಲಿ ಕಲ್ಯಾಣಿ ತಟ್ಟನೆ

“ನಾವೇನು ಮಾಡೋ ಇ? ನಮ್ಮ ಮನಸೆಯ ತಿಂಡಿ ಹೊತ್ತಿಗೆ ಸರಿಯಾಗಿ ನೋವು ಬರ್ತೀರಿ” ಎಂದುಬಿಟ್ಟಿಳು.

ಅವಳ ದುಡುಕು ಮಾತನ್ನಿಂದಾಗಿ ಕಲ್ಯಾಣಿಗೆ ಎಸ್.ಎಸ್.ಎಲ್.ಎ. ಪರೀಕ್ಷೆಯ ವೊದಲ ಟಿಮೀನ ಪರೀಕ್ಷೆಯಲ್ಲಿ ತುಂಬಾ ಕಡಿಮೆ ನಂಬರ್ ಬಂದಿತು.

ಬಹುಶಃ ರಾಮನಾಥ ಅವಳ ಈ ಕಲ್ಯಾಣಗಂಗಳಿಗೆ ಮೆಚ್ಚಿ ಕೊಂಡಿದ್ದನೋ ಏನೋ?

ಅವನು ಸಮಯ ಸಿಕ್ಕಿದಾಗಲೀಲ್ಲ ಅವಳನ್ನು ಮಾತನಾಡಿಸುವುದು, ಕಟ್ಟುಗಳಿಂದ ಹಿಂಬಾಲಿಸುವುದು, ಇವುಗಳನ್ನು ನೋಡಿ ಅನಂತನಿಗೆ ಕಲ್ಪಣೆಯನ್ನು ಅವನಿಗೇ ಯಾಕೆ ಕೊಟ್ಟು ಮದುವೆ ಮಾಡಬಾರದು ಎನಿಸಿತು.

ಅವನು ತನ್ನ ಆಶೋಚನೆಯನ್ನು ತಾಯಿ ತಂದೆಯ ಮುಂದಿಟ್ಟು. ಕಲ್ಪಣೆ ಮನೆಯಲ್ಲಿಲ್ಲವೆಂದು ಖಾತ್ರಿಮಾಡಿಕೊಂಡೇ ಅವನು ತನ್ನ ಮನ ಸ್ವಿನ ಅಭಿಸಾರ್ಯವನ್ನು ಅವರ ಮುಂದೆ ಹೇಳಿದ.

“ವೆಂಕಟ್ಟಾಚಲಯನವರು ಎಂದಿನಂತೆ ಹೆಂಡತಿಯ ಕಡೆ ಕೈ ತೊರಿಸಿ “ನೀವಂಟು—ಅವಳಂಟು” ಎಂದರು.

ಹರಿದ ಸೀರೆಯೊಂದನ್ನು ರಸೇರಿ ಮಾಡುತ್ತಿದ್ದ ವಿಜಯಮ್ಮೆ

“ಅದ್ದಾಕೊ, ಅವಳಿಗೂ ನಿಮಗೂ ಏನೂ ಸಂಬಂಧವಿಲ್ಲದ ಹಾಗೆ ಮಾತನಾಡ್ತಿರ?” ಎಂದರು.

“ಭೀ, ನಾನು ಹಾಗೆಂದನೇ? ಸಂಪಾದನೆ ಮಾಡೋಂದು ನನ್ನ ಕರ್ತವ್ಯ. ಉಳಿದಿದ್ದೆಲ್ಲ ನಿಂದು” ಎಂದರಾತ.

“ಜವಾಬ್ದಾರಿಯಿಂದ ತಪ್ಪಿಸಿಕೊಳ್ಳೋದಕ್ಕೆ ಈ ಆಟ.”

“ಶಾ....ಜೋರಾಗ ಮಾತನಾಡಬೇಕೆಂದು, ಪಕ್ಕದ ಮನೆಯವರು ಇಲ್ಲೇ ಕಿಟಕಿಯ ಹತ್ತಿರ ಸುಳಿದಾಡಿದ ಹಾಗಾಯಿತು.”

“ನನಗೇನು ಹೆದರಿಕೆ? ಇರೋ ವಿಷಯ ಹೇಳಿದೆ.”

“ಅದಿರಲಿ. ಕಲ್ಪಣೆ ಮದುವೆಯ ವಿಷಯ ಏನು ಹೇಳ್ತಿರ್ಯಾ?” ಎಂದು ಮಗ ತಾನು ಪ್ರಸ್ತಾಪಿಸಿದ್ದ ವಿಷಯವನ್ನು ಮತ್ತೆ ತಾಯಿಯ ಗಮನಕ್ಕೆ ತಂದ.

“ವಿಜಯಮ್ಮೆ ನಿಟ್ಟುಸಿರಿನೋಡನೆ ಹೇಳಿದರು “ಅವಳಗ್ಗಾಕೋ ಮದುವೆ?”

ಅನಂತ ಅಚ್ಚಿರಿಯಿಂದ “ಹಾಗೆಂದರೇನಮ್ಮಾತ್, ಕಲ್ಪಣೆಗೆ ಮದುವೆಯ ವಯಸ್ಸಾಗಲಿಲ್ಲವೇ? ಹದಿನೆಂಟಾಯ್ತೇನೋಽಿ?” ಎಂದ.

“ಹದಿನೆಂಟಾದರೇನು? ಇವಳನ್ನು ಕಟ್ಟಿಕೊಂಡವನು ಅದು ಹೇಗೆ ಬಾಳ್ತಾನೋ ಕಾಣೆ. ಒಂದು ಕೆಲಸ ಬರೋಲ್ಲ, ಒಂದು ವ್ಯೆ ವ ಹಾ ರ

ಅಲಯೋಲ್ಲ....” ಎನ್ನುತ್ತಾ ವಿಜಯಮ್ಮೆ ತಮ್ಮ ಜೀಗಿತ್ತಿಯ ಎದುರಿಗೆ ಕಲ್ಪಾಣಿ ಬಲಕ್ಕೆ ಅಗ್ರಬರುವಂತೆ ಬಾಳಿಲೆ ಹಾಕಿ ತಮ್ಮನ್ನು ಮಹಾ ದುಃಖ ಕ್ಷೇತ್ರ ನಾಡಿದ ಸಂಗತಿಯನ್ನು ಅನಂತನ ಹೈದರ್ಯ ಕರಗುವಂತೆ ವಣಿಸಿ,

“ಒಂದು ಎಲೆ ಹಾಕೋಕೆ ಬರೋಲ್ಲ. ಇವಳಿಗ್ಯಾಕೋ ಮದುವೇ?”
ಎಂದು ಮಾತು ಮುಗಿಸಿದರು.

ಅನಂತ ತಮ್ಮ ವ್ಯಧಿಯಲ್ಲಿ ಭಾಗಿಯಾಗುತ್ತಾನೆಂದು ವಿಜಯಮ್ಮೆ ಭಾವಿಸಿದ್ದರು. ಆದರೆ ಆಕೆಯ ವರ್ಣನೆ ಕೇಳಿ ಅನಂತನ ಹೈದರ್ಯ ಕರಗಲ್ಲಿ. ಬದಲು ಆತ ದೊಡ್ಡದಾಗಿ ನಕ್ಕು

“ಆದಕ್ಕೇನು, ಎಲೆ ಉಪಯೋಗಿಸದೆ ತಟ್ಟಿ ಉಪಯೋಗಿಸಿದರೆ ಈ ಸಮಸ್ಯೆಯೇ ಏಳೋದಿಲ್ಲ” ಎಂದ.

“ಎಲ್ಲಾ ಹುದುಗಾಟ್” ಎಂದರು ತಾಯಿ.

“ರಾಮನಾಥನ ಬಗ್ಗೆ ನಿನ್ನ ಅಭಿಪ್ರಾಯ ಏನು?”

“ಆವನೇನು ಯಾತರಲ್ಲಾ ತೆಗೆದುಹಾಕುವ ಹಾಗಿಲ್ಲ.”

ಅನಂತನ ದೈವಿಯಲ್ಲಿ ರಾಮನಾಥ ಸರ್ವ ವಿಧದಲ್ಲಿಯೂ ಒಳ್ಳೆಯ ವರ ಎನಿಸಿಕೊಂಡಿದ್ದ. ಸಾಲದುದಕ್ಕೆ ಮದುವೆಯ ಮನೆಯಲ್ಲಿ ರಾಮನಾಥನ ಕಣ್ಣಗಳು ಯಾವಾಗಲೂ ತಂಗಿಯನ್ನು ಹಿಂಬಾಲಿಸುತ್ತಿದ್ದವು.

ಮದುವೆಯ ಚಪ್ಪರದಲ್ಲಿ ಅನೇಕ ಹುದುಗಿಯರು ಅವಳಂತೆಯೇ ಅಲಂಕರಿಸಿಕೊಂಡು ಸಂಭ್ರಮಪಡುತ್ತಾ ಓಡಾಡುತ್ತಿದ್ದರೂ ರಾಮನಾಥನ ಕಣ್ಣಗಳನ್ನು ಸೆಳ್ಳಿದಿದ್ದವರು ಕಲ್ಪಾಣಿ. ಅವಳಿಗಂತ ಅನೇಕ ಚೆಲುವೆಯರಿದ್ದರೂ ಅವನಿಗೆ ಮತ್ತೆ ಮತ್ತೆ ನೋಡಬೇಕೆನಿಸಿದ್ದ ಕಲ್ಪಾಣಿಯನ್ನು ಮಾತ್ರ.

ಒಂದು ಗುಂಪಿನಲ್ಲಿ ಎದ್ದು ಕಾಣುವಂತಹ ಸೌಂದರ್ಯವಲ್ಲ ಕಲ್ಪಾಣಿಯದು.

ಅತಿ ಸಾಮಾನ್ಯವಾದ ರೂಪ-ಒನ್ನೆ ಕಂಡು ಕೂಡಲೇ ಮರೆತು ಬಿಡಬಹುದಾದ ಮುಖ-ಆದರೂ ಆ ಮುಖವೇ ಅದೇಕೋ ಅವನನ್ನು ಸೀಳಿದಿತ್ತು.

ರಾಮನಾಥನ ನಿದ್ರಿತ ಮನಸ್ಸನ್ನು ಮೇಲ್ಲನೆ ತಟ್ಟಿ ಎಚ್ಚರಿಸಿದ್ದು— ಕಲ್ಯಾಣಿ ಬದುಕಿನಲ್ಲಿರಿಸಿದ್ದ ಆಸಕ್ತಿ, ಉತ್ಸಾಹ. ಒಣಿಗಿದ ಮರ ಸಹ ಅವಳ ಮುಖಭಾವ ನೋಡಿದರೆ ಚಿಗುರಬೀಕು—ಅಪ್ಪೊಂದು ಜೀವ ಕಳಿ ಅವಳ ಮುಖದಲ್ಲಿ ತುಂಬಿ ತುಳುತ್ತಿತ್ತು.

ಅಂತಹನೂ ಕಲ್ಯಾಣಿಯನ್ನು ಮೆಚ್ಚಿಕೊಳ್ಳಬೇಕಾದರೆ? ತಾಯಿಯ ಮನಸ್ಸು ಒಳಗೊಳಿಗೆ ಮಗಳ ಬಗ್ಗೆ ಹೆನ್ನೆ ತಾಳಿತ್ತು. “ನೋಡೋಣ” ಎಂದರು ಆಕೆ.

ಮನೆಯಲ್ಲಿ ಕಲ್ಯಾಣಿಯ ಮದುವೆಯ ಬಗ್ಗೆ ಒಂದೆರಡು ದಿನ ಬಿಸಿ ಯಾದ ಚರ್ಚೆ ನಡೆದು ಕೊನೆಗೆ ಯಾವುದೂ ನಿರ್ಧರವಾಗೆದೆ ಎಲ್ಲವೂ ಹಾಗೆಯೇ ತಣ್ಣಿಗೆ ಗಾಯಿತ್ತು.

ರಾಮನಾಥನೂ ಕ್ರಮೇಣ ಅವರ ಮನಸ್ಸಿನಿಂದ ಮರಿಯಾಗುವುದರ ಲಿದ್ದು. ಆದರೆ ಅವನ ನೆನಪು ಪೂರ್ಣವಾಗಿ ವಾಸುವಷ್ಟು ರಲ್ಲಿ ಅನಂತ, ಕಲ್ಯಾಣಿಗೆ ಮತ್ತೊತ್ತು ಮೈ ಅವನ ಭೇಟಿಯಾಯಿತ್ತು.

ಅವರ ಭೇಟಿಯಾದದ್ದು ದಸರಾ ವಸ್ತು ಪ್ರದರ್ಶನದಲ್ಲಿ.

ಒಂದು ದಿನ ಸಂಜಿ ಅನಂತ, ವತ್ಸಲಾ, ಕಲ್ಯಾಣಿ ಮೂವರೂ ವಸ್ತು ಪ್ರದರ್ಶನಕ್ಕೆ ಹೋರಟಿರು.

ಅಲ್ಲಿ ಅವರು ಸ್ವಾಲ್ಪಗಳನ್ನು ನೋಡುತ್ತಾ ಬಂದಂತೆ ಹಿಂದೂಸಾಂಗಿ ವಿವಾನ ಶಾಖಾನೆಯವರು ಇರಿಸಿದ್ದ ಶಾಖೆಯನ್ನು ನೋಡಲು ಅನಂತನ ಪರಿವಾರ ಒಳಗೆ ಹೋಯಿತ್ತು.

ರಾಮನಾಥ ಮದುವಣಿಗನಂತೆ ಸಿಂಗಾರ ಮಾಡಿಕೊಂಡು ಬಂದವರಿಗೆಲ್ಲ ವಿವಾನ ತಯಾರಿಸುವ ಬಗ್ಗೆ, ಅದರ ವಿವಿಧ ಯಂತ್ರಗಳು, ಅವುಗಳು ಕೆಲಸ ಮಾಡುವ ರೀತಿ ಮುಂತಾದವುಗಳನ್ನು ವರ್ಣಿಸುತ್ತಿದ್ದು.

ಅನಂತನನ್ನು ನೋಡಿಹೊಡನೆ ರಾಮನಾಥ ದೊಡ್ಡದಾಗಿ ನಗುತ್ತಾ ಮುಂದೆ ಬಂದು ಅನಂತನ ಕೈಯನ್ನು ಬಿಗಿಯಾಗಿ ಹಿಡಿದು ಕುಲುಕಿದ. ವತ್ಸಲ, ಕಲ್ಯಾಣಿಯರಿಗೆ ಕೈ ಮುಗಿದ.

ಅವನು ನಗುವಾಗ ಮುಖ ತುಂಬಾ ಚಿಕ್ಕ ಹುಡುಗನ ಮುಖ ದಂತೆ ಕಾಣುತ್ತಿತ್ತು.

“ಬಹೇ ಅಪರೂಪ ದರ್ಶನ” ಎಂದ ಆನಂತ.

“ಚಾಕರಿಯ ಮೇಲೆ ಬಂದದ್ದು....”

“ಕಾಖಾರ್ ನೇಯಿಂದ ಕಳಿಸಿದಾರೇನು ?”

“ಹೂಂ. ನಾನು, ನನ್ನ ಜೊತೆಗೆ ಇನ್ನಿಬ್ಬ ಮು ಎಂಜಿನೀಯರುಗಳು ಬಂದಿದ್ದಿವಿ. ಯಾರಾದರೂ ಒಬ್ಬರು ಇಲ್ಲಿರಲೇಬೇಕು. ಅವರಿಬ್ಬರೂ ಕಾಫಿ ತಗ್ಗೊಳ್ಳೋಕೆ ಹೋದರು. ಅವರು ಬಂದಮೇಲೆ ಚಾಚಿನ್ನು ಅವರಿಗೊಷ್ಟಿಸಿ ನಾವು ಹೋಗಿ ಬರೋಣ” ಎಂದ ರಾಮನಾಥ.

ಅವರನ್ನು ಅಕ್ಷಸ್ತಾತ್ತಾಗಿ ಭೇಟಿ ಮಾಡಿದ್ದ ರಾಮನಾಥನಿಗೆ ನಿಜ ವಾಗಿಯೂ ತುಂಬಾ ಸಂತೋಷವನ್ನುಂಟು ಮಾಡಿತ್ತು.

“ನಾವು ಯಾಕೆ ? ನಾನೂಂತ ಹೇಳ”—ಆನಂತ ಅವನ ಮಾತನ್ನು ತಿದಿದ್ದ.

“ಈ ದಿನ ಕಾಫಿ ಬಾರ್ ನಲ್ಲಿ ನೀವು ನನ್ನ ಅತಿಥಿಗಳು....”

“ಒಂದು ಪರತ್ತಿನ ಮೇಲೆ” ಎಂದ ಆನಂತ.

“ಯಾವುದು ?”

“ನಾಳಿಯಿಂದ, ನೀವು ಮೈಸೂರು ಬಿಟ್ಟು ಹೋಗುವವರಿಗೆ ಆಗ್ಗಾಗೆ ನಮ್ಮ ಅತಿಥಿಗಳಾಗಬೇಕು. ಹಾಗೂ ಇಲ್ಲಿಗೆ ಬಂದೂ ನಮ್ಮನ್ನು ನೋಡಿದ್ದ ಕ್ಷಾಗಿ ಸಕಾರಣ ವಿವರಣೆ ಕೊಡಬೇಕು”.

ರಾಮನಾಥ ಮತ್ತೆ ನಕ್ಕೆ.

ಅವನು ನಗುವಾಗ ಕಲ್ಪಾಣಿಗೆ ಅವನನ್ನೇ ನೋಡಬೇಕೆನ್ನಿತು.

‘ಬಾಯಿತುಂಬಾ, ಮನಸ್ಸಿನ ತುಂಬಾ ನಗುತ್ತಾರೆ—ಪುಟ್ಟ ಮಗುವಿನ ಹಾಗೆ’ ಎಂದುಕೊಂಡಳು ಕಲ್ಪಾಣಿ.

ಇದುವರೆವಿಗೂ ಸುಮ್ಮನೆ ನಿಂತಿದ್ದ ಕಲ್ಪಾಣಿ ಈಗ ಮಾತನಾಡಿದಳು.

“ಈ ಯಂತ್ರಗಳನ್ನು ಸ್ವಲ್ಪ ವಿವರಿಸುತ್ತೀರಾ ?”

ಅನ್ವರಲ್ಲಿ ಕಾಫಿಗೆ ಹೋಗಿದ್ದ ರಾಮನಾಥನ ಗೆಳಿಯಿರಬ್ಬರೂ ಬಂದರು. ರಾಮನಾಥ ತನ್ನ ಮಾತನ್ನು ನಿಲ್ಲಿಸಿ ಆನಂತನಿಗೆ ಅವರ ಹರಿಜಯ ಮಾಡಿಕೊಟ್ಟು,

“ನಾನು ಸ್ವಲ್ಪ ಪೆಟ್ಟೋಲ್ರೆ ಹಾಕಿಕೊಂಡು ಬರುತ್ತೀನಿ” ಎಂದ.

ಎಲ್ಲರೂ ಕಾಫಿ ಬಾರಿನ ಕಡೆ ಹೊರಟಿರು. ನಂದುವೆ ರಾಮನಾಥ ಹೇಳಿದ.

“ನೀನೆಲಾಲ್ ಒಂದೆಲ್ಲ ಒಂದು ದಿನ ಸಿಕ್ಕೀರಿ ಎಂದು ನನಗೆ ಗೊತ್ತಿತ್ತು”

“ಕನಸಿನಲ್ಲಿ ಕಂಡಿದ್ದಿರಾ ಹಾಗೆ?” ಕಲ್ಪಾಣಿ ಕೇಳಿದಳು.

“ನೀವು—ಅದರಲ್ಲೂ ನೀವು ವಸ್ತುಪ್ರದರ್ಶನಕ್ಕೆ ಬಾರದಿರುತ್ತಿರಾ? ಬಳಿ, ರಿಬ್ಬನ್ನು, ಹುರಿಗಾಳು ಇವೆಲಾಲ್ ಖಚಾರಗುವುದು ಹೇಗೆ? ಅಂಗಡಿಯವರು ನಿಮ್ಮನ್ನು ನೆಚ್ಚಿಕೊಂಡೆ ಬಂದಿರುತ್ತಾರೆ....”

“ನೀವು ಯಾರನ್ನು ನೆಚ್ಚಿಕೊಂಡು ಬಂದಿರಿ?”

“ಯಾರಾದರೂ ವಿಜ್ಞಾನದಲ್ಲಿ ಕುತ್ತಾಹಲ ಇರುವ ಜಾಣರು ಸಿಕ್ಕಬಹುದೇನೋ ಎಂದು ಕಾಖಾನೆಯವರು ನಿಮ್ಮನ್ನು ಕಳಿಸಿದರು.”

ಕಲ್ಪಾಣಿ ಯಂತ್ರವೊಂದರ ಕಡೆ ಕೈ ತೋರಿಸಿದಳು.

“ಇದನ್ನು ಸ್ವಲ್ಪ ವಿವರಿಸುತ್ತಿರಾ?”

“ಯಂತ್ರಗಳಲ್ಲಿ ನಿಮಗೂ ಆಸಕ್ತಿ ಇದೆಯೇನು?”

ರಾಮನಾಥ ಅಚ್ಚರಿಯಿಂದ ಕೇಳಿದ.

“ಮತ್ತೆ ನನಗೆ ಕುತ್ತಾಹಲ ಇರೋದಿಲ್ಲವೇ?”

“ಸರ ಹಾಗಾದರೆ ವಿವರಿಸುತ್ತಿನೀ ಬನ್ನಿ” ಎನ್ನುತ್ತ ರಾಮನಾಥ ಕಲ್ಪಾಣಿಯನ್ನು ಒಂದು ಯಂತ್ರದ ಮುಂದೆ ನಿಲ್ಲಿಸಿ,

“ಇದು ಒಂದು ಟಾಯ್‌ಲೆಟ್ ಸೆಟ್‌ನ ಹಾಗೆ. ಈ ಬಗೆಯದನ್ನು ಅಲಂಕಾರ ಪ್ರೇಮಿಗಳು ತೆಗೆದಿರಿಸಿಕೊಂಡರೆ ಬಹಳ ಅನುಕಳಲ. ಏರಾ ಹೋಸ್ಟೆಸ್‌ಗಳು ಇಂತಹದನ್ನು ಸದಾ ಸಮಾವದಲ್ಲಿಟ್ಟುಕೊಂಡಿರುತ್ತಾರೆ. ಇದಿದ್ದರೆ ಕೈಯಿಂದ ನಾಲ್ಕುಗಂಟೆ ಮುಖಕ್ಕೆ ಮೇಕನ್ ಮಾಡಿಕೊಳ್ಳುವ ಬದಲು ಐದು ನಿಮಿಷದಲ್ಲಿ—ಆಂದರೆ ಐದು ಗಂಟೆಗೆ ಎಕ್ಕಿ ಬಿಂಬಿಸಿ ನೀಗೆ ಹೋಗುವುದಿದ್ದರೂ ಐದು ಗಂಟೆಗೆ ಐದು ನಿಮಿಷವಿದೆ ಎನ್ನುವಾಗೆ ಈ ಯಂತ್ರಕ್ಕೆ ಮುಖವೊಡ್ಡಿದರೆ—ಎಂತಹ ಅದ್ವಿತೀಯ ಬದಲಾವಣೆ ಅಂತೇ...”

ವಕ್ಕಲೇ ಸರಗಿನಿಂದ ಬಾಯಿ ಮುಚ್ಚಿಕೊಂಡು ನಕ್ಕಳು. ಕಲ್ಪಾಣಿಗೆ ಹೃದಯ ಸಿಟ್ಟಿನಿಂದ ಬಿರಿದುಹೋಗುತ್ತಿರುವಂತೆ ಭಾಸವಾಯಿತು.

ತನ್ನ ಮೇಕನ್ ಕುರಿತೇ ಈ ಪ್ರೇಕ್ಷೆ?

ಆದರೂ ಅವಳು ಯಾವುದೂ ತಿಳಿಯದವಲಂತೆ ನಟಿಸುತ್ತಾ, ಆಕ್ಷಯ್ ವೃಕ್ತಪಡಿಸುತ್ತಾ ‘ಅಮೇಲೀ’ ಎಂದಳು.

“ಇದರ ಮುಂದೆ ಬ್ಯಾಟಿ ಸೆಲ್ರೋ ಯಾಕೆ....” ರಾಮನಾಥ ಮುಂದು ವರಣಿದ.

“ನಿಮ್ಮನ್ನು ಕಾಖಾರ್ನೆಯವರು ಕಳಿಸಬಾರದಾಗಿತ್ತು. ಸ್ನೇಹ, ಹೆಡರ್ ಕಂಪನಿಯಂದರ ಏಜೆಂಟ್ ನಿರಾಗಿದ್ದರಿ ಸೊಗಸಾದ ವ್ಯಾಪಾರ ವಾಗುತ್ತಿತ್ತು. ನಿಮ್ಮವರ್ಣನೆ ಕೇಳಿ ನನಗೆ ಆ ಯಂತ್ರವನ್ನು ಕೊಂಡು ಬಿಡುವ ಮನಸ್ಸಾಗಿತ್ತು. ಆದರ ಬೆಲೆ ಎಷ್ಟು?”

“ಜಾಸ್ತಿ ಏನಿಲ್ಲ. ಒಂದೈನವತ್ತು, ಅರವತ್ತು ಸಾವಿರ ಆಗಬಹುದು.”

ರಾಮನಾಥ ಅವರೊಡನೆಯೇ ಸ್ವಲ್ಪ ಕೊತ್ತು ಸುತ್ತಾಡಿದ. ಆವರು ಮನೆಗೆ ಹೂರದುವುದಕ್ಕೆ ಮುನ್ನ ಒಂದು ಪೌಂಡು ಪೆಪ್ಪರಮೆಂಟ್ ಕೊಂಡು ಕಲ್ಯಾಣೆಯ ಕೈಗೆ ಕೊಟ್ಟಿಟ್ಟು

“ನಿಮಗ್ಲು. ಅನಂದನಿಗೆ” ಎಂದ.

“ಹಾಗಾದರೆ ಇದು ಆನಂದನ ಅನ್ನನ ಹತ್ತಿರ ಇರುವುದೇ ಕ್ವೀನು” ಎನ್ನುತ್ತಾ ಕಲ್ಯಾಣ ಪೊಟ್ಟಿಣವನ್ನು ವತ್ಸಲೆಯ ಕೈಗೆ ಕೊಟ್ಟಿಟ್ಟು.

“ನಮ್ಮ ಮನೆಗೆ ಯಾವಾಗ ಬ್ರಿಂಗ್?” ಅನಂತ ಕೇಳಿದ.

“ಬ್ರಿಂಗ್ ಯಾವಾಗಲಾದರೂ”

ಮನೆಗೆ ಹಿಂತಿರುಗಿ ಬರುವಾಗ ಅನಂತ ರಾಮನಾಥನ ಯೋಚನೆಯನ್ನೇ ಮಾಡುತ್ತಿದ್ದ. ಅವನ ನೆನಪು ಮಾಸುವಷ್ಟರಲ್ಲಿ ಅವನೇ ಮತ್ತೆ ಭೇಟಿಯಾಗಿದ್ದ. ಅವನ ದರ್ಶನದಿಂದಾಗಿ ಅನಂತನಿಗೆ ಮತ್ತೆ ಕಲ್ಯಾಣೆಯ ಮದವೆಯ ಯೋಚನೆ ತರಿಗೆ ಹತ್ತಿತ್ತು.

ಮನೆಗೆ ಬಂದವನೇ ಅನಂತ ಮತ್ತೆ ತಾಯಿತಂದೆಯವರೊಡನೆ ರಾಮನಾಥನ ವಿಷಯವನ್ನು ಪ್ರಸ್ತಾಪಿಸಿದ. ವೆಂಕಟಾಚಲಯ್ಯನವರು ನಿಟ್ಟು ಸಿರಿಸೊಡನೆ ಹೇಳಿದರು:

“ಪಾಪ, ಅವನ ಹಣೆಯಲ್ಲಿ ಏನೇನು ಬರೆದಿದೆಯೋ?”

ಕೂಡಲೇ ಅನಂತ, ವಿಡಯಮ್ಮೆ ಇಬ್ಬರೂ ಅವರನ್ನು ತರಾಟಿಗೆ ತೆಗೆದುಕೊಂಡರು.

“ಮದುವೇಂದರೆ ಅಷ್ಟ್ಯಾಂದು ಭಯಂಕರವೇ? ಈಗ ಅನಂತ ಹೇಗೆ ಹಾನಿ? ನೀವು ಹೇಗೆದೀರಂ....”

“ನಾನು ಹೇಗೆದೀನಿ ಅನ್ನೊಂದು ನನಗೆ ಗೊತ್ತು. ಮೂಕ ಪ್ರಾಣಿ ತನ್ನ ಸಂಕಟ ಹೇಳಿಕೊಳ್ಳಬಲ್ಲದೇ?”

“ಮದುವೇಂದ್ರೀ ಅಪ್ಪ ಬೇಜಾರುವಟ್ಟುಕೊಳ್ಳೋರು ನನ್ನ ಕೊರಳಿಗೆ ತಾಳಿ ಯಾಕೆ ಕಟ್ಟಿದಿರಿ?” ವಿಜಯನ್ನು ಕೇಳಿದರು.

“ನಿಮ್ಮನ್ನ ಬಂದು ನನ್ನ ಕೇಳಿದಾಗ ನಾನೇನು ಹೇಳಿದೆ ಗೊತ್ತಿ?”

“ನನು....” ಅನಂತ ಉತ್ತರ ಕಡೆಯಿಂದ ಕೇಳಿದ.

“ಅವರಿಗೆ ನಾನು, ‘ನೋಡಿ ಸಾಮಿ, ನನ್ನ ಡ್ರಾಯರನಲ್ಲಿ ನಾನು ಸದಾ ಅಸೇನಿಕ್ ಇಟ್ಟುಕೊಂಡಿದ್ದುತ್ತೀನಿ. ಯಾವ ದಿನ ನನಗೆ ಬಾಳಿನಲ್ಲಿ ಬೇಸರ ಬರುತ್ತದೋ ಆ ದಿನ ಇದನ್ನು ನುಂಗಿಬಿಡುತ್ತೀನೆ. ನಿಮಗೆ ಧೈರ್ಯ ವಿದ್ದರೆ ಹೆಣ್ಣು ಕೊಡಿ’ ಎಂದೆ.”

“ಆನೇಲೇ?” ಅನಂತ ಕೇಳಿದ.

“ನಿಮ್ಮ ಅಮ್ಮನ್ನು ನನಗೆ ಕೊಟ್ಟು ಮದುವೆ ಮಾಡಿದರು ಅವರು— ಧೈರ್ಯವಾಗಿ.”

“ಅಸೇನಿಕ್ ಏನು ಮಾಡಿದೆ ಅಣ್ಣಾ?” ಅನಂತ ಕುತ್ತಾಹಲದಿಂದ ಕೇಳಿದ.

“ಹೆಂಡತೀನೇ ಬಂದೆಳಲ್ಲಾ ಅಸೇನಿಕ್‌ಗೆ ಬದಲಾಗಿ ಎಂದುಕೊಂಡು ಆದನ್ನು ಅಚಿಗೆಸಿದೆ.”

ಅನಂತನಿಗೆ ನಗು ಹಿಡಿಸದಾಯಿತು.

“ಅಮ್ಮಿಗೆ ತೀರಾ ಅನಾಯಾ ಯ ಅಣ್ಣಾ. ಗಂಟೆಂದರ ಹೊರತು ಉಳಿದೆಲ್ಲ ವಿಷಯಗಳಲ್ಲಾ ಅಮ್ಮನ ಸಮಾನ ಬೇರೆ ಯಾರೂ ಇಲ್ಲ.”

“ಅಸೇನಿಕ್ ಎಂದರೇನೋ ಅನಂತ?” ವಿಜಯನ್ನು ಯಾವುದೂ ಅರ್ಥವಾಗದೆ ಕೇಳಿದರು.

“ಅದೊಂದು ತರಹದ ವಿವೆ.”

“ವಿವ ತಿನೊಂದೆ ಬದಲು ನನ್ನ ಕಟ್ಟಿಕೊಂಡೆಂತ ತಾನೆ ಇವರು ಹೇಳೊಂದು. ಸಾರ್ಥಕವಾಯಿತು....”

ವೆಂಚಟಾಚಲಯ್ಯನವರು ಜಾಣತನದಿಂದ ಮಾತಿನ ವಾಹಿನಿಯನ್ನು ಮತ್ತೆ ಕಲ್ಪಣೀಯ ಮದುವೆಯ ಕಡೆ ತರುಗಿಸಿದರು.

“ನೋಡೋಣ, ಅವನು ಮನೆಗೆ ಬಂದಾಗ ಸೂಕ್ತವಾಗಿ ವಿಚಾರಿಸಿದರಾಯಿತು” ಎಂದು ವಿಚಯಮ್ಮ ಮಾತು ಮುಗಿಸಿದರು.

ಕಲ್ಪಣೀಗೂ ಈ ವಿವಯ ಅಲ್ಲಸ್ವಲ್ಪ ತಿಳಿಯಿತು. ಮದುವೆ ಎಂದ ಕೂಡಲೇ ಅವಳ ಮನಸ್ಸಿನಲ್ಲಿ ಯಾವ ವಿಧವಾದ ಮಧುರ ಭಾವ ನೇಯೂ ಸುಳಿಯಲಿಲ್ಲ.

ನಾಲ್ಕುರು ದಿನ ಗದ್ದಲ—ಕೆಲವು ಸೊಗಸಾದ ಸೀರಿಗಳ ಉದುಗೊರೆ—ಒಂದೆರಡು ಒಡವೆಗಳು—ಒಬ್ಬ ತರುಣನೊಡನೆ ಬೇರೆ ಮನೆಗೆ ಹೋಗುವುದು—ಅಂದ ಹಾಗೆ ಆ ತರುಣ ರಾಮನಾಥನಾಗಬಹುದೇನೋ?

ಒಂದೆರಡು ದಿನಗಳು ಕಳೆದವು. ಮತ್ತೊಂದು ದಿನ ಕಲ್ಪಣೀಗೆ ಇತಿಹಾಸ ಮತ್ತು ಪ್ರಾರ್ಥನೆ ಹೋದಾಗ ಅಲ್ಲಿ ಮತ್ತೆ ರಾಮನಾಥನ ಭೇಟಿಯಾಯಿತು.

ಸ್ವಾಲಂಪು ಬಿಟ್ಟು ಕಲ್ಪಣೀಯೆಡನೆ ಸುತ್ತುವ ಆಸೆಯಾಯಿತು, ರಾಮನಾಥನಿಗೆ. ಆ ಮಹರಾಯಿತಿ ತನ್ನ ಗೆಳತಿಯರಿಬ್ಬರ ಪರಿಚಯವಾಡಿ ಕೊಟ್ಟರೆ ಸಾಕು, ಏನಾದರೂ ನೇವ ತೆಗೆದು ಅವರೊಡನೆ ಹೋಗಬೇಕೆಂದು. ಅವನು ಬಯಸಿದ್ದ.

ಆದರೆ ಕಲ್ಪಣೀ ತನ್ನ ಗೆಳತಿಯರ ಪರಿಚಯ ಆ ವನಿಗೆ ಮಾಡಿ ಕೂಡಲೇ ಇಲ್ಲ. ಆದರೂ ರಾಮನಾಥ ಸೂಕ್ತವಾಗಿ ಕೇಳಿದ:

“ಮಾರೇ ಜನ ಬಂದಿದೀರೇನು?”

“ಹೊಂ.”

“ರಾತ್ರಿ ಮನೆಗೆ ಹೋಗುವಾಗ ಪರವಾಗಿಲ್ಲವಾ?”

“ಗಾಡಿ ಮಾಡಿಕೊಂಡು ಹೋಗಿ ಏವಿ.”

“ಢೇಕಾದರೆ ಜೊತೆಗೆ ನಾನೂ ಬರಲೇನು?”

“ಢೇಡ. ಈ ಬ್ಯಾಟಿ ಸೆಲ್ಲಾನಿನ ವರ್ಣನೆ ನಿಮ್ಮನ್ನು ಜೆನ್ನಾಗಿ ಬೇರೆಯಾರು ಮಾಡಲಾರು.”

ರಾಮನಾಥನಿಗೆ ನಿರಾಸೆಯಾಯಿತು. ತನ್ನನ್ನು ನೋಡಿಯೂ ಅವಳು

ಪ್ರೀಪ ಕಾರಿಕವಾಗಿಯಾದರೂ ‘ಮನೆಯ ಕಡೆ ಯಾಕೆ ಬರಲಿಲ್ಲ?’ ಎಂದು ಪ್ರಶ್ನಿಸಿರಲಿಲ್ಲ.

ಹಾಗಾದರೆ ತಾನು ಹೋಗುವುದು ಅವಳಿಗೆ ಇನ್ನೊಳಿಗೆ ಇಲ್ಲವೇನೋ? ಕಲ್ಯಾಣಿಯೇ ಬಾಯಿಚಿಟ್ಟು ಒಂದು ಸಲ ತನ್ನನ್ನು ಅಹ್ವಾನಿಸಲಿ ಎಂದು ಅವನ ಆಸೆ.

“ಏನೋ ನಿಮ್ಮ ಮನೆಗೆ ಬರೇಳಿಕಾಗಲಿಲ್ಲ. ನಿಮ್ಮಣ್ಣ ಏನಾದರೂ ತಿಳಿದುಕೊಂಡರೇನೋ?” ಅವನು ಮತ್ತೆ ಕೇಳಿದ.

“ಏನಿಲ್ಲ ನಿಮ್ಮ ಸಂದರ್ಭ ಹೇಗಿದೆಯೋ?” ಎಂದು ಕಲ್ಯಾಣಿ ಅಡ್ಡಿಗೊಡಿಯ ಮೇಲೆ ದೀಪವಿಟ್ಟು ಹಾಗೆ ಮಾತನಾಡಿದಳು.

ರಾಮನಾಥ ಸೋತು ಹೇಳಿದ, “ನಾಳಿ ದಿನ ನಾನು ಬರ್ತ್ತನಿ ಅಂತ ನಿಮ್ಮ ಅಣ್ಣಿನಿಗೆ ಹೇಳಿ.

“ಅಗಲಿ ಎನ್ನು ಹೊತ್ತಿಗೆ ಬರ್ತ್ತೀರಾ?”

ಅವಳ ಪ್ರಶ್ನೆ ಸೋತು ನಿರಾಕಿಗೊಂಡಿದ್ದ ಅವನ ಮನಸ್ಸಿಗೆ ತಂಪನ್ನೀರಿಯಿತು. ಅವನ ಮುಖ ಗೆಲುವಾಯಿತು.

ಅವನನ್ನು ಪ್ರಶ್ನಿಸುವಾಗ ಕಣ್ಣ ಗಳು ವಿಂಚಿದಂತಿತ್ತು ಅಲ್ಲವೇ?

“ಬೆಳಗ್ಗೇನೇ ಬರ್ತ್ತನಿ.”

ಕಲ್ಯಾಣಿ ಹೊರಟಿಳು. ಹೊರಟು ನಿಂತಿದ್ದ ಅವಳ ನ್ನು ತಡೆದು ರಾಮನಾಥ ಕೇಳಿದ.

“ಏರೋಪ್ಲೇನು ಹೇಗೆ ಮಾಡ್ತಾರೆ ಅಂತ ನಿಮ್ಮ ಗಿಳಿಯಿರಿಗೆ ಈಡು ಕೊಳ್ಳಲು ಆಸಿ ಇಲ್ಲವೇ?”

“ಅಯ್ಯೋ ಬೇಡ ಕಣೆ. ಅದನ್ನು ಈಟ್ಟು ಕೊಂಡು ನಾವೇನು ಮಾಡೋಣಾ” ಎಂದೊಬ್ಬಿಳು ರಾಗ ಎಳಿದಳು.

“ನಾವೇನು ಏರೋಪ್ಲೇನು ಬಿಡಬೇಕೇ?” ಎಂದು ಮತ್ತೊಬ್ಬಿಳು ಜಾಣತನದ ತರ್ಕ ಹೂಡಿದಳು.

ರಾಮನಾಥನಿಗೇಕೋ ರೇಗತು. ಕಲ್ಯಾಣಿಯನ್ನು ಇನ್ನೊಂದು ಗಳಿಗೆ ಅಲ್ಲಿಯೇ ನಿಲ್ಲಿಸಿಕೊಳ್ಳುವ ಅವೇಕ್ಕೆಯಿಂದ, ಅವಳನ್ನು ಸೋಡಿ ಕಣ್ಣಿಗೆ ಹಬ್ಬವನ್ನುಂಟುಮಾಡಿಕೊಳ್ಳುವ ಹಂಬಲದಿಂದ ಅವನು ಹಾಗೆ

ಹೇಳಿದ್ದು. ಅವನಿಗೇನೂ ಅವರ ಮನಸ್ಸಿನಲ್ಲಿ ಜ್ಞಾನಚಿಂತನೆಯನ್ನು ಉದ್ದೇಶಿಸಿರಲಿಲ್ಲ.

ಪ್ರತ್ಯೇಕು ಹಿಂದೆ ಕೇವಲ ಸ್ವಾಧ್ಯಾ ಇತ್ತು. ಅವನು ವ್ಯಂಗ್ಯವಾಗಿ ಹೇಳಿದ್ದ.

“ತರಳಿಯಿರಿಗ್ಯಾಕೆ ಏರೋಫ್ಲೆ ನು ಬಿಡುವ ಯೋಚನೆ. ಏರೋಫ್ಲೆ ನು ಬಿಡುವಾಗ ಆಕಣ್ಟ್‌ ಜಿರಲೆಯೊಂದು ಬಂದರೆ ಗತಿ ?”

ತನ್ನ ಮಾತು ಕೇಳಿ ಕಲ್ಯಾಣ ರೇಗಳಹುದು ಎಂದು ಅವನು ನಿರೀಕ್ಷಿಸಿದ್ದ. ಆದರೆ ಅವನ ನಿರೀಕ್ಷೆಗೆ ವೃತ್ತಿರಿಕ್ತವಾಗಿ ಕಲ್ಯಾಣ ನಕ್ಷೆ ಬಿಟ್ಟುಳು.

ಅವಳು ನಗುನಗುತ್ತಾ ಸ್ವಾಲಿನಿಂದ ಹೊರಗೆ ಹೊರಟು ಜನಗಳ ಗುಂಪಿನಲ್ಲಿ ಮರೆಯಾದಳು.

ರಾಮನಾಥ ಅಲ್ಲಿಯೇ ಇದ್ದ ಬೆಂಚೊಂದರ ಮೇಲೆ ಕುಸಿದು ಕುಳಿತ.

ನಾಳೆ ಬೆಳಗ್ಗೆ ಅವರ ಮನಸ್ಸಿಗೆ ಹೊಗುವವರೆವಿಗೆ ಅವನಿಗೆ ಹಗಲು ಗನಸು ಕಾಣಲು ಅವಳ ನಗು, ಆಕರ್ಷಕವಾಗಿದ್ದ (ಅವನ ಪಾಲಿಗೆ) ಅವಳ ಮುಖ ಸಹಾಯಕವಾದವು.

“ಎನ್ನು ಹೊತ್ತಿಗೆ ಬರ್ತೀರಾ?” ಎಂಬ ಕಲ್ಯಾಣಿಯ ಪ್ರತ್ಯೇಕು ನೈಸ್ ರಾಮನಾಥ ಮತ್ತೆ ಮತ್ತೆ ಮೆಲುಕು ಹಾಕಿದ. ಹಾಗೆ ಕೇಳುವಾಗ ಅವಳ ಕಣ್ಣಗಳು ಪ್ರೇಮದ ಹೊಳಪಿನಿಂದ ಹೆಚ್ಚು ಶಾಂತಿಯುಕ್ತವಾದಂತೆ ಅವನಿಗೆ ಭಾಸವಾಯಿತು.

ಕೇಸರಿ ಬಣ ದ ಸೀರೆಯಟ್ಟು, ತನ್ನ ಸ್ವಾಲಿನ ಮುಂದೆ ಓಡಾಡಿದ ಹುಡುಗಿಯರನ್ನೇಲ್ಲಾ ರಾಮನಾಥ ಕಣ್ಣರಳಿಸಿ ನೋಡುತ್ತಿದ್ದು. ಆದರೆ ಕಲ್ಯಾಣ ಮತ್ತೆ ಅವನ ಸ್ವಾಲಿನ ಮುಂದೆ ಸುಳಿಯಲಿಲ್ಲ.

ಕಲ್ಯಾಣ ಅನಂತನಿಗೆ ಶುಭ ಸುದ್ದಿಯನ್ನು ತಿಳಿಸಿದಳು. ಆದರೆ ಅನಂತ ತಾನಾಗಿಯೇ “ರಾಮನಾಥ ಸಿಕ್ಕಿದ್ದರೇನೇ?” ಎಂದು ಕೇಳುವವರೆ ವಿಗೆ ಅವಳಿಗೆ ಅವನ ನೀನವೇ ಬಂದಿರಲಿಲ್ಲ. ಅವಳು ತನ್ನ ಕೇಸರಿ ಬಣ ದ ಸೀರೆ ಮಳಿಯ ಜ್ಞಾನಲ್ಲಿ ಸ್ವಲ್ಪ ನೀನೆಯಿತಲ್ಲಾ ಎಂಬ ಚಿಂತೆಯಲ್ಲಿ ಮುಳುಗಿದ್ದಳು.

“ಹೊಂ ಸಿಕ್ಕಿದ್ದರಪ್ಪಾ ನಿನ್ನ ಸ್ನೇಹಿತರು”

“ಮನೆ ಕಡೆ ಯಾಕೆ ಬರಲಿಲ್ಲಾಂತ ಕೇಳಬೇಕಾಗಿತ್ತು.”

“ಕೇಳೋದೇನು? ಬರಬೇಕೆನ್ನು ವ ಮನಸಿದ್ದರೆ ಅವರೇ ಬರುತ್ತಾರೆ.

ನಾಳಿ ಬೆಳಗೆ ಬರುತ್ತಾರಂತೆ.”

“ಖಂಡಿತ ಬನ್ನಿ ಎಂದು ಹೇಳಬೇಕಾಗಿತ್ತು.”

“ಹಾಗೆಲ್ಲಾ ಒತ್ತಾಯ ಮಾಡುವುದು ನನ್ನಜೀವಮಾನಕ್ಕೇ ಬಂದಿಲ್ಲ”

“ಉಪಚಾರ ಮಾಡೋದನ್ನು ಕಲಿತುಕೊಳ್ಳಬೇಕಮ್ಮೆ” ಎಂದು ಅನಂತ ತಂಗಿಗೆ ಉಪದೇಶ ಮಾಡಿದ. ಸುಮಾರು ಹತ್ತು ನಿಮಿಷಗಳ ಕಾಲ ಒಂದು ಪುಟ್ಟ ಉಪನ್ಯಾಸ ಮಾಡಿ,

“ತಿಳಿಯಿತಾ?” ಎಂದು ಕೇಳಿದ.

ಕೆಲ್ಲಾಣಿ ಗಲ್ಲಕ್ಕೆ ಕೈಕೊಟ್ಟು ಕೊಂಡ ಅನ್ಯಮನಸ್ಯಾಗಿ ನುಡಿದಳು.

“ಅನ್ಯಾಯವಾಗಿ ನನ್ನ ಸೀರೆ ನೀನಿದು ಹೋಯಿತು.”

“ನಿನ್ನ ಸೀರೆ ಹರಿದು ತುಕ್ಕಡ ಆಗಿದ್ದರೆ ನನಗೆ ಹೆಚ್ಚು ಸಂತೋಷವಾಗಿತ್ತು” ಎಂದು ಸಿದುಕಿದ ಅನಂತ.

ಮಾರನೆಯ ದಿನ ಬೆಳಗಾಗುತ್ತೇ ಕೆಲ್ಲಾಣಿ ಎಂದಿನಂತೆಯೇ ನಿಟ್ಟಿಂಗ್ ಕಡ್ಡಿ ಕೈಲಿ ಹಿಡಿದು ಹೊರಗೆ ಹೊರಟಳು. ಅದನ್ನು ಕಂಡು ಅನಂತ, ವಿಜಯಮ್ಮೆ ಇಬ್ಬರೂ ಪ್ರತಿಭಟ್ಟಿಸಿದರು.

“ರಾಮನಾಥ ಬರಾರೆ. ಹೊರಗೆ ಹೋಗಬೇದ” ಎಂದ ಅನಂತ.

“ಅವರು ಬಂದರೆ ನನಗೇನು? ಅವರು ಅನಂತನ ಸ್ನೇಹಿತರು. ಅನಂತ ಮನೆಯಲ್ಲಿರಬೇಕಾದುದು ನ್ಯಾಯ”

“ನನ್ನ ಉರಿಸಬೇದ ಕಣೇ” ಎಂದು ವಿಜಯಮ್ಮೆ ಕಾಗಿದರು.

“ನೀನು ಸುಮ್ಮಿನಿರಮ್ಮ. ನಾನು ಅವಳನ್ನು ಒಪ್ಪಿಸುತ್ತೇನೆ” ಎಂದು ಹೇಳಿ, ಅನಂತ ತಂಗಿಯನ್ನು ಎದುರಿಗೆ ಕೂರಿಸಿಕೊಂಡು ಸುಮಾರು ಆರ್ಥಿಗಂಟೆ ಉಪನ್ಯಾಸ ಮಾಡಲು ಸಿಕ್ಕಿಯಿಸಿದ.

ಅವನು ಕುಳಿತುಕೊಳ್ಳುವ ರೀತಿಯಲ್ಲೇ ಕೆಲ್ಲಾಣಿಗೆ ಮನದಟ್ಟು ಯಿತು—ಉಪನ್ಯಾಸ ತಪ್ಪದ್ದಲ್ಲ ಎಂದು.

ಅವಳು ಅನಂತನ ಕಡೆ ತಿರುಗಿ

“ಉಂಟನ್ನಾಗಿಸವೆಲಾಲ್ ಮುಗಿದ ಮೇಲೆ ನನ್ನೆ ಎಬ್ಬಿಸಿಬಿಡಪ್ಪ” ಎಂದು ಹೇಳಿ ಕಣ್ಣ ಮುಚ್ಚಿಕೊಂಡಳು.

ಆದರೂ ಅನಂತ ಬಿಡಲಿಲ್ಲ.

ಕಣ್ಣ ಮುಚ್ಚಿ ಕುಳಿತಿದ್ದ ತಂಗಿಯ ಎದುರಿಗೆ ಅರ್ಥಗಂಟೆ ಮಾತ್ರ ನಾಡಿದ. ಅವನ ಮಾತ್ರ ಮುಗಿದ ಮೇಲೆ ಕಲ್ಪಾಣಿ ಕಣ್ಣಬಿಟ್ಟು, “ಮುಗಿಯತ್ತೇನ್ನೀ?” ಎಂದಳು.

“ಮುಗೀಲಿಲ್ಲ. ಇನ್ನೂ ಈಗ ಶುರುವಾಗಿದೆ”

“ಏನು ಶುರುವಾಗಿರೋದು?” ಎನ್ನುತ್ತಾ ರಾಮನಾಥ ಒಳಗೆ ಬಂದ. ಅನಂತ ಗೇಳಿಯನನ್ನು ಸಂಭ್ರಮದಿಂದ ಸ್ವಾಗತಿಸಿದ. ಕಲ್ಪಾಣಿ ಅವನ ಕಡೆ ನೋಡಿ ನಷ್ಟನಕ್ಕು

“ಸುಸ್ವಾಗತೆ” ಎಂದಳು.

“ಏನವ್ವಾ ಈಗ ತಾನೆ ಶುರುವಾಗಿದ್ದು?” ಎಂದು ರಾಮನಾಥ ಮತ್ತೆ ಹೇಳಿದ.

“ಅಣ್ಣ—ತಂಗಿಯರ ಜಗಳು” ಎಂದುತ್ತರ ಕೊಟ್ಟಳು ಕಲ್ಪಾಣಿ ಶಾಂತವಾದ ದ್ವಿಯಿಂದ.

ವಿಜಯಮ್ಮೆ, ವತ್ತಲ, ವೆಂಕಟಾಚಲಯ್ಯ ಎಲ್ಲರೂ ಹೊರಗೆ ಬಂದು ರಾಮನಾಥನನ್ನು ವಿಚಾರಿಸಿದರು. ಅವನಿಗೆ ಈ ಬಾರಿ ಸಿಕ್ಕಿದ ಸ್ವಾಗತ ಸಂಪೂರ್ಣವಾಗಿ ಬೇರೆ ರೀತಿಯದು. ರಾಮನಾಥನಿಗೆ ಅವರ ಉಪಕಾರ ಕಂಡು ಕ್ರಾಂತಿಯುಂಟಾಯಿತು. ಯಾವ ಬಗೆಯ ಬದಲಾ ವಣಿಯೂ ಇಲ್ಲದವಳಿಂದರೆ ಕಲ್ಪಾಣಿ.

“ಇವತ್ತೀನು ಸ್ವಾಲಿಸಿಂದ ಬಿಡುಗಡೆಯೋ?” ಅನಂತ ಕೇಳಿದ.

“ಹೂಂ. ಇವತ್ತು ಬಿಡುಗಡೆ ಮಾಡಿಕೊಂಡೆ-ಸ್ವಲ್ಪಹೊತ್ತು ನಿಮ್ಮಗಳೂ ದನೆ ಆರಾಮವಾಗಿ ಕಾಲ ಕಳೆಯೋಣವೆಂದು.” ಹಾಗೆನ್ನುವಾಗ ರಾಮನಾಥ ಕಲ್ಪಾಣಿಯ ಕಡೆ ನೋಡಿದ.

“ಧನ್ಯರಾದೆನ್ನ” ಎಂದಕು ಕಲ್ಪಾಣಿ ನಾಟಕೀಯವಾಗಿ. ಅಣ್ಣನ ಭಾಷ್ಣ ಅವಳ ಮೇಲೆ ತನ್ನ ಪ್ರಭಾವ ಬೀರಿತ್ತು. ಆದರೆ ಮಾತಿನಲ್ಲಿ ಸಹಜಕೆ ಮಾಯವಾಗಿತ್ತು.

“ಸ್ವಲ್ಪ ಹೊತ್ತು ಇಲ್ಲಿದ್ದರೆ ಆಗದು. ಈ ದಿನ ನಮ್ಮಲ್ಲಿಯೇ ಇರಬೇಕು—” ಎಂದು ಅನೆಂತ.

“ಆಗ ನಿನ್ನ ಗಮನ ಅವರ ಕಡೆ ತಿರುಗತೇನೋ? ಪಾಠ! ಇಮ್ಮು ಹೊತ್ತು ನಿನ್ನ ಮಾತಿನ ಧಾಳಿ ನನ್ನ ಮೇಲಾಯಿತು. ಒಂದು ಹೊತ್ತು ನಮ್ಮ ಮನೆಯಲ್ಲಿ ಕಳೆಯುವ ತಪ್ಪಿಗೆ ಅವರಿಗೆ ಅವ್ಯಾಂದು ಕರಿಣ ಶಿಕ್ಷೆ ಬೇಡ....” ಎಂದಳು ಕಲ್ಪಾಟಿ.

ಅನೆಂತ ಕಲ್ಪಾಟಿಯನ್ನು ಗದರಿಸಿದ.

ರಾಮನಾಥ ದೊಡ್ಡ ದಾಗಿ ನಕ್ಕೆ-ಬಾಯಿ ತುಂಬಾ, ಹೃದಯದ ತುಂಬಾ.

ಅವನ ಮುಖ ಚಿಕ್ಕ ಹುಡುಗನ ಮುಖದಂತೆ ಕಾಣಿಸಿತು. ಅವನೆ ನಗುಮುಖ ಕಂಡು ಕಲ್ಪಾಟಿ ಹೊರಗೆ ಹೋಗುವ ಯೋಜನೆಯನ್ನು ಬಿಟ್ಟು ಕೊಟ್ಟಳು. ಯಾವುದಕ್ಕೂ ಹೆಚ್ಚಿನ ಗಮನ ಕೊಡದ ಕಲ್ಪಾಟಿ ರಾಮ ನಾಥನ ನಗುಮುಖಕ್ಕೆ ಮರುಳಾಡಳು.

ಅವನು ಯಾವಾಗಲೂ ಹಾಗಿಯೇ ನಗುತ್ತಿರಬೇಕು—ತಾನು ಅವನನ್ನು ನೋಡುತ್ತಿರಬೇಕು.

ಎಂತಹ ನೋಹಕ ನಗಿ!

ಕೃಷ್ಣನ ಮುರುಳೀನಾದದಲ್ಲಿ ಗೋಪಿಯಂಗದ್ದ ಸೆಳಿತವಿತ್ತು ಅವನ ನಗುವಿನಲ್ಲಿ.

ಕಣ್ಣು ಗಳ ತಿಳಿನಿರ ಕೊಳದಲ್ಲಿ ಸುಳಿದ ನಗುವಿನ ತರಂಗ ಕೆನ್ನೆಯ ಮೇಲೆ ಹರಿದಾದಿ, ಅವನ ಒರಟ್ಟಿ ಗಲ್ಲಿದ ಮೇಲೆಗಾಂದು ಆಳವಾದ ಹಳ್ಳವನ್ನು ಕೊರಿದು ಗಲ್ಲವನ್ನು ಏರಡಾಗಿಸಿ, ಅಲ್ಲಿಂದ ಬುಗ್ಗೆ ಬುಗ್ಗೆಯಾಗ ತುಟಿಯ ಬಿರುಕೆನಿಂದ ಚಿಮ್ಮಿ ಬರುತ್ತಿತ್ತು.

ಹಾಗೆ ನಗುವಾಗ ರಾಮನಾಥ ಮುಗ್ಗ ಶಿಶು.

ಅವನನ್ನು ನೋಡುವಾಗ ಕಲ್ಪಾಟಿ ಮಂತ್ರಮುಗ್ಗ ಹೆಣ್ಣಿ.

“ನೀವು ತುಂಬಾ ಚೆನ್ನಾಗಿ ನಗ್ಗಿರಿ. ನಗುವಾಗ ತುಂಬಾ ಚೆಲುವಾಗ ಕಾಣ್ಣಿರಿ” ಎಂದು ಮೆಚ್ಚಿಗೆಯ ಸುಡಿಯನ್ನಾಡಲು ಅವಳ ನಾಲಿಗೆ ತವಕೆಸಿತು.

ಅದರೆ ಅನಂತ ಎದುರಿಗದ್ದು ದರಿಂದ ಕಲ್ಪಾಟೆ ಸುಮೃನಾದಳು. ಮನಸ್ಸಿನಲ್ಲಿ ಮೂಡಿದ ಭಾವನೆಯನ್ನು ತಟ್ಟನೇ ಬಾಯಲ್ಲಿ ಅಡುವ ಸ್ವಭಾವದವಳಾದ ಕಲ್ಪಾಟೆಗೆ ತನ್ನ ಭಾವನೆಯನ್ನು ನುಂಗಿಕೊಳ್ಳುವುದು ಬಹಳ ಕಷ್ಟವಾಯಿತು.

ಅನಂತ, ರಾಮನಾಥ ಮಾತನಾಡುತ್ತಾ ರೂಮಿನಲ್ಲಿ ಕುಳಿತರು. ಒಳಗಡೆ ಅಡುಗೆಯ ಸಿದ್ಧತೆ ನಡೆದಿತ್ತು.

ಕಲ್ಪಾಟೆ ಹತ್ತಿ ರದಲ್ಲಿಲ್ಲವೆಂಬ ಧೈರ್ಯದಿಂದ ಅನಂತ ಮಾತಿಗೆ ವೋದಲುಮಾಡಿದ.

“ಯಾಕೆ ತಾವಿನ್ನೂ ಬ್ರಹ್ಮಚಾರಿಗಳಾಗಿದೀರಿ? ಒಳ್ಳೆಯ ಕೆಲಸವಿದೆ. ಮದುವೆ ಯಾಕೆ.....”

“ಏನು ಮದುವೆಯೋ?” ಎಂದ ರಾಮನಾಥ.

“ಮದುವೆ ಎಂದರೆ ಅಪ್ಪ ಹೆದರಿಕೆಯೇ?”

“ಹೆದರಿಕೆ ಏನಿಲ್ಲ. ಆದರೆ ನನಗೆ ಸರಿಯಾದ ಹುಡುಗಿ ಸಿಕ್ಕಿಲ್ಲ”

“ಸರಿಯಾದ ಹುಡುಗಿ ಅಂದರೆ?”

“ನಾನು ಹೇಳಿದಂತಹ ಹುಡುಗಿಯನ್ನು ನನಗೆ ಕೊಡಿಸುತ್ತೀರಾ?”
ರಾಮನಾಥ ನಗುತ್ತಾ ಕೇಳಿದ.

“ನೋಡೋಣ”

“ಅವಳು ವಿದ್ಯಾವತಿಯಾಗಿರಬೇಕು. ನೋಡೋದಿಕ್ಕೆ ತುಂಬಾ ಲಕ್ಷ್ಮಣವಾಗಿರಬೇಕು.....”

ಅನಂತ ಕೊಂಚ ಪೆಚ್ಚಾಡ. ಅನಂತನ ದೃಷ್ಟಿಯಲ್ಲಿ ಕಲ್ಪಾಟೆ ‘ತುಂಬಾ ಲಕ್ಷ್ಮಣವಾದವಳು’ ಎನಿಸಿಕೊಂಡಿರಲಿಲ್ಲ.

“ಹುಡುಕಿ ನೋಡಬೇಕು. ಉಟ್ಟಿನಲ್ಲಿ ಸರಿಯಾದ ಹುಡುಗಿ ಸಿಕ್ಕಿದರೆ ನೀವು ಮದುವೆಯಾಗುತ್ತೀರಿ. ಅಲ್ಲವೇ?”

“ಹೋದು”

ಅನಂತನಿಗೆ ಕಲ್ಪಾಟೆಯ ಸುದ್ದಿಯನ್ನೈತ್ತು ನ ಧೈರ್ಯವಾಗಲಿಲ್ಲ. ರಾಮನಾಥನನ್ನು ಇನ್ನೂ ಸೂಕ್ಷ್ಮವಾಗಿ ಪರೀಕ್ಷೆಸಿ ಅನಂತರ ಕಲ್ಪಾಟೆಯ ವಿವರ ಎತ್ತಬೇಕೆಂದು ಅವನು ನಿರ್ಧರಿಸಿದನು.

ಉಟ್ಟಿ ಮುಗಿದಮೇಲೆ ವಿಜಯಮ್ಮೆ, ವೆಂಕಟಾಚಲಯ್ಯನವರೂ ರಾಮನಾಥನ ಬಳಿ ಕುಳಿತುಕೊಂಡರು. ವಿಜಯಮ್ಮೆನಂತೂ ಹಕ್ಕಿಯ ಕಾಲ ದವರಾದುದರಿಂದ ರಾಮನಾಥನಿಗೆ ಬಳಸಿ ಬಳಸಿ ಪ್ರತ್ಯೇಗಳನ್ನು ಹಾಕದೆ ನೇರವಾಗ ತಲೆಯ ಮೇಲೆ ಹೊಡಿದಂತೆ ಕೇಳಿದರು.

“ಸಿಮಗ್ನಷ್ಟಪ್ಪೆ ಸಂಬಳ ?”

“ಹಾಗೆಲ್ಲಾ ಕೇಳಬಾರದು ಈಣ. ಈಗಿನ ಕಾಲದ ಹುಡುಗರು ತಪ್ಪಿ ತಿಳಿದುಕೊಳ್ಳುತ್ತಾರೆ” ಎಂದು ವೆಂಕಟಾಚಲಯ್ಯ ಬಾಯುಪಚಾರಕ್ಕೆ ಹೇಳಿದರೂ ಉತ್ತರ ತಿಳಿದುಕೊಳ್ಳುವ ಕುಶಾಹಲ ಅವರಿಗತ್ತು.

“ಬರುತ್ತೆ ಹೊಟ್ಟಿಗೆ, ಬಟ್ಟಿಗೆ ಸಾಕಾಗುವಷ್ಟು” ಎಂದು ರಾಮನಾಥ ಜಾಣತನದಿಂದ ಉತ್ತರಕೊಟ್ಟಿ.

“ಇಷ್ಟ ವಿದ್ಯಾವಂತರಾಗಿ ಆವ್ಯಾಪ್ತಿ ಬರದೆ” ಎಂದು ದೇಶಾವರಿ ನಗೆ ನಕ್ಕರು ವೆಂಕಟಾಚಲಯ್ಯ.

ವಿಜಯಮ್ಮೆ ಮತ್ತೆ ರಾಮನಾಥನ ತನಿಖಿಗೆ ಆರಂಭಿಸಿದರು.

“ಅವು, ಆವ್ಯಾಪ್ತಿ ಇದಾರಾ ?”

“ನಾನು ಮೈಸೂರಿಗೆ ಬಂದಾಗ ಇದ್ದರು ”

“ಆಣ ತಮ್ಮಂದಿರು?”

“ಇಲ್ಲ”

“ಅಕ್ಕ ತಂಗಿಯರು?”

“ಅಕ್ಕ ಇಬ್ಬರು, ತಂಗಿ ಒಬ್ಬಳ್ಳಿ”

“ಎಲ್ಲಿರಿಗೂ ಮದುವೆಯಾಗಿ ಆವರವರ ಪಾಡಿಗೆ ಆವರವರ ಮನೇಲಿ ದಾರೆ ತಾನೇ ?”

“ಹೊಂ. ಆದರೆ ನನ್ನ ತಂಗಿ ಮಾತ್ರ ಬಾಣಂತನಕ್ಕೆ ನಮ್ಮ ಮನೇಗೆ ಬಂದಿದಾಳೆ”

“ಮನೆ ಸ್ವಂತದ್ದೀ ?”

“ಇಲ್ಲ. ಆದರ ಬಾಡಿಗೆ ಸಲೀಸಾಗ ಕೊಡ್ಡಿ ಏವಿ.”

“ಕೊಡದೆ ಉಂಟಿ....” ಎಂದರು ವೆಂಕಟಾಚಲಯ್ಯ ದೇಶಾವರಿಯಾಗಿ.

“ಭೂಮಿ....ಕಾಣಿ....” ಎಂದು ವಿಜಯಮ್ಮೆ ಹೇಳುವನನ್ನು ರಲ್ಲಿ ರಾಮು ಸಾಧಿ....

“ಜಮೀನುದಾರರಿಗೆ ಉಳಗಾಲವಿಲ್ಲ ಅಂತ ಯಾವೋನೋ ನಮ್ಮು ತಂದೆಗೆ ಭವಿಸ್ಯ ಹೇಳಿದ್ದನಂತೆ. ಅದಕ್ಕೆ ಅವರು ಭೂಮಿ ತಗೊಳೊಂದ್ರೋ ತಾಪತ್ರಯಕ್ಕೇ ಹೊಗಲಿಲ್ಲ. ಈಗ ನಿರಾಳವಾಗಿದ್ದಿವಿ. ರೀತರ ಕೈಲಿ ಜಗಳ, ಗುತ್ತಿಗೆ....ಕರಾರು ಅಂತ ಯಾವುದೂ ಇಲ್ಲ. ಮನಸ್ಸಿಗೆ ಶಾಂತಿ ಇದೆ.”

“ತುಂಬಾ ದೂರಾಲೋಚನೆ ಇದೆ ನಿಮ್ಮ ತಂದೆಗೆ” ಎಂದರು ವೆಂಕಟಾಚಲಯ್ಯ.

“ಆದರೆ ನಿಮ್ಮ ದುರಾಲೋಚನೆ ಏನು” ಎಂದು ಕೇಳುವ ತವಕ ವಾಯಿತು ರಾಮನಾಥನಿಗೆ. ಆದರೆ ಹಿಂಯರಾದುದರಿಂದ ಅವನು ಸುಮ್ಮನಾದ.

ಅನಂತ ತಮ್ಮ ಮನೆಯಲ್ಲಿಯೇ ಉಟಪ್ಪಾಡುವಂತೆ ರಾಮನಾಥನಿಗೆ ಒತ್ತಾಯ ಮಾಡಿದ. ರಾಮನಾಥ ಒಪ್ಪಿಕೊಂಡ.

ಉಟಪ್ಪಾದ ಮೇಲೆ ಅನಂತ ರಾಮನಾಥನನ್ನು ತನ್ನ ರೂಪಿಗೆ ಕರೆದುಕೊಂಡು ಹೋಗಿ ತಾಯಿಯ ಪರವಾಗಿ ತಾನು ಕ್ಷಮೆ ಕೇಳಿದ.

“ಪೂರ್ವಕಾಲದವರು—ಕೆಲಸಕ್ಕೆ ಬಾರದ ಪ್ರಶ್ನಿಗಳನ್ನೇಲ್ಲಾ ಕೇಳಾರೆ. ಏನೂ ತಿಳಿದುಕೊಳ್ಳಬೇಡಿ.”

“ಇಲ್ಲ. ನಮ್ಮನ್ನೂ ಕೊಂಡ ಹೀಗೇನೇ. ಆದರೆ ಇಷ್ಟಿಲ್ಲ. ನನಗಾಗಿ ಎಹ್ವೋ ಸುಧಾರಿಸಿಕೊಂಡಿದಾರೆ.”

“ನಾನೂ ಎಹ್ವೋ ಹೇಳ್ತೇನಿ. ಆದರೆ ಅಮ್ಮ ಕೇಳೋಲ್ಲ.”

“ಅವರವರು ಕಲಿತಿದ್ದ ಅವರವರಿಗೆ. ನಿಮ್ಮನ್ಮ ಒಂದು ಮುಖ್ಯವಾದ ಪ್ರಶ್ನೆ ಕೇಳಲಿಲ್ಲ.”

“ಯಾವುದದು ?”

“ನಿಮ್ಮ ವಯಸ್ಸಿನ್ನು, ಮಕ್ಕಳಿನ್ನು ಅಂತ ಯಾಕೆ ಕೇಳಲಿಲ್ಲಾ ನೊಂದು ನನಗೊಂದು ಸಮಸ್ಯೆಯಾಗಿದೆ.”

“ನಿಮಗೆ ಮದುವೆಯಾಗಿಲ್ಲಾ ನೊಂದು ಅವರಿಗೆ ಗೊತ್ತಿದೆ” ಎಂದ

ಅನೆಂತ.....

“ಒಂದು ನಿಮಿಷ ಒಂದೆ.....” ಎನ್ನುತ್ತಾ ರಾಮನಾಥ ಎದ್ದು ಹೊರಟಿಹೋದ.

ಉಟಪಾಗುತ್ತಲೇ ಸಿಗರೀಟು ಸೇದದೆ ಇದ್ದುದು ರಾಮನಾಥನಿಗೆ ಹೇಗೆ ಹೇಗೋ ಆಗಿತ್ತು.

ಕಾಂಪೋಂಡಿನಲ್ಲಿದ್ದ ಮಾವಿನ ಮರವೊಂದರ ಕೆಳಗೆ ನಿಂತು ರಾಮನಾಥ ಜೀಬಿಗೆ ಕೃಹಾಕಿದ. ಸಿಗರೀಟು ಇದ್ದರೂ ಕಡ್ಡಿಪೆಟ್ಟಿಗೆ ಇರಲಿಲ್ಲ. ರಾಮನಾಥನಿಗೆ ಒಂದು ಗಳಿಗೆ ಏನೂ ತೋರಲಿಲ್ಲ.

ಅವನು ಮತ್ತೆ ಮುಂಬಾಗಿಲಿಗೆ ಒಂದ. ಕಲ್ಯಾಣಿ ಉಟಪಾಡಿದ ಎಲೆಗಳನ್ನು ತೆಗೆಯುತ್ತಿದ್ದಳು. ರಾಮನಾಥ ನೇರವಾಗಿ ಅವಳ ಬಳಿನಿಂತು

“ಕೊಂಚ ಕಡ್ಡಿಪೆಟ್ಟಿಗೆ ಬೇಕಾಗಿತ್ತು” ಎಂದ.

ಕಲ್ಯಾಣಿಗೆ ಅವನಿಗಿದ್ದ ಕೆಟ್ಟಿ ಚಾಳ ತಿಳಿದಿತ್ತು. ಅವಳು ನಗುತ್ತಾ ಒಳಗೆ ಹೋಗಿ ಕಡ್ಡಿಪೆಟ್ಟಿಗೆಯನ್ನು ತಂದುಕೊಟ್ಟು,

“ಪೆಟ್ಟಿಗೆ ನಿಮಗಲ್ಲ. ವಾಪಸ್ ಮಾಡಬೇಕು” ಎಂದಳು.

“ನಿಮ್ಮ ಕೈಗೇ ತಂದುಕೊಡ್ಡಿನಿ. ಆಯಾತ್?” ಎನ್ನುತ್ತಾ ಅತಹೊರಗೆ ಹೋದ.

ರಾಮನಾಥ ದಿನನೆಲ್ಲ ಅವರ ಮನೆಯಲ್ಲಿ ಕಳೆದು ರಾತ್ರಿ ತನ್ನ ಬಿಡಾರಕ್ಕೆ ತೆರಳಿದ. ಅನೆಂತ ಸ್ವಲ್ಪ ದೂರದವರೆವಿಗೆ ಅವನೊಡನೆ ಹೋದ. ಅವನು ಹೋದ ಖದ್ದಿಕೆ—ಮತ್ತೆ ಅವನ ಮದುವೆಯನ್ನು ಪ್ರಸಾರಿಸಲು.

“ಸಧ್ಯದಲ್ಲಿ ನೆಡುವೆ ಮಾಡಿಕೊಂಡು ನಮಗೆ ಉಟ ಹಾಕಿ ನಿ, ಎಂದು ಮಾತಿಗೆ ಪ್ರಾರಂಭಿಸಿದ ಅನೆಂತ.

“ಉಟಕ್ಕೆನು ಯಾವಾಗ ಹಾಕಿಸಿದರೂ ಆಯಿತು”

“ನಾನು ಕೇಳಿದ್ದು ಮದುವೆಯ ಉಟ”

“ನೋಡೋಣ”

“ಸಧ್ಯದಲ್ಲಿ?”

“ಅದನ್ನು ನಾನು ಹೇಗೆ ಹೇಳಲಿ? ಸರಿಯಾದ ಹುಡುಗ ಸಕ್ಕಿದರೆ

ಸಧ್ಯದಲ್ಲಿ. ಇಲ್ಲದಿದ್ದರೆ ಇಲ್ಲ. ಇದೇನು ನಿವು ನನ್ನ ಮದುವೆಯಲ್ಲಿ ಅನ್ವೇಷಣೆ ಆಸಕ್ತಿ ತೋರಿಸ್ತಿದೀರಿ?”

ಇದೇ ಸರಿಯಾದ ಸಮಯವೆಂದು ಅನಂತ ಹೇಳಿದ.

“ನನಗೊಬ್ಬಳು ಮದುವೆಗಿರುವ ತಂಗಿ ಇದ್ದಾ ಈ-ಬಲ್ಲಿರಾ?”

“ಕಲ್ಪಾಣಿ!”

ರಾಮನಾಥ ತಟಕ್ಕನೆ ರಸ್ತೆ ಯಲ್ಲಿ ನಿಂತುಕೊಂಡ. ಒಂದು ಗಳಿಗೆ ಅವನ ಬಾಯಿಯಿಂದ ಮಾತ್ರ ಹೊರಡಲಿಲ್ಲ.

“ಅವಕೊಬ್ಬಳಿಗೆ ನಾವು ಮದುವೆ ಮಾಡಿದರೆ ಗೆದ್ದಿನು.”

“ಓ” ಎಂದು ರಾಮನಾಥ ಮುಂದಕ್ಕಡಿಯಿಟ್ಟು.

“ಏನು ಹೇಳುತ್ತಿರಾ?” ಅನಂತ ಮತ್ತೆ ಕೇಳಿದ.

“ನಂಗೆ ಸ್ವಲ್ಪ ಯೋಚನೆ ಮಾಡಿ ಹೇಳಿತ್ತಾದಿಕ್ಕೆ ಅವಕಾಶ ಕೊಡಿ.”

“ನಿವು ನಿಧಾನವಾಗಿ ನಿಮ್ಮ ಅಭಿಪ್ರಾಯ ತಿಳಿಸಬಹುದು.”

ರಾಮನಾಥ ಏನನ್ನೊ೦೧ ನೇನೆದ್ದು ನಕ್ಕೆ.

“ರೂಕೆ ನಗ್ಗಿತಿರಿ?”

“ನಿಮ್ಮ ತಾಯಿ ನನ್ನ ಯಾಕೆ ಹಾಗೆ ಪ್ರಶ್ನಿಸಿದರು ಅನ್ನೊ೦೧ದು ಈಗ ತಿಳಿಯಿತು. ವರಪರಿಕ್ಕೆ”

ಅವನು ಮತ್ತೆ ನಕ್ಕೆ.

ಆದರೆ ಅವನ ನಗುವ ಮುಖವನ್ನು ನೋಡಿ ಕಣ್ಣಿರಳಿಸುವ ಕಲ್ಪಾಣಿ ಬಳಿಯಲ್ಲಿರಲಿಲ್ಲ. ತನ್ನ ನಗು ಅವಳಿಗೆನ್ನು ಪ್ರಿಯ!

“ನಿಮ್ಮ ಅಭಿಪ್ರಾಯ ತಿಳಿದುಕೊಂಡು ಅನೇಲೆ ನಿಮ್ಮ ತಂಡಿ, ತಾಯಿನ ಬಂದು ಕೇಳಿತ್ತಾಂತಿದೀವಿ”

“ನೋಡೊಣ. ಕಲ್ಪಾಣಿ ಏನು ಹೇಳುತ್ತಾರೆ?”

ರಾಮನಾಥ ಕುತ್ತಳೆಹಳದಿಂದ ಕೇಳಿದ.

“ನಾವು ಅವಳಿಗೆ ಈ ವಿಷಯ ಹೇಳಿಲ್ಲ. ನಿಮ್ಮ ಅಭಿಪ್ರಾಯ ತಿಳಿದುಕೊಂಡು ಅನೇಲೆ ಆವಳನ್ನು ಕೇಳಿತ್ತಾಂತಿ....”

ಅನಂತ ಲೋಕಾಭಿರಾಮವಾಗಿ ಮಾತನಾಡುತ್ತಾ ರಾಮನಾಥ ಇಳಿದು ಕೊಂಡಿದ್ದ ಹೊಟ್ಟಿನವರಿಗೆ ಬಂದ.

“ನಾನಿನ್ನೂ ಬರಲಾ, ಬೆಂಗಳೂರಿಗೆ ಹೋಗುವುದರಲ್ಲಿ ಬನ್ನಿ
ಇನ್ನೊಂದು ಸಲ”

“ಪ್ರಯತ್ನಿಸುತ್ತೇನೇ”

ರಾಮನಾಥ ಕಣ್ಣೆಯಾಗುವವರಿಗೆ ಅನಂತ ಅಲ್ಲಿಯೇ ನಿಂತಿದ್ದೆ.
ಅವನ ದೀಪ್ರಿತಿ ಆಕೃತಿ ಕತ್ತಲಲ್ಲಿ ಕರಗಿದ ನಂತರ ಅನಂತ ಅಲ್ಲಿಂದ
ಕಾಲ್ತಿಗೆದ.

ರಾಮನಾಥ ರೂಪಿಗೆ ಹೋಗಿ ಸ್ವಿಚ್ಚು ಒತ್ತಿದ್ದ. ಜೀಬಿಗೆ ಕೈಹಾಕಿ
ಸಿಗರೆಟನ್ನು ಹೊರಗೆ ತೆಗೆದ್ದ. ಅದರೂದನೇ ಕಲ್ಯಾಣಿ ಕೊಟ್ಟದ ಕಡ್ಡಿ
ವೆಟ್ಟಿಗೆಯೂ ಹೊರಗೆ ಬಂತು.

“ವೆಟ್ಟಿಗೆ ನಿಮಗಲ್ಲ ವಾಪಸ್ ಕೊಡಬೇಕು” ಎಂದು ಕಲ್ಯಾಣಿ
ಮತ್ತೆ ಅವನ ಕಿನಿಯಲ್ಲಿ ಪಿಸುಗುಟ್ಟಿದಂತಾಯಿತು.

ಬಿಟ್ಟಿ ಕುಚಿರು ಬೆಣ್ಣಿಗೆ ತಗುಲಿಹಾಕಿದ್ದ ಕೊಟನ್ನು ತಟ್ಟನೇ
ಭುಜಕ್ಕೆ ತಗುಲಿಸಿಕೊಂಡು ರಾಮನಾಥ ರೂಪಿನ ದೀಪ ಆರಿಸಿದ.

“ಈ, ನಂಗೇನು ಬಂತು? ಈ ಹೊತ್ತಿನಲ್ಲಿ ಕಡ್ಡಿ ವೆಟ್ಟಿಗೆಗಾಗ ಕಲ್ಯಾಣಿ
ಯನ್ನು ಹುಡುಕಿಕೊಂಡು ಹೋದರೆ ಏನೆಂದುಕೊಳ್ಳುತ್ತಾರೆ? ಇನ್ನೊಂದು
ದಿನ ಅವರ ಮನಿಗೆ ಹೋಗುವುದಕ್ಕೆ ಇದೇ ಪಾಸ್ ಪ್ರೋಫೆರ್ಸ್.”

ಇನ್ನೊಂದು ದಿನ ತಾನಾದರೂ ಯಾಕೆ ಹೋಗಬೇಕು? ತನಗೇನು
ಕೆಲಸ ಅಲ್ಲ?

ಅಲ್ಲಿ ತನ್ನನ್ನು ಕೈ ಬಿಸಿ ಕರೆಯುತ್ತಿದ್ದ ವರಾದು? ಕಲ್ಯಾಣಿಯೇ?
ತಾನು ಮನಸ್ಸುವಾಡಿದರೆ ಕಲ್ಯಾಣಿಯ ಕೈಹಿಡಿಯಬಹುದು. ತನ್ನಲ್ಲಿ
ಮಧುರ ಭಾವನಿಗಳನ್ನು ಮೂಡಿಸಿದ್ದ ಈ ಮಾಧುರಿಯೇ ತನ್ನ ಅಧಾರಂಗಿ
ಯಾಗಬಹುದು.

ಮದುವೆ ಎಂದರೆ ಎಪ್ಪು ದೊಡ್ಡ ಜವಾಬ್ದಾರಿ! ಆತುರದಲ್ಲಿ ಮದುವೆ
ಮಾಡಿಕೊಳ್ಳುವ ಹಾಗೆ ಇಲ್ಲವೇ ಇಲ್ಲ. ಗಂಡು-ಹೆಣ್ಣು ಕತ್ತಿಗೆ ಹಗ್ಗಿ
ಸೇರಿಸಿ ಬಿಗಿದುಕೊಂಡ ಮೇಲೆ ಮುಗಿಯಿತು-ಸುಖವಾಗಲಿ, ದುಃಖವಾಗಲಿ
ಅನುಭವಿಸಬೇಕು. ಅಮೇರಿಕದವರು ಮದುವೆ ಮಾಡಿಕೊಳ್ಳುವುದಕ್ಕೂ
ಹಿಂಜರಿಯುವುದಿಲ್ಲ, ಪುನಃ ವಿವಾಹ ವಿಟ್ಟೇದನ ಮಾಡಿಕೊಳ್ಳಲೂ ಹೇದರು
ವುದಿಲ್ಲ.

ಬೆಳಗ್ಗೆ ಭೇಟಿ—ಮಧ್ಯಾಹ್ನ ವಿವಾಹ—ಸಂಜೀಗೆ ದೈವೋಸ್ರೋಽ.

ಅನಂತ ತನಗೆ ಕಲ್ಯಾಣಿಯನ್ನು ವಿವಾಹವಾಗೆಂದು ಸಂಚಿಸಿದ್ದಾ ದರೂ ಯಾಕೆ? ಅವಳನ್ನು ಕಂಡರೆ ತನಗೆ ಸ್ವಲ್ಪ ಹ್ಯಾದಯ ಕರಗುತ್ತಿದ್ದ ದೇನೋ ನಿಜ.

ಅದರೆ ಅದು ಅನಂತನಿಗೆ ಗೊತ್ತಾದುದಾದರೂ ಹೇಗೆ? ತಾನು ಅವಳನ್ನು ಆಗಾಗ್ಗೆ ಕೀಟಿಲೆ ಮಾಡುತ್ತಿದ್ದ ದಕ್ಕೇನಾದರೂ ಹಾಗೆ ತಿಳಿದು ಕೊಂಡನೋ?

ಕಲ್ಯಾಣಿಯ ಕನಸು ಕಾಣುತ್ತಾ ರಾಮನಾಥ ನಿದ್ದೆ ಹೋದ. ಮತ್ತೆ ಅನಂತನ ಸಂಸಾರವನ್ನು ಅವನು ವಸ್ತು ಪ್ರದರ್ಶನದಲ್ಲಿ ಕಾಣಲಿಲ್ಲ. ಅವನ ಜೀಬಿನಲ್ಲೇ ನೋ ಕಲ್ಯಾಣಿ ಕೊಟ್ಟಿದ್ದ ಬೆಂಕಿಪೆಟ್ಟಿಗೆ ಇತ್ತು. ಅಕಸ್ಮಾತ್ ಅವರೇನಾದರೂ ಕಂಡರೆ ಕೂಡಲೇ ಕೊಟ್ಟು ಬಿಡ್ಡೋಣವೆಂದು ನಿರ್ಧರಿಸಿದ್ದ ರಾಮನಾಥ.

ಬೆಂಗಳೂರಿಗೆ ಹೀಂತಿರುಗುವ ಹೀಂದಿನ ದಿನ ರಾಮನಾಥ ಕಡ್ಡಿ ಪೆಟ್ಟಿಗೆ ಕೊಡುವ ನೇವಮಾಡಿಕೊಂಡು ಅನಂತನ ಮನೆಗೆ ಹೋದ.

ಮನೆಯ ಮುಂಭಾಗದಲ್ಲಿ ಯಾರೂ ಇರಲಿಲ್ಲ. ಮನೆಯೊಳಗೂ ಯಾರೂ ಇದ್ದಂತೆ ತೋರಲಿಲ್ಲ.

ರಾಮನಾಥ ಅನುಮಾನಿಸುತ್ತಾ “ಅನಂತರಾವ” ಎಂದ.

“ಯಾರೂ” ಎಂದು ಕೇಳುತ್ತಾ ಕಲ್ಯಾಣಿ ಹೋರಗೆ ಬಂದಳು.

“ಅನಂತರಾವ ಇಲ್ಲವಾ ?”

“ಇಲ್ಲ. ಅವರೆಲ್ಲ ವಾಕೆಂಗಾ ಹೋಗಿದಾರೆ”

“ವೆಂಕಟಾಚಲಯ್ಯನವರು ?”

“ಅವರೂ ಇಲ್ಲ”

“ಯಾರೂ ಇಲ್ಲವೇ ?”

ಕಲ್ಯಾಣಿ ನಗುತ್ತಾ “ಯಾಕೆ ನಾನೋಬ್ಬಳಿನೆಲ್ಲಾ” ಎಂದಳು.

“ಸರ ಹಾಗಾದರೆ ನಾನಿನ್ನು ಬರ್ತೀನಿ” ಎನ್ನುತ್ತಾ ರಾಮನಾಥ ಅವರು ಮನೆಯ ಮೆಟ್ಟುಲು ಹತ್ತಿದ.

“ನಿಮ್ಮ ಕಡ್ಡಿ ಪೆಟ್ಟಿಗೆ ಕೊಡೋಣಾಂತ ಬಾಡೆ.”

“ಯಾವುದು?” ಕಲ್ಯಾಣಿಗೆ ಆ ಪ್ರಸಂಗ ಮರಿತುಹೊಗಿತ್ತು.

“ಅವತ್ತು ನೀವು ಕೊಟ್ಟಿದಿರಲ್ಲಾ ಅದು”

“ಕೊಡಿ. ನನಗೆ ಮರಿತೇಹೊಗಿತ್ತು”

ರಾಮನಾಥ ಜೀಬಿನಿಂದ ಪೆಟ್ಟಿಗೆ ತೆಗೆದು ಅಲ್ಲಿಯೇ ಇದ್ದ ಒಂದು ಕುಚೀಯ ಮೇಲೆ ಇಟ್ಟು.

“ಆ ಕುಚೀ ಇರ್ಲೋದು ಕಡ್ಡಿಪೆಟ್ಟಿಗೆ ಇಡೋದಕ್ಕಲ್ಲ. ತಮ್ಮಂತಹ ವರು ಕುಳಿತುಕೊಳ್ಳುವುದಕ್ಕೆ.”

ಅವಳು ಅವು ಹೇಳಿದ್ದೇ ಸಾಕಂದು ರಾಮನಾಥ ಕುಚೀಯ ಮೇಲೆ ಕುಳಿತು

“ಇಲ್ಲಿ ಕೂತ್ತೋಂಡಿದ್ದಕ್ಕೆ ನನಗೇನು ಲಾಭ?” ಎಂದ.

“ಬುದು ಲೋಟು ಕಾಣಿ” ಎನ್ನುತ್ತಾ ಕಲ್ಯಾಣಿ ಒಳಗೆ ಹೋದಳು. ಎರಡು ನಿಮಿಷಗಳಲ್ಲಿ ಹೊರಗೆ ಬಂದು ವೀಕ್ಷಿಸಿದನ್ನು ಅವನ ಕೃಗಿತ್ತು ಮತ್ತೆ ಒಳಗೆ ಹೋದಳು.

ಇದು ನಿಮಿಷಗಳಲ್ಲಿ ಕಲ್ಯಾಣಿ ಹೊಗಿಯಾಡುತ್ತಿದ್ದ ಶಾಫಿಯನ್ನು ತೆಗೆದುಕೊಂಡು ಬಂದಳು.

“ಪರವಾಗಿಲ್ಲ. ತುಂಬಾ ಬೇಗ ಮಾಡಿದಿರಿ?” ರಾಮನಾಥ ತನ್ನ ಮೆಚ್ಚಿಗೆ ಸೂಚಿಸಿದ.

“ನನಗೇಂತ ನಾಡಿಟ್ಟುಕೊಂಡಿದ್ದೆ, ಅವು ರಲ್ಲಿ ನೀವು ಬಂದಿರಿ. ಮೇಸೂರಿನ ಕೆಲಸ ಮುಗಿಯಿತ್ತಾ?”

“ಹೂಂ. ನಾಳೆ ಉರಿಗೆ ಹೊರಡುತ್ತೀನಿ. ನಿಮಗೆಲಾಲ್ಲ ಹೇಳಿಟ್ಟು ಹೊಗೊಂಣವೆಂದು ಬಂದೆ” ಎನ್ನುತ್ತಾ ರಾಮನಾಥ ನೇರವಾಗಿ ಕಲ್ಯಾಣಿಯನ್ನು ದಿಟ್ಟಿಸಿ ನೋಡಿದ.

ಉಹಾಂ. ಅವಳಿಗೆ ತಿಳಿದಿರಲಾರದು. ಆಣ್ಣ ಅವಳ ಮದುವೆಯ ವಿಷಯ ಖಂಡಿತ ಪ್ರಸ್ತಾವ ಮಾಡಿರಲಾರ. ಇಲ್ಲಿದ್ದರೆ, ಅವಳು ಇವು ನಿಸ್ವಂಕೋಚವಾಗಿ ತನ್ನೆದುರಿಗೆ ನಿಲ್ಲಿತ್ತಿರಲಿಲ್ಲ.

“ಚೆಂಗಳೂರಿಗೆ ನೀವೆಲ್ಲಾ ಯಾವಾಗ ಬ್ರ್ತೀರಿ?”

“ಅಲ್ಲೀನು ಕೆಲಸ ನಮಗೆ?”

ರಾಮನಾಥ ಅವಳನ್ನು ಪರಿಕ್ಷೇಸಬೇಕಿಂದು ಹೇಳಿದ.

“ಸಫ್ಫ್ಯಾದಲ್ಲೀ ತಾವು ಮ ದು ವೆ ಯ ಉಟ ಹಾಕಿಸುತ್ತಿರೆಂದು ಕೇಳಿದೆ. ನಿಜವೇ?”

“ಇಲ್ಲ.”

“ಹಾಗಂತೆ ಕೇಳಿದೆ. ಹಾಗೂ ವರ ಯಾರು ಅನ್ನೊಂದು ನನಗೆ ಸುಮಾರಾಗಿ ಗೊತ್ತಾಗಿದೆ.”

“ಹೌದೆನು? ನನಗೇ ಈ ಸಮಾಚಾರ ಹೊಸದು.”

‘ಯಾರು ವರ’ ಎಂದವಳು ಕೇಳಲಿಲ್ಲವಲ್ಲ ಎಂದು ರಾಮನಾಥನಿಗೆ ಕಸಿವಿಸಿಯಾಯಿತು.

“ವರನಿಗೂ ಒಳ್ಳಿಯ ಕೆಲಸವಿದೆಯಂತೆ”

“ಬಹಳ ಸಂತೋಷ”

“ಆವನ ಹೆಸರೀನು ತಮಗೆ ಗೊತ್ತಿ?”

“ನನ್ನ ಮದುವೆಯ ವಿಷಯ ನನಗಿಂತಲೂ ನಿಮಗೇ ಹೆಚ್ಚು ಗೊತ್ತಿದೆ. ಆದುದರಿಂದ ಎಲ್ಲವನ್ನೂ ನೀವೇ ಹೇಳಿಬಿಡಿ”

“ಕಲ್ಯಾಣಿ, ನೀವು ಕವಟಿಗಳು”

“ಕ್ಕೆಮಿಸಿ, ಆ ಆಪಾದನೆಯನ್ನು ಹೊರಲು ನಾನು ತಯಾರಿಲ್ಲ”

“ಹೊಗಲಿ. ನಿನ್ನಾಣಿ ನನ್ನ ಒಂದು ಪ್ರಶ್ನೆ ಕೇಳಿದಾರೆ....” ಎನ್ನುತ್ತಾ ರಾಮನಾಥ ಅವಳ ಕಡೆ ನೊಡಿದ.

ಅವಳ ಕೆನ್ನೆಯಲ್ಲಿ ಕೆಂಪು ಸುಳಿದಂತಾಯಿತು.

ಅಧವಾ ಅದು ತನ್ನ ಭ್ರಮೆಯೋ?

“ಸರ”

“ಆ ಪ್ರಶ್ನೆ ಏನು ಗೊತ್ತಿ?”

“.....”

“ಕಲ್ಯಾಣಿಯನ್ನು ನೀವು ಮದುವೆಯಾಗುತ್ತಿರಾ ಎಂದು ಕೇಳಿದಾರೆ”

“ನೀವೇನು ಹೇಳಿದಿರಿ?” ಕಲ್ಯಾಣಿಯ ಸಾಹಸದ ಪ್ರಶ್ನೆ ಆದು.

“ಏನು ಹೇಳಲಿ?” ರಾಮನಾಥ ಅವಳನ್ನೇ ಕೇಳಿದ.

ಕಲ್ಯಾಣಿ ಬಲವಂತದಿಂದ ನಶ್ಯ.....

“జెన్నాగిదే నిమ్మ ప్రక్కె. నాను ఏను హేళికోట్టిరే అదన్ను కేళ్లే రా?” ఎందశు

“హోం”

“మాడికోళ్లుల ఎందు హేళి”

“యాకి?”

“యాకేంత కేళబారదు.”

“శారణ ఏను ఏళలి?”

“ఏనాదరణ హేళి”

“నీను హేళికోట్టి కాగే నాను హేళోదిల్ల” ఎందు రామ నాథ.

అవన మాతు ముగియువన్నిరల్లి కల్యాణి అల్లింద మాయ వాదశు. రామనాథ మత్తే వీళీయ కాళీయన్న తిరువిధాకిద. ఐదు నివిష కళీయువన్నిరల్లి నెంకటాజలయ్యనవరు తమ్మ సంజీయ వాకింగా ముగిసికొంచు హింతిరుగిదరు.

“ఒబ్బరే కూతిదిరేను? కల్యాణి ఎల్లి హోదశు? హగెలైల్లా తిరుగాడ్తాణి. సంజీ మని శావలిగే ఇరణంత హేళి హోదరే.... కల్యాణే.... ఏ కల్యాణే?”

“ఏనెప్పు?”

కల్యాణి ఒళబాగిలినల్లి నింతే కేళిదశు.

“రామనాథ బందిదారె. ఒందు లోటి శాఖి....”

“ఆయ్యు” ఎంద రామనాథ ఆతురదింద.

“ఆదరె ఆగలి. ఈగ ఇన్నొందు లోటి తగొళ్లి, నిమ్మ జొతి ననగూ సిక్కుతే.”

ఆనంత బరువవరిగూ రామనాథ కుళితే ఇద్ద. ఆనంత బంద మేలే రామనాథనన్న లూటిక్కేళువంతి ఒత్తు య మాడిద. ఆదరే రామనాథ ఒప్పలిల్ల. ఆనంతసొడనే స్ఫుల్పుకొత్తు లోశాభిరామ వాగి మాతనాడి రామనాథ హోరడలు ఎద్ద. ఆనంత అన్నోడనే

ಸ್ವಲ್ಪ ದೂರ ಹೊಗಲು ಜೊತೆಯಲ್ಲಿ ಬಂದ.

“ನಾನು ನಾಳೆ ಉರಿಗೆ ಹೊಗ್ಗಿ ಸಿ. ಇಲ್ಲಿಯ ಕೆಲಸವಾಯಿತು”

ಅನಂತನಿಗೆ ಕಲ್ಪಣೀಯ ಮದುವೆಯ ಬಗ್ಗೆ ಕೇಳುವ ತವಕ್ಕ ವಾಯಿತು. ಆದರೆ ರಾಮನಾಥ ಎಲ್ಲಿ ಆಪಾಧ್ರ ಮಾಡಿಕೊಳ್ಳುವನ್ನೋ ಎಂಬ ಸಂಕೋಚನ್ನೊಂದು ಕಡೆ, ಇದೇನು ಹೀಗೆ ಅವಾಂತರ ನಾಡಿತ್ತದಾನೆ ತಂಗಿನೆ ಗಂಟು ಹಾಕೋಕೆ ಎಂದುಕೊಂಡರೆ, ಎಂಬ ಆತಂಕವ್ಯೋಂದು ಕಡೆ ಇವೆ ರಂಡೂ ಅನಂತನ ಬಾಯನ್ನು ಕಟ್ಟಿಹಾಕಿದವು.

ಅನಂತ ಯಾಕೆ ಮದುವೆಯ ಸುದಿ ಎತ್ತಲಿಲ್ಲ ಎಂದು ರಾಮನಾಥ ಯೋಚಿಸುತ್ತಿದ್ದ. ತಾನಾಗಿಯೇ ಬಾಯಾಬಿಟ್ಟು ಹೇಳಿ ತನ್ನ ಆಶುರವನ್ನು ಪ್ರದರ್ಶಿಸುವುದು ಚೆನ್ನಾಗಿರುವುದಿಲ್ಲ ಎಂದು ಭಾವಿಸಿ ರಾಮನಾಥನೂ ಸುವ್ಯಾಸಿದ್ದ.

ಕೊನೆಗೆ ಅನಂತನೇ ಹಿಂಜರಿಯುತ್ತಾ ಕೇಳಿದೆ.

“ಆವತ್ತು ನಾನೊಂದು ವಿಷಯ ತಮಗೆ ಹೇಳಿದ್ದೆ....”

“ಯಾವುದು?”

“ಆದೇ ನಮ್ಮ ಕಲ್ಪಣೀಯ ವಿಷಯ”

“ಸರ”

“ನೀವೇನು ಯೋಚನೆ ನಾಡಿದೀರಿ?”

“ನನಗೇಂಡೋ ಹುಡುಗಿ ಎಲ್ಲ ವಿಧದಲ್ಲಿಯೂ ಒಸ್ಪಿಗೆಯಾಗಿದಾಳೆ. ಆದರೆ....”

“ಆದರೆ ಏನು?”

“ನಮ್ಮ ತಂಡಿ, ತಾಯಿ ಒವ್ವಬೀಕು. ಆವರ ಒಸ್ಪಿಗೆಯೂ ನನಗೆ ಮುಖ್ಯ”

“ನಮಗೂ ಹಿರಿಯರ ಒಸ್ಪಿಗೆ ಮುಖ್ಯ. ನೀವು ಸಮ್ಮತಿಸಿದರೆ ನಾವು ಬಂದು ಆವರನ್ನು ಕಾಣುತ್ತೇನೆ.”

“ಆಗಲಿ, ಯಾವುದಕ್ಕೂ ನಾನು ಬರಿಯುತ್ತೇನೆ.”

“ಹುಂ, ಶುಭಕಾರ್ಯ ಆದವ್ಯು ಬೀಗ ನಡೆಸಿಬಿಡುವುದು ಕ್ಷೇಮ”
ಎಂದು ಅನಂತ ಅಲ್ಲಿಗೆ ಮದುವೆಯ ವಿಷಯವನ್ನು ನಿಲ್ಲಿಸಿದ.

ಅಂದಿನಿಂದ ಅನಂತನಿಗೆ ರಾಮನಾಥನ ಕಾಗದವನ್ನು ಕಾಯುವುದೇ ಒಂದು ಕೆಲಸವಾಯಿತು. ಇಂದೆರದು ತಿಂಗಳುಗಳಾದರೂ ಅವನಿಂದ ಕಾಗದ ಬರಲಿಲ್ಲ. ಕೊನೆಗೆ ಅನಂತ ಮನಸ್ಸಿನಲ್ಲಿಯೇ ಹೇಳಿಕೊಂಡ.

“ರಾಮನಾಥ ಬರಿಯ ಮಾತುಗಾರ.”

ಆದರೆ ಅವನು ಹಾಗೆ ಹೇಳಿಕೊಂಡ ಮಾರನೀಯ ದಿನವೇ ರಾಮನಾಥನಿಂದ ಕಾಗದ ಬಂತು.

ಅವನ ಸಲಹೆಯ ಮೇರೆಗೆ ಅನಂತ, ನೆಂಕಟಾಚಲಯ್ಯ, ವಿಜಯಮೃತ, ಅನಂದ ಬೆಂಗಳೂರಿಗೆ ಹೊರಟಿರು.

ರಾಮನಾಥನ ಮುದುವೆ ನಿಶ್ಚಯವಾಯಿತು.

ಮುದುವೆ ನಿಶ್ಚಯವಾದಾಗಿನಿಂದ ರಾಮನಾಥ ಹಗಲುಗನವನ್ನು ಕಾಣ ತೋಡಿದ.

ಆಧ್ಯಾತ್ಮಿಕನಲ್ಲಿ, ಮನೆಯಲ್ಲಿ, ಗೆಳೆಯರ ನಡುವೆ, ಎಚ್ಚರವಾಗಿ ಇರುವಾಗ, ನಿದ್ರೆಯಲ್ಲಿ ರಾಮನಾಥನಿಗೆ ಕಲ್ಪಾಣಿಯದೇ ನೆನಪು. ತಮ್ಮ ಭವಿಷ್ಯವನ್ನು ಕುರಿತು ರಂಗುರಂಗಿನ ಕನಸು ಹೆಣಿಯುವುದರಲ್ಲಿಯೇ ದಿನದ ಬಹುಭಾಗ ಕಳೆದುಹೋಗುತ್ತಿತ್ತು.

ದಿನ ದಿನಕ್ಕೆ ಅನ್ಯಮನಸ್ಸುತೆ ಹೆಚ್ಚಾಯಿತು.

ತಾವಿಬ್ಬರೂ ಮುಂದೆ ಹೇಗೆರಬೇಕು? ಎಲ್ಲ ಗಂಡಹೆಂಡಿರಂತೆ ಖಂಡಿತ ತಾವಿರಬಾರದು. ಎಲ್ಲರಂತೆಯೇ ತಾವೂ ಇದ್ದರೆ ತಮಗೂ, ಇತರರಿಗೂ ಅಲ್ಲಿಗೆ ಏನು ವ್ಯತ್ಯಾಸ? ತಾವೂ ಎಲ್ಲರಂತಾಯಿತಲ್ಲ. ತಾವಿಬ್ಬರೂ ಇತರರ ಕಣ್ಣಿನಲ್ಲಿ ಆದರ್ಶ ಜೋಡಿ ಎನಿಸಿಕೊಳ್ಳಬೇಕು. ಇತರರು ತಮ್ಮನ್ನು ನೋಡಿ ಅನೂಯೆ ಪಟ್ಟಕೊಳ್ಳುವಂತಿರಬೇಕು. ತಮ್ಮ ಆದರ್ಶವನ್ನು ಇತರ ದಂಪತ್ತಿಗಳೂ ಅನುಸರಿಸುವಂತೆ ತಾವು ಬಾಳಬೇಕು.

ತಮ್ಮಬ್ಬರ ನಡುವೆ ಯಾವ ಬಗೆಯ ಭಿನ್ನಾಭಿಪ್ರಾಯವೂ ಬರಬಾರದು. ಕಲ್ಪಾಣಿಯಲ್ಲಿ ತಾನು, ಕಲ್ಪಾಣಿ ತನ್ನಲ್ಲಿ ಐಕ್ಯವಾಗಬೇಕು.

ಇದು ಸಮಾನತೆಗಾಗ ಹೊಡಿದಾಡುವ ಯುಗ. ಕಲ್ಪಾಣಿಗೆ ಪೂರ್ಣ ಸಾತಂತ್ರ್ಯವನ್ನು ತಾನು ಕೊಡಬೇಕು. ತಾವಿಬ್ಬರೂ ಯಾವಾಗಲೂ ಪರಸ್ಪರ ಅನೈತ್ಯನ್ಯತೆಯಿಂದಿರಬೇಕು.

ಒಂದು ದಿನವೂ ಜಗಳ, ಚರ್ಚೆ ಯಾವುದಕ್ಕೂ ಅವಕಾಶ ಕೊಡು ಬಾರದು.

ದಾಂಪತ್ಯ ಜೀವನವೆಂದರೆ ಒಂದು ಸೋಗಸಾದ ಅನ್ಯತೆಗಿಲೆಯ ಮಹಲು. ಅಲ್ಲಿಯ ರಾಜ ತಾನು, ರಾಣಿ ಕಲ್ಯಾಣ. ಯಾವಾಗಲೂ ಪ್ರೇಮಗೀತಿಗಳನ್ನು ಹಾಡುತ್ತಾ ಪ್ರಣಯ ಸದ್ಗೀವರದಲ್ಲಿ ಮೀಯುವ ಜೋಡಿ ಹಂಸಪಕ್ಷಿಗಳಂತೆ ತಾವಿರಬೇಕು.

ಟಿಕ್ಕಾ ! ಬದುಕು ಎನ್ನು ಸುಂದರ !

ಕೆಲವರು ಸಂಸಾರ, ಬದುಕು ಎಂದರೆ ಯಾಕೆ ಹಾಗೆ ಬೆದರುತ್ತಾರೋ ಆ ಪರಮಾತ್ಮನೇ ಬಲ್ಲ.

ಆದರೆ ಎಲ್ಲರಿಗೂ ಕಲ್ಯಾಣಿಯಂತಹ ಹೆಂಡತಿ ಸಿಕ್ಕಬೇಕಲ್ಲ ?

ರಾಮನಾಥ ಕಲ್ಯಾಣಿಯ ಮುಖವನ್ನು ನೆನೆದುಕೊಂಡ.

ಏನು ಆಕರ್ಷಣೆ ಅವಳ ಮುಖದಲ್ಲ !

ಸುರಷುಂದರಿಯಲ್ಲ. ನಿಜ. ಆದರೂ ಆ ದಿನ ಬಸ್ತಿನಲ್ಲಿ ನೋಡಿದೆ ಗಳಿಗಿಲುಂದಲೇ ತನ್ನ ಹೃದಯವನ್ನು ಸೂರೆಗೊಂಡಳಲ್ಲ ! ಅವಳು ತನ್ನ ಮೇಲೆ ಬೀರಿದ ಸಮೌಕ್ಷಣಾಸ್ತವಾದರೂ ಎಂತಹದು !

ಮಾಟ್ಗಾತಿ ಕಲ್ಯಾಣ.

ಆದರೆ....ಆದರೆ....ಅನ್ನನಿಗೆ ಆದೇಕೋ ಅವಳು ಅಪ್ಪ ಹಿಡಿಸಿದೆ ತಿರಲಿಲ್ಲ. ಕಲ್ಯಾಣಿಯನ್ನು ನೋಡಿ ಆಕೆ ನಿರಾಸೆಯ ನಗೆ ನಕ್ಕು,

“ರಾಮೂ, ಬಯಸಿ ಈ ಹುಡುಗೀನ ಮೆಚ್ಚಿದೆಯಲ್ಲೋ ? ಎಂತೆಂತಹ ಹುಡುಗಿಯರನ್ನೋ ಬೇಡಾಂದಿ. ಹುಂ, ಅವಳೇ ನಿನ್ನ ಹೆಂಡತಿಯಾಗಿ ದ್ವರೆ ಮೆಚ್ಚಿದೇ ಏನು ಮಾಡಿಯ. ಮುಖ್ಯ, ನಿನಗೊಣಿಗೆಯಾದರೆ ಸರಿ. ನೀವು ಗಂಡ ಹೆಂಡತಿ ಸಂತೋಷವಾಗಿರೋದು ನಮಗೆ ಬೇಕು” ಎಂದಿದ್ದರು.

ತಾವು ಸಂತೋಷವಾಗಿರುವುದೇ ?

ತನ್ನನ್ನು ನೋಡಿ ಸಂತೋಷ-ಪಡುವುದನ್ನು ಕಲಿಯ ಬೇಕು ಇತರರು.

ತಾಯಿಯ ದೃಷ್ಟಿ ಮಗನ ಸುಖ, ಸೌಕರ್ಯದ ಕಡೆಗಿತ್ತು.

ಅದರೆ ತಂದೆಯ ದೃಷ್ಟಿ ?

“ನೀವು ಸೊಗಸಾಗಿ ವರೋಹಚಾರಮಾಡಿ, ಹುಡುಗೀಗೆ ನೈತುಂಬಾ ಒಡನೆ ಇಡಬೇಕು” ಎಂದಾತ ನೆಂಕಟಾಚಲಯ್ಯನವರಿಗೆ ಖಿಂಡಿತವಾಗಿ ಹೇಳಿದ್ದರು.

ತಂದೆಯ ದೃಷ್ಟಿ ವರೋಹಚಾರದ ಕಡೆಗಿತ್ತು.

ತನ್ನ ಗಮನ ಕಲ್ಪಣೀಯತ್ತೆ.

ಕಲ್ಪಣೀಯ ಗಮನ ತನ್ನ ಕಡೆಗೆ.

ತಾಯಿ, ತಂದೆಗೆ ಮತ್ತೊಂದು ಒಂದು ಅಸಮಾಧಾನ. ಹಿಡಿಯಾದ ತಾವು ಇದ್ದಾಗಲೂ ಮೊದಲು ಕುಡುಗನನ್ನು ಹೆಚ್ಚಿನವರು ಒಲಿಸಿ ಕೊಂಡಿದ್ದು ಅವರಿಗೆ ಅಪ್ಪು ಹಿಡಿಸಿರಲಿಲ್ಲ.

ಯಾವುದಕ್ಕೂ ಚೇಗೆ ಒಗ್ಗೊಂದು ಹೊಗುವ ಸ್ವಭಾವದ ಸಾತಮ್ಮು ‘ಕಾಲ ಬದಲಾಯಿಸಿತು’ ಎಂದುಕೊಂಡರು. ಆದರೂ ಆಕೆಗೆ ಮಗ ಮೆಚ್ಚಿಕೊಂಡಿದ್ದ ಹುಡುಗಿಯ ಮೇಲೆ ಒಂದು ರೀತಿಯ ಅಭಿಮಾನವೇ ಇತ್ತು. ಮಗನಿಗೆ ಪ್ರಿಯವಾದವರು ಅವನ ತಾಯಿಗೂ ಪ್ರಿಯವಾಗಿದ್ದ ಜು.

ಶೈವಯ್ಯನವರಿಗೆ ಮಗನಿಗೆ ಮದುವೆಯಾಗಿ ಸೊಸೆ ಮನಿಗೆ ಬರು ತ್ತಾತ್ತ್ವ ಎಂಬ ಸಂತೋಹಕ್ಕೊಂತಲೂ ಮಗನ ಮದುವೆಗೆ ಹಣ ಖಚುವಾಡ ಬೇಕಲ್ಲಾ ಎಂಬ ವ್ಯಧಿಯೇ ಹೆಚ್ಚಿಗಿತ್ತು.

ಇರುವವನೊಬ್ಬ ಮಗನ ಮದುವೆಯನ್ನು ಅಚ್ಚುಕಟ್ಟುಗಿ, ನೈಭವ ದಿಂದ ಮಾಡುವ ಅಸ ಸಾತಮ್ಮುನಿಗೆ.

ಕರಿಮಟಿ, ತಾಳಿ ಇದ್ದರ ಸಾಕು—ಮದುವೆಯನ್ನು ಮಾಡಿ ಹೊರ ಇಳಿಸಿಕೊಂಡರೆ ಸಾಕು ಎಂದು ಶೈವಯ್ಯನ ಅಭಿಪ್ರಾಯ.

ಗಂಡನ ಈ ಬಗೆಯ ಧೋರಣೆ ಸಾತಮ್ಮುನಿಗೆ ಹಿಡಿಸಲಿಲ್ಲ. ದೇವರು ಯಾವುದಕ್ಕೂ ಕಡಿಮೆ ಮಾಡಿಲ್ಲದಿರುವಾಗ ಈ ಜಿವುಣತನ ಯಾಕೆ ಎಂದು ಆಕೆ ಕೊರಗಿದರು.

. ಒಮ್ಮೆ ಮಗ ಪ್ರಸನ್ನನಾಗಿರುವಾಗ ಸಾತಮ್ಮು ತಮ್ಮ ಮನದ ಆಳ ಉತ್ಸುಕೊಡಿಕೊಂಡರು.

“ಬಿಜ್ಞಾಪ್ತಿ ಗೌರಮ್ಮನ ಹಾಗೆ ಸೊಸೆನ ಬರಮಾಡಿಕೊಳ್ಳೋ

ಕ್ಷಾಂತಿದಾರಲ್ಲಿ ರಾಮು? ನಿನಾದ್ದೂ ಅವರಿಗೆ ವಿವೇಕ ಹೇಳಷ್ಟು” ಎಂದಾಗ ಆವನು

“ಬಿಡಮ್ಮ. ಒಡನೆಗಳೇ ಮನುಷ್ಯನಿಗೆ ಮುಖ್ಯವಲ್ಲ. ನಿಧಾನವಾಗಿ ಮಾಡಿಸಿದರಾಯಿತ್ತು” ಎಂದುಬಿಟ್ಟು.

“ಮಾಡುವ ಕಾಲಕ್ಕೆ ಎಲ್ಲಾನೂ ಅಣಿಯಾಗಿ ಮಾಡಬೇಡನೆ? ಮುಂದೆ ಮಾಡ್ತೀರಿ ಅನ್ನೊಂದು ಸುಳ್ಳು”.

“ನಿನಗೆ ಸೋಸೆ ಬರೋದು ಮುಖ್ಯವೇ, ಒಡನೆ ಮುಖ್ಯವೇ?”

“ಎರಡೂ ಮುಖ್ಯ.”

ತಾಯಿಯ ಮಾತನ್ನು ತೆಗೆದು ಹಾಕಲಾರದೆ ರಾಮನಾಥ ತನ್ನ ಸಂಪಾದನೆಯ ಹಣದಲ್ಲಿ ಒಂದೆರಡು ಒಡನೆಗಳನ್ನು ಮಾಡಿಸಿ ತಂದು ತಾಯಿಯನ್ನು ಸಮಾಧಾನಗೊಳಿಸಿದ. ತಂಡೆಯ ಜೀವನಕನವನ್ನು ಜೆನ್ನಾಗಿ ತಿಳಿದಿದ್ದ ರಾಮನಾಥ ಹಣ ಖಚು ಮಾಡುವ ವಿಷಯದಲ್ಲಿ ತಂಡೆಯನ್ನು ಕೆದಕುವುದರಲ್ಲಿ ಯಾವ ಪ್ರಯೋಜನವೂ ಇಲ್ಲವೆಂದು ತಿಳಿದುಕೊಂಡಿದ್ದ.

ಶೈಷಯ್ಯನವರೇನೋ ಪೃಥಿವೀ ವಿಚುರ್ ಎಂದು ಹೇಳುತ್ತಾ ಎಷ್ಟೋ ಖಚು ಕಡಿಮೆ ಮಾಡಿದರೂ ಒಮ್ಮೊಮ್ಮೆ ಹೊಡತಿಯ ಹಟಕ್ಕೆ ತಲೆಬಾಗ ಬೇಕಾಗುತ್ತತ್ತು.

ರಾಮನಾಥನ ಮದುವೆ ಹತ್ತಿರ ಬಂತು. ಶೈಷಯ್ಯನವರು ತಮ್ಮ ಖಚಿನಲ್ಲಿ ಮಾಡಿದ ದೇವರ ಸಮಾರಾಥನೆ ಉಟಿಕ್ಕೆ ಹೆಚ್ಚಿಗೆ ಯಾರನ್ನು ಕರೆಯಿದ್ದರೂ, ಬೀಗರ ಖಚಿನಲ್ಲಿ ನಡೆಯಲಿದುವ ಮದುವೆಗೇನೋ ಧಾರಾಳವಾಗಿ ಸೆಂಟರನ್ನು ಹೊರಡಿಸಿದರು. ಆಗ ಮಾತ್ರ ಕಾಣದ, ಕೇಳದ ಸೆಂಟರನ್ನೆಲ್ಲ ಹುದುಕಿಕೊಂಡು ಹೇಳಿಗಿ,

“ನಮಗಿರೋನು ಒಬ್ಬ ಮಗ. ಅವನಿಗೆ ಮಾಡೋದು ಬಂದು ಮದುವೆ. ನಿನೆಲ್ಲ ಬರಲೇಬೇಕು” ಎಂದು ಉದಾರ ಮನಸ್ಸಿನಿಂದ ಕರೆದು ಬಂದಿದ್ದರು.

ತನ್ನ ಮದುವೆಗೆ ಹೊರಟಿದ್ದ ಜನರ ಗುಂಪನ್ನು ನೋಡಿ ರಾಮನಾಥ ಸಿಗೆ ಅಚ್ಚರಿಯಾಯಿತು. ಅವನು ತಾಯಿಯ ಕೆವಿಯಲ್ಲಿ ಮೆಲ್ಲನೆ ಸಿನು ಗುಟ್ಟಿದೆ.

“ನಮಗೆ ಇಷ್ಟೊಂದು ನೇಂಟರಿದಾರೇಂತ ಇವತ್ತಿನವರಿಗೆ ಗೊತ್ತೀ ಇರಲಿಲ್ಲಾ ಮ್ತ್ತು.”

ಅಕೆ ವಿಷಾದದಿಂದ ನಕ್ಕೆರು.

ಮಗನ ಮದುವೆಯಲ್ಲಿಯೂ ಗಂಡ ಒಂದು ಹೊಸ ಸೀರೆ ತೆಗೆದು ಕೊಡದಿದ್ದ ದು ಅಕೆಯ ಮನಸ್ಸನ್ನು ಕೊಡೆಯುತ್ತಿತ್ತು.

“ಮದುವೆ ಹುಡುಗಿ. ಅವಳಿಗೆ ಒಂದು ಸೀರೆ ತರಬೇಕಾದುದು ನ್ಯಾಯ. ನಿನಗ್ಗಾಕೆ ಸೀರೆ? ಇರೋ ಸೀರೇನೇ ಉಡು ಸಾಕು” ಎಂದು ಅವರು ಜಬರಿಸಿ ಹೆಡತಿಗೆ ಹೇಳಿದ್ದರು.

ಮಗನ ಮದುವೆಯಲ್ಲಿ ಗೇಣಗಲ ಅಂಚಿನ ಜರತಾರಿ ಸೀರೆ ಉಟ್ಟಿ “ನಮ್ಮ ಯಜಮಾನರು ತೆಗೆದುಕೊಟ್ಟಿ ಸೀರೆ” ಎಂದು ಹೇಳಿ ಸರೀಕರಲಿ ಓಡಾಡಬೇಕೆನ್ನು ವ ಚಪಲ ತಾಯಿಗತ್ತು.

ತಾಯಿಗಾಗಿ ಮಗನೇ ಸೀರೆಯೊಂದನ್ನು ತಂದ. ಕಲ್ಯಾಣಿಗಾಗಿ ತಂದೆ ಒಂದು ಸಾಮಾನ್ಯ ಸೀರೆಯನ್ನು ತಂದಿದ್ದರು. ಆದರೆ ರಾಮನಾಥ ತನ್ನ ಸಂಪಾದನೆಯ ಹಣದಲ್ಲಿ ಕಲ್ಯಾಣಿಯ ಬಣ್ಣ, ಸಿಲುವಿಗೆ ಹೊಂದುವ ನಾಲ್ಕುರು ಸೀರೆಗಳನ್ನು ಆರಿಸಿ ತಂದ. ಮಗ ತಂದ ಸೀರೆಯ ಗಂಟನ್ನು ನೊಡಿ ತೇವಯ್ಯ ಹುಬ್ಬಿ ಗಂಟಕ್ಕೆ,

“ಆನ್ಯಾಯವಾಗಿ ಹಣ ವ್ಯಧಿವಾಯಿತು. ಯಾರಿಗಾದರೂ ಸಾಲ ಕೊಟ್ಟಿದ್ದರೆ ಬಡ್ಡಿ ಬರುತ್ತಿತ್ತು” ಎಂದರು.

ಗಂಡನ ವಾತಾತ್ಮಕೇಳಿ ಸಾತಮ್ಮನಿಗೆ ರೇಗಿತು. ಎಂದೂ ಪತಿಗೆ ಎದಿರಾಡದ ಆ ಸಾಧ್ಯ,

“ಹಾದು. ನಾವು ಉಟ್ಟಿ ವಾಮವ ಲಿಂಗನ್ನೂ ಮಿಗಿಸಿ ಸಾಲಕ್ಕೆ ಕೊಡಬಹುದು. ಗಾಳಿ, ನೀರಿಗಿಂತಲೂ ಮನುಷ್ಯನಿಗೆ ಬೇರೆ ಏನು ಆಹಾರ ಬೇಕಾಗಿದೆ?” ಎಂದರು.

“ಪ್ರಾಣಾರ್ಥಕ್ಕೆ ಎಷ್ಟು ಬೇಕೋ ಅಷ್ಟು ಮನುಷ್ಯನಿಗೆ ಸಾಕು. ತುಪ್ಪ, ಹಾಲು, ತರಕಾರಿ, ವೊಸರು.... ಎಲ್ಲಾ ಅನಾಪಶ್ಯಕ” ಎಂದವರು ಹೇಳಿ ಮುಗಿಸುವಷ್ಟು ರಲ್ಲಿ,

“ಒಂದು ದಿನ ಅಚ್ಚುಕಟ್ಟಾಗಿ ತಿಂಡಿ ಇಲ್ಲಿದ್ದರೆ ಯಾಕೆ ಹಾರಾ

ಡ್ರೀರಿ? ದಿನಕ್ಕೆರಡು ಬಗೆ ತರಕಾರಿ ಇಲ್ಲದಿದ್ದರೆ ಅವತ್ತೆ ಲ್ಲಾ ಉರಿಸಿಂಗಿ ಹಾಗೆ ಯಾಕೆ ಹಾರಾಡ್ರೀರಿ? ಒಂದು ಹೊತ್ತು ಅನ್ನ, ಸಾರು ಮಾಡಿ ಇಡ್ರೀನಿ' ಮೂರು ಹೊತ್ತು ತಿನ್ನಿ" ಎಂದರು ಸಾತಮ್ಮು.

"ಮೋದಲಿನಿಂದ ನೀನು ಅಚ್ಚುಕಟ್ಟಾಗಿ ಮಾಡಿ ಹಾಕಿ ಅಭ್ಯಾಸ ಮಾಡಿಟ್ಟಿದೀರು. ಅದೂ ನಿನ್ನ ತಪ್ಪೆ" ಎಂದು ತೀವ್ಯಯ್ಯ ತಮ್ಮ ನಾಲಿಗೆ ಚಪಲದ ಅಪರಾಥವನ್ನು ಸಾತಮ್ಮನ್ ಮೇಲೆ ಹೇರಿ ನಿಶ್ಚಿಂತರಾದರು. ತಾಯಿ, ತಂದೆಯು ಬಿಸಿಬಿಸಿಯಾದ ಮಾತುಕತೆಯ ನಡುವೆ ಕುಳಿತು. ರಾಮನಾಥ ಕಲ್ಯಾಣಿಯನ್ನು ನೇನೆದು ಮನಸ್ಸನ್ನು ತಂಪು ಮಾಡಿಕೊಂಡ.

ತಾನು, ಕಲ್ಯಾಣಿ ಒಂದು ದಿನವೂ ಹೀಗೆ ಜಗಳವಾದಬಾರದು. ಅವಳ ಮಾತು ತನಗೆ ವೇದವಾಕ್ಯ. ತನ್ನ ಮಾತು ಅವಳಿಗೆ ವೇದವಾಕ್ಯ.....

ಅವಳನ್ನು ನೇನೆಯುತ್ತಿದ್ದಂತೆಯೇ ರಾಮನಾಥನ ಮನಸ್ಸು ತುಂಬಾ ಮೃದುವಾಯಿತು. ಅವಳನ್ನು ಬಿಟ್ಟು ಒಂದು ನಿಮಿಷ ಸಹಿತ ಬದುಕಿರಲು. ಸಾಧ್ಯವಿಲ್ಲವೆನಿಸಿತು.

ಕಲ್ಯಾಣಿ ತನ್ನ ಜೀವನವನ್ನು ಬೆಳಗದಿದ್ದರೆ ತಾನು ಸಾಯುವುದು. ಖಂಡಿತವೆಂದು ರಾಮನಾಥ ನಂಬಿದ್ದ. ಇಪ್ಪದಿನ ಅವಳಿಲ್ಲದೆ ತಾನು ದಿನ ಸವೆದಿದ್ದಾದರೂ ಹೇಗೆ?

ಕಲ್ಯಾಣಿ ಒಂದು ಪಕ್ಕೆ ತನ್ನ ಕಣ್ಣಿಗೆ ಬೀಳಿದಿದ್ದರೆ ತನ್ನಗತಿ ಏನಾಗ ಬೇಕಿತ್ತು? ಆಗ ತಾನು ಯಾವ ಕೆಷ್ಟ ಮುಖದವಳ ಕ್ಷೇತ್ರದಿಂದ ಬೇಕಿತ್ತೋ?

ಕಲ್ಯಾಣಿಯನ್ನು ತನ್ನ ಕಣ್ಣಿಗೆ ಬೀಳಿಸಿದ ಭಗವಂತನಿಗೆ ತಾನೆನ್ನು ಧನ್ಯವಾದಗಳನ್ನು ಅರ್ಪಿಸಿದರೂ ಸಾಲದು.

ಮದುವೆಯಾಗುವವರೆಗೂ ರಾಮನಾಥನಿಗೆ ಕಲ್ಯಾಣಿ ಎಲ್ಲಿ ತನ್ನ ಕೈ ತಪ್ಪಕೊಂಡಿಗೂ ಎಂಬ ಅಂಜಿಕೆ ಇತ್ತು. ಹಾಗೇನಾದರೂ ಆದರೆ ಆತ್ಮಹತ್ಯೆಯೇ ತನಗೆ ಉಳಿದ ದಾರಿ ಎಂದವನು ನಿರ್ಧರಿಸಿಟ್ಟಿದ್ದ.

ಕಲ್ಯಾಣಿಯ ಮದುವೆ ಬಹಳ ವಿಜ್ಞಂಭಸೆಯಂದಲೇ ನಡೆಯಿತು. ಅವಳೇ ಎಲ್ಲರಿಗಂತಲೂ ಕಿರಿಯವಾದುದರಿಂದ ವೆಂಕಟಾಚಲಯ್ಯನವರು. ಧಾರಾಳವಾಗಿ ಹಣ ಖಚುವಾಡಿ ಮದುವೆ ಮಾಡಿದರು. ತೀವ್ಯಯ್ಯನವರ ಪರಿಸಾರವನ್ನೀಲ್ಲ ಉಂಟೆ, ಉಪಚಾರಗಳಿಂದ ತೃಪ್ತಿಪಡಿಸಿ, ತಮ್ಮ ಶಕ್ತಿ

ಮೀರಿ ಎಲ್ಲರಿಗೂ ಉಡುಗೊರಿಗೆಂತು ಕೊಟ್ಟಿರು. ಶೇಷಯ್ಯನವರೂ ಮಗನು ಮದುವೆಯ ವೈಭವವನ್ನು ಕಂಡು ಹಿಗ್ಗಿದರು. ತಮ್ಮ ಕೈಯಿಂದ ಹಣ ಖಚುವೂಡದೆ ಇತರರ ಖಚಿನಲ್ಲಿ ಆನಂದ ಅನುಭವಿಸುವ ಸ್ವಭಾವ ಶೇಷಯ್ಯನವರದು.

ಮದುವೆಯಲ್ಲಿ ಶೇಷಯ್ಯನವರಿಗೆ ತುಂಬಾ ಅಚ್ಚರಿಯನ್ನುಂಟು ಮಾಡಿದ್ದ ಬೀಗರ ಜೋಡಿ.

ಮನೆಯಲ್ಲಿ ತಮ್ಮದೇ ವೇದವಾಕ್ಯ. ಸಾತಮ್ಮ ಪತಿಯ ಅಡಿಯಾ ಇಗಿದ್ದರು. ಮದುವೆ ಮನೆಯಲ್ಲಿ ವಿಜಯಮ್ಮೆ ಏ ಎಲ್ಲ ವಿಷಯಗಳಿಗೂ ಯಜಮಾನಿಕೆ ವಹಿಸಿದ್ದ ದು ಅವರಿಗೆ ತಾತ್ಪರ್ಯದ್ವಾನನ್ನುಂಟಿವಾಡಿತ್ತು.

ವೆಂಕಟಾಚಲಯ್ಯನವರ ಸ್ವಭಾವವನ್ನು ಅರಿತಿದ್ದವರೆಲ್ಲಾ ಏನು ಕೇಳಬೇಕಾದ್ದೂ, ಹೇಳಬೇಕಾದ್ದೂ ವಿಜಯಮ್ಮನನ್ನು ಹುಡುಕಿಕೊಂಡು ಹೋಗುತ್ತಿದ್ದರು. ಒಂದು ಪಕ್ಷ ಯಾರಾದರೂ ಅಪ್ಪಿತಪ್ಪಿ ವೆಂಕಟಾಚಲಯ್ಯನವರ ಬಳಿಗೆ ಬಂದರೆ ಅವರು,

“ಅವಳಿಗೆ ಹೇಳಿ” ಎಂದು ಬಿಡುತ್ತಿದ್ದರು.

ಒಮ್ಮೆ ಶೇಷಯ್ಯನವರು ಬೀಗರ ಹತ್ತಿರ ಮಾತನಾಡುತ್ತಿದ್ದಾಗಿ ಯಾರೋ ಬಂದು ಸಾಮಾನಿಗಾಗಿ ವೆಂಕಟಾಚಲಯ್ಯನವರನ್ನು ಕೇಳಿದರು. ಆತ

“ಅಯ್ಯಾ, ಖಜಾನ ಬೀಗದ ಕೈ, ಉಗ್ರಾಣದ ಬೀಗದ ಕೈ ಎರಡೂ ಅವಳ ಹತ್ತಿರ ಇವೆ” ಎಂದರು.

ಅವರ ಮಾತು ಕೇಳಿ ಶೇಷಯ್ಯನವರಿಗೆ ಎರಡು ಗಳಿಗೆ ಬಾಯಿಂದ ಮಾತು ಹೊರಡಲಿಲ್ಲ.

ಗಂಡ ಎನ್ನಿಸಿಕೊಂಡವನು ಬದುಕಿರುವಾಗಲೇ ಖಜಾನೆಯನ್ನು ಹೆಂಡತಿಗೊಷ್ಟಿಸುವುದು ಎಂದರೆ ಶೇಷಯ್ಯನವರ ಪಾಲಿಗಂತೂ ನೆಂಬಲ ಸಾಧ್ಯವಾದ ಸುದ್ದಿಯಾಗಿತ್ತು.

ಹೆಂಡತಿಯನ್ನು ನಂಬುವುದಾದರೂ ಹೇಗೆ?

ಶೇಷಯ್ಯನವರಿಗೆ ಮದುವೆಯಾಗಿ ಹೆಂಡತಿ ಮನೆಗೆ ಬಂದು ಮಾವ ತ್ತೀಳು ವರ್ಷಗಳಾಗಿದ್ದರೂ ಆತನಿಗೆ ಆಕೆಯಲ್ಲಿ ನಂಬಿಕೆ ಇರಲಿಲ್ಲ. ಮೂರು

ಕಾಸಿನ ಸಾಮಾನು ತರುವ ಜವಾಬ್ದಾರಿಯನ್ನೂ ಆತ ಹೆಂಡತಿಗೆ ಒಪ್ಪಿಸಿರಲಿಲ್ಲ. ಆಕೆಯ ಖಚಿಗಾಗಿ ಆತ ಒಂದು ದಿನ ಮೂರುಕಾಸನ್ನೂ ಕೊಟ್ಟಿರಲಿಲ್ಲ. ಸಾತಮ್ಮನೇ ಯಾವಾಗಲಾದರೂ ಕಾಸು ಬೇಕಾಗಿದ್ದ ಹರಹಿಡಿದು ಕೇಳಿದಾಗ ಶೈವಯ್ಯನವರು ಕೇಳುತ್ತಿದ್ದರು.

“ವರ್ಷಕ್ಕೆ ರದು ಸೀರೆ, ರವಿಕೆ ತೆಗೆದುಕೊಡುತ್ತೇನೆ. ಮನಿಗೆ ಬೇಕಾಗುವ ಸಾಮಾನುಗಳನ್ನು ಲಾಲ್ ತಂದು ಹಾಕುತ್ತೇನೆ. ನಿನಗಿನ್ನೇನು ಖಚಿದೆ” ಎಂದು ಕೇಳುತ್ತಿದ್ದರು.

“ನಿನಾದರೂ ಹೊವು, ಗೀನು....”

“ಹೊನಿಗಾಕೆ ದುಡ್ಡ ಧಂಡ. ಈಗ ಮುಡಿದರೆ ಇನ್ನೊಂದು ಗಳಿಗೆ ಬಾಡುತ್ತದೆ. ಅದೂ ಅಲ್ಲದೆ ಸರೆತ ತಲೆಕೂಡಲಿನ ಗಂಟಿನ ಮೇಲೆ ಹೊವು ಮುಡಿದರೂ ಚೆಂದ ಕಾಣೋಳ್ಳ”

“ತಲೆ ಕೂಡಲು ಕವ್ವಿಗಿಡ್ಡಾಗಲೂ ನೀನು....”

“ಕಳೆದು ಹೋದ ಮಾತೇಕೆ? ಈಗಿನದನ್ನು ಹೇಳು” ಎಂದು ಹೇಳಿ ಹೆಂಡತಿಯನ್ನು ಸುಮ್ಮಾಸಾಗಿಸುತ್ತಿದ್ದರು.

ಮನಿಗೆ ತರುವ ಸಾಮಾನುಗಳನ್ನೂ ಅಪ್ಪೆ ಎಪ್ಪುಬೇಕೋ ಅಪ್ಪು ಕ್ಕುಪ್ಪವಾಗಿ ತಂದು ಹಾಕುತ್ತಿದ್ದರು. ಹೆಚ್ಚಿಗೆ ತಂದರೆ ಹೆಂಡತಿ ದುಂದು ವೆಚ್ಚ ಮಾಡಬಿಟ್ಟರೆ?

ಎರಡು ಬಗೆಯ ತರಕಾರಿಯನ್ನು ತಂದು ಹೆಂಡತಿಗೆ ಸಾರಿ ಸಾರಿ ಎಚ್ಚರಿಕೆ ಹೇಳುತ್ತಿದ್ದರು.

“ಎರಡು ದಿನ ಮಾಡಿಕೋ. ಒಂದೇ ದಿನ ಎರಡು ತರಹ ಮಾಡಿ ಬಿಡಬೇಡ”

ಸಾದೆಯ ಉಳಿತಾಯಕ್ಕಾಗಿ ಶೈವಯ್ಯನವರು ಪಡುತ್ತಿದ್ದ ಪಾಡು ಯಾರಿಗೂ ಬೇಡ.

ಬೆಳಗಾಗೆದ್ದು ಮನಿಯ ಕಾಂಪೊಂಡನ್ನೇಲಾಲ್ ಹುಡುಕಾಡಿ ಒಣಿಗದ ತರಗು, ಕಡ್ಡಿ, ಪುರಲೆ ಇವುಗಳನ್ನು ಸಂಗ್ರಹಮಾಡಿ ಬಜ್ಜೆಲು ಮನಿಯಲ್ಲಿ ಇರಿಸುತ್ತಿದ್ದರು.

“ಪುರಲೆ ಎಲ್ಲಾ ಹಾಕಿ ಒಂದು ಸಾಡಿ ಇಡು ಸಾಕು, ನೀರು ಉಗುರು

ಬೆಚ್ಚೆಗಾದರೆ ಸಾಕು. ನಮ್ಮು ಖಣ್ಡ್ ದೇಶದಲ್ಲಿ ನೀರನ್ನು ತುಂಬಾ ಕಾಯಿಸಬಾರೆದು. ಮೈಗೆ ಒಳ್ಳೆಯದಲ್ಲ....”

ಎಂದು ಅರೋಗ್ಯ ದೃಷ್ಟಿಯಿಂದ ಆ ವಿವರವನ್ನು ಒತ್ತಿ ಹೇಳುತ್ತಿದ್ದರು.

ಆ ದು ದ ರಿಂ ದ ಲೇ ೧ ಶೇಷಯ್ಯನವರಿಗೆ ವೆಂಕಟಾಚಲಯ್ಯನವರ ಮಾತನ್ನು ಕೇಳಿ ಅತ್ಯಾಶ್ಚಯರವಾಯಿತು.

ಸಮಯ ಸೊಡಿ ಬೀಗರಿಗೆ ಬುದ್ಧಿವಾದ ಹೇಳಬೇಕೆಂದು ಶೇಷಯ್ಯನವರು ನಿಶ್ಚಯಿಸಿದರು.

ತನ್ನಲ್ಲ ಕನಸು, ಆದರ್ಥಗಳೇ ರಾಕುಗೋಂಡಂತಿದ್ದ ರಾಮನಾಥ ತನ್ನ ಪತಿಯಾದುದು ಕಲ್ಪಣಿಗೆ ಅವರಿಮಿತ ಅಸಂದವನ್ನು ಉಂಟು ಮಾಡಿತ್ತು.

ಅವಳಿಗೆ ತನ್ನ ಬದುಕು ಪೂರ್ಣವಾಯಿತು ಎನಿಸಿತು. ತನ್ನ ಮುದುವೆಯ ಬಗ್ಗೆ ಯಾವ ಯೋಚನೆಯನ್ನು ಇರಿಸಿಕೊಳ್ಳಲಿದ್ದ ಅವಳಿಗೆ ಹತಾತ್ಮನಿ ರಾಮನಾಥನಂತಹ ಒಳ್ಳೆಯ ಹುಡುಗ ಪತಿಯಾಗಿ ಸಿಕ್ಕಿದ್ದ ತನ್ನ ಅದೃಷ್ಟವೆನಿಸಿತು.

ಜೀವನ ಒಂದು ಸುಂದರವಾದ ಕನಸು ಎನಿಸಿತು ಕಲ್ಪಣಿಗೆ.

ವತ್ತಲೆಗೂ ಹಿಗ್ಗು—ತನ್ನಣ್ಣ ಸುಭೂರಾಮುವಿನ ಮದುವೆಗೆ ಕಲ್ಪಣಿಂದುದರಿಂದಶೇ ೧ ಅವಳಿಗೆ ರಾಮನಾಥ ಸಿಕ್ಕಿದ ಎಂದು.

ಅವಳು ಕಲ್ಪಣಿಯನ್ನು ಹಾಸ್ಯಮಾಡಿದಳು.

“ಸುಭೂತಿನ ಮದುವೆಗೆ ನೀನು ಬರದಿದ್ದರೆ ನಿನಗೆ ರಾಮನಾಥಾಲ್ಲಿ ಸಿಕ್ಕಿದ್ದ?”

“ನನ್ನ ಮದುವೆ ನಿಮ್ಮ ಸುಭೂತಿನ ಮದುವೆ ಪ್ರಭಾವ ಇಲ್ಲಿ.”

“ಅಷ್ಟಲ್ಲದೆ? ಕಲ್ಪಣಿ! ಹನೆ ಮೇಲೆ ಕುಳತುಕೊಂಡು ಅಹ್ಮಾಂದು ಮಾತನಾಡಿದರಲ್ಲ ಏನದು?”

ವತ್ತಲೆಯ ಮಾತು ಕೇಳಿ ಕಲ್ಪಣಿ ನಾಬಿದಳು.

“ತಲ್ಲವಲ್ಲ” ಎಂದಳು ಅವಳು ಮುಗ್ಗತೆಯನ್ನು ನಟಿಸಿ.

“ಬೆಕ್ಕು ಕಣ್ಣ ಮುಖ್ಯಕೊಂಡು ಹಾಲು ಕುಡಿ ದ ರೆ ಉಳಿದವರಿಗೆ

ತಿಳಿಯುವುದಿಲ್ಲವೇ ?”

“ಸೀನು ನಿಮ್ಮ ಮದುವೇಲಿ ಅನಂತನ ಕೈಲಿ ಮಾತನಾಡಿದಿರಾ ?”

“ನೀನೇ ಮದುವೇಗಿ ಬಂದಿದ್ದೆ ಯಲ್ಲಾ ಹೇಳು”

“ನನಗೆ ನೇನಪಿಲ್ಲ.”

“ಇಲ್ಲಮ್ಮ. ನಾನು ಬಗ್ಗಿಸಿದ ತಲೆ ಮೇಲಕೈತ್ತಲಿಲ್ಲ.

“ತಲೆ ಮೇಲಕೈತ್ತದೆ ಮಾತನಾಡೋಕಾಗೋಡಿಲ್ಲವೇ ?”

“ನಾನು ಒಂದು ಮಾತೂ ಆಡಲಿಲ್ಲ. ಸೀನು ಅಷ್ಟೊಂದು ಮಾತನಾಡಿರಲ್ಲಾ ಏನದು ?”

“ಸ್ವಾಂತದ್ದು.”

“ಬಹಳ ಖಾಸಗಿಯಾದುದೇ ?”

“ಹೊಂ. ಎನ್ನುತ್ತ ಕಲ್ಪಣಿ ನಕ್ಕಳು.

ವತ್ತಲೆ ಗಮನಿಸಿದಂತೆ ಇತರರೂ ಕಲ್ಪಣಿ, ರಾಮನಾಥ ಹಸೆಯ ಮೇಲೆ ಕುಳಿತು ಗಂಟಿಗಟ್ಟಿಲೆ ಹರಟಿದ್ದನ್ನು ಗಮನಿಸಿದ್ದರು.

ವಿಜಯಮ್ಮೆ ‘ಇದೇನು ಕೇಡು’ ಎಂದು ಸುತ್ತಲೂ ಇದ್ದವರಿಗೆ ಕೇಳು ವಂತೆ ಗುಣಗಿದ್ದರು.

ಸಾತಮ್ಮ ನಾಚಿ ನೀರಾದರು. ಬಾಸಿಂಗ ಕಟ್ಟಿಕೊಂಡಿದ್ದ ಮಗ ಕಂಕಣದ ಕೈಯಿನ ಸೊಸೆಯೊಡನೆ ಹರಟುತ್ತಿದ್ದನ್ನು ನೋಡಿ ಸಾತಮ್ಮನ ಸುಕ್ಕಿಗಟ್ಟಿದ್ದ ಕೆನ್ನೆ ಕೆಂಪಾಯಿತು.

ಆದರೆ ಮಗ ಸಂತೋಷವಾಗಿದಾನೆ. ಅದು ಮುಖ್ಯ ಎಂದು ಅವರು ಹಾಗೆಯೇ ಸಮಾಧಾನ ಮಾಡಿಕೊಂಡರು.

ವಿಜಯಮ್ಮೆ ಅನಂದನೊಡನೆ ಒಂದಿರಿ ಬಾರಿ ಕಲ್ಪಣಿಗೆ ಎಚ್ಚರಿಕೆಯ ಮಾತು ಹೇಳಿಕಳುಹಿಸಿದ್ದರು.

“ಮಾನುನ ಕೈಲಿ ನೀನು ಮಾತನಾಡಬಾರದಂತೆ” ಎಂದು ಅನಂದ ಎರಡು ಬಾರಿ ಒಂದು ಕಲ್ಪಣಿಯ ಕೆವಿಯಲ್ಲಿ ಪಿಸುಗುಟ್ಟಿಹೋಗಿದ್ದ.

ಆದರೆ ಮಾನ ತಾನಾಗಿಯೇ ಮಾತನಾಡಿ ಸುವಾಗ ಕಲ್ಪಣಿಯಾದರೂ ಸುಮ್ಮನಿರುವುದು ಹೇಗೆ?

ವಿಜಯಮ್ಮೆ ದೂರದಿಂದಲೇ ಕಣ್ಣಿರಳಿಸಿ ಮಗಳನ್ನು ಹೆದರಿಸಿದರೂ

ಪ್ರಯೋಜನವಾಗಲಿಲ್ಲ. ಅತ್ಯೇಯ ಮಿದುಕಾಟ ನೋಡಿ ಕೊನೆಗೆ ವತ್ಸಲೀ ಸಮಾಧಾನ ಹೇಳಿದ್ದಳು.

“ಬಿಡಿ ಅತ್ಯೇ. ಅವಳ ಗಂಡನ ಜೊತೆ ತಾನೆ ಅವಳು ಮಾತನಾಡೋದು? ಸೀವ್ಯಾಕೆ ಒದ್ದಾಡಿ ರಿ?”

“ನೋಡಿದವರು ನಗೋಡಿಲ್ಲವೇ?”

“ಯಾಕೆ ನಗುತ್ತಾರೆ? ಈಗಿನ ಕಾಲದಲ್ಲಿ ಹಸೆಮೇಶೆ ಮಾತು ನಾಡೋದೆ ಒಂದು ಘ್ಯಾಷನ್.”

“ಅಂತಹದೇನಿರುತ್ತದೆ ಮಾತನಾಡುವ ವಿಷಯ?”

“ಒಬ್ಬರನ್ನೊಬ್ಬರು ಅರಿಯುವ ಕುತ್ತಾಹಲ ಅಷ್ಟೇ.”

“ಮುಂದೆ ಜೀವಮಾನ ಪ್ರಾರ್ಥಿ ಇರುತ್ತದೆಯಲ್ಲಾ ಒಬ್ಬರನ್ನೊಬ್ಬರು ತಿಳಿದುಕೊಳ್ಳುವುದಕ್ಕೆ.”

“ಬಿಸಿಯಾಗಿದ್ದಾಗಿನ ರುಚಿ ಅರಿದ ಮೇಲೆ ಇರೋಡಿಲ್ಲ.”

“ಒಳ್ಳೆಯ ಬಿಸಿ! ಹುಂ—ಎನಾದರೂ ಮಾಡಿಕೊಳ್ಳಲಿ. ಅವರು ಗಂಡ, ಹೆಂಡತಿ ಚಿನ್ನಾಗಿರೋದು ನನಗೆ ಮುಖ್ಯ” ಎಂದು ಮಾತು ಮುಗಿಸಿ ದ್ದರು ವಿಜಯಮ್ಮೆ.

ಆದುದರಿಂದಲೇ ಕಲ್ಪಾಟೆ ವಿರಾಮವಾಗಿ ಕುಳಿತದ್ದು ಸಮಯ ನೋಡಿ ವತ್ಸಲೀ ಹಾಸ್ಯವಾಗಿ ನಾದಿನಿಯನ್ನು ಕೇಟೆಲೆ ಮಾಡಿದ್ದಳು.

“ನಂಗೊಬ್ಬಳಿಗೆ ಹೇಳಬಿಡು, ಏನೇ....” ವತ್ಸಲೀ ಮತ್ತೆ ಮಾತು ತಿಗೆದಳು.

“ಏನನ್ನು?”

“ಸೀವಿಬ್ಬರೂ ಏನು ಮಾತಾಡುತ್ತಿದ್ದಿರಂ?”

“ಏನೂ ಇಲ್ಲಾರಿ....”

“ಹೇಳೇ ಸಾಕು. ನಂಗೊಬ್ಬಳಿಗೆ ಹೇಳಬಿಡು. ಕಿವಿಯಲ್ಲಿ...ಮೆಲ್ಲಿಗೆ....ನಾನು ಯಾರಿಗೂ ಹೇಳೋಲ್ಲ.....”

“ಸೀವು ನಗುತ್ತೇರೇನೋ?”

“ನಗೋಲ್ಲ. ಹೇಳಮ್ಮು.”

ಅತ್ಯುಗೆ ತನಗೆ ಅತ್ಯಂತ ಆಸ್ತಿ ಇಂತಿ ತೋರಿದಳು. ತನ್ನ ಹೃದಯದ

ರಹಸ್ಯವನ್ನು ಆಕೆ ಕೊನೆಯವರಿಗೂ ಕಾಪಾಡಬಲ್ಲಳು ಎನಿಸಿತು ಕಲ್ಪಾಣಿಗೆ.

ಕಲ್ಪಾಣಿ ರಾಜಕೀಯ ರಹಸ್ಯವೊಂದನ್ನು ಬಯಲು ಮಾಡಲು ಹೆದರುವ ರಾಜಕಾರಣಿಯಂತೆ ಆತ್ಮಂಕದಿಂದ ವಶ್ವಲೇಯ ಬಳಿ ಬಾಗಿ, “ಸ್ತ್ರೀತಿಯ ವಿಷಯ” ಎಂದಳು.

“ಹಾಗಂದರೆ?”

ವಶ್ವಲೇ ಯಾವುದೂ ಅರ್ಥವಾಗಿದೆಂಳಂತೆ ಕೇಳಿದಳು.

“ಅಯೋಜ್ಯ ಹೊಗಿ. ನಾನಿನ್ನು ಹೇಳೋದಿಲ್ಲ. ಅಪ್ಪ ಹೇಳಿದ್ದೀರುವುದು. ಅದರಿಂದ ನೀವು ಏನೇನು ಬೇಕಾದರೂ ಅರ್ಥಮಾಡಿಕೊಳ್ಳಿ.”

“ಯಾರ ಸ್ತ್ರೀತಿಯ ವಿಷಯ?”

“ನಮ್ಮ ನಮ್ಮದು.”

“ಸ್ತ್ರೀತಿ ಇದೆಯೇ ಇಲ್ಲವೇಂದುತ್ತಾನಾ?”

“ಹೊಗಿ ಅತ್ತಿಗೆ” ಎನ್ನುತ್ತಾ ಕಲ್ಪಾಣಿ ಅತ್ತಿಗೆಯನ್ನು ದೂರ ಸರಿಸಿದಳು.

ಆನಂದ ಓಡಿ ಬಂದು “ಅತ್ತಿ, ಮಾನು ಕರೆಯುತ್ತಿದ್ದಾರೆ” ಅಂದ.

ಗಂಡನನ್ನು ಬಹಳ ಕಾಲ ಅಗಲಿದ್ದ ವಿರಹಿತೆಯ ಆ ತು ರ ದಲ್ಲಿ ಕಲ್ಪಾಣಿ ರಾಮನಾಥ ಇದ್ದ ರೂಪಿಗೆ ಓಡಿಹೋದಳು.

ವಶ್ವಲೇಗೆ ನಾದಿನಿಯ ಆತುರ ನೋಡಿ ನಗು ಬಂತು. ವಿಜಯಮುನಿಗೆ ಮದುವೆಯಾದ ಮಾರನೆಯ ದಿನವೇ ಆಳಿಯ, ಮಗಳು ಗಂಟಿಗಟ್ಟಲ್ಲಿ ರೂಪಿನಲ್ಲಿ ಕುಳಿತು ಮಾತನಾಡುವುದು ಹಿಡಿಸಲಿಲ್ಲ.

ಈ ಬಾರಿ ಕಲ್ಪಾಣಿ ಓಡಿಹೋದುದನ್ನು ನೋಡಿ ವಿಜಯಮ್ಮೆ ಮುಖ ಗಂಟಿಕ್ಕೆ

“ಇದೇನು ಕೇಡು, ಇನ್ನೂ ಎರಡನೆಯ ಶಾಸ್ತ್ರ ಆಗಿಲ್ಲ, ಈಗಿನಿಂದಲೂ....” ಎನ್ನುತ್ತಾ ವಶ್ವಲೇಯ ಮುಖ ನೋಡಿದರು.

ವಶ್ವಲೇ ಯಾವಾಗಲೂ ಕಲ್ಪಾಣಿಯ ಪರ ವಹಿಸಿ ಮಾತನಾಡುವ ಶಿಂದು ವಿಜಯಮ್ಮಿನಿಗೆ ತಿಳಿದಿತ್ತು.

“ಇನ್ನೂಹುಡುಗಿ. ಹೊಸಪರಿ....” ವಶ್ವಲೇ ಕಲ್ಪಾಣಿಯ ಪರ ವಹಿಸಿದಳು.

“ನೋಡಿದವರು ಏನೆಂದುಕೊಳ್ಳುತ್ತಾರೆ?”

“ನೋಡಿದವರನ್ನು ಮೆಚ್ಚಿಸಬೇಕಾಗಿಲ್ಲ. ಗಂಡನನ್ನು ಮೆಚ್ಚಿಸಿದರೆ ಸಾಕು”

“ಅದರೂ ಜನರ ಭಾಯಿಗೆ...”

“ಬಿಡಿ ಅತ್ತಿ. ಜನರನ್ನು ಕಟ್ಟಿಕೊಂಡು ಸಂಸಾರ ಮಾಡಬೇಕಾಗಿಲ್ಲ. ಏನೋ ಎಲ್ಲಾ ಹೊಸದು...”

“ಮುಂದೆ ಇದ್ದೆ ಇದೆಯಲ್ಲ....”

“ಆಗಿಲೇ ಹೇಳಿದೆನಲ್ಲ—ಯಾವುದೂ ಬಿಸಿಯಲ್ಲಿ ರುಚಿ. ಆರಿದ ಮೇಲೆ ಯಾವುದೂ ರುಚಿಯಾಗಿರೋದಿಲ್ಲ.”

ವಿಜಯವ್ಯಾಸಿಗೆ ಮತ್ತೆ ರುಚಿಯ ಮಾತು ಕೇಳಿ ನಗು ಬಂತು.

ಮಾದುವೆಯಾದ ಮಾರನೆಯ ದಿನ ಸಂಜೀಯೇ ರಾಮನಾಥ ಹೆಂಡತಿ ಯೋದನೆ ಸಿನಿಮಾಗೆ ಹೋಗಲು ಅಪೇಕ್ಷೆಪಟ್ಟು.

ಆದರೆ ಆಗ ಮಾತ್ರ ಸಾತಮ್ಮು, ವಿಜಯವ್ಯಾ ಅವನ ಅಪೇಕ್ಷೆಯನ್ನು ಪ್ರತಿಭಟಿಸಿದರು.

ಸಾತಮ್ಮು ಮಗನಿಗೆ “ಮಗೂ, ಅವಳ ಮೈಮೇಲಿನ ಅರಿಶಿನದ ನೀರಿನ್ನೂ ಆರಿಲ್ಲ. ಹಸಿ ಮೈಲಿನ ಹುಡುಗಿ. ಈಗ ಖಂಡಿತ ಹೊರಗೆ ಕರೆದುಕೊಂಡು ಹೋಗಬೇಡ” ಎಂದರು.

ವಿಜಯವ್ಯಾನೂ ಆದಷ್ಟು ನಮ್ಮತೆಯಿಂದ ವಿನಯವಾಗಿ ಅಳಿಯ ದೇವರಿಗೆ ತಮ್ಮ ಅಹವಾಲನ್ನು ಹೇಳಿಕೊಂಡರು.

ಸಿನಿಮಾಗೆ ಹೋರಿದಲು ಸಿದ್ಧರಾಗಿ ನಿಂತಿದ್ದ ರಾಮನಾಥ, ಕಲ್ಯಾಣಿ ಯರಿಗೆ ಮಾತ್ರ ತುಂಬ ನಿರಾತೀಯಾಯಿತು.

“ಸಿನಿಮಾಗೆ ಬೇಡ. ಹೋಗಲಿ ವಾಕಿಂಗು....” ಎಂದ ರಾಮನಾಥ.

“ಯಾವುದೂ ಬೇಡ. ಸಿನಿಮಾ ಏನು, ವಾಕಿಂಗ್ ಏನು? ಇಡೊಂದು ವಿನಯದಲ್ಲಿ ನನ್ನ ಮಾತು ಕೇಳು” ಎಂದರು ಸಾತಮ್ಮು.

ರಾಮನಾಥ ವಿಧಿಯಲ್ಲಿದೆ ಸುಮೃದ್ಧಾದ.

ತಮ್ಮ ಉತ್ತಾಹ, ಆನಂದಕ್ಕೆ ಭಂಗತಂದ ಹಿರಿಯರನ್ನು ನೋಡಿ ಎಲ್ಲಿಲ್ಲದ ಕೋಪ, ಅಳು ಬಂತು ಕಲ್ಯಾಣಿಗೆ.

ಪ್ರೇಮಿಗಳ ಅನಂದಕ್ಕೆ ಭಂಗ ತಂದವರು ಅವಳ ಕಣ್ಣಿನಲ್ಲಿ ಮಹಾ ಕೂರಿಗೆಂಬಿಗಿ, ಖಚಿರಾಗಿ ಕಂಡರು. ತಾವು ಓಡಾಡುವುದು ಅವರಿಗೆ ಕಣ್ಣಿರಿ, ಹೊಟ್ಟೆಂಬಿ ಎಂದು ಕಲ್ಪಾಣಿ ಭಾವಿಸಿಕೊಂಡಳು.

ಕಲ್ಪಾಣಿ ಅಳು ತಡೆಯಲಾರದೆ ರೂಮಿನೋಳಗೆ ಓಡಿಹೋದಳು. ಹೆಂಡತಿಗೆ ನಿರಾತೀಯಾದುದನ್ನು ಕಂಡು ರಾಮನಾಥಸಿಗೂ ಕಸಿವಿಸಿ ಯಾಯಿತು.

ಅವಳು ಅದೆವ್ಯು ಉತ್ಸಾಹದಿಂದ ಹೊರಗೆ ಹೊರದುವ ಸಿದ್ಧತೆಯನ್ನು ಮಾಡಿದ್ದಳು!

ತನ್ನ ಸೀರೆಯ ಟ್ರಿಂಕನ್ನು ಗಂಡನ ಮುಂದಿರಿಸಿ ಅವನು ಆರಸಿ ಕೊಟ್ಟು ಸೀರೆ, ರವಿಕೆ ಧರಿಸಿ ಹೊರಗೆ ಹೊರಟಿದ್ದಳು.

ರಾಮನಾಥನೂ ಕಲ್ಪಾಣಿಕೊಂಡ—ತಾವಿಬ್ಬರೂ ಬೀದಿಯಲ್ಲಿ ಹೊರಟಿರೆ ಅವೆವ್ಯು ಜೊತೆ ಕಣ್ಣಿಗಳು ಆಶೂಯೆಯಿಂದ ತಮ್ಮ ಕಡೆ ನೋಡುವುದೋ?

ರಾಮನಾಥ ಒಂದು ಗಳಿಗೆ ಸುಮೃತಿ ನಿಂತಿದ್ದು ಅನಂತರ ಕಲ್ಪಾಣಿಯಿದ್ದ ರೂಮಿಗೆ ನಿಧಾನವಾಗಿ ಹೋದೆ.

ಕಲ್ಪಾಣಿ ಆಲ್ಲಿದ್ದ ಮಂಜವೋಂದರ ಮೇಲೆ ಚೋರಲಾಗಿ ಮಲಗಿ ಬಿಕ್ಕುತ್ತಿದ್ದಳು.

“ನೋಡು ಚಿನ್ನೆ, ನೀನತ್ತರೆ ನನಗೆ ತುಂಬಾ ದುಃಖವಾಗುತ್ತೇ. ಇಲ್ಲಿ ನೋಡಿಲ್ಲಿ....”

ಎನ್ನುತ್ತಾ ರಾಮನಾಥ ಅವಳನ್ನು ಹಿಡಿದೆತ್ತಿದೆ.

ನಿಜವಾಗಿಯೂ ಅವಳ ಕಣ್ಣಿಗಳಿಂದ ಕಂಬನಿ ಹರಿಯುತ್ತಿತ್ತು. ರಾಮನಾಥ ಅವಳ ಕೆನ್ನೆಯ ಮೇಲೆ ಹರಿಯುತ್ತಿದ್ದ ಕಂಬನಿಯನ್ನು ಒರಿಸಿ ಮಕ್ಕಳನ್ನು ಮುದ್ದು ಮಾಡುವಂತೆ ಮಾಡಿದ.

“ನೀನತ್ತರೆ ನನ್ನಾಣೆಯಿದೆ. ನಿಂಗೆ ನನ್ನ ಮೇಲೆ ಪ್ರೀತಿ ಇದ್ದರೆ ಅಳಬಾರದು. ನಂಗೋಸ್ಕರ....ನನಗಾಗಿ ಸಮಾಧಾನ ಮಾಡಿಕೊರಿ ರಾಣಿ”

“ನನ್ನ ಮೇಲೆ ಪ್ರೀತಿ ಇದ್ದರೆ ಅಳಬಾರದು’ ಎಂದು ರಾಮನಾಥ ಹೇಳಿದ್ದನ್ನು ಕೇಳಿ ಕಲ್ಪಾಣಿ ತನ್ನ ದುಃಖವನ್ನು ಸ್ವಲ್ಪ ಹತ್ತೊಳಿಗೆ ತಂದು ಕೊಂಡಳು.

“ಅನ್ಯಾಯವಾಗಿ ಮೇಕನ್ ಕೆಟ್ಟುಹೊರಿಯಿಂತು. ಮತ್ತೆ ಪೊಡರ್ ಹಚ್ಚಿಕೊಂಡು ನಿನ್ನ ರಾಮನಾಥನ ಕಟ್ಟಿಗೆ ಹಬ್ಬಿ ವಾಡು”

ಕಲ್ಯಾಣಿ ಅತ್ಯಂತ ವಿಧೀಯತೆಯಿಂದ ಪೊಡರಿನ ದಬ್ಬವನ್ನು ತಿಗೆದು ಕೊಂಡು ಕನ್ನಡಿಯ ಮುಂದೆ ಕುಳಿತಳು.

“ನಾನೇ ಹಚ್ಚುತ್ತೀನಿ ಕೊಡು.”

“ನಿಮಗೆ ಬರೋದಿಲ್ಲ.”

“ನೀನು ಕಲಿಸಿಕೊಡು” ಎನ್ನತ್ತಾ ರಾಮನಾಥ ಪೊಡರಿನ ದಬ್ಬವನ್ನು ಕೈಗೆ ತಿಗೆದುಕೊಂಡು ಅಂಗ್ರೇಗೆ ಸುರಿದು ಕೆನ್ನಿಗೆ ಹುಚ್ಚುಚ್ಚಿಗಬಳಿದೆ.

ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಂಡು ಕಲ್ಯಾಣಿಗೆ ನಗುಬಂತು.

“ನಾನು ಬೀದಿಯಲ್ಲಿ ಹೀಗೆ ಹೊರಟಿರೆ ಮುಗಿಯಿತು ನನ್ನ ಗತಿ”

“ಯಾಕೋ?”

“ಹೀಗಾ ಹಚ್ಚೋದು....” ಎನ್ನತ್ತಾ ಕಲ್ಯಾಣಿ ಹಚ್ಚಿಗೆ ಪೊಡರನ್ನು ಕರವಸ್ತುದಿಂದ ಒರಿಸಿದಳು.

“ದುಃಖ ಹೊರಿಯಾ?”

“ಉಂ....ಉಂ....” ಎನ್ನತ್ತಾ ಕಲ್ಯಾಣಿ ಅವನೆಡಿಗೆ ಒರಿದಳು.

ರಾಮನಾಥ ಅವಳ ಬಗ್ಗೆ ತನಿಗಿದ್ದ ಪ್ರೀತಿಯನ್ನು ಸುವಾರು ಅಧ್ಯಂಟಿಯ ಶಾಲ ವಿವರಿಸಿದ. ಕಲ್ಯಾಣಿ ಕಟ್ಟಿ ಮುಚ್ಚಿ ಹೃದಯೀಶ್ವರನ ಮಾತಿನ ಪ್ರವಾಹದಲ್ಲಿ ತೇಲಿಹೊರಿದಳು.

ಅಷ್ಟರಲ್ಲಿ ಆನಂದ ಹೊಸಲಿನಾಚಿ ಪ್ರತ್ಯಕ್ಷಭೇದ.

“ಅತ್ತೆ, ಅಜಿ ಕರೀತಿದಾರೆ.”

“ಯಾಕೋ?” ಎಂದಳು ಕಲ್ಯಾಣಿ ಬೇಸರದಿಂದ.

“ಯಾರೋ ಬಂದಿದಾರೆ. ಅವರಿಗೆ ನಮಸ್ಕಾರ ಮಾಡೋಕೆ ಬರಬೇಕಂತೆ.”

ಕಲ್ಯಾಣಿ ಹೊರಗೆ ಹೊರಿದಳು.

ವಿಜಯಮೃನಿಗೆ ಮಗಳು, ಅಳಿಯನನ್ನು ಒಟ್ಟಿಗೆ ಎರಡುಗಳಿಗೆ ಬಿಟ್ಟು

ರಲು ಹೇಡರಿಕೆ. ಎರಡನೇಯ ಶಾಸ್ತ್ರಕ್ಕೆ ಮುಂಚೆ ಎಲ್ಲಿ ಅನಾಹುತವಾಗಿ ಬಿಡುವುದೋ ಎಂದು ಅವರಿಗೆ ದಿಗಿಲು. ಅದುದರಿಂದಲೇ ಅವರು ಆಗಾಗ್ಗೆ ಅನಂದನನ್ನು ಅವರ ರೂಪಿಗೆ ಅಟ್ಟಿ ಏನಾದರೊಂದು ನೇಪದಿಂದ ಕಲ್ಯಾಣಿಯನ್ನು ಹೊರಗೆ ಬರವಾಡಿಕೊಳ್ಳುತ್ತಿದ್ದರು.

ಮದುವೆಯಾದ ಮೂರು ದಿನಗಳ ಸಂತರ ರಾಮನಾಥನ ಮನೆಯ ವರು ತಮ್ಮ ಉರಿಗೆ ಹೊರಟಿರು.

ಶೇಷಯ್ಯನವರು ಮದುವೆಯ ಮನೆಯಲ್ಲಿ ಸಂಗ್ರಹ ಮಾಡಿದ್ದ ಕಾಯಿಗಳನ್ನು ಜಟಿಕದಲ್ಲಿ ಹಾಕಿಸಿ (ಗಂಡಿನ ಕಡೆಯವರಿಗೆ ಬಂದಿದ್ದ ಕಾಯಿಗಳನ್ನು ಮಾತ್ರ ಕೊಂಡು) ಹೋಗಿ ಹೇಟಿಯಲ್ಲಿ ಮಾರಿಬಂದು ಸಾತಮ್ಮುನಿಗೆ “ಕಾಯಿ ತಗೊಂದು ಹೋಗೋದು ಕಷ್ಟ. ಅದಕ್ಕೇ ಎಲ್ಲ ವನ್ನೂ ಮಾರಿಬಿಟ್ಟೆ” ಎಂದು ಹೆನ್ನೆಯಿಂದ ಹೇಳಿಕೊಂಡರು.

ರಾಮನಾಥ ಹೊರಟಿ ನಿಂತಾಗ ಗಂಡನನ್ನು ಬಹಳ ಕಾಲ ಅಗಲಿರ ಬೇಕಾದ ಸತಿಯಂತೆ ಕಲ್ಯಾಣಿ ಕಟ್ಟಿರು ಸುರಿಸಿದಳು. ರಾಮನಾಥನೂ ಹೆಂಡತಿಯ ಕಟ್ಟಿರು ನೋಡಿ ಕಸಿವಿಸಿಗೊಂಡ. ಅವಳನ್ನು ಆ ಗಳಿಗೆಯೇ ತನ್ನೊಡನೆ ಕರೆದೂಯ್ಯವ ಆತುರ ತೋರಿಸಿದ.

ಆದರೆ ಸಾತಮ್ಮು ಅದಕ್ಕೆ ಅವಕಾಶ ಕೊಡಲಿಲ್ಲ.

“ಒಂದೇ ವರ್ಷದಲ್ಲಿ ಮೂರು ತಲೆಯಾಗಬಾರದು. ಇನ್ನು ಮೂರು ತಿಂಗಳಾದ ಮೇಲೆ ಕರೆದುಕೊಂಡು ಹೋಗೇಣಣ” ಎಂದರು ಸಾತಮ್ಮು.

ಅದು ಹೇಗೆ ಮೂರು ತಲೆಯೋ ರಾಮನಾಥನಿಗಂತೂ ಅಥರ್ವಾಗ ಲಿಲ್ಲ. ಆದರೂ ಅವನು ಸುಮೃಸಾದ.

ಕೆಲವು ಪೂರ್ವಕ ಸಂಪ್ರದಾಯಗಳಲ್ಲಿ ಅವನಿಗೆ ನಂಬಿಕೆ ಇಲ್ಲದಿದ್ದರೂ ತಾಯಿಯ ಮನಸ್ಸನ್ನು ನೋರಿಯಸಲಾರದೆ ಅವನು ಹೊನವಾಗಿ ಅವರು ಹೇಳಿದುದಕ್ಕೆಲ್ಲಾ ಒಪ್ಪಿಕೊಳ್ಳುತ್ತಿದ್ದ.

ರಾಮನಾಥ ಹೊರಟಿಹೋದ ಮೇಲೆ ಕಲ್ಯಾಣಿಗೆ ಜಗತ್ತು ಶಾಂಕ್ಷ ವಾಗಿರುವಂತೆ ತೋರಿತು. ಎರಡು ದಿನಗಳಲ್ಲಿ ಅವಳ ಬಲವನ್ನೀಲ್ಲ ಸೂರೀಗೊಂಡು ಹೋಗಿದ್ದ ರಾಮನಾಥ.

“ಅವರಿದ್ದಾಗ ಸಮಯ ಹೇಗೆ ಹೋಗ್ತು ಎನ್ನೊಽದೇ ತಿಳಿಯು

ಶ್ರೀ ರಲಿಲ್ಲ. ಈಗ ಸಮಯ ಹೋಗುವುದಿಲ್ಲ” ಎಂದು ಕಲ್ಯಾಣಿ ಬೀಸರ ಪಟ್ಟು ಕೊಳ್ಳುತ್ತಿದ್ದಳು.

“ಪಗಡಿ ಆಡೋಣ ಬಾರೆ” ಎಂದು ವತ್ತಲೆ ಕೀಟಲೆಯ ದಸಿಯಲ್ಲಿ ನಾದಿನಿಯನ್ನು ಕರೆಯುತ್ತಿದ್ದಳು.

ರಾಮನಾಥ, ಕಲ್ಯಾಣಿ ಒಂದು ಬಾರಿ ಪಗಡಿಯಾಡುತ್ತಿದ್ದುದನ್ನು ವತ್ತಲೆ ನೋಡಿದ್ದಳು.

ಅದರೆ ರಾಮನಾಥನೊಡನೆ ಪಗಡಿಯಾಡುವುದಕ್ಕೂ, ವತ್ತಲೆಯೊಡನೆ ಆಡುವುದಕ್ಕೂ ವ್ಯತ್ಯಾಸವಿಲ್ಲವೇ?

ಆ ಸ್ವಾರಸ್ಯ ಇಲ್ಲಿಂದ ಬರಬೇಕು?

ಮಾತಿಗೊಂದು ಮುತ್ತ, ಏಟಿಗೊಂದು ಉಲ್ಲಿಮಾತು, ಸೋತ ರೊಂದು ಕಾಣಿಕೆ, ಗೆದ್ದರೊಂದು ಅಪ್ಪಿಗೆ....

“ಉಹಹೂಂ. ನಾನು ಬರೋಡಿಲ್ಲ” ಎಂದಳು ಕಲ್ಯಾಣಿ.

“ನಿನ್ನ ಜೊತೆ ಯಾಕಮ್ಮ ಬರ್ತೀಯಾ? ನಿನ್ನ ಗಂಡನ ಜೊತೆ ಬೀಕಾದರೆ ಆಡ್ತೀಯ” ಎಂದು ಕೊಂಕು ನುಡಿದಳು ವತ್ತಲೆ.

ಕಲ್ಯಾಣಿ ತನ್ನ ರೂಮಿಗ ಹೋಗಿ ಪಟ್ಟಿಗೆಯಿಂದ ರಾಮನಾಥನ ಭಾವಚಿತ್ರವನ್ನು ತೆಗೆದು ನೋಡಿಕೊಡಗಿದಳು.

ಅವಳನ್ನು ಮರುಳುಗೊಳಿಸಿದ ನಗೆಯ ಚಿತ್ರವದು. ಒಮ್ಮೆ ಕಲ್ಯಾಣಿ ರಾಮನಾಥನಿಗೆ ಹೇಳಿದ್ದಳು.

“ನಾನು ನಿನ್ನನ್ನು ಯಾಕೆ ಮದುನೆ ಮಾಡಿಕೊಂಡೆ ಗೊತ್ತಾ?”

“ಉಹಹೆ ಮಾಡಿ ಹೇಳ್ತೀನಿ.”

“ಹೂಂ.”

“ವಿದ್ಯಾವಂತ....”

“ಆಲ್ಲ.”

“ಸುಮಾರಾಗಿ ಸಂಬಳ ಬರತ್ತೀಂತ.....”

“ಆಲ್ಲಾ”

“ಜೆನ್ನಾಗಿದೀನಿಂತ....”

“ಇನ್ನೊಂದು ಮುಖಸ್ತು ತಿ ಮಾಡಿಕೊಳ್ಳಬಾರದು. ನೀವು ಹೇಳಿದ್ದ

ನೈಲಾ ನಾನೂ ಒಪ್ಪಿಕೊಂಡೆ. ಆದರೆ ನಾನು ಅದಾವುದನ್ನೂ ಮೆಚ್ಚಿ
ಕೊಳ್ಳಲಿಲ್ಲ.....”

“ಹಾಗಾದರೆ ನನ್ನಲ್ಲಿ ಏನು ಮೆಚ್ಚಿಕೊಂಡೆ....?”

“ನಿಮ್ಮನ್ನು”

ರಾಮನಾಥ ನಕ್ಕೆ. ನಕ್ಕಾಗ ತುಂಬಾ ಪ್ರಟ್ಟ ಹುಡುಗನಂತೆ ಕಾಣು
ತಿದ್ದ ಆವನ ಮುಖವನ್ನು ಕಲ್ಪಣಿ ಮುದ್ದಿನಿಂದ ನೋಡಿದ್ದಳು.

“ನಿನ್ನಲ್ಲಿ ನಾನೇನು ಮೆಚ್ಚಿಕೊಂಡೆ ಗೊತ್ತಾ?”

“ಉಹೂಂ. ಹೇಳಿ”

“ನಿನ್ನ ಮೇರೆಪ್ಪಾ”

ಮುದ್ದು ಆವಳ ಕಟ್ಟಿನಿಂದ ಮಾಯವಾಗಿ ರೋಪ ಅಲ್ಲಿ ಇಣು
ಕಿತು; ಕಲ್ಪಣಿ ತಟ್ಟನೆ ಹೊರಗೆ ಹೋಗಬೇಡು.

“ಚಿನ್ನ! ನನ್ನ ತಬ್ಬಲಿಮಾಡಿ ಹೊರಗೆ ಹೋಗಬೇಡು” ಎಂದು ರಾಮನಾಥ.

“ಅಂತಹ ಚಿನ್ನಾಗಿ ಅಪ್ಪ, ಅಮ್ಮ ಇದಾರೆ....”

“ನೀನು ನನ್ನ ಮೇಲೆ ಕೋಸಿಸಿಕೊಂಡು ಹೋದರೆ ನಾನು ಅನಾಥ.”

“ನಿಮಗೆ ನನ್ನ ಕಂಡರೆ ಸ್ತ್ರೀತಿಯಿಲ್ಲ”

“ಸ್ತ್ರೀತಿ ಇದೆಂತ ತೋರಿಸಲೇನು?”

ರಾಮನಾಥ ಆವಳ ಬಗ್ಗೆ ತನಗೆ ಸ್ತ್ರೀತಿಯಿದೆ ಎಂದು ತೋರಿಸಿದ.
ಕಲ್ಪಣಿ ಪ್ರಸನ್ನಾಭಾದಳು.

ಕಲ್ಪಣಿಯ ಮುಖದ ಮೇಲೆ ನಸುನಗೆ ಹರಡಿತು.

ತನ್ನ ಗಂಡನಿಗೆ ತನ್ನಲ್ಲಿ ಎಷ್ಟೊಂದು ಸ್ತ್ರೀತಿ!

ಬಹುಶಃ ಈ ಜಗತ್ತಿನಲ್ಲಿ ಬೇರೆ ಯಾವ ಗಂಡ ಹೆಂಡಿರೂ ತಾವು
ಒಬ್ಬರನ್ನೊಬ್ಬರು ಸ್ತ್ರೀತಿಸುವವನ್ನು ಸ್ತ್ರೀತಿಸಲಾರರು.

ರಾಮನಾಥನ ಹೃದಯ ಸ್ತ್ರೀತಿಯ ಹುಬ್ಬು ಹೊಳೆ! ತನ್ನದೋ
ಜಗತ್ತನ್ನೇ ನುಂಗುವ ಪ್ರಳಯಾಗಿ.

ಆದರೆ ಆವಳ ಜಗತ್ತು ರಾಮನಾಥ ಮಾತ್ರ. ರಾಮನಾಥನ ಹುಜ್ಞ
ಹೊಳೆಯ ಪ್ರವಾಹ ಕಲ್ಪಣಿಯ ಕಡೆ ಮಾತ್ರ.

ವತ್ತಲೆ ರಾಮನಾಥನ ಭಾವಚಿತ್ರವನ್ನು ಕಿತ್ತು ಕೊಂಡಾಗ

ಕಲ್ಯಾಣಿಗೆ ಎಚ್ಚರವಾಯಿತು.

“ಕೊಡಿ ಅತ್ತಿಗೇ.”

“ಅಷ್ಟೋಂದು ಸೋಡಬಾರದು. ದೃಷ್ಟಿಯಾಗತ್ತಿ.”

“ನಿಮ್ಮ ದಮ್ಮಯ್ಯ.”

“ಹುಂ. ಹೋಗಲಿ ತಗೋಂ”

ಎನ್ನುತ್ತಾ ವಕ್ತಲೆ ಚಿತ್ರವನ್ನು ಕಲ್ಯಾಣಿಯ ಕೈಗೆ ಕೊಟ್ಟು ನಗುತ್ತಾ ಹೊರಗೆ ಹೋದಳು.

ಈ ಬಗೆಯ ಹುಚ್ಚಾಟು ಅವಳಿಗೆ ತಿಳಿಯದೇ?

ಅದರಲ್ಲಿಂದ ದಾಂಪತ್ಯ ಜೀವನದಲ್ಲಿ ಕಾಲಿಟ್ಟು ಅಗಲೇ ಏಕೆಂಟು ವರ್ಷ ಕಳೆದಿರುವ ಹಳೆಯ ಹುಲಿ ಅವಳು.

ಮಾರನೆಯ ದಿನದಿಂದಲೇ ಪತ್ರ ವ್ಯವಹಾರ ಮೊದಲಾಯಿತು.

ರಾಮನಾಥ ದಿನಕ್ಕೊಂದು ಕಾಗದ ಬರೆಯುತ್ತಿದ್ದು. ಒಂದೊಂದು ದಿನವನೆಂತೂ ಬೆಳಗ್ಗೆ, ಮಧ್ಯಾಹ್ನದ ಏರಡು ಪೋಸ್ಟ್‌ನಲ್ಲಿ ಕಲ್ಯಾಣಿಗೆ ಕಾಗದಗಳು ಬರುತ್ತಿದ್ದವು. ಎಷ್ಟೋ ವೇಳೆ ಹೆಚ್ಚಿಗೆ ಅಂಚೆ ಚೀಟಿ ಅಂಟಿ ಸಿರುತ್ತಿದ್ದು ದೂ ಉಂಟು. ಯಾವ ಕಾಗದವೂ ಎಂಟು-ಹತ್ತು ಪುಟಗಳಿಗೆ ಕಡಿನೆ ಶರುತ್ತಿರಲಿಲ್ಲ.

ಕಾಗದ ಬಂದ ಕೂಡಲೇ ಕಲ್ಯಾಣಿ ಬಾಗಿಲು ಹಾಕಿಕೊಂದು ಅದನ್ನು ಮನಸ್ಸಿನಲ್ಲಿಯೇ ಓದಿಕೊಳ್ಳುತ್ತಿದ್ದಳು.

ಕೆಲವು ವಾಕ್ಯಗಳಂತೂ ಅವಳ ಕೆನ್ನೆಯನ್ನು ಕೆಂಪಾಗಿಸುತ್ತಿತ್ತು. ಒಮ್ಮೆಯೇ

“ಹುಚ್ಚು ಹುಡುಗ! ಏನೇನೋ ಬರಿತಾರೆ” ಎಂದು ಕೊಳ್ಳುತ್ತಿದ್ದಳು.

ಆದರೆ ಆ ಹುಚ್ಚಾಟು ಅವಳಿಗೆ ತುಂಬಾ ಸ್ವಿಯವಾಗಿತ್ತು. ಕಾಗದ ಅಧರ ಓದಿರುಫಾಗಲೇ ಕೆಲವು ಸಲ ಕಲ್ಯಾಣಿ ಹೋಗಿ ಕನ್ನಡಿಯ ಮುಂದೆ ನಿಂತು ತನ್ನ ಪ್ರತಿಬಿಂಬವನ್ನು ಸೋಡಿಕೊಳ್ಳುತ್ತಿದ್ದಳು.

“ಅವರು ವರ್ಣಿಸಿರುವನ್ನು ನಾನು ಜೆನ್ನಾಗಿದ್ದೇನೆಯೇ?” ಎಂಬ ಪ್ರಶ್ನೆ ಆಗಾಗ್ಗೆ ಅವಳ ಮನಸ್ಸಿನಲ್ಲಿ ಏಳುತ್ತಿತ್ತು.

‘....ಗುಭಾಬಿ ಕೆನ್ನೆ....’

ರೂಜ್ ಬಳಿದರೇನೇ ಅದು ಗುಲಾಬಿ ಯಾಗುತ್ತಿತ್ತೆಂಬುದು ಅವಳಿಗೆ ತಿಳಿಯದೆ?

“....ಕೆಂಪು ತುಟಿ....”

ಅಯ್ಯೋ, ಅದು ಬರಿಯ ರಂಗು ಎಂದು ಅವರಿಗೆ ತಿಳಿಯದು.

“....ನಾಗವೇಣಿ....”

ಬರಿಯ ಬೂಟಾಟಿಕೆ. ತನ್ನ ತಲೆಗೂಡಲಿನ ಮುಕ್ಕಾಲು ಭಾಗ ಚೊರಿ ಎಂಬುದು ತಿಳಿದಿದ್ದರೂ ತನ್ನನ್ನು ರೇಗಿಸೋಳೆ ಹಾತ್ರ ಹಾಗೆ ಬರೆದಿದಾರೆ. ಅವತ್ತು ಹಾಸ್ಯ ಮಾಡಿರಲ್ಲಿನೇ? ಎಲ್ಲಿ?

ಹೊಂ ಉದುಸಿಯಲ್ಲಿ....

“ತಲೇಲಿ ಕೂಡಲೇ ಇಲ್ಲದಿರುವವರಿಗೆ ಯಾಕೆ ಹೆಡರಿಕೆ?....”

ತನ್ನ ತಲೆಗೂಡಲನ್ನು ಹಾಸ್ಯ ಮಾಡಿದ್ದ ಕ್ಕಾಗಿ ಕಲ್ಪಾಣಿ ಕೊಳ್ಳಿಸಿ ಕೊಂಡು ರಾಮನಾಥನ ಒಂದು ಪತ್ರಕ್ಕೆ ಉತ್ತರವನ್ನೇ ಬರೆಯಲಿಲ್ಲ.

ಮಾರನೆಯೆ ದಿನ ರಾಮನಾಥನಿಂದ ಒಂದು ಟೆಲಿಗ್ರಾಂ ಬಂತು.

ಚಿಂಗಳೂರಿನಿಂದ ಟೆಲಿಗ್ರಾಂ ಎಂದೋಡನೆ ಮನೆಯವರೆಲ್ಲಾ ಹೆಡರಿ ಬಿಟ್ಟರು. ವಿಜಯಮೃನಂತೂ ಕೈಲಾಸದಲ್ಲಿರುವ ಶಿವನಿಗೂ ಕೇಳುವ ಹಾಗೆ

“ನಿಂಗೆ ತುಪ್ಪದ ದಿವಸ ಹಡ್ಡಿ ನಿನ್ನಮೃಪ್ಪ” ಎಂದು ಹೇಳಿಕೊಂಡರು.

ಅನಂತ ಟೆಲಿಗ್ರಾಂ ಒಡಿದು ಓದಿ ನಕ್ಕಬಿಟ್ಟು.

“ನಿನಂತೆ?”

ಎಲ್ಲರೂ ಕಾತರ, ಭಯದಿಂದ ಕೇಳಿದರು.

“ಕಲ್ಪಾಣಿ, ಯಾಕೆ ಕಾಗದ ಬರೆಯಲಿಲ್ಲ? ಕೂಡಲೇ ಬರಿ”

ವೆಂಕಟಾಚಲಯ್ಯನವರು ಸ್ವಲ್ಪ ಬೀಳರದಿಂದ

“ಟೆಲಿಗ್ರಾಂ ಎಂದ ಕೂಡಲೇ ಗಾಬರಿಯಾಯಿತು. ಯಾಕೋ ಇವರದು ಎಲ್ಲಾ ಅತಿಯಾಯಿತು” ಎಂದರು.

“ಸದ್ಯ, ನೊಡಲು ನಿನ್ನ ಗಂಡನಿಗೆ ಕಾಗದ ಬರೆಯಮ್ಮು” ಎಂದರು ವಿಜಯಮೃ.

ಕಲ್ಪಾಣಿಗೆ ಹಿರಿಯರ ಎದುರಿಗೆ ಅವನಾನವಾದ ಹಾಗಾದರೂ, ತನ್ನ ಗಂಡ ತನ್ನನ್ನು ಎಷ್ಟೂಂದು ಪ್ರೀತಿಸುತ್ತಾನೆ ಎಂದು ತಿಳಿದು

ಹಂಸರವೂ ಅಯಿತು.

ಗಂಡನ ಮೇಲಿದ್ದ ಮುನಿಸೂ ಕರಗಿತು.

ಕೂಡಲೇ ಅವಳು ಇಪ್ಪತ್ತು ಪುಟಗಳ ಒಂದು ಚಿಕ್ಕ ಕಾಗದವನ್ನು ಗಂಡನಿಗೆ ಬರೆದಳು.

ಅವಳು ಬರೆಯುತ್ತಿದ್ದ ಹೇಜುಗಳನ್ನು ಸೋಡಿ ವಶ್ತುಲೆ ಕೇಳಿದಳು.

“ಕಾದಂಬರಿ ಬರಿತಿದೀಯೋ ಅಥವಾ ಕಾಗದವೋ?”

“ಹೋಗಿ ಅತ್ತಿಗೇ, ಮಧ್ಯ ತೊಂದರೆ ಮಾಡಬೇಡಿ”

“ಅಷ್ಟೋಂದು ಬರೆದಿದೀಯಲ್ಲಾ ಅದೇನು ಸೋಡೋಣಕೊಡು.”

“ಉಂಹಾಂ. ಈ ಕಾಗದ ನೀವು ಓದಿದರೆ ಆ ಮೇಲೆ ನಾನು ನಿಮಗೆ ಮುಖ ತೊರಿಸೋಕಾಗೋದಿಲ್ಲ.”

“ಹಾಗಾದರೆ ಓದಲೇ ಬೇಕು.”

“ಸಾಧ್ಯವೇ ಇಲ್ಲ”

ಎನ್ನತ್ತು ಕಲ್ಪಾಣಿ ಮತ್ತೆ ಕಾಗದ ಬರೆದು ಮುಗಿಸಿ, ಯಾರ ಲ್ಲಿಯೂ ನಂಬಿಕೆ ಇಡದೆ ತಾನೇ ಹೋಗಿ ಹೋಸ್ಟ್ ಮಾಡಿ ಬಂದಳು.

ದೇವರ ತಲೆಯ ಮೇಲಿನ ಹಂತ ತಪ್ಪಿದರೂ ರಾಮನಾಥನ ಕಾಗದ ತಪ್ಪುತ್ತಿರಲಿಲ್ಲ. ಅವನಿಂದ ಕಾಗದ ಬಂದ ಕೂಡಲೇ ಕಲ್ಪಾಣಿ ತುಂಬಾ ಗಹನವಾದ ವಿವರವನ್ನು ವಿದ್ಯಾರ್ಥಿ ಅಭ್ಯಾಸ ಮಾಡಲು ಬರೆಯುವಂತೆ ಕಾಗದ ಬರೆಯಲು ಕುಳಿತುಕೊಳ್ಳುತ್ತಿದ್ದಳು.

ವಿಜಯಮೃನಿಗೆ ಮಗಳ ಈ ಬಗೆಯ ಆಟ ಹಿಡಿಸಲಿಲ್ಲ.

ಮಗಳು ಸಧ್ಯದಲ್ಲಿಯೇ ಗಂಡನ ಮನಿಗೆ ಹೋಗಲಿರುವವರು, ಸ್ವಲ್ಪ ಮನಿಗೆಲಸ ಕಲಿತುಕೊಳ್ಳಲಿ ಎಂದು ಅವರಿಗೆ ಅನೆ. ಆದರೆ ಕಲ್ಪಾಣಿಗೆ ಗಂಡನಿಂದ ಬಂದ ಕಾಗದ ಓದುವುದಕ್ಕೆ, ಮತ್ತೆ ಆತನಿಗೆ ಜವಾಬು ಬರೆಯುವುದಕ್ಕೇ ವಿರಾಮವಿರಲಿಲ್ಲ.

“ಅಡಿಗೆ ಮಾಡೋದು ಕಲಿತುಕೋ. ಅಡಿಗೆ ಮನೆಯೋಳಿಗೆ ಬಂದು ನಾನು ಮಾಡುವುದನ್ನು ಸೋಡಿಕೋ”

ಎಂದು ವಿಜಯಮೃನ್ ಮಗಳಿಗೆ ಹೇಳಿದಾಗ ಕಲ್ಪಾಣಿ

“ನಾನು ಹೋಗುವಾಗ ಅಡಿಗೆಗಳನ್ನೆಲ್ಲ ಹೇಗೆ ಹೇಗೆ ಮಾಡೋದು”

ಎನ್ನುವುದನ್ನು ವಿವರವಾಗಿ ಬರೆದು ತಿಳಿದುಕೊಂಡು ಹೋಗುತ್ತೀನಿ. ಅಡಿಗೆ ಮಾಡುವಾಗ ಪುಸ್ತಕ ಎದುರಿಟ್ಟುಕೊಂಡು ಮಾಡ್ತೀನಿ” ಎಂದಳು.

“ಪುಸ್ತಕ ಎದುರಿಟ್ಟುಕೊಂಡು ಮಾಡಿದ ಯಾವ ಅಡಿಗೆಯೂ ಸರಿಯಾಗೋದಿಲ್ಲ.”

“ಒಂದು ದಿನ ಉಪ್ಪು ಹೇಚ್ಚಾಗೆಬಹುದು. ಇನ್ನೊಂದು ದಿನ ಹುಳಿ ಜಾಸ್ತಿಯಾಗಬಹುದು. ಅದರೆ ಅದರಿಂದ ಯಾರಿಗೂ ಪ್ರಾಣಾಪಾಯ ವಿಲ್ಲವಲ್ಲ.”

“ಒಟ್ಟಿನಲ್ಲಿ ನನಗೆ ಕೆಟ್ಟ ಹೇಸರು ತರ್ತೀಯಾ”

ತಾಯಿಯ ಸಮಾಧಾನಕ್ಕಾಗಿ ಕಲ್ಪಾಣಿ ದಿನದ ಸ್ವಲ್ಪ ಭಾಗವನ್ನು ಅಡಿಗೆಯ ಮನೆಯಲ್ಲಿ ಕಳೆಯಬೇಕಾಯಿತು.

ತಾಯಿ ಅಡಿಗೆ ಮಾಡುವಾಗ ಉಪ್ಪು ಕ್ಯೂಲಿ ಹಿಡಿದು “ತಿಳಿಯತೇನೇ? ಇಷ್ಟ....” ಎಂದಾಗ ಕಲ್ಪಾಣಿ.

“ಒಬ್ಬರು ಹೆಚ್ಚಿಗೆ ಬಂದ ದಿನೆ? ಒಬ್ಬರು ಕಡಿಮೆಯಾದ ದಿನೆ?”
ಎಂದಳು.

ವಿಜಯಮ್ಮೆ ಸಹನೆಯಿಂದ ಮಗಳಿಗೆ ಎಲ್ಲವನ್ನೂ ತೋರಿಸಿದರು.

ಒಂದು ದಿನ ಕಲ್ಪಾಣಿ ಅಡಿಗೆಯ ಮನೆಯಲ್ಲಿದ್ದಾಗ ಆನಂದ ಕುಣಿಯುತ್ತಾ ಓಡಿಬಂದು ಕಲ್ಪಾಣಿಗೆ,

“ಶತ್ರು, ಮಾನ ಬಂದಿದ್ದಾರೆ” ಎಂದ.

ಅಲ್ಲಿಗೆ ಕಲ್ಪಾಣಿ ತನ್ನ ಶಕ್ತಿಣಕ್ಕೆ ವಿರಾಮ ಕೊಟ್ಟು ಹೊರಗೊಡಿ ಬಂದಳು.

ಹೊದು. ನಿಜವಾಗಿಯೂ ಆವಳ ರಾಮನಾಥ ಬಂದಿದ್ದ!

“ನೀವಾ! ಬರುತ್ತೀನಿರ್ಬಂತ ಕಾಗದವೇ ಬರೆಯಲ್ಲಿಲ್ಲ?”

“ನಿನಗೆ ಹ್ಯಾಪಿ ಬರ್ತುಡೇ ಹೇಳೋಕೆ ಬಂದೆ. ಅಲ್ಲದೆ ನಿನ್ನ ಮುದ್ದು ಮುಖ ನೋಡಿ ಆಗರೇ ಹವಿನೈದು ದಿವಸ...”

“ಸುಮ್ಮಿನಿರಿ ನೋಡಿ ನನ್ನ ತಂಡಿ ಬಂದರು” ಎಂದು ಕಲ್ಪಾಣಿ ಗಂಡನನ್ನು ಲಾಜ್ಞಾರಿಸಿದಳು.

ವೇಕ್ಕಿಸಲಬ್ಬ, ವಿಜಯಮ್ಮೆ. ಅನಂತ ಎಲ್ಲರೂ ಬಂದು ರಾಮ

ನಾಥನನ್ನು ಸ್ವಾಗತಿಸಿದರು.

ಜೈಪಚಾರಿಕವಾಗಿ ನಾಲ್ಕುರು ಮಾತುಗಳಾದ ನಂತರ ರಾಮನಾಥ ರೂಮಿಗೆ ಹೋದೆ. ಕೆಲ್ಕಾಟಿ ಅವನ ಹಿಂದೆಯೇ ಶಾಫಿ ತೆಗೆದುಕೊಂಡು ಹೋದಳು.

“ಎಷ್ಟು ದಿನವಾಯ್ತು ನಿನ್ನ ನೋಡಿ” ಎಂದ ರಾಮನಾಥ. ಕೆಲ್ಕಾಟಿ ನಕ್ಕಳು. ಅವಳ ಮುಖದಲ್ಲಿ ವಿನುಗುತ್ತಿದ್ದ ನಗೆಯಿಂದ ರಾಮನಾಥನ ಆಯಾಸವೆಲ್ಲ ಪರಿಶಾರವಾಯಿತು. ಆ ಮುಧುರ ನಗು ಅಳಿಸುವುದಕ್ಕೆ ಮುನ್ನ ರಾಮನಾಥ ಅದನ್ನು ಹೀರಿ ತನ್ನಲ್ಲಿ ಸೆರೆ ಹಿಡಿದ.

“ರಜವಿದೆ ತಾನೇ?”

“ಇವತ್ತು ಭಾನುವಾರ, ನಾಳೆ ನಾನು ಕೆಲಸದ ಮೇಲೆ ಹಾಜರಿರ ಬೇಕು.”

“ಹಾಗಾದರೆ....”

“ರಾತ್ರಿ ದೃಲಿಗೆ ಹೊರಟುಬಿಡ್ಡಿ ನಿ”

“ನಿದ್ದೆ ಕೆಟ್ಟುಕೊಂಡು?”

“ಉಂ. ಏನು ಮಾಡೋದು? ನಿದ್ದೆ ಯಲ್ಲಾ ನೀನು ಶಾದುತ್ತಿದ್ದೆ ಅದುದರಿಂದ.”

“ನಾನೇನೂ ಶಾಡಿ ರಲಿಲ್ಲ....”

ಕೆಲ್ಕಾಟಿಗೆ ಅಷ್ಟಕ್ಕೇ ಹುಸಿಗೋಪ. ಕೋಪದಿಂದಾಗಿ ಆಶಮಾಧಾನ ಹೊಗೆಯಾಡಿತು. ರಾಮನಾಥ ಮುದ್ದಿನ ತಂಪಾದ ಜಲವನ್ನಿರೆದು, ಅವಳ ಮುಖವನ್ನು ಪ್ರಸನ್ನಗೊಳಿಸಿದ.

ರಾತ್ರಿಗೆ ರಾಮನಾಥ ಹೊರಡುವವನಾದುದರಿಂದ ಕೆಲ್ಕಾಟಿ ಅರೆಗಳ ಗೆಯೂ ಅವನನ್ನು ಬಿಟ್ಟಿರಲಿಲ್ಲ. ವಿಜಯಮೃನೂ ಅಳಿಯ ಹೊರಡುವ ರೀಂದು ಕೇಳಿ ವತ್ತಲೆಯೋಡನೆ

“ಇದೇನು ಹುಚ್ಚು! ರಾತ್ರಿ ನಿದ್ದೆ ಗೆಟ್ಟು ಪ್ರಯಾಣಮಾಡುವುದೇ?”
ಎಂದರು.

ವತ್ತಲೆ ಬದಲು ಹೇಳಿದೆ ನಮನಕ್ಕಳು.

ರಾಮನಾಥ ರಾತ್ರಿ ಉರಿಗೆ ಹೊರಟುನಿಂತಾಗ ಕೆಲ್ಕಾಟಿಯ ಕಣ್ಣು

ಗಳಲ್ಲಿ ಸೀರೋಡಿಯಿತು. ರಾಮನಾಥ ಮುಂದಿನ ಭಾನುವಾರ ಮತ್ತೆ ಬರು ವ್ಯಾಗಿ ಭಾವೇ ಕೊಟ್ಟು ನಂತರ ಅವಳಿಗೆ ಕೊಂಚ ಸಮಾಧಾನವಾಯಿತು.

ಮುಂದಿನ ಭಾನುವಾರದವರಿಗೆ ಕಲ್ಯಾಣಿ ರಾಮನಾಥನ ಪ್ರೇಮ ಪತ್ರಗಳನ್ನು ಓದಿ ಸಮಾಧಾನ ಮಾಡಿಕೊಳ್ಳುಬೇಕಾಯಿತು. ರಾಮನಾಥ ಶನಿವಾರ ರಾತ್ರಿ ನಿದ್ದೇಗಿಟ್ಟು ಭಾನುವಾರ ಬೆಳಿಗೆ ಮೈಸೂರಿನಲ್ಲಿ ಹಾಜರಾದ ಮಂದಿರು ಮುದ್ದು ಮುಖ ನೋಡಲು.

ಅಳಿಯ ಮಗಳಲ್ಲಿರಿಸಿದ್ದ ಪ್ರೀತಿ, ವಿಶ್ವಾಸ ನೋಡಿ ವಿಜಯಮೃನಿಗೆ ಹಿಗ್ಗಿ ದರೂ, ಆತ ಒಂದು ದಿನ ಕಲ್ಯಾಣಿಯೋಡನೆ ಕಳೆಯಲು ಎರಡು ರಾತ್ರಿ ನಿದ್ದೇಗಿಟ್ಟು ಆರೋಗ್ಯ ಹಾಳುಮಾಡಿಕೊಳ್ಳುವುದು ಸರಿಯಾಗಿ ತೋರಲಿಲ್ಲ.

ಅಳಿಯ ನಿದ್ದೇಗಿದ್ದುವುದನ್ನು ತಪ್ಪಿಸಬೇಕಾದರೆ ಅವರಿಗುಳಿದ್ದು ಒಂದೇ ದಾರಿ. ಮಗಳನ್ನು ಅಳಿಯನೋಡನೆ ಕಳುಹಿಸುವುದರ ಹೊರತು ಚೀರೆ ಮಾರ್ಗ ಅವರಿಗೆ ಕಾಣಲಿಲ್ಲ.

ಹಿರಿಯರಲ್ಲಿ ಪತ್ರ ವ್ಯವಹಾರ ನಡೆಸು ಒಪ್ಪಂದವಾಯಿತು.

ಆಶುಭ ದಿನ ಹತ್ತಿರ ಬಂತು.

ಯಾವ ದಿನಕ್ಕಾಗಿ ಕಲ್ಯಾಣಿ ಮದುವೆಯಾದಂದಿನಿಂದ ತವಕಿನು ಶ್ರೀದ ಹೋ ಆ ದಿನ ಹತ್ತಿರಬಂದಾಗ ಅವಳು ನಿರಿನಿಂದ ಹೊರಗೆ ತೆಗೆದ ಮೀನಿನಂತೆ ಚಡವಡಿಸಿದಳು. ಏನೋ ಒಂದು ಬಗೆಯ ಹೆದರಿಕೆ, ಆತಂಕ ದಿಂದ ಅವಳು ಕಳಿಗೆನುದಿದಳು.

ಯಾಕೆ ಈ ತೋಳಲಾಟ?

ರಾಮನಾಥನನ್ನು ಕಂಡರೆ ಅವಳಿಗೆ ಪ್ರೀತಿಯಿತ್ತು ನಿಜ. ಅವನಿಗೆ ತನ್ನನ್ನು ಸಂಪೂರ್ಣ ಒಪ್ಪಿಸಿಕೊಂಡ ಹೊರತು ತನ್ನ ಬಾಳು ಪೂರ್ಣವಾಗು ವ್ಯಾಳಿಲ್ಲವೆಂಬುದೂ ಅವಳಿಗೆ ತಿಳಿದಿತ್ತು. ದಾಂಪತ್ಯ ಜೀವನದ ಬಗ್ಗೆ ಏನೇನೂ ತಿಳಿಯದ ಮುಗ್ಗೆ ಅವಳಾಗಿರಲಿಲ್ಲ.

ಆದರೂ ಏನೋ ಹೆದರಿಕೆ, ಏನೋ ಕಳವೆಳ. ದಾಂಪತ್ಯ ಜೀವನ ವನ್ನು ಹಿಂಬಾಲಿಸಿ ಬರುವ ಫಲಿತಾಂಶ ಅವಳಲ್ಲಿ ಭೀತಿಯನ್ನು ಹುಟ್ಟಿಸುತ್ತಿತ್ತು.

ಅಬ್ಬ! ಆ ರಾತ್ರಿ ಸೇನಿಸಿಕೊಂಡರೆ? ಅವಳ ಆಕ್ಕೆ, ಹೆರಿಗೆಗೆಂದು ತವರುಮನೆಗೆ ಬಂದ ಸರೋಚ ಹೇಗೆ ನರಳ ಸಂಕಟಪಟ್ಟಿದ್ದಳು? ಆ ಗಳಿಗೆಯಲ್ಲಿ ಕಲ್ಯಾಣ ಮನಸ್ಸಿನಲ್ಲಿಯೇ ಪ್ರತಿಜ್ಞೆ ಮಾಡಿದ್ದಳು—ತಾನು ಕೊನೆಯವರಿಗೂ ಈಸ್ಯೇಯಾಗಿಯೇ ಉಳಿಯುವುದಾಗಿ.

ತನ್ನನ್ನು ಹೆಚ್ಚಾಗಿ ನಿರ್ವಿಚಿದ ಬ್ರಹ್ಮನನ್ನು ಕಲ್ಯಾಣ ಶಿಷಿದಳು.

ಹೆದರಿಗೆಯಿಂದ ಗಡಗಡನೆ ನಡುಗುತ್ತಾ ಕಲ್ಯಾಣ ಆ ರಾತ್ರಿಯನ್ನು ಎದಿರುಗೊಂಡಳು.

ರಾಮನಾಥನಿಗೆ ಅವಳ ಹೆದರಿಕೆ ತೀರ ಅಸಹಜವಾಗಿ ತೋರಿತು. ಸಾಧಾರಣವಾಗಿ ಪ್ರತಿಯೊಬ್ಬ ಹುಡುಗಿಯೂ ತನ್ನ ಹೊದಲ ರಾತ್ರಿಯನ್ನು ಎದುರಿಶಲು ಅಂಚುತ್ತಾ ಲೇ ಎಂಬುದು ಅವನಿಗೆ ತಿಳಿಯದ ವಿಷಯವಾಗಿತ್ತು. ಗುಡಿನಷ್ಟೇ ಹೆಚ್ಚು ಪರಸ್ಪರ ಅರ್ವತೆಗಾಗಿ ಕಾವಿರುತ್ತಾ ಲೇ ಎಂದು ಅವನು ತಿಳಿದಿದ್ದ. ಆದರೆ ಹೆಚ್ಚಿನ ಬಯಕೆಯನ್ನು ಭೀತಿ ಕಡಿವಾಣ ಹಾಕಿ ಹಿಂದೆಳೆಯುತ್ತದೆ ಎಂದು ಅವನು ತಿಳಿದಿರಲಿಲ್ಲ.

ಎಂದಿನಂತೆಯೇ ರಾಮನಾಥ ಹೋಹಕ ನಗಿಯೇ ಆ ವಿಷಗಳಿಗೆ ಯಲ್ಲಿ ಅವಳನ್ನು ಗೆದ್ದು ವಶಪಡಿಸಿಕೊಂಡಿತು.

ಈ ಬಾರಿ ರಾಮನಾಥ ಹೊರಡುವಾಗ ಕಲ್ಯಾಣಿಯನ್ನೂ ತನ್ನೊಡನೆ ಹೊರಡಿಸಿದ. ಸಾತಮ್ಮನಿಗಂತೂ ಸೊಸಿ ತಮ್ಮಲ್ಲಿಗೆ ಬರುವುದು ತುಂಬಾ ಹಿಗ್ಗಿನ ವಿಷಯವಾಗಿತ್ತು.

“ಇನ್ನು ನಮುಕ್ಕಾರಿನಲ್ಲಿ ಒಂದು ಆರತಿ....” ಎಂದು ಆಕೆ ಅಂದಾಜು ಹಾಕುವುದರಲ್ಲಿ ಶೀಷಯ್ಯ,

“ಸಾಕು ಇನ್ನೊಂತಹ ಆರತಿ? ಈ ಉರಿನಲ್ಲಿ ಆದ ಸಂಭ್ರಮ ಸಾಲದೇ?” ಎಂದರು.

“ನಮುಕ್ಕಾರಿನಲ್ಲಿ ಸೆಂಟರು, ಸ್ನೇಹಿತರು ಹುಡುಗಿಯನ್ನು ಬಂದು ಸೋಡಬೇಡವೇ. ರಾಮ್ಮಣ ನ ಸ್ನೇಹಿತರು....”

“ಆಕ್ಕ ಸೋಡಬೇಕೊಂತ ಆಸಿ ಇದ್ದರೆ ಸುಮ್ಮನೆ ಬಂದು ಸೋಡಿ ಕೊಂಡು ಹೊಗ್ಗಾರೆ. ಆದಕ್ಕಾಕೆ ಆರತಿ, ಉಪಿ ಇಟ್ಟುಕೊಳ್ಳಬೇಕು? ಯಾವುದೂ ಬೇಡ.”

ಗಂಡನ ಮಾತು ಕೇಳಿ ಸಾತಮ್ಮು ಕಣ್ಣಿನಲ್ಲಿ ನೀರು ತಂದುಕೊಂಡರು.

ಮುದುವೆಯಾದಂದಿನಿಂದ ಹಿಡಿದು ಆಕೆ ಅಜ ಎನಿಸಿಕೊಂಡಿದ್ದರೂ ಗಂಡನ ದರ್ಷ, ಹ ರ ಮಾರಿ ತ ನ, ಜಿಪ್ಪುಣತನಗಳಿಗೆ ಬಲಿಯಾಗುವುದರ ಹೊರತು ಆಕೆಗೆ ಬೇರೆ ದಾರಿಯೇ ಇರಲಿಲ್ಲ.

ಪುಣ್ಯಕ್ಕೇತ್ತೆಗಳಿಗೆ ಹೋಗಿ ಪವಿತ್ರಜಲದಲ್ಲಿ ವಿಂದು ದೇವರ ದರ್ಶನ ಮಾಡಿ ಪಾವ ಪತಿಹಾರ ಮಾಡಿಕೊಳ್ಳುವ ಉತ್ಸಾಟ ಅಪೇಕ್ಷೆ ಆಕೆ ಗಿತ್ತು. ಆದರೆ ಹಣ ಖಚಾರಗುವ ಸಂದರ್ಭ ಬಂದರೆ ತೇವಯ್ಯ ಖಚಾ ಖಂಡಿತವಾಗಿ ‘ಸಾಧ್ಯವಿಲ್ಲ’ ಎನ್ನುತ್ತಿದ್ದರು. ತಮ್ಮ ಮನಿಗೆ ಅವಲಕ್ಷ್ಯ ಕುಟ್ಟಿಲು ಬರುತ್ತಿದ್ದ ಬಡ ಮುಡಿ ಹಂಗಸೊಬ್ಬಳು ಕಾಶೀಯಾತ್ರೆ ಮಾಡಿ ಬಂದಾಗ ಸಾತಮ್ಮು ಆಕೆಯ ಶಾಲಿಗಿರಿಗೆ,

“ನೀವೇ ಪುಣ್ಯವಂತರು. ನನಗೆ ಈ ಪುಣ್ಯವಿಲ್ಲ” ಎಂದು ಹೇಳಿದ್ದರು. ಹಾಗೆ ಹೇಳಿವಾಗ ಆಕೆಯ ಕಣ್ಣಾಲಿಗಳು ನೀರಿನಲ್ಲಿ ತೇಲು ತ್ತಿದ್ದಿನ್ನು. ಆಕೆ ಕೊಟ್ಟ ಕವ್ವು ಬಣ್ಣದ ಕಾಶಿದಾರವನ್ನು ಕೈಗೆ ಕಟ್ಟಿ ಕೊಂಡು,

“ನನಗೆ ಇಷ್ಟೇ ಉಭ್ಯ” ಎಂದು ಸಮಾಧಾನ ಪಡೆದಿದ್ದರು. ಆಕೆಯ ಮೈ ಮೇಲಿನ ಸೀರೆ ಹರಿದು ವ್ಯು ಕಾಣುವಂತಾದ ಮೇಲೆ ತೇವಯ್ಯನವರು ಆಕೆಗೆ ಮತ್ತಿರದು ಸೀರಿಗಳನ್ನು ತರುತ್ತಿದ್ದರು. ಸೀರೆ ಹರಿದು ಹೋಗಿದೆಯೆಂದು ಗಂಡನಿಗೆ ತಿಳಿಸಲೂ ಆಕೆ ಅಂಚುತ್ತಿದ್ದರು.

ತಮ್ಮ ರಾಮಣಿನ ಕಲ್ಯಾಣಿಯನ್ನು ಮೇರಿಸಬೇಕೆಂಬ ಜಂಬಲದ ಮೇಲೂ ತೇವಯ್ಯನವರು ತಣ್ಣೀರು ಎರಚಿದರು. ರಾಮನಾಥನೇನೋ ಕೈತುಂಬ ಸಂಬಳ ತರುತ್ತಿದ್ದ. ಆಕೆ ಕೇಳಿದರೆ ಆತ ಸಾಕಾಗುವನ್ನು ಹಣ ವನ್ನು ಕೊಡುತ್ತಿದ್ದ. ಆದರೆ ಬಹಳ ವರ್ಷಗಳಿಂದಲೂ ನಕಾರಕ್ಕೆ ಒಗ್ಗಿ ಹೋಗಿದ್ದ ಆಕೆಯ ಜೀವ ‘ನನ್ನ ಗಂಡನವೇ ನನಗಿಲ್ಲವಾದ ಮೇಲೆ ಯಾರ ಸಹಾಯವೂ ಬೇಡ’ ಎಂದುಕೊಳ್ಳುವ ಮಟ್ಟಕ್ಕೇರಿತ್ತು.

ಕಲ್ಯಾಣಿಗೆ ಒಡನೆ ಮಾಡಿಸುವ ವಿವಯದಲ್ಲಿ ಮಾತ್ರ ಆಕೆ ಬಾಯಿ ಬಿಟ್ಟು ರಾಮನಾಥನಲ್ಲಿ ತಮ್ಮ ದುಃಖವನ್ನು ತೋಡಿಕೊಂಡಿದ್ದರು. ಆಗಲೂ ಮಗ ತನ್ನ ಹೆಂಡತಿಗೆ ಮಾಡಿಸಲಿ ಎಂಬ ಉದ್ದೀಕಣಿತೇ ಹೊರತು

ಸ್ವಾರ್ಥವಿರಲಿಲ್ಲ.

ತನ್ನ ಹಂಬಲು, ಆಸೆ ಆಕ್ರಮಿಕ್ಕೆಗಳೆಲ್ಲ ವ್ಯಧರವೇನಿಸಿದರೂ ಆಕೆ ಹಂಬಲಿಸುವುದನ್ನು ಬಿಟ್ಟಿರಲಿಲ್ಲ. ಆದರೂ ಗಂಡನಿಂದ ಪ್ರತಿ ಬಾರಿ ತುಳ ಯಲ್ಪಟ್ಟಾಗಲೂ ಆಕೆ ನೋಂದುಕೊಳ್ಳುತ್ತಿದ್ದರು.

ವಿಜಯಮ್ಮೆ ಮಗಳನ್ನು ನೋವಿನಿಂದ ಕೂಡಿದ ಸಂಭ್ರಮದೊಡನೆ ಗಂಡನೋಡನೆ ಕಳುಹಿಸಿಕೊಟ್ಟಿರು. ಮಗಳು ಗಂಡನ ಮನೆಗೆ ಹೊರಟು ನಿಂತಾಗ ಆಕೆಯನ್ನು ಪ್ರತ್ಯೇಕವಾಗಿ ಕರೆದು ನಾಲ್ಕಾರು ಬುದ್ಧಿಯ ಮಾತು ಗಳನ್ನು ಹೇಳಲು ಆ ತಾಯಿ ಮರಿಯಲಿಲ್ಲ.

“ನಿಂದು ಸ್ವಲ್ಪ ದುಡುಕು ಬುದ್ಧಿ ಕಲ್ಪಾಣಿ. ಯಾವ ಮಾತನ್ನೂ ದುಡುಕಿ ಆಡಬೇಡ. ಸ್ವಲ್ಪ ಯೋಚನೆ ಮಾಡಿ ಮಾತನಾಡು” ಎಂದರಾಕೆ.

“ಬಿಡಮ್ಮು. ನನಗೆ ಅಷ್ಟ್ವಾ ತಿಳಿಯೋಲ್ಲವೆ?” ಎಂದಳು ಮಗಳು. ಕಲ್ಪಾಣಿಗೆ ಗಂಡನ ಮನೆಗೆ ಹೊಗುವ ಸಂಭ್ರಮದಿಂದಾಗಿ ಹಫ್‌ ಹಿಡಿಸ ದಾಗಿತ್ತು. ತನ್ನ ಬದುಕೆಲ್ಲಾ ಒಂದು ದೊಡ್ಡ ಸುಂದರ ಕನಸೆಂದು ಅವಳು ಭಾವಿಸಿದ್ದಳು.

ದಾಂಪತ್ಯ ಜೀವನದಲ್ಲಿ ಪ್ರೇಮ, ಸ್ತ್ರೀತಿಯ ಹೊರತು ಮತ್ತೆ ನೂ ಇಲ್ಲ ವೆಂದೇ ಅವಳು ಭಾವಿಸಿದ್ದಳು. ಅವಳು ಬಯಸಿದುದನ್ನು ತಂದು ಮಡಿಲಿಗೆ ಸುರಿಯಲು ರಾಮನಾಥ ತುದಿಗಾಲಿನಲ್ಲಿ ನಿಂತಿದ್ದ. ತಾನು ಬಯಸಿದ ವಸ್ತು, ಪತಿಯ ಸ್ತ್ರೀತಿ—ಹೇಣ್ಣಾ ದವಳಿಗೆ ಇನ್ನೇನು ತಾನೆ ಬೇಕಾಗಿದೆ?

ಅತ್ತಿಗೆ ನೋಸೆ ಮನೆಗೆ ಬರುವ ಸಂಭ್ರಮ ಪುನಃ ಪ್ರಾಯವನ್ನು ಬರಿಸಿತ್ತು. ಆಕೆಯ ಹೆಣ್ಣು ಮಕ್ಕಳೆಲ್ಲ ಗಂಡಂದಿರ ಮನೆಗಳಿಗೆ ಹೊರಟು ಹೊದ ಮೇಲೆ, ಬಣ್ಣಾ ದ ಸಿರೆಯಟ್ಟು ಓಡಾಡುವ ಎಳೆಯ ಹೆಣ್ಣು ಜೀವ ಮನೆಯಲ್ಲಿಲ್ಲವಲ್ಲಾ ಎಂದು ಆಕೆ ಕೊರಗುತ್ತಿದ್ದರು. ಆದುದರಿಂದ ಕಲ್ಪಾಣಯನ್ನು ಆವರು ಮಗಳಿಂದು ಭಾವಿಸಿದ್ದರೇ ಹೊರತು ಸೋಸೆ ಯೆಂದು ಭಾವಿಸಿರಲಿಲ್ಲ.

ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಟ್ಟು ವಿಜಯಮ್ಮೆ ವೆಂಕಟ್ರಾ ಚಲಯ್ಯನವರು ನೋವಿನ ನಿಟ್ಟುಸಿರನ್ನು ಬಿಟ್ಟು ನಿಟ್ಟಿಂತರಾದರು. ತಾಯಿ ತಂದೆಯನ್ನು ಬಿಟ್ಟು ಭಾರವಾದ ಹೆಣ್ಣೆ ಹಾಕುತ್ತಾ ಜಟಿಕವೇರಿ ಕುಳತ

ಕಲ್ಯಾಣಿಗೆ ರಾಮನಾಥನ ವೋಹಕ ನಗೆಯನ್ನು ಕಂಡು ಹೃದಯ ಹಗುರ ವಾಯಿತು.

ಪ್ರತಿದಿನ ಬೆಳಗ್ಗೆ ಏಳು ಗಂಟಿಗೆ ಬರುತ್ತಿದ್ದ ಹಿಂದೂಸ್ತಾನ್ ಏರೋ ಪ್ಲೇನ್ ಫ್ಯಾಕ್ಟರಿಯ ಬಸಿನಲ್ಲಿ ರಾಮನಾಥ ಕೆಲಸಕ್ಕೆ ಹೊರಡುತ್ತಿದ್ದ. ಮಧ್ಯಾಹ್ನದ ಉಪವನ್ನು ಆಳೊಬ್ಬ ಬಂದು ಟಿಫಿನ್ ಕ್ಯಾರಿಯರ್ ನಲ್ಲಿ ಹಾಕಿಟ್ರಿಪ್ತಿ ದ್ವಿದನ್ನು ತೆಗೆದುಕೊಂಡು ಹೋಗುತ್ತಿದ್ದ. ರಾಮನಾಥ ಸಂಜೀವದು ಗಂಟಿಗೆ ಫ್ಯಾಕ್ಟರಿಯಿಂದ ಮನಿಗೆ ಮರಳುತ್ತಿದ್ದ.

ಕಲ್ಯಾಣಿಯನ್ನು ಕರೆದುಕೊಂಡು ಬಂದ ಎರಡು ದಿನ ಅವಳನ್ನು ಚಿಟ್ಟಿರಲಾರದೆ ರಾಮನಾಥ ಫ್ಯಾಕ್ಟರಿಗೆ ರಚಕ್ಕೆ ಬರೆದುಕೊಂಡಿದ್ದ. ಅವನೇನೋ ತಿಂಗಳುಗಟ್ಟಿ ರಚ ತೆಗೆದುಕೊಳ್ಳಲು ಸಿದ್ಧನಾಗಿದ್ದ. ಆದರೆ ರಚ ಕೊಡುವವರು ಯಾರೂ ಇರಲಿಲ್ಲ.

ಕಲ್ಯಾಣಿ ಗಂಡನ ಮನಿಗೆ ಬಂದ ಎರಡನೆಯ ದಿನ ರಾಮನಾಥ ಬೆಳಗ್ಗೆ ಅರು ಗಂಟಿಗೆ ಎದ್ದ. ಪಕ್ಕದಲ್ಲಿ ಮಲಗಿದ್ದ ಕಲ್ಯಾಣಿಯ ಕಡೆ ಅವನು ತಿರುಗಿ ನೋಡಿ ಮುದ್ದಿನಿಂದ ಅವಳನ್ನು ಎಬ್ಬಿಸಿ,

“ಚಿನ್ನ, ನಾನು ಕೆಲಸಕ್ಕೆ ಹೊರಡಿತ್ತೀನಿ” ಎಂದ.

ಕಲ್ಯಾಣಿಯ ನಿದ್ದೆ ಓಡಿಹೋಯಿತು. ಅವಳು ಜಗ್ಗನೇ ಹಾಸಿಗೆಯ ಮೇಲೆ ಕುಳಿತು

“ಉಂ....ಚೇಡ್” ಎಂದಳು.

ರಾಮನಾಥ ನಕ್ಕು ಅವಳ ಗಲ್ಲ ಹಿಡಿದು ಅಲುಗಿಸಿ “ನನ್ನ ಕೆಲಸ ಹೋದರೆಂಬೇ?” ಎಂದ.

“ಒಕ್ಕೆಯದೇ ಆಯಿತು—ಆಗ ನಾವಿಬ್ಬರೂ ಯಾವಾಗಲೂ ಒಟ್ಟಿಗಿರ ಬಹುದು” ಎಂದಳು ಅವನ ಮುದ್ದಿನ ಮಂದಿ.

“ಅನ್ನ ಯಾರು ಹಾಕ್ಕಾರೆ?”

“ನಿಮ್ಮ ತಂಡೆ”

ರಾಮನಾಥ ನಕ್ಕು. ಕಲ್ಯಾಣಿಯ ಕೈ ಹಿಡಿದು ಅವಳ ಅಂಗೈಯನ್ನು ತನ್ನ ಕನ್ನೆಯ ಮೇಲಾಡಿಸಿಕೊಂಡು.

“ನೋಡು, ಬೆಳೆ ಎಷ್ಟು ಹುಲುಸಾಗಿದೆ. ಈಗಲೂ ಅಪ್ಪ ಹಾಕಿದ

ಅನ್ನ ಉಟ್ಟಿ ಮಾಡಲೀ?” ಎಂದ.

“ನೀನು ಬರೋದು ಎಪ್ಪು ಹೊತ್ತಾಗತ್ತಿ?”

“ಸಂಜೆ ಏದೂಕಾಲು”

“ಅಲ್ಲಿಯವರಿಗೆ ನಾನೇನು ಮಾಡಲಿ?”

“ಅಮ್ಮನಿಗೆ ಕೆಲಸ ಕಾಯಿಗಳಲ್ಲಿ ಸಹಾಯ ಮಾಡು. ಅಕ್ಕೆ ಪಕ್ಕದ ವರೋಡನೆ ಸೈಹ ಬೆಳಸಿ ಹರಟಿ ಹೊಡಿ. ನಿದ್ದೆ ಮಾಡು. ಅಲಂಕಾರ ಮಾಡಿಕೊ. ಅಷ್ಟರಲ್ಲಿ ನಾನು ಹಾಚರಾ”

ಕಲ್ಪಾಣಿ ಎದ್ದುಳು.

ರಾಮನಾಥನ ಮುಖಕ್ಕೂರಕ್ಕಾಗಿ ಬಿಸಿ ನೀರು ತಂದಿಟ್ಟು ನಿಂತಳು. ಅವನ ಹಾಸಿಗೆಯನ್ನು ಒದರಿ ಹಾಗೇ ಸುತ್ತಿದಳು. ತಾಯಿ ಅಡಿಗೆ ಮನೆ ಯಲ್ಲಿ ತಯಾರು ಮಾಡಿಟ್ಟಿದ್ದ ತಿಂಡಿ ಕಾಫಿಯನ್ನು ತಂದು ಗಂಡನ ಕೈಗಿ ತ್ತಳು. ತಿಂಡಿಯನ್ನು ತಾನೇ ಗಂಡನಿಗೆ ತಿನ್ನಿಸಿ, ಕಾಫಿ ಕುಡಿಸಿ, ಕ್ರಾಪು ತಿದ್ದಿ, ಮುಖಸವರಿ, ತನ್ನ ಕೆನ್ನೆಗೊತ್ತಿ ಬೆರಳುಗಳಿಂದ ನೆಟಿಕೆ ಬರಿಸಿದಳು.

“ಬರಲಾ?”

ರಾಮನಾಥ ವರ್ಷಗಟ್ಟಿಲ್ಲೆ ದೂರ ಹೋಗಲಿರುವ ಪತಿಯಂತೆ ಹೆಂಡತಿಯನ್ನು ನಾಲ್ಕಾರು ಭಾರಿ ಕೇಳಿದ.

“ಹೊಂ”

ಕಲ್ಪಾಣಿಗೆ ದುಃಖ ಒತ್ತರಿಸಿ ಬರುತ್ತಿತ್ತು.

“ಬೇಜಾರು ಮಾಡಿಕೊಳ್ಳಬೇಡ.”

“ಇಲ್ಲ. ಆದರೆ ಸಂಜೆ ಬೇಗ ಬರಬೇಕು.”

“ಹೊಂ. ಬರಲಾ?”

ರಾಮನಾಥ ಅದೇ ಅಂತ್ಯದಶನವೋ ಎಂಬಂತೆ ಹೆಂಡತಿಗೆ ಮುದ್ದಿಟ್ಟು ಅವಸರವನಸರವಾಗಿ ಹೊರಟಿಹೋದ. ಗಂಡ ಹೋದ ಮೇಲೆ ಮನೆ ಬರಿದಾಗಿರುವಂತೆ ಕಲ್ಪಾಣಿಗೆ ತೋರಿತು. ಆಕೆ ಮತ್ತೇನೂ ಮಾಡಲು ತೋರದೆ ಸಾತಮ್ಮನ ಕಡೆ ಹೋದಳು.

ಸೊಸಿ ಮಾಡಿದ ಒಂದೆರಡು ಕೆಲಸಗಳನ್ನು ನೋಡಿದ ಕೂಡಲೇ ಅತ್ತಿಗೆ ಖಾತ್ರಿಯಾಯಿತು—ಸೊಸಿಗೆ ಏನೇನೂ ಮನೆಗೆಲಸ ಮಾಡಲು ಬರು

ವ್ಯಾಪ್ತಿಗೆ ವೆಚ್ಚಿದ್ದು.

ರಾಮನಾಥನ ಕಲ್ಯಾಣಿಯ ಅಜ್ಞಾನವೂ ಆಕೆಗೆ ಮುದ್ದಾಗಿಯೇ ಕಾಣಿಸಿತು. ಆಕೆ ಸೋಸಿಗೆ ವೊದಲನೀಯ ದಿನ ಪಾತ್ರಿಗಳನ್ನು ಹುಳಿಹಾಕುವುದರಿಂದ ವೊದಲುಗೊಂಡು ಅಕ್ಕಿಯನ್ನೂ, ಕಲ್ಲನ್ನೂ ನೀರಿನಲ್ಲಿ ಜಾಲಿಸಿ ಹೇಗೆ ಬೇರೆ ಮಾಡುವುದೆಂಬುದನ್ನು ಶೋರಿಸಿಕೊಟ್ಟರು.

ಬೆಳಿಗೆ ಒಂಭತ್ತೂ ವರೆಗೆ ಉಟ್ಟ ತೆಗೆದುಕೊಂಡು ಹೋಗುವವನು ಸೈಕಲ್ ಶಬ್ದ ಮಾಡಿದ. ಸಾತಮ್ಮು ಸಿದ್ಧಗೊಳಿಸಿಟ್ಟಿದ್ದ ಟಿಫಿನ್ ಕ್ಯಾರಿಯರನ್ನು ಕಲ್ಯಾಣಿಯ ಕೈಗೆ ಕೊಟ್ಟರು. ಆಕೆ ಅದನ್ನು ತೆಗೆದುಕೊಂಡು ಹೋಗಿ ಹೊರಬಾಗಿಲಿನ ಬಳಿ ಇರಿಸಿದಳು.

“ಇನ್ನು ನೀನು ಬಾ ಉಟ್ಟಕ್ಕೆ. ನಿನ್ನ ಗಂಡನಿಗೆ ಹೇಗಿದ್ದರೂ ಉಟ್ಟಕ್ಕೆ ಕಳಿಸಾಯಿತು.”

ಅತ್ತಿ ಸೋಸಿಗೆ ಉಪಚಾರ ಮಾಡಿ ಬಡಿಸಿದರು. ತನ್ನಾಟ್ಟವಾಗುತ್ತಲೇ ಕಲ್ಯಾಣಿ ಅತ್ತಿಗೆ

“ನೀವೂ ಮಾಡಿಬಿಡಿ” ಎಂದಳು.

“ಅವರನ್ನು ಬಿಟ್ಟು?” ಎಂದು ನಕ್ಕರು ಸಾತಮ್ಮು.

ಆಕೆ ಗಂಡನಲ್ಲಿರಿಸಿದ್ದ ಶ್ರದ್ಧೆಯನ್ನು ಕಂಡು ಕಲ್ಯಾಣಿಗೆ ಆಶ್ಚರ್ಯ ವಾಯಿತು.

ತಾಯಿಯ ಮನೆಯಲ್ಲಿದ್ದಾಗ ಕಲ್ಯಾಣಿ ಬೇಸರವಾದಾಗಲೆಲ್ಲಾ ಹೊತ್ತುಗೊತ್ತೆನ್ನದೆ ಸ್ವೇಹಿತೆಯರ ಮನಿಗೆ ಹೋಗುತ್ತಿದ್ದಳು. ಆದರೆ ಇಲ್ಲಿ ಪರಿಚಯದವರು ಯಾರೂ ಇರಲಿಲ್ಲ.

ಆರ್ಥಿಗಂಟಿ ಕಳಿಯುವುದರೊಳಗೆ ಸಾತಮ್ಮನ ಹಲವರು ಸ್ವೇಹಿತೆಯರು, ಕುಮಾರೆಯರು ಕಲ್ಯಾಣಿಯನ್ನು ನೋಡುವ ಸಲುವಾಗಿ ಬಂದರು.

ಅಂದು ಶುಕ್ರವಾರವಾದುದರಿಂದ ಕಲ್ಯಾಣಿ ಎರೆದುಕೊಂಡು ಅತ್ತಿಯ ಆಗ್ರಹಕ್ಕಾಗಿ ಕಡ್ಡಿಯಂಚಿನ ಕಪ್ಪು ರೇಷ್ಟೆಯ ಸೀರೆಯನ್ನು ಉಟ್ಟಿದ್ದಳು.

ಬಂದವರನ್ನು ಸಾತಮ್ಮು ಸ್ವಾಗತಿಸಿದರು. ಹಿರಿಯರ ಕಾಲಿಗೆ ಕಲ್ಯಾಣಿಯಿಂದ ನಮಸ್ಕಾರಮಾಡಿಸಿದರು.

ಇಡೀ ಸ್ವೀ ಸಮುದಾಯದಲ್ಲಿ ಹಿರಿಯರಾರನ್ನೂ ಲೇಕ್ಕಿಸದೆ ಒಂದೇ

ಸಮನೆ ಬಂದಾಗಿನಿಂದ ಹಿಡಿದು ಹೋಗುವವರಿಗೆ ಹರಟ್ತಿದ್ದ ಶಾರದೆ ವೊದಲು ಕಲ್ಯಾಣಿಯ ಗಮನವನ್ನು ಸೇಳಿದಳು.

ಶಾರದೆ ಬಲು ಬೀಗ ತನ್ನ ಮಾತುಗಾರಿಕೆಯಿಂದ ಎಲ್ಲರ ಸ್ವೇಹ ಮಾಡಬಿಡುತ್ತಿದ್ದಳು. ಅಪ್ಪೇ ಬೀಗ ಅವರ ಸ್ವೇಹವನ್ನೂ ಕೆಳೆದುಕೊಳ್ಳುತ್ತಿದ್ದಳು—ತನ್ನ ಅತಿ ಮಾತಿನಿಂದಾಗಿ.

ಅವಳ ಪರಿಚಯವಿದ್ದವರು ಅವಳನ್ನು ಕಂಡರೆ ಮಾತಿಗೆ ಹೆದರಿ ಮುಖ ತಿರುಗಿಸಿಕೊಂಡು ಹೋಗುತ್ತಿದ್ದರು.

ಕಲ್ಯಾಣಿ ತನ್ನ ಸಮವಯಸ್ಯಾದ ಶಾರದೆಯೊಡನೆ ಬಹು ಬೀಗ ಗೇಳಿ ತನವನ್ನು ಬೆಳಗಿಸಿದಳು. ಒಂದು ಗಂಟೆಯಲ್ಲಿ ಶಾರದೆ ಕಲ್ಯಾಣಿಯ ಪ್ರಾವೇತಿಹಾಸ, ಮದುವೆಯಾದ ಬಗೆ, ಮದುವೆಯಲ್ಲಿ ಒಂದು ಉಡುಗೂರೆಗಳು ಎಲ್ಲವನ್ನೂ ವಿಶದವಾಗಿ ಕೇಳಿ ತಿಳಿದುಕೊಂಡಳು. ಸುಮಾರು ಒಂದು ಗಂಟೆಯಲ್ಲಿ ಶಾರದೆ ಕಲ್ಯಾಣಿಯನ್ನು ಸಂಪೂರ್ಣ ತನ್ನ ವರಮಾಡಿಕೊಂಡಳು. ಮುಂದಿನ ಅಧ್ರ ಗಂಟೆಯಲ್ಲಿ ಕಲ್ಯಾಣಿಗೆ ಅವಳು ಮಾತು ನೀಲಿಸಿದರೆ ಸಾಕೆನಿಸಿ ಆಕಳಿಸತ್ತೊಡಗಿದಳು. ಕೊನೆಗೆ ಶಾರದೆ ಹೋದರೆ ಸಾಕೆನಿಸಿತು ಕಲ್ಯಾಣಿಗೆ.

ಶಾರದೆಗೆ ಒಂದು ಚೂಳಿಯಿತ್ತು. ಆಕೆ ಪುರಾಣದ ಕತೆಗಳು, ಭಾರತ, ರಾಮಾಯಣ, ಶಾಳಿದಾಸನ ಕೃತಿಗಳನ್ನು ಜೆನಾಗ್ನಿ ಓದಿಕೊಂಡಿದ್ದಳು. ಸಮಯ, ಸಂದರ್ಭ ಯಾವುದನ್ನೂ ಲೇಕ್ಕಿಸದೆ ಅವಳು

“ಶಾಳಿದಾಸ ಕುಮಾರ ಸಂಭವದಲ್ಲಿ ಪಾರ್ವತಿಯನ್ನು ಹೀಗೆ ವಣಿ ಸುತ್ತಾನೆ” ಎಂದು ಆ ಪದ್ಯವನ್ನು ಪೂರ್ತಿ ಹೇಳಿ ಮುಗಿಸುತ್ತಿದ್ದಳು.

ಕಲ್ಯಾಣಿಯ ಸಹನೆಯ ಕಟ್ಟು ಸಡಿಲವಾಗುತ್ತಾ ಬಂತು. ತಾನು ಇನ್ನು ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತಿದ್ದರೆ ಹುಚ್ಚಿಯಂತೆ ಕೂಗಿಬಿಡಬಹುದೆಂದು ಅಂಜಿ,

“ನಿದ್ದಿ ಬರ್ತಿದೆ” ಎಂದವೇ ಎದ್ದು ಹೋರಟುಹೋದಳು. ಸಂಜೀನಾಲ್ಯು ಗಂಟೆಯ ನೇಳಿಗೆ ಕಲ್ಯಾಣಿ ರಾಮನಾಥನನ್ನು ಎದಿರುಗೊಳ್ಳಲು ಅಲಂಕರಿಸಿಕೊಳ್ಳತ್ತೊಡಗಿದಳು.

ಅವನು ಬರುವುದಕ್ಕೆ ಕಾಲು ಗಂಟೆ ಮುಂಚಿತವಾಗಿ ಬೀದಿಯ ಬಾಗ

ಲಿನಲ್ಲಿ ಕಲ್ಯಾಣ ಬಂದು ನಿಂತಳು.

ಅವಳಿಗೆ ಯುಗವಾಗಿರಬಹುದೇನಿಸಿದಾಗ ರಾಮನಾಥ ಬಾಗಿಲಿನಲ್ಲಿ ಪ್ರತ್ಯೇಕನಾದ.

“ಬಂದಿರಾ?” ಎಂದಳು ಕಲ್ಯಾಣ.

ರಾಮನಾಥ ಅವಳು ತನಗಾಗಿ ಶ್ರಿಗರಿಸಿಕೊಂಡಿರುವುದನ್ನು ಕಣ್ಣ ತುಂಬಾ ನೋಡಿದ.

“ಭಾಮಿಂಗ್... ಭಾಮಿಂಗ್” ಎಂದ.

“ನಾನೋ ನನ್ನ ಅಲಂಕಾರವೇ?”

“ಎರಡೂ.”

“ತಿಂಡಿ ತರ್ತಿನಿ ತಾಳಿ” ಎನ್ನುತ್ತಾ ಕಲ್ಯಾಣ ಅಡಿಗೆಯ ಮನೆಗೆ ಓಡಿಹೊದಳು. ತಮ್ಮಿಬುರು ತಿಂಡಿ, ಕಾಫಿಯನ್ನೂ ರೂಪಿಸಿಗೇ ತೆಗೆದು ಕೊಂಡು ಬಂದಳು.

ಅಡಿಗೆಯ ಮನೆಯಲ್ಲಿ ಅತ್ಯೇಯ ಎದುರಿಗೆ ಯಾವ ಆಟಿ, ಸರಸ, ವಿನೋದವೂ ಇಲ್ಲದೆ ತಿನ್ನುವುದು ಕಲ್ಯಾಣಿಗಾಗಲಿ, ರಾಮನಾಥಸಿಗಾಗಲಿ ಇಷ್ಟವಿರಲಿಲ್ಲ.

ತಿಂಡಿ ತಿನ್ನುವ ಪ್ರಕರಣವಂತೂ ಮುಗಿಯುವಂತೆಯೇ ಇರಲಿಲ್ಲ. ಕೊನೆಗೆ ರಾಮನಾಥ.

“ಬಾರೆ ಎಲ್ಲಾ ದರೂ ಹೊಗಿ ಬರೋಣ” ಎಂದ.

“ಕ್ಕೆಬ್ಬಿ?”

“ನಿನಿರುವಾಗ ಕ್ಕೆಬ್ಬಿ ಯಾಕೆ? ಇನ್ನು ಮೇಲೆ ಕ್ಕೆಬ್ಬಿನ ಸದಸ್ಯ ತ್ವಕ್ಕೆ ರಾಜೀನಾಮೆ ಬರೆದು ಕಳಿಸಿಬಿಡುತ್ತೇನೇ.”

ಕಲ್ಯಾಣಿ, ರಾಮನಾಥ ಹೊರಗೆ ತಿರುಗಾಡಿಕೊಂಡುಬರಲು ಹೋದರು. ಅವರು ವಾಪನು ಹಿಂತಿರುಗಿ ಬರುವಾಗ ರಾತ್ರಿ ಒಂಭತ್ತು ಗಂಟೆಯಾಗಿತ್ತು. ಕಲ್ಯಾಣಿಯ ಕೈಯಲ್ಲಿ ಒಂದು ಕುಚ್ಚ ಹೊವು ತೂಗಾಡುತ್ತತ್ತು. ರಾಮನಾಥನ ಕೈಲಿ ಒಂದೆರಡು ಹೊಟ್ಟಿಲು ತಿಂಡಿಯ ಪೈಟ್ಟಣಗಳಿಧ್ವನಿ.

ತೇವಯ್ಯನವರು “ಅನಾಯಾಸಿಯಾಯಿತು ದುದ್ದು. ಹೊವಿಗೆ ದುದ್ದು ಹಾಕೋಂದು ದಂಡ. ಮನೆಯಲ್ಲಿ ಸಂಪಿಗೆ ಹೊವು ಬಿಡತ್ತೆ. ಅದನ್ನು

ಮುಡಿದುಕೊಳ್ಳಬಾರದೆ? ಆ ಜಾಜಿ ಹೊವು....”

“ಸಂಸಿಗೆ ಹೊವು ಮುಡಿದರೆ ಜಾಜಿ ಹೊವು ಮುಡಿದ ಹಾಗೆ ಆಗಲಿಲ್ಲ” ಎಂದ ರಾಮನಾಥ.

“ಹುಡುಗರ ಆಸೆಗಳಿಗೆ ನೀವ್ಯಾಕೆ ಭಂಗ ತ್ರೀರಿ” ಎಂದರು ಸಾತಮ್ಮು.

ಚೆಳಿದು ನಿಂತ ಮಂಗ, ಅದರಲ್ಲೂ ಹೆಂಡತಿ ಮನೆಗೆ ಬಂದ ಮೇಲೆ ಅವನು ಸಂಪಾದಿಸಿದ ಹಣವನ್ನು ಖಚು ಮಾಡಬೇಡವೆಂದು ಒತ್ತಿ ಹೇಳುವುದು ಯಾವ ತಂಡಿಗೆ ಸಾಧ್ಯವಿದೆ?

ತೇವಯ್ಯನವರು ಒಳಗೊಳಗೇ ಅಸಮಾಧಾನದಿಂದ ಕುದ್ದು ಸುಮ್ಮು ನಾದರು.

ರಾಮನಾಥ, ಕಲ್ಯಾಣಿ ಹೋಟಲಿನ ತಿಂಡಿ ತಿಂದು ಉಟ್ಟಿ ಬೇಡ ವೆಂದರು. ಆದರೆ ಸಾತಮ್ಮನವರ ಬಲವಂತಕ್ಕೆ ಅವರು ಉಟ್ಟಿದ ಶಾಸ್ತ್ರ ಮಾಡಿ ಎದ್ದರು.

ರಾಮನಾಥ ಅಂದಿನ ವೃತ್ತಪತ್ರಕೆಯನ್ನೇ ನೋಡಿರಲಿಲ್ಲ. ಅವನು ಮಂಜವೇರಿ ಕುಳಿತಿದ್ದ ಕಲ್ಯಾಣಿಯ ಕಡೆ ತಿರುಗಿ,

“ಮಲಗಿರು ಚಿನ್ನೆ. ಪೇಪರೋದಿ ಬರುತ್ತೇನೇ” ಎಂದ.

ಆದರೆ ಅವಳ ಮುಖದಲ್ಲಿ ಮೂಡಿದ ಆಹ್ವಾನ ಕಂಡು ರಾಮನಾಥ ಹೇಪರೆತ್ತಿ ಒಗೆದ.

ಭಾನುವಾರದ ದಿವಸಗಳಲ್ಲಿಂತೂ ನೂತನ ದಂಪತಿಗಳಿಗೆ ಸ್ವಲ್ಪವೂ ಬಿಡುವಿರುತ್ತಿರಲಿಲ್ಲ. ಭಾನುವಾರ ರಾಮನಾಥ ಎಂಟು ಗಂಟೆಗೆ ಮುಂಚೆ ಏಳುತ್ತಿರಲಿಲ್ಲ. ಅನಂತರ ಕಾಣಿ, ತಿಂಡಿ ಮುಗಿಸಿ ಎಣ್ಣೆಯ ನೀರು ಹಾಕೆ ಕೊಳ್ಳುವ ಹೊತ್ತಿಗೆ ಮಧ್ಯಾಹ್ನ ಹನ್ನೆರಡು ಗಂಟೆಯಾಗಬಿಡುತ್ತಿತ್ತು. ಅದಾದ ನಂತರ ಉಟ್ಟಿ, ಸಿದ್ದೆ. ಸಂಜೀ ಟೀ ಕುಡಿದು ಯಾವುದಾದರೂ ಚಿಕ್ಕಮಂದಿರಕ್ಕೂ, ಇಲ್ಲವೇ ಗೆಳೆಯರ ಮನೆಗೂ ಭೇಟಿ ಕೊಡುತ್ತಿದ್ದರು.

ಭಾನುವಾರದ ದಿವಸ ತನ್ನ ಗೆಳೆಂಬ ಮನೆಗೆ ಹೆಂಡತಿಯನ್ನು ಕರೆ ದೊಯ್ಯಾಗಲಂತೂ ರಾಮನಾಥ ಅವಳಿಗಿಂತಲೂ ಹೆಚ್ಚು ಆಕೆಯ ಶಲಂಕಾರದಲ್ಲಿ ಆಸಕ್ತಿಯನ್ನು ವಹಿಸುತ್ತಿದ್ದು.

ಗೇಳಿಯರು ತನ್ನ ಮದದಿಯನ್ನು ಮೆಚ್ಚು ಬೇಡವೇ?

ಮಗ, ಸೋಸೆಯ ತರುಗಾಟವನ್ನು ಕಂಡು ತೇವಯ್ಯನವರು ಒಂದೊಂದು ದಿನ ಬೇಸರಪಟ್ಟಿಕೊಳ್ಳುತ್ತಿದ್ದರು.

“ಭಾನುವಾರ ಬಂದರಂತೂ ಬಬ್ಬರೂ ಮನೆಯೇ ಸೇರೊಡಿಲ್ಲ. ಮನೇಲಿದ್ದರೂ ಅದೇನು ನಿದ್ದೆ ಮಾಡಾಟಿ....”

ವಯೋಗುಣಕ್ಕನುಸಾರವಾಗಿ ತೇವಯ್ಯನವರಿಗೆ ರಾತ್ರಿಯೂ ಸರಿ ಯಾಗಿ ನಿದ್ದೆ ಬರುತ್ತಿರಲಿಲ್ಲ. ಅಂತಹದರಲ್ಲಿ ಮಗ, ಸೋಸೆ ಮಧ್ಯಾಹ್ನವೂ ಅಷ್ಟುಕಟ್ಟಾಗಿ ನಿದ್ದೆ ಮಾಡುವುದನ್ನು ಕಂಡಾಗ ಅವರಿಗೆ ಅಸೂಯೆಯಾಗು ತ್ತಿತ್ತು.

ಸಾತಮ್ಮನವರಿಗೆ ಗಂಡ ಅಕಾರಣವಾಗಿ ಮಗನ ಮೇಲೆ ಕೊರ್ಪ ಮಾಡಿಕೊಳ್ಳುವ ಮೂಲ ಕಾರಣ ತಿಳಿದಿತ್ತು.

ಕಲ್ಯಾಣ ಮನೆಗೆ ಬಂದ ಮೇಲೆ ರಾಮನಾಥ ಧಾರಾಳವಾಗಿ ಹೆಣ ಖಚು ಮಾಡುತ್ತಿದ್ದು.

ಮನೆಯಿಂದ ಹೊರಗೆ ಹೊರಡಬೇಕಾದರೆ ಜಟಿಕ. ಹೊರಗಿನಿಂದ ಮನೆಗೆ ಬರುವಾಗ ಹೂವು, ಬಗೆಬಗೆಯ ತಿಂಡಿಗಳು, ಶಾಸಿಂಗಿಗೆ ಹೋಗಿ ಬಂದಾಗ ಅವಳಿಗೆ ಹೊಸ ಬಟ್ಟಿಗಳು, ಸಮಯ ಸಿಕ್ಕಿದಾಗಲೀಲ್ಲಾ ಸಿನಿಮ....

ಒಂದೇ ಎರಡೇ ಅವನ ಖಚು!

ಒಮ್ಮೆ ಕಲ್ಯಾಣ ತನ್ನ ಪರಿಸರಿನಿಂದ ತೆಗೆದು ಬಿಸಾಡಿದ್ದ ಅಧ್ಯ ಟಿಕೆಟನ್ನು ತೇವಯ್ಯನವರು ಕೃಗೆತ್ತಿಗೊಂಡು ನೋಡಿದರು. ನೋಡಿ ಅವರ ಎಡೆಯೋಡೆಯಿತು.

ಒಂದು ರೂಪಾಯಿ ಹದಿನಾಲ್ಕುಣಿಯ ಟಿಕೆಟದು. ಹೋಗುವಾಗ, ಬರುವಾಗ ಆಟೋರಿಕ್ವಾ. ಅಲ್ಲಿ ತನ್ನಲು ಐಸ್‌ಕ್ರೀಮ್‌, ಸೋಡಾ ಕ್ರೂ....ಎನಿಲ್ಲವೆಂದರೂ ಒಂದು ಸಿನಿಮಾಗೆ ಗಂಡ ಹೆಂಡಿರಿಂದಾಗಿ ಏಳಿಂಟು ರೂಪಾಯಿಗಳ ಖಚು!

ಆದಿನ ತೇವಯ್ಯನವರಿಗೆ ಅನ್ನ ಸಹಿತ ಸೇರಲಿಲ್ಲ. ಹೆಂಡತಿ ಮನೆಗೆ ಬರುವುದಕ್ಕೆ ಮುನ್ನ ರಾಮನಾಥನಿಗೆ ಸಿನಿಮಾ ನೋಡುವ ಹುಣ್ಣ ಅಷ್ಟಿರಲ್ಲ. ಯಾವಾಗಲಾದರೂ ಒಂದೊಂದು ಸಲ, ಆದೂ ಗೇಳಿಯರ ಬಲವಂತ

ದಿಂದಾಗಿ ಹೋಗುತ್ತಿದ್ದ. ಆದರೆ ಕಲ್ಯಾಣಿಗೆ ಚಲನಚಿತ್ರಗಳ ಹುಟ್ಟಿ ಬಲ ವಾಗಿತ್ತು. ಅವಳಿಂದಾಗಿಯೇ ಮಗ ಕೆಡುತ್ತಿದ್ದಾನೆಂದು ಶೇಷಯ್ಯನವರು ದೃಢವಾಗಿ ನಂಬಿದ್ದರು. ಅವರು ತಮ್ಮ ಹೋಸವನ್ನೆಲಾಲ್ ಸಾತಮ್ಮನವರ ಮುಂದೆ ಕಾರಿ ಸುಮೃತಾಗುತ್ತಿದ್ದರು.

“ಬೇಕಾದರೆ ಲೇಕ್ಕೆ ಹಾಕಿ ಹೇಳಿ—ಈ ಆರು ತಿಂಗಳಲ್ಲಿ ರಾಮಣ ಆರು ವರ್ಷಗಳಲ್ಲಿ ಮಾಡಬಹುದಾದ ಖಚಿತನ್ನು ಮಾಡಿದ್ದಾನೆ” ಎಂದು ಉರಿದುಬಿಡ್ಡರು ಶೇಷಯ್ಯ.

“ಕಲ್ಯಾಣಿ ನಮ್ಮ ಮನೆಗೆ ಬಂದು ಆರು ತಿಂಗಳಾಯಿತೀರು? ಸಾತಮ್ಮನವರಿಗೆ ಆಚ್ಚಯ್ಯ.

“ಎಷ್ಟು ಬೇಗ ದಿನ ಕಳೆದುಹೋಯಿತು. ರಾಮಣನ ಮನುವೆ ಇನ್ನೊಂದಿನ್ನೆ ವೊಸ್ತೆ ನಡೆದ ಹಾಗಿದೆ....”

“ಖಚಿತನ ಬಾಬ್ತು....”

“ಅಯ್ಯೋ ಬಿಡಿಂದೆ. ಅವನ ಸಂಪಾದನೆ ಏನಾದರೂ ಮಾಡಿಕೊಳ್ಳಲಿ. ನಾಳೆ ಎರಡು ಮಕ್ಕಳಾದರೆ ತಾನಾಗಿಯೇ ಕೈ ಹಿಡಿತ ಮಾಡ್ತಾನೆ.”

“ಆ ಮಹಾತಾಯಿ ಆದಕ್ಕೆ ಅವಕಾಶ ಕೊಡಬೇಕ್ಕಳ್ಳಿ?”

“ಅದು ಹುಡುಗಿ. ಇವತ್ತು ಉಟ್ಟಿತ್ತೊಡುವ ಆಸೆ ಇದೆ. ನಾಳೆ ತಾಯಿಯಾದರೆ ಆ ಆಸೆಗಳಿಲ್ಲ ಮಾಯವಾಗಿ ಬಿಡುತ್ತವೆ.”

“ನನಗಂತೂ ನಂಬಿಕೆಯಿಲ್ಲ.”

“ನೀವು ಯಾವುದೂ ಕಾಣವೆ ಇದ್ದವರ ಹಾಗೆ ಇದ್ದಿಬಿಡಿ” ಎಂದು ಮಾತು ಮುಗಿಸಿದರು ಸಾತಮ್ಮ.

ಆದರೆ ರಿಟ್ಟಿರಾಗಿ ಮನೆಯಲ್ಲಿಯೇ ಇರುತ್ತಿದ್ದ ಶೇಷಯ್ಯನವರು ಕೆಣ್ಣು ಮುಚ್ಚಿ ಕೊಡುವುದು ಸಾಧ್ಯವೇ?

ಒಂದು ಸಂಜೆ ರಾಮನಾಥ ಫ್ರಾಕ್ಟರಿಯಾಂದ ಮನೆಗೆ ಬರುವವ್ಯರಲ್ಲಿ ಕಲ್ಯಾಣಿ ಶಿಲಂಕರಿಸಿಕೊಂಡು ಹೋರಗೆ ಹೋರಡಲು ಸಿದ್ಧಾಗಿ ನಿಂತಿದ್ದಳು. ರಾಮನಾಥ ಹೆಂಡತಿಯನ್ನು ನೋಡಿ

“ಎಲ್ಲಿಗೆ ಅಮಾತ್ವವರ ಪ್ರಯಾಣ?” ಎಂದ.

“ಸ್ವಲ್ಪ ಉಲ್ಲಂಘ ತರಬೇಕಾಗಿತ್ತು....”

“ಅಂತಹ ಪ್ರಮೇಯ ಏನೂ ಕಾಣಲಿಲ್ಲವಲ್ಲ” ಎನ್ನುತ್ತಾ ರಾಮು
ನಾಥ ಅರ್ಥಗಭಿರುವಾಗಿ ನೆಕ್ಕೆ.

“ನಿಮ್ಮ ಹುಡುಗಾಟಕೆ ಸಾಕು. ಬೇಗ ಏಳಿ.”

“ಕ್ವಮಿಸು ಚಿನ್ನ. ಇವತ್ತು ನನ್ನ ಸೈಹಿತನೊಬ್ಬಿಗೆ ಅವನ ಜೊತೆ
ಶಿರುಗಾಡಲು ಬರುವುದಾಗಿ ಮಾತು ಕೊಟ್ಟಿದ್ದಿನಿ.”

“ಉಂ....ನನಗಿಂತಲೂ ನಿಮಗೆ ಆ ಸೈಹಿತನೇ ಹೆಚ್ಚಾದನೇನೋ?”
ಎಂದಳು ಹೆಂಡತಿ ಆಕ್ರೇಪಣಿಯ ದಸಿಯಲ್ಲಿ.

“ಇವತ್ತೊಂದು ದಿನ...ಒಂದೇ ಒಂದು ದಿನ....” ರಾಮನಾಥ ಅವಕ್ಕೆ
ಸಮೃದ್ಧಿಯನ್ನು ಯಾಚಿಸಿದ.

“ಹೊಂ. ಹೋಗಿ.”

“ನೀನೇನ್ನಾಡಿತ್ಯಾ? ಇಷ್ಟೊಂದು ಅಲಂಕಾರ....”

“ನಾನು ಶಾರದನ ಜೊತೆ ಮಾರ್ಪಿಟ್ಟಿಗೆ ಹೋಗಿ ಬರ್ತೀನಿ”

ಅವಳ ಮಾತು ಕೇಳಿ ಅವನಿಗೆ ಕೊಂಚ ನಿರಾಶಿಯಾಯಿತು.

“ನೀವು ಬಾರದಿದ್ದರೆ ನಾನು ಎಲ್ಲಾ ಹೋಗೋದಿಲ್ಲ. ಮನೇರೀ
ಇರ್ತೀನಿ” ನಾಳೆ ಹೋಗೋಣ. ಎಂದು ಅವಳು ಹೇಳುವಳೇನೋ ಎಂದು
ರಾಮನಾಥ ನಿರೀಕ್ಷಿಸಿದ್ದ.

“ಹೋಗಿ ಬಾ. ಹಣ ಬೇಕಾಗಿತ್ತೇನು?”

“ಹೊಂ. ಮತ್ತೆ ಅಂಗಡಿಯವನು ನಮ್ಮ ಚಿಕ್ಕಪ್ಪನ ಮಗ
ಎಂದುಕೊಂಡಿರಾ?”

ರಾಮನಾಥ ಅವಳು ಕೇಳಿದವು ಹಣವನ್ನು ಕೊಟ್ಟಿಟ್ಟು ಬಟ್ಟಿ ಹಾಕಿ
ಕೊಂಡು ಗೆಳೆಯನನ್ನು ಹುಡುಕಿಕೊಂಡು ಹೋದ. ಕಲ್ಪಾಣಿ ಶಾರದೀಯ
ಮನೆಗೆ ಹೋದಳು.

ಮನೆಗೆ ಹಿಂತಿರುಗಿ ಬಂದ ಕಲ್ಪಾಣಿಯ ಕೈಯಲ್ಲಿ ದೊಡ್ಡ ಪೆಟ್ಟಣ
ವಿತ್ತು. ಅವಳ ಎಡಗೆಲಿ ಹೂವಿನ ಕುಚ್ಚು. ಅವಳು ಮನೆಗೆ ಬಂದ
ಸ್ವಲ್ಪ ಹೋತ್ತಿಗೆ ರಾಮನಾಥನೂ ಹೂವಿನ ಕುಚ್ಚನ್ನು ತೂಗಾಡಿಸುತ್ತಾ
ಮನೆಗೆ ಬಂದ. ಅವನ ಕೈ ನೋಡುತ್ತೀರೆ ಕಲ್ಪಾಣಿ.

“ನೀವೂ ತಂದಿರಾ?” ಎಂದಳು.

“ಪನ್ನ? ಹೂವನ್ನೇ? ಹೂಂ. ಹೂವು ನೋಡಿದ ಕೂಡಲೇ ನಿನ್ನ ಸೇನಪಾಯಿತು.”

“ಸಾನೂ ತಂದಿದ್ದೀನೇ.”

ರಾಮನಾಥ ಒಂದು ಕ್ಷೇತ್ರ ಸುಮೃದ್ಧಿ “ಚಿಂತೆಯಿಲ್ಲ. ತುಂಬಾ ಹೂವು ಮುಡಿದುಕೊಂಡುಬಿಡು” ಎಂದ.

ಹೀಂದಿನ ದಿನ ಹೆಂಡತಿಗೆ ಸ್ವಲ್ಪ ನಿರಾಶೆ ಮಾಡಿದುದರ ಸಲುವಾಗಿ ಮಾರನೇ ದಿನ ರಾಮನಾಥ ಕಲ್ಯಾಣಿಯೊಡನೆ ಎಲ್ಲಿಯಾದರೂ ಹೊರಗೆ ಹೋಗೋಣವೆಂದು ಆತುರಾತುರವಾಗಿ ಮನೆಗೆ ಬಂದ. ಎಂದಿನಂತೆಯೇ ಬಾಗಿಲಿನಲ್ಲಿ ನಿಂತಿರಬೇಕಾಗಿದ್ದ ಕಲ್ಯಾಣಿ ಈ ದಿನ ನಿಂತಿರಲಿಲ್ಲ. ಅವಳು ಹೊರಬಾಗಿಲಿನಲ್ಲಿ ನಿಂತಿಲ್ಲದಿರುವುದನ್ನು ಕಂಡು ರಾಮನಾಥನಿಗೆ ಹೇಗೆ ಹೇಗೋಽ ಆಯಿತು.

ಮನೆಯ ಒಳಗೂ ಕಲ್ಯಾಣಿ ಕಾಣಿಸಲಿಲ್ಲ. ರಾಮನಾಥ ಮದುವೆ ಯಾಗಿ ಹೆಂಡತಿ ಮನೆಗೆ ಬಂದ ಮೇಲೆ ನೊದಲನೆಯ ಸಲ ತಿಂಡಿಗಾಗಿ ಅಡಿಗೆ ಮನೆಗೆ ಬಂದ; ತಿಂಡಿ ತಿನ್ನುತ್ತಾ ಸಾತಮೃನನ್ನು ಕೇಳಿದ ಮಗ.

“ಅಮೃ, ಕಲ್ಯಾಣಿ ಎಲ್ಲಿ?”

ಶಾರದೆ ಬಂದು ಅವಳನ್ನು ಬಲವಂತ ಮಾಡಿ ಸಮಾಜಕ್ಕೆ ಕರೆದು ಕೊಂಡು ಹೋದಳವ್ವಾ.”

“ವಾಕೆಂಗಿಗೆ ಕರೆದುಕೊಂಡು ಹೋಗೋಣಾಂತಿದ್ದೆ.”

“ಕಲ್ಯಾಣಿನೂ ಬರೋಲ್ಲಾ ಎಂದಳು. ಆದರೆ ಅವಳು ಬಿಡಲಿಲ್ಲ.”

ತಿಂಡಿ ತಿಂದಾದ ಮೇಲೆ ಸಂಜೆ ಸುಮೃನೆ ಮನೆಯಲ್ಲಿ ಶುಳ್ಳತು ಕೊಳ್ಳಲು ರಾಮನಾಥನಿಗೆ ಚೀಸರವಾಯಿತು. ಅವನು ಆರು ತಿಂಗಳನ ಹಿಂದೆ ಬಿಟ್ಟದ್ದ ಕ್ಲಾಬಿಗೆ ಮತ್ತೆ ಸದಸ್ಯನಾಗಲು ಹೊರಟ್. ಮಗ ಬಿಟ್ಟ ಬರೆ ಹಾಕಿಕೊಂಡು ಹೊರಟ್ ನಿಂತುದನ್ನು ಕಂಡ ಸಾತಮೃ,

“ಕಲ್ಯಾಣಿ ಮನೆಗೆ ಬೇಗ ಬಂದು ಬಿಡ್ತಿನಿ ಎಂದು ಹೇಳಿದ್ದಾಳ್” ಎಂದರು.

“ಇಲ್ಲೇ ಕ್ಲಾಬಿಗೆ ಹೋಗಿ ಬಂದು ಬಿಡ್ತಿನಿ” ಎನ್ನುತ್ತಾ ರಾಮನಾಥ

ಹೊರಟ್ಟಿ ಹೋದ.

ರಾಮನಾಥ ಹೋದ ಅರ್ಥ ಗಂಟೆಯಲ್ಲಿ ಕಲ್ಪಾಣಿ ಏದುಸಿರು ಬಿಡುತ್ತಾ ಮನೆಗೆ ಬಂದು,

“ಶಾರದನ ವಾತಿನಿಂದ ತಪ್ಪಿಸಿಕೊಂಡು ಬರುವ ಹೊತ್ತಿಗೆ ಸಾಕಾಗಿ ಹೋಯಿತು. ಇವರು ಮನೆಗೆ ಬಂದರೇ?” ಎಂದಳು.

“ಹೊಂ, ಕ್ಲಾಬ್‌ಗೆ ಹೋದ.”

“ಕ್ಲಾಬ್ !”

ಕಲ್ಪಾಣಿಗೆ ಆಶ್ಚರ್ಯ.

“ಹೊಂ.”

“ಕ್ಲಾಬ್ ಬಿಟ್ಟುಬಿಟ್ಟಿದ್ದೀನಿ ಎಂದರಲ್ಲ....”

“ಅದೇನೋಮಾತ್ತಾ ನನಗೆ ಗೊತ್ತಿಲ್ಲ.”

ಕಲ್ಪಾಣಿಗೆ ಗಂಡನ ವರ್ತನೆಯಿಂದ ತುಂಬಾ ನಿರಾಶೆಯಾಯಿತು. ಶಾರದೆಯ ವಾತನ್ನು ಸಂಪೂರ್ಣವಾಗಿ ತಲ್ಲಿಹಾಕಲಾರದೆ ಆವಳು ದಾಷ್ಟಿಕ್ಕು ಕೆಟ್ಟುಬಿಡ್ಡ ಹೋಗಿದ್ದಳು. ಅವಳ ನಾಲಿಗೆಯ ಹೊಡಿತ ಅನುಭವಿಸಿ ಕೊನೆಗೆ

“ಇವರು ಮನೆಗೆ ಬರಾತ್ತಿರೆ” ಎಂದು ಹೇಳಿ ಓಡಿ ಬಂದಿದ್ದಳು.

ಈಗ ನೋಡಿದರೆ ಗಂಡ ತನಗಾಗಿ ಕಾಯದೆ ತಮ್ಮ ಪಾಡಿಗೆ ತಾವು ಕ್ಲಾಬ್‌ಗೆ ಹೋಗಿದಾದ್ದಿ!

ಕಲ್ಪಾಣಿ ಮುಂಬಾಗಿಲಿನಲ್ಲಿದ್ದ ಪಾರಿಜಾತದ ಗಿಡದ ಕೆಳಗೆ ಬಂದು ಗಳಿಗೆ ಕೂಳತಳು. ಅವಳು ವಿರಾಮವಾಗಿ ಕುಳತುಕೊಂಡಿರುವುದನ್ನು ನೋಡಿ ನೆರೆಮನೆಯ ನೀರಜ ಗೋಡೆಯ ಬಂದು ನಿಂತು,

“ಎಲ್ಲಾ ಹೋಗಲಿಲ್ಲವೇನ್ನೀ ಇವತ್ತು ?” ಎಂದಳು. ಅವಳ ಮಾತು ಗಳು ಅಣಕಿಸುವಂತವು.

“ಇಲ್ಲ.”

“ಬನ್ನಿ ನಮ್ಮ ಮನೆಗೆ.”

“ನೀವೇ ಬನ್ನಿ.”

ನೀರಜ ಮರಿಯಾದಳು. ತನಗಾಗಿ ಗಂಡ ಪ್ರನಃ ಮನೆಗೆ ಬಂದರೂ

ಬರಬಹುದು ಎಂಬ ದೂರದ ಆಸೆಯಿಂದ ಕಲ್ಯಾಣಿ ನಿರಜಳೊಡನೆ ಮಾತ್ರ ನಾಡುತ್ತಾ ಮನೆಯಲ್ಲಿ ಉಳಿದಳು.

ಆದರೆ ರಾತ್ರಿ ಒಂಭತ್ತು ಗಂಟೆಯಾದರೂ ರಾಮನಾಥ ಸುಳಯಲ್ಲಿ. ಕಲ್ಯಾಣಿಯ ನಿರಾಶೆ, ನೋವಾಯಿತು. ಗಂಡನ ಮೇಲಿನ ಕೋಪಕ್ಕೆ ಅವನಿಗಾಗಿ ಕಾಯದೆ ಉಟ್ಟಿ ಮುಗಿಸಿ ಕಲ್ಯಾಣಿ ಹಾಸಿಗೆಯ ಮೇಲುದುಳಿನಿದ್ದೆ ಯು ಸೋಗು ಹಾಕಿದಳು.

ಒಂಭತ್ತು ಗಂಟೆಯ ಮೇಲೆ ರಾಮನಾಥ ಮನೆಗೆ ಬಂದ. ಕಲ್ಯಾಣಿಯಾಗಲೇ ಮಲಗರುವುದನ್ನು ನೋಡಿ ಅವಳಿಗೆ ಕೋಪ ಬಂದಿರಬೇಕೆಂದು ಭಾವಿಸಿದ.

ಉಟ್ಟಿ ಮುಗಿಸಿ ಹೆಂಡತಿಯನ್ನು ಸಮಾಧಾನ ಪಡಿಸಲು ಹೋದ.

“ತುಂಬಾ ದಿನವಾಗಿತ್ತು ಕ್ಲಾಬ್‌ಗೆ ಹೋಗಿ. ಸ್ನೇಹಿತರು ಏನು ಮಾಡಿದರೂ ಬಿಡಲೇ ಇಲ್ಲ. ಆದುದರಿಂದ ಹೊತ್ತಾ ಯೆತ್ತ....” ಕಲ್ಯಾಣಿಯನ್ನು ಎಬ್ಬಿಸಲು ರಾಮನಾಥ ಯತ್ನಿಸಿದ.

“ಕೇಳಿಲ್ಲಿ ಚಿನ್ನ....”

“ನಂಗೆ ನಿದ್ದೆ ಬರ್ತಿದೆ. ದಯವಿಟ್ಟು ಗದ್ದಲ ಮಾಡಬೇಡಿ.”

“ಗದ್ದಲ ಮಾಡನೆ ನಿನ್ನ ಎಬ್ಬಿಸಲೋ?”

ಕಲ್ಯಾಣಿ ಉತ್ತರ ಕೊಡಲಿಲ್ಲ.

“ನಂಗೇನು ಕೋಪ ಮಾಡಿಕೊಳ್ಳೋಕೆ ಬೆಂದಿಲ್ಲಂತ ಶಂದು ಕೊಂಡಿದ್ದಿಯೇನು? ನಾನು ಮನೆಗೆ ಬಂದಾಗ ನೀನ್ಯಾಕೆ ಮನೇಲಿರಲಿಲ್ಲ?”

ಕಲ್ಯಾಣಿ ಹೊದಿಕೆ ಎಸೆದು ಎದ್ದು ಕುಳಿತಳು.

“ಶಾರವ ತುಂಬಾ ಬಲವಂತ ಮಾಡಿದಳು....”

“ಹಾಗೇ ನನ್ನ ಸ್ನೇಹಿತರೂ ಬಲವಂತ ಮಾಡಿದರು.—”

“ಅದರೂ ಇಷ್ಟು ಹೊತ್ತೇ ಇಕೆ ಅಯಿತು?”

“ಅಟ್ಟ ಅಡ್ಡಿದ್ದೆ. ಅಟ್ಟದ ಮಧ್ಯದಲ್ಲಿ ಎದ್ದು ಬರೇಂದು ಸಾಧ್ಯ ವಾಗಲಿಲ್ಲ.”

ಕಲ್ಯಾಣಿ ಸುಮೃದ್ಧಿಸಿದ್ದಳು. ರಾಮನಾಥ ಅವಳ ಹತ್ತಿರ ಬಂದಂತೆ ಅವನಿಗೆ ದಾರಿ ಮಾಡಿಕೊಟ್ಟು ಕೋಪ ಹಿಂದಕ್ಕೆ ಸರಿಯಿತು.

ಅಂದಿನಿಂದ ರಾಮನಾಥ ಆಗಾಗೆ ಕ್ಲಬ್‌ಗೆ ಹೋಗುವುದೂ, ಕಲ್ಯಾಣಿ ಶಾರದೀಯ ಬಲವಂತದಿಂದಾಗಿ ಸಮಾಜಕ್ಕೆ ಹೋಗಿಬರುವುದೂ ಸಾಮಾನ್ಯವಾಯಿತು.

ಕಲ್ಯಾಣಿ ಸಮಾಜಕ್ಕೆ ಹೋದರೂ ರಾಮನಾಥ ಮನಸೆಗೆ ಬರುವವರಿಗೆ ಕಾದಿದ್ದು ಅವನು ಬಂದ ನಂತರ ಸಮೃತಿ ಪಡೆದು ಸಮಾಜಕ್ಕೆ ಹೋಗುತ್ತಿದ್ದಾರೆ ಇಲ್ಲ. ಮದುವೆಯಾದ ತರುಣದಲ್ಲಿ ಜಾರಿಯಲ್ಲಿದ್ದ ದಂಪತ್ತಿಗಳ ವಾಕೀಂಗ್‌ ಕ್ರಮೇಣ ಅವರೂಪವಾಗುತ್ತಾ ಬಂತು.

ರಾತ್ರಿ ಕ್ಲಬ್‌ನಿಂದ ಮನಸೆಗೆ ಹಿಂತಿರುಗಿ ಬರುವಾಗ ರಾಮನಾಥ ಹೂವನ್ನು ಮಾತ್ರ ಮರೆಯದೆ ತರುತ್ತಿದ್ದು. ಅವನು ವೊಡಲನೆಯ ಸಲಬರಿಗ್ಯಲಿ ಬಂದಾಗ ಕಲ್ಯಾಣಿ ಕೇಳಿದೆಂಬು.

“ಹೂವು ತರಲಿಲ್ಲವಾ !”

“ಓ....ಮರೆತುಹೋಯಿತು. ಆದೂ ಅಲ್ಲದೆ ನಾನು ನಿತ್ಯದ ದಾರಿಯಲ್ಲಿ ಬರಲಿಲ್ಲ. ನನ್ನ ಗೆಳೆಯನ ಜೊತೆ ಬೇರೆ ದಾರಿಯಿಂದ ಬಂದೆ”

ಅವನು ಕೊಟ್ಟಿ ವಿವರಣೆ ಕಲ್ಯಾಣಿಗೆ ಸಮರ್ಪಕವಾಗಿತ್ತು. ಅಂದಿನಿಂದ ರಾಮನಾಥ ಹೂವು ತರುವುದನ್ನು ಆಗಾಗೆ ಮರೆಯುತ್ತಿದ್ದು. ಅವನು ಮರೆತು ಬಂದ ದಿನ,

“ಯಾಕೆ ತರಲಿಲ್ಲ ?” ಎಂದು ಕೇಳುವುದನ್ನೂ ಕಲ್ಯಾಣಿ ಮರೆಯುತ್ತಿದ್ದಾರೆ. ಗಂಡ ಹೂವು ತಂದಿರುವನೋ ಇಲ್ಲವೋ ಎಂಬುದನ್ನು ಗಮನಿಸಲು ಸಹ ಕಲ್ಯಾಣಿಗೆ ಸಮಯವಿರಲಿಲ್ಲ.

ರಾಮನಾಥ ಫ್ರಾಕ್ಟರ್‌ಗೆ ಬೇಗ ಹೋರಡಬೇಕಾಗಿದ್ದ ದರಿಂದ ಕಲ್ಯಾಣಿಗಂಡನ ಮನಸೆಗೆ ಬಂದ ತರುಣದಲ್ಲಿ ತಾನೂ ಅವಸೋಡನೆ ಎದ್ದು ಗಂಡನ ಕ್ಷಾರಕ್ಕೆ ಬಿಸಿನಿರು ಉದಗಿಸಿ, ಸ್ವಾನಕ್ಕೆ ನಿರು ಶೋಡಿಕೊಟ್ಟಿ, ಕಾಫಿತಿಂಡಿಯನ್ನು ರೂಮಿಗೇ ತಂದು ಸರಬರಾಜು ಮಾಡುತ್ತಿದ್ದಾರೆ.

ಕೇಲವು ತಿಂಗಳುಗಳಾದ ಮೇಲೆ ಒಂದು ದಿನ ಕಲ್ಯಾಣಿ ಎಷ್ಟು ಹೊತ್ತಾದರೂ ಏಳಿಲಿಲ್ಲ. ರಾಮನಾಥ ತಾನು ಎದ್ದು ಅವಳನ್ನು ಎಬ್ಬಿಸಲು ಪ್ರಯತ್ನಿಸಿದ.

“ಬಿಸಿನಿರು ತಂದುಕೊಡೇ ಹುಡುಗಿ.”

“ಉಂ....ಉಂ....ನಂಗೆ ನಿದ್ದೆ....” ಎನ್ನುತ್ತಾ ಕಲ್ಯಾಣ ಬೆಚ್ಚೆಗೆ ಹೊಡಿದುಕೊಂಡು ಮಲಗಿದಳು.

“ಸೋಮಾರಿ” ಎನ್ನುತ್ತಾ ರಾಮನಾಥ ಅವಳ ಕೆನ್ನೆಯ ಮೇಲೆ ಮೃದುವಾಗಿ ಹೊಡಿದು ಹೊರಗೆ ಹೋದೆ.

ಅಂದಿನಿಂದ ಕಲ್ಯಾಣ ಏಳಿದಿದ್ದ ದಿನ ರಾಮನಾಥ ಅವಳನ್ನು ಎಬ್ಬು ಸುವುದನ್ನು ಬಿಟ್ಟು. ಎಪ್ಪೋ ದಿನ ರಾಮನಾಥ ಘೃಷ್ಟರಿಗೆ ಹೊರಟ್ಟು ನಿಂತ ಸಮಯದಲ್ಲಿ ಕಲ್ಯಾಣ ಏಳುತ್ತಿರಲಿಲ್ಲ. ಅದರಿಂದಾಗಿ ಕೆಲಸಕ್ಕೆ ಹೊರಡುವ ಮುನ್ನ ಹೆಂಡತಿಗೆ ಮುದಿದ್ದಟ್ಟು ಹೋಗುವ ಪದ್ಧತಿ ಕ್ಷೀಣಿಸುತ್ತಾ ಬಂತು.

ಆದರೂ ರಾಮನಾಥನಾಗಲಿ, ಕಲ್ಯಾಣಿಯಾಗಲಿ ಅದೊಂದು ಕೊರತೆ ಎಂದು ಭಾವಿಸಿರಲಿಲ್ಲ. ಒಹಳ ಸಹಜವಾಗಿ ಆ ಪದ್ಧತಿ ತಪ್ಪಿ ಹೋಯಿತು.

ಕಲ್ಯಾಣ ಮದುವೆಯಾಗಿ ಮನೆಗೆ ಬಂದ ತರುಣದಲ್ಲಿ ರಾಮನಾಥ ಎಪ್ಪೋ ಹೊತ್ತಾಗಿದ್ದರೂ ಕಲ್ಯಾಣಿಯನ್ನು ಮುದಿಸಿ ಹೋಗುತ್ತಿದ್ದು. ಹಾಗೂ ರಾತ್ರಿ ನಿದ್ದೆ ಬರುವುದಕ್ಕೆ ಮುನ್ನ “ಗುಡ್ಡಾನೈಟ್” ಹೇಳಿ ಮುದಿಸುವುದೂ ಇತ್ತು.

ಒಂದು ಸಲಯಾವುದೋ ಕಾರಣದಿಂದಾಗಿ ಕಲ್ಯಾಣಿಯನ್ನು ಮುದಿಸದೆ ಬಸ್ ಸಾರ್ ಸಾರ್ ಗಿಗೆ ಹೋಗಿದ್ದ ರಾಮನಾಥ ಮತ್ತೆ ತನ್ನ ಪದ್ಧತಿಯನ್ನು ಜಾಳಿ ಸಿಸಿಕೊಂಡು ಮನೆಗೆ ಬಂದು ಹೆಂಡತಿಯನ್ನು ಮುದಿಸಿ ಹೋಗಿದ್ದು.

ಮತ್ತೊಂದು ರಾತ್ರಿ ಗಂಡ “ಗುಡ್ಡಾನೈಟ್” ಹೇಳುವುದನ್ನು ಮರೆತು ಮಲಗಿದಾಗ ಕಲ್ಯಾಣ ತಾನಾಗಿಯೇ ಅವನಿಗೆ ಸುಖ ನಿದ್ದೆಯನ್ನು ಕೋರಿ ಮುಂದೆ ಬಾಗಿದಾಗ ರಾಮನಾಥ ಅವಳನ್ನು ಸರಿಸಿ ಎದ್ದು ಶುಳತು,

“ನನ್ನ ಗಡಿಯಾರಕ್ಕೆ ವೈಂಡ್ ಮಾಡೋದನ್ನು ಮರೆತು ಬಿಟ್ಟುದ್ದೆ” ಎನ್ನುತ್ತಾ ಸಾವಕಾಶವಾಗಿ ಎದ್ದು ಕೋಟಿನ ಜೀಬಿನಿಂದ ಗಡಿಯಾರತೆಗಿದು ವೈಂಡ್” ಮಾಡಿ ಆರಾಮವಾಗಿ ಮಲಗಿಕೊಂಡ. ಅವನ ವರ್ತನೆಯಿಂದ ಕಲ್ಯಾಣಿಗೆ ಮುಖ ಭಂಗವಾಡಂತಾಯಿತು. ಆಮೇಲೆಂದೂ ಅವಳು ತಾನಾಗಿಯೇ ಅವನಿಗೆ ಸುಖನಿದ್ದೆಯನ್ನು ಕೋರಲು ಪ್ರಯತ್ನಿಸಲಿಲ್ಲ.

ಭಾನುವಾರದ ದಿನ ಆದರೂ ಅವರ ಮೇರಿತಕ್ಕಂತೂ ಕೊನೆ ಮೊದಲೇ

ಇರಲಿಲ್ಲ. ಆ ದಿನಗಳಲ್ಲಿ ಕಲ್ಯಾಣಿ ದಿನಕ್ಕೆ ನಾಲ್ಕುಬಾರಿ ಜಡಿಹೆಣಿದು ಹೂ ಮುಡಿದು ಮದುವೆಯ ಹುಡುಗಿಯಂತೆ ಗಳಿಗೆಗೊಂದು ಸಲ ಸೀರೆ ಬದಲಾಯಿಸುತ್ತಿದ್ದಳು.

ಸಾಧಾರಣವಾಗಿ ಬೆಳಗ್ಗೆ ರಾಮನಾಥ ಮಡದಿಯನ್ನು ಕರೆದುಕೊಂಡು ತನ್ನ ಗೆಳಿಯಿರ ಮನೆಗೆ ಹೊಗುತ್ತಿದ್ದ. ಸಂಜೆಯ ಹೊತ್ತು ಸಿನಿಮಾ ತಪ್ಪಿದ್ದಂತೂ ಇಲ್ಲವೇ ಇಲ್ಲ.

ಕಲ್ಯಾಣಿಗಂತೂ ದಾಂವತ್ಯ ಜೀವನವೆಂದರೆ ವಾಕಿಂಗ್, ಸಿನಿಮಾ, ಸರಸ, ಹೊಸ ಬಟ್ಟಿಗಳ ಉದುಗೊರಿಗಳು, ಹೋಟಿಲ್ ತಂಡಿಯುಸುರಿಮಳಿ, ಹೂವಿನ ಹಾಸಿಗೆ ಎಂದೇ ಅಭಿಪ್ರಾಯ ಬಂದುಬಿಟ್ಟಿತ್ತು.

ರಾಮನಾಥನಿಗೂ ಅಷ್ಟೇ. ಬೆಡಗು, ಬಿನ್ನಾಣ, ವೈಯಾರ್, ಸರಸ, ವಿಲಾಸ, ಇವುಗಳಿಂದ ಕೂಡಿದ ಒಂದು ಸುಂದರವಾದ ಸೌಧ ಎಂದು ಭಾವಿಗಿದ್ದ.

ಆ ಸೌಧದಲ್ಲಿ ಮುಸ್ಟಿಲ್, ಖಾಯಿಲೆಯಿಲ್ಲ, ಬಡಕನವಿಲ್ಲ, ಕಷ್ಟಕಾರ್ಫಣ್ಯಗಳಿಲ್ಲ, ದುಃಖವಿಲ್ಲ, ಮನುವ್ಯನಿಗೆ ಅಹಿತವಾದುದು ಯಾವುದೂ ಇಲ್ಲ.

ಅನಂದ, ಸೌಂದರ್ಯದ ಹೊರತು ಬೇರೆನೂ ಇಲ್ಲ. ಸವಿದವ್ಯಾರುಚಿ ಹೆಚ್ಚುವ, ಅನುಭವಿಸಿದವ್ಯಾಪ್ತಿ ಹೆಚ್ಚು ಹೆಚ್ಚಾಗುವ, ತೃಪ್ತಿಯಾದವ್ಯಾಪ್ತಿಯ ದಳ್ಳುರಿ ಎಬ್ಬಿಸುವ, ಮಿಂದವ್ಯಾಪ್ತಿ ಮತ್ತೆ ಮಾಯ ಬೀಕೆಂದಾಸೆ ಮೂಡಿಸುವ ಕವಲಗಳಿಂದ ಕೂಡಿದ ತಿಳಿನಿರಿನ ಕೊಳವದು ಎಂದು ಅವರಿಬ್ಬರೂ ತಿಳಿದಿದ್ದರು.

ಮದುವೆ ವೈಭವ ಮುಗಿದ ಮೇಲೆ, ಯಾವನದ ಕಾವು, ಅಬ್ಜರ ಕೊಂಚ ತಗ್ಗಿದ ಮೇಲೆ ಅವರು ಕಣ್ಣಾಬಿಟ್ಟಿ ಸುತ್ತಲೂ ನೋಡುವಂತಾಯಿತು.

ಮದುವೆಯಾಗಿ ವರ್ಷ ಕಳೆಯುವುದರೊಳಗೆ ಹೂವು ಮುಡಿಯುವ, ಕೊಳ್ಳುವ ಹುಮ್ಕುಸ್ಸು ಅಡಗುತ್ತಾ ಬಂತು. ಹೋಟಿಲಿನಿಂದ ರಾಮನಾಥ ಒಮ್ಮೆ ತಿಂಡಿ ತಂಡಾಗ ಆಗತಾನೆ ತಿಂಡಿ ತಿಂದಿದ್ದ ಕಲ್ಯಾಣಿ, ‘ಹೋಟಿಲಿನ ತಿಂಡಿಗೆ ಯಾಕೆ ಹಣ ಹಾಕ್ಕೀರಿ? ಮನೇಲಿ ಅತ್ತೆ

ಚೀಕಾದ ತಿಂಡಿ ಮಾಡ್ತಾರೆ, ಶುಚಿ, ರುಚಿ ಎರಡೂ ಉಂಡು” ಎಂದಾಗ ರಾಮನಾಥಸಿಗೆ ಹಾದೆನ್ನು ಸಿತು.

ಭಾನುವಾರದ ಬೆಳಗಿನ ಅಲೆದಾಟವನ್ನು ಬಿಸಿಲು ಎಂದು ಗಂಡ ಹಂಡಿರಿಬ್ಬ ರೂ ಏಕಾಭಿಪ್ರಾಯಪಟ್ಟಿನ್ನಿಲ್ಲಿಸಿದರು.

ಸಂಚೀಯ ಸಿನಿಮಾದ ಹುಚ್ಚಿದ್ದ ರೂ ಅದರ ಮೇಲಿನ ಆಸಕ್ತಿಯೂ ಕ್ರಮೇಣ ಕಡಿಮೆಯಾಗುತ್ತಾ ಬಂತು.

“ಇಬ್ಬ ರೂ ಒಟ್ಟಿಗೆ ಹೊಽದರೆ ಬಾಲ್ಯನಿಗೆ ಹೋಗಬೇಕು. ಎಂಬಾಣಿಯಲ್ಲಿ ಆಗುವ ಕೆಲಸಕ್ಕೆ ವ್ಯಧಾ ರೂಪಾಯಿಗಟ್ಟಿಂದಿರುತ್ತಿರುತ್ತಿದ್ದೀ ಯಾಕೆ ಸುರಿಯಬೇಕು? ನೀನು ನಿನ್ನ ಗೆಳತಿಯರೊಡನೆ ಸಿನಿಮಾಗೆ ಹೋಗು. ಆಗ ಹಂಗಸರ ಸೀಟಿನ ಕಡೆಯೇ ಹೋಗಬಹುದು. ನಾನು ನನ್ನ ಸ್ವೇಹಿತರೊಡನೆ ಹದಿ ಮೂರಾಣಿ ಸ್ವಿಟ್ಟಿಗೆ ಹೋಗುತ್ತೇನೆ” ಎಂದು ರಾಮನಾಥ ಶೂಚಿಸಿದ.

ಅದರೆ ಕಲ್ಯಾಣಿಗೆ ಅವನ ಸಲಹೆ ಹಿಡಿಸಲಿಲ್ಲ. “ಇಬ್ಬ ರೂ ಒಟ್ಟಿಗೆ ಹೋಗೋಣ. ನನ್ನ ಪಾಡಿಗೆ ನಾನು ಹಂಗಸರ ಕಡೆ ಹೋಗ್ಗುನಿ. ನೀವು ಗಂಡಸರ ಕಡೆ ಹೋಗಿ. ಬರುವಾಗ ಇಬ್ಬ ರೂ ಜೋತೆಯಲ್ಲಿ ಬರೋಣ” ಎಂದು ಆವಳು ಹೇಳಿದಳು.

ಅವಳ ಸಲಹೆಯನ್ನೂ ಸ್ವಲ್ಪ ದಿನ ಅನುಸರಿಸಲಾಯಿತು. ಆಮೇಲೆ ಅದೇಕೋಣ ಕಲ್ಯಾಣಿಗೇ ಆದು ಹಿಡಿಸಲಿಲ್ಲ. ಆವಳು,

“ನೀವು ಹೇಳಿದ್ದೀ ಸರಿ. ಆದೂ ಅಲ್ಲದೆ ನೀವು ತಮಿಳು, ತೆಲುಗು ಚಿತ್ರಗಳಿಗೆ ಬರೋದಿಲಾಂತ ಬೇರೆ ಹೇಳ್ತಿರಿ. ನಾನು ಶಾರದನ ಜೋತೆ ಹೋಗ್ಗುನಿ” ಎಂದಳು.

“ಹಾಗೇ ಮಾಡು. ತಮಿಳು ಚಿತ್ರಗಳಿಗೆ ಹೋಗುವಾಗ ಹಾಸಿಗೆ ಯನ್ನೂ ತೆಗೆದುಕೊಂಡುಹೋಗು” ಎಂದು ರಾಮನಾಥ ಕೀಟಲೆಮಾಡಿದ.

“ನಾನು ಅಲ್ಲೇ ಮಲಗಿದರೆ ನೀವಿಲ್ಲಿ ಬಿಡುಬೀಸಾಗ ಮಲಗಬಹು ದೂಂತ ನಿಮ್ಮಾಸೆಯೇನೋ?” ಎಂದಳು ಕಲ್ಯಾಣಿ.

“ಒಂದೊಂದು ದಿನವಾದರೂ ನಾನು ಹಾಯಾಗ ನಿದ್ದೈ ಮಾಡ ಬಹುದು” ಎಂದ ರಾಮನಾಥ.

“ನನ್ನ ಕಂಡರಿ ನಿಮಗೆ ಸ್ತ್ರೀತಿಯಲ್ಲ” ಎಂದು ಕಲ್ಯಾಣಿ ಗಂಡನ

ಕೈಲಿ ಜಗಳವಾಡಿ ಅತ್ತೆಳು.

ಅದು ಅವರ ವೊದಲನೇಯ ಜಗಳ. ಗಂಡನ ಪ್ರೀತಿಯ ಬಗ್ಗೆ ಹೊಣ್ಣು ಅನುಮಾನಿಸಿ ಜಗಳವಾಡಿದ ಪ್ರಸಂಗವದು.

ಕಲ್ಯಾಣಿ ಕಂಬನಿ ಮಿಡಿದುದನ್ನು ಕಂಡು ರಾಮನಾಥಸಿಗೆ ಕಸಿವಿಸಿ ಯಾಯಿತು.

“ಇಲ್ಲವೇ ಹುಡುಗಿ, ನಿನ್ನ ಕಂಡರೆ ಪ್ರೀತಿ ಇದೆ—ಆಪಾರೆ ಇದೆ....”

“ಹನಿಲ್ಲ. ಅದಕ್ಕೇ ನನ್ನ ಧಿಯೆಟರಿನಲ್ಲಿ ಮಲಗಿಕೊಂತ ಹೇಳ್ತಿದ್ದೀರಿ. ನಿಮಗ್ಗಾಕೆ ಅಪೋಂದು ಕವ್ಯ. ಇನ್ನು ಮೇಲೆ ಜೀಕಾದರೆ ನಾನು ಅತ್ತೆ ಜೊತೆ ಮಲಗ್ಗೊನ್ನಿ....”

“ಕಲ್ಯಾಣಿ, ತುಂಬಾ ಹೆಚ್ಚಿ ನಿನ್ನ. ನಾನು ತಮಿಳು ಚಿತ್ರಗಳು ಅಪೋಂದು ಉದ್ದ ಇದ್ದುವೆ ಅನ್ನೊಂದಕ್ಕೆ ಹಾಗೆ ಹೇಳಿದರೆ ನಿನ್ನ ತಪ್ಪಿ ತಿಳಯುತ್ತೀರುತ್ತಿಲ್ಲ? ನಿನ್ನ ಧಿಯೆಟರಿನಲ್ಲಿ ಮಲಗಿಕೊಂತ ನಾನು ಹೇಳೋಯು ಸಾಧ್ಯವೇ? ಸ್ವಲ್ಪ ಸಕಾರಣವಾಗಿ....”

“ಹೊಣ್ಣಿ ಸಕಾರಣವಾಗಿ ಅಲೋಚಿಸಬೇಕು ಎಂದು ನಿರೀಕ್ಷಿಸುವವನ್ನು ಗಂಡಸರು ಮಾಡಿರೇ?”

“ಹಾಗಾದರೆ ಹೊಣ್ಣಿ ಸಕಾರಣವಾಗಿ ಅಲೋಚಿಸೋದಿಲಾ ನ್ನು.”

“ನನ್ನ ಸುಮೃದ್ಧಿ ಕೆದಕಿ ಕೆದಕಿ ಕೇಳಬೇಡಿ”

“ಅದೊಂದು ಪ್ರಶ್ನೆಗೆ ಉತ್ತರ ಹೇಳಬಿಡು.”

“ನನ್ನ ಪ್ರಶ್ನೆಗೆ ವೊದಲು ಉತ್ತರ ಹೇಳಿ.”

“ಏನದು?”

“ನನ್ನ ಪ್ರೀತಿಸುತ್ತೀರೋ ಇಲ್ಲವೋ?”

“ತುಂಬಾ ತುಂಬಾ ತುಂಬಾ.”

“ನಂಗೇನೋ ಅನುಮಾನ. ನಿಮಗೆ ನನ್ನಲ್ಲಿ ವೊದಲಿದ್ದಪ್ಪ ಪ್ರೀತಿ ಇಲ್ಲ.”

“ಹೇಗೆ ಹೇಳಿರುಯ?”

“ಹೇಗೋ ನಂಗೆ ತಿಳಯುತ್ತದೆ.”

“ಹೇಗೆ ಹೇಳು?”

“ನಿಮಗೆ ನನ್ನಲ್ಲಿ ತಾತ್ಪರ. ನನ್ನ ಕಂಡರೆ ಮೊದಲಿನ ಹಾಗಿಲ್ಲ....”

“ಸೋಧು ಚೆನ್ನ, ಸಿಹಿ ತಿಂಡಿ ಇವ್ವಾಂತ ಪ್ರತಿದಿನವೂ ಸಿಹಿ ತಿಂಡಿನೇ ತಿನ್ನದ್ದರೆ ಅದೂ ಬೇಜಾರು ಬರುತ್ತದೆ. ಹೌದೋ ಅಲ್ಲವೋ?”

“ಹೌದು.”

“ಆದಕ್ಕೇ ಒಂದು ದಿನ ಸಪ್ಪೆ—ಅಂದರೆ ಉದಾಸೀನವಾಗಿರೋದು, ಒಂದೊಂದು ದಿನ ಖಾರ—ಅಂದರೆ ಜಗಳ ಕಾಯೋದು. ಉಪ್ಪು—ಕಟ್ಟಿ ರು ಕರೆಯೋದು, ಸಿಹಿ-ಆದರೆ ಪ್ರೀತಿ ಮಾಡೋದು... ತಿಳಿತಾ?”

“ಮೊಂದುವಾದ ನಿಮ್ಮದೇಲ್ಲ.”

ಎಂದು ಕಲ್ಯಾಣ ಮೇಲೆ ಸಿಡುಕಿದರೂ ಒಳಗೊಳಿಗೇ ಗಂಡನೆ ಮಾಡಿನ್ನು ಮನಸ್ಸು ಒಪ್ಪಿಕೊಂಡಿತ್ತು.

ಒಂದೊಂದು ದಿನ ಗಂಡ ತನ್ನಲ್ಲಿ ಅತಿ ಪ್ರೀತಿಯನ್ನು ತೋರಿಸಿದಾಗ ಕಲ್ಯಾಣಿಗೆ ‘ಅವರು ನನ್ನ ವಾಡಿಗೆ ನನ್ನ ಬಿಡಬಾರದೆ?’ ಎಂದುಕೊಳ್ಳತ್ತಿದ್ದಳು. ಗಂಡನು ನೀಡಿದ ತೋಳುಗಳಿಗೆ ಹೋಗಿ ಸೆರಿಸಿಕ್ಕುಲು ಕಾತರಿ ಸುತ್ತಿದ್ದ ಅವಳ ಶರೀರ ಈಗ ಆ ಉತ್ಪಾಹನನ್ನು ಕಳೆದುಕೊಂಡಿತ್ತು.

ಒಮ್ಮೆ ರಾಮನಾಥ ಕ್ಕೆ ನೀಡಿದರೂ ಕಲ್ಯಾಣಿ ‘ಬಿಡ್ರಿ ನಂಗೆ ಬಹಳ ಓದುವುದಿದೆ’ ಎಂದು ಬೆನ್ನ ತಿರುಗಿಸಿದ್ದ ಉಂಟು.

ಮತ್ತೊಮ್ಮೆ ರಾಮನಾಥ ಆಲಸ್ಯನಾಗಿದ್ದಾಗ ಬೆಡಗು ಬಿನ್ನಾಣವಿಂದ ಹೋಗಿ ಅವನ ಕೊರಳನ್ನು ಕಟ್ಟಿಕೊಂಡಿದ್ದ ಉಂಟು.

ಮದುವೆಯಾದ ತರುಣದಲ್ಲಿ ಎಂತಹ ಉತ್ಪಾಹ!

ಒಂದು ಗಳಿಗೆ ಸಹಿತ ಒಬ್ಬ ರನ್ನೊಂದು ಬು ಬಿಟ್ಟುರುವುದು ಅಸಹನೀಯ, ವಾಗಿರುತ್ತಿತ್ತು.

ಕಲ್ಯಾಣಿ ಒಂದು ಗಳಿಗೆ ಕಾಣಿಸದಿದ್ದರೆ ‘ಕಲ್ಯಾಣಿ’ ಎಂದು ಕೂಗಿ ರಾಮನಾಥ ಮನೆಯೆಲ್ಲ ಹುಡುಕುತ್ತಿದ್ದ. ಅವಳೂ ಸಹಿತ ಅವನ ಆಗಮನ ವನ್ನು ಹಾಸಿದ ಕಣ್ಣಿಗಳಿಂದ ಎದಿರುನೋಡುತ್ತಾ ಮುಂಬಾಗಿಲಿನಲ್ಲಿಯೇ ನಿಂತಿರುತ್ತಿದ್ದಳು.

ಈಗ ಮನೆಗೆ ಒಂದು ಒಂದು ಗಂಟೆಯಾಗಿ ಕಲ್ಯಾಣಿ ಕಟ್ಟಿಗೆ ಬೀಳ ದಿದ್ದರೂ ರಾಮನಾಥ ತಾಯಿಯನ್ನೊಮ್ಮೆ ‘ಅವಳೆಲ್ಲ?’ ಎಂದು ವಿಚಾರಿಸಿ

ಸುಮೃದ್ಧಾಗುತ್ತಿದ್ದು. ಕಲ್ಯಾಣೀಯೂ ಸಹಿತ ‘ನಾನು ಶಾರದನ ಜೊತೆ ಹೋಗ್ಗಿನಿ. ಇವರು ಮನೆಗೆ ಬಂದರೆ ಹೇಳಬಿಡಿ’ ಎಂದು ಅತ್ಯಿಗೆ ಹೇಳಿ ಹೋರಟ್ಟಿಹೋಗುತ್ತಿದ್ದಳು.

ಮೊದನೊದಲು ಕಲ್ಯಾಣಿ ಹಾಗೆ ಹೋರಟುಹೋದಾಗ ಭಾವನಾಭಿನಿಗೆ ‘ನನಗೆ ಹೇಳಬಿಟ್ಟು ಹೋಗುವ ತಾಳಕೆ ಅವಳಿಗಿಲ್ಲ’ ಎಂದು ಅಸಮಾಧಾನ ಉಂಟಾದರೂ ಆಮೇಲೆ ‘ಅವಳಿಗೆ ತನಗಿನ್ನು ಬಂದಕಡೆ ಹೋಗುವ ಸ್ವಾತಂತ್ರ್ಯವೂ ಬೇಡನೆ’ ಎಂದು ಸಮಾಧಾನ ಮಾಡಿಕೊಂಡ.

ಅತಿ ಸಾಮೀಪ್ಯ, ಸಾನ್ನಿಧ್ಯದಿಂದಾಗಿ ಗಂಡಹೆಂಡತಿ ಪರಸ್ಪರ ಕುಟೂಹಲ, ಆಕರ್ಷಣೆಯನ್ನು ಕಳೆದುಕೊಂಡರು.

ಒಂದು ಸಂಜೀ ಕಲ್ಯಾಣಿ ತಲೆನೊರ್ವೆಂದು ಎಲ್ಲಿಯೂ ಹೋಗದೆ ಮನೆಯಲ್ಲಿದ್ದಳು. ರಾಮನಾಥ ಫ್ಯಾಕ್ಟರಿಯಿಂದ ತೆಂದಿದ್ದ ಇಂಗ್ಲೀಷ್ ಸಿನಿಮಾ ಮಾಸಪತ್ರಿಕೆಯೊಂದನ್ನು ಕೈಲಿ ಹಿಡಿದು, ವರಾಂಡದಲ್ಲಿದ್ದ ಕುಚೀರು ಮೇಲೆ ಓದುತ್ತಾ ಕುಳಿತಳು ಕಲ್ಯಾಣಿ.

ಸಾತಮೃನವರಿಗೆ ಮನೆಗೆಲಸವೆಲ್ಲ ಮುಗಿದಿತ್ತು. ಆಕೆಯೂ ನಿರಾಮವಾಗಿ ಸೊಸೆಯ ಎದುರಿನಲ್ಲಿ ಕುಳಿತು ಎಲೆಯಡಿಕೆ ಹಾಕಿಕೊಳ್ಳುತ್ತಿದ್ದರು.

“ಯಾವ ಪುಸ್ತಕವೇ ನೀನು ಓದುತ್ತಿರೋದು ?”

“ಸಿನಿಮಾದ್ದು.”

“ಎಲ್ಲಿ ನಂಗೂ ತೋರಿಸು ನೋಡಿಹೋಣ”

ಕಲ್ಯಾಣಿ ಪುಸ್ತಕವನ್ನು ತಿಗೆದುಕೊಂಡು ಹೋಗಿ ಅತ್ಯಿಯ ಕೈಗೆ ಕೊಟ್ಟಳು.

“ಇದ್ದಾರಿದು ? ಹೊಣ್ಣೋ ಗಂಡೋ ಅದೂ ಸಹಿತ ತಿಳಿಯೋಲ್ಲ” ಎಂದರು ಸಾತಮೃ, ಈಜುವ ಉಡಿಗೆಯಲ್ಲಿದ್ದ ಹೊಣ್ಣೋಂದನ್ನು ಕಂಡು.

ಕಲ್ಯಾಣಿಗೆ ನಗು ಬಂತು.

“ಶದು ಹೆಂಗಸು ಅತ್ಯು.”

“ಅಯ್ಯಾ ರಾಮ, ಹೀಗೆ ಬರಿ ಮೈಲಿದಾಳಲ್ಲ ? ಇದನ್ನು ನೋಡಿದರೆ ಪಾಪ ಬರುತ್ತೆ” ಎಂದರಾಕೆ.

తేవయ్యనవరూ హోరగి ఒందు హెండెతిగి “కేలసవెల్ల ఆయితి, సాతు?” ఎందరు.

“హాం”

“బర్తీయా స్టోరులో జోగిబలోణ. మనేలి విషంకై ధగి. హోరగి తణ గి గాళ చిస్తిదే.”

“హాం ఈగి ఒందే” ఎన్నుతాత్త సాతమ్మ సదగరదింద ఒళగి కొఱదరు.

ఏదు నిమిషగళల్లి సాతమ్మ బణగిద కెంపు సేరగిన కుత్యా లద సిరియన్ను ట్పు, తలెగి తులసిగిట్టేద్ద ఒందు నంజబట్టుల కూవన్ను ట్పు కొండు హోరగి ఒందరు.

సాతమ్మ బాగిలిన ఒళి నింతు ‘మనేయల్లి ఇర్తియా? రాముళ్ల ఒందరే తిండి, కాఫి కొడు’ ఎన్నుతాత్త గండనోడనే మేట్ట లీళిదరు.

తేవయ్యనవరు హణద ఒందు విషయవన్ను బిట్టరే మిక్కేల్ల విషయగళలూ హెండెతియన్న విశ్వాసదింద కాణుత్తిద్దరు. ఎల్లియ వరిగి హణద మాతు బరుత్తిరల్లివో అ ల్లి య వరిగి ఆవరు హెండెతియోడనే ఆవరిమిత విశ్వాసదింద ఇరుత్తిద్దరు. ఖచ్చిన బాబ్తు ఒండ చూడలే సిట్టిగేద్ద, దేగాడి హెదరిసి హోరగి హోరడుత్తిద్దరు. హణద విషయవన్నే ఎత్తదిద్దరే తేవయ్యనవరంతక మనుష్యరే ఇల్ల ఎన్నుబహుదాగిత్తు.

కల్యాణి బాగిలినల్లి నింతు స్టోర దూరదల్లి జోతెయాగి హోగుత్తిద్ద ముప్పిన దంపతిగళన్న కణ్ణుతుంబ నోడిదళు.

ఆవరన్న నోడి ఆవళగి ఒందు బగెయి ఆసూయే ఉంటూ యితు.

ముదువేయాగి ఇన్నొ ఎరడు వషట్కగళన్న సజె కళేయదిద్ద తమగి ఇష్టరల్లే జీవనదల్లి నిరుత్యాక, నిరాసక్తి మూడలు కారణవేను?

ಸಾತಮ್ಮು ಅವಿದ್ಯಾವಂತರು. ತನ್ನುಂತೆ ಗಂಡನನ್ನು ವಿಧವಿಧವಾಗಿ ಹೇಸರಿಟ್ಟು ಕೊಗಿ ಖಂಡಿತ ಅಚ್ಯಾಸಲಾರರು.

ತಾನು ರಾ ಮ ನಾ ಥ ನ ನ್ನು ಮುದ್ದುಮಾಡುತ್ತಿದ್ದ ಬಗೆಯೋ? ನೂರಾರು ರೀತಿಯ ಅದರ ಬಗೆಗೆ ಒಂದು ಪುರಾಣವನ್ನೇ ಬರೆಯಬಹುದು.

ಹಾಗಾದರೆ ತಮ್ಮ ಪ್ರೇಮದಲ್ಲಿ ನಾಟಕೀಯತೆ ತುಂಬಿದೆಯೇ? ತಮ್ಮ ಪ್ರೀತಿ ಸಹಜತೆಯಿಂದ ದೂರವಾಗಿಸೆಯೇ?

ಎಷ್ಟೋ ಬಾರಿ ಕನ್ನಡದಲ್ಲಿ ಮುದ್ದು ಹೇಸರುಗಳನ್ನು ಕಾಣಿದೆ ಕಲ್ಯಾಣಿ ಪರದೇಶಿ ಭಾಷೆಯ ಮರೆಹೊಕ್ಕು ಗಂಡನನ್ನು ಮುದ್ದಿಸಿದ್ದಳು.

ಅದರೂ ಹೀಗೇಕೆ?

ಈಗ ತಮ್ಮಿಬ್ರಿಗೂ ಮೊದಲಿನಂತೆ ವಾಕೀಗೂವ ಉತ್ಸಾಹ ವಿಲ್ಲ. ಜೊತೆಯಾಗಿ ತಿರುಗಬೇಕೆಂಬ ಇಚ್ಛೆ ಇನ್ನು ಬೇಗ ಮಾಯವಾಗಲು ಕಾರಣನೇನು?

ಈ ವಯಸ್ಸಿನಲ್ಲಿಯೂ ಜೊತೆಯಾಗಿ ತಿರುಗಬೇಕೆಂಬ ಹಂಬಲನ್ನು ಉಳಿಸಿಕೊಂಡು ಬಂದಿರುವ ಈ ವೃದ್ಧ ದಂಪತ್ತಿಗಳ ದಾಂಷತ್ಯ ಜೀವನದ ಗುಟ್ಟೇನು?

ಶೇವಯಸ್ಸಿನವರೋ ಮಹಾ ಜಿಪ್ಪಣರು. ರಾಮನಾಥ ಹೆಂಡತಿ ಬಯಸಿದ ವಸ್ತುಗಳನ್ನು ಕೂಡಲೇ ತರುತ್ತಿದ್ದ. ಶೇವಯಸ್ಸಿನವರು ಹೆಂಡ ತಿಗಿ ಮೂರು ಕಾಸಿನ ಸಾಮಾನು ತಂಡುಕೊಟ್ಟಿರೂ ಅದನ್ನು ಬಹು ಸಂಭ್ರಮದಿಂದ ತರುತ್ತಿದ್ದರು. ಆವರು ತಂಡುಕೊಟ್ಟಿ ಸಂದರ್ಭವನ್ನು ಸಾತಮ್ಮನವರೂ ವಿಶೇಷ ಸಡಗರದಿಂದ ಆಚರಿಸುತ್ತಿದ್ದರು.

ರಾಮನಾಥ ಯಾಂತ್ರಿಕವಾಗಿ ಕಲ್ಯಾಣಿ ಬಯಸಿದುದನ್ನು ತಂಡು ಕೊಡುತ್ತಿದ್ದ. ಅವಳೂ ಅಪ್ಪೇ ಯಾಂತ್ರಿಕವಾಗಿ ಅದನ್ನು ಸ್ವೀಕರಿಸುತ್ತಿದ್ದಳು.

ಸಾತಮ್ಮನ ಒಂದು ಮಡಿಸಿರೆಯುದುವಾಗಿನ ತೃಪ್ತಿ ಕಲ್ಯಾಣಿಗೆ ಟಾಬಾನ್ ಸೀರೆಯುದುವುದರಲ್ಲಿಯೂ ಇರಲಿಲ್ಲ.

ತಾವಿಬ್ಬಿರೂ ಈಗಲೇ ಹೀಗಿದ್ದ ಮೇಲೆ ವಯಸ್ಸಾದರೆ ಹೇಗರ ಬಹುದೋ?

ಕಲ್ಯಾಣಿ ನೈಮರಿತು ಬಿಡಿಯ ಬಾಗಿಲಿನಲ್ಲಿ ನಿಂತಿದ್ದಳು. ರಾಮು ನಾಥ ಬಂದುದನ್ನು ಅವಳು ಗಮನಿಸಲಿಲ್ಲ. ರಾಮನಾಥ ತೀರು ಹತ್ತಿರಕ್ಕೆ ಬಂದಾಗ ಕಲ್ಯಾಣಿ ಎಚ್ಚರಗೊಂಡು ಒಳಗೆ ಹೋದಳು.

“ಅಮಾತ್ವರು ಅಷ್ಟೊಂದು ಯೋಚನಾಪೀಡಿತಂಗಿದ್ದರು?”

“ಇಲ್ಲವ್ವ. ನಿಮ್ಮ ತಂದೆ ತಾಯಿ ವಾಕಿಂಗಿಗೆ ಹೋದರು. ನಾನು ಸೋಡಾ ನಿಂತಿದ್ದೆ”

“ನಿನ್ನ ಕರೆಯಲಿಲ್ಲಾಂತ ನಿನಗೆ ಕೋಪವೇನೋ?”

“ಅವರು ಕರೆದಿದ್ದರೂ ಹೋಗುತ್ತಿರಲಿಲ್ಲ. ಅವರಿಬ್ಬರ ನಡುವೆ ನಾನೇಕೆ? ಅವರ ಮಾತು, ಕತೆ ಏನೇನು ಇರುತ್ತದೆಯೋ?”

“ಸಮಾಜಕ್ಕೆ ಹೋಗೋಲ್ಲವಾ?”

“ಇಲ್ಲ. ಯಾಕೋ ತಲೆನೋವು”

“ನನ್ನ ಟ್ರಿಂಕಿನಲ್ಲಿ ಅಸೈನ್‌ರ್ ಇದೆ. ಬೇಕಾದರೆ ತಗೋ” ಎಂದ ವನೇ ರಾಮನಾಥ ಕಾಫಿ ತಿಂಡಿ ಮುಗಿಸಿ ಕ್ಳಬಿಗೆ ಹೋರಟಿ.

ತನಗೆ ತಲೆನೋವೆಂದಾಗಲಾದರೂ ಗಂಡ ಮನೆಯಲ್ಲಿಯೇ ಉಳಿಯ ಬಾರದೆ ಎಂದು ಕಲ್ಯಾಣಿಯ ಹೃದಯ ಹಂಬಲಿಸಿತು.

ತಲೆನೋವು ಏನು ಮಹಾ ಖಾಯಿಲೆ ಎಂದು ರಾ ಮ ನಾ ಥ ನಿ ಗೆ ತಾತ್ವಾರ.

“ಕ್ಳಬಿಗೆ ಹೋರಟಿರಾ?”

“ಹೊಂ”

ಕಲ್ಯಾಣಿ ಈಗ ಬಾಯಿಬಿಟ್ಟು ಹೇಳಿದಳು.

“ನಂಗೊಬ್ಬಳಿಗೇ ಬೇಜಾರು ಮನೆಯಲ್ಲಿ”

“ಹಾಗಾದರೆ ಹೋಗೋದಿಲ್ಲ”

ಎಂದವನೇ ರಾಮನಾಥ ಅಂದಿನ ಪತ್ರಿಕೆ ಹಿಡಿದು ಕಲ್ಯಾಣಿಯ ಎದುರಿಗಿದ್ದ ಕುಚೀಯ ಮೇಲೆ ಕುಳಿತ.

ಕಲ್ಯಾಣಿ ಮಂಕಾಗಿ ಹತ್ತು ನಿವಿಷ ಕುಳಿತಿದ್ದಳು. ರಾಮನಾಥ ಯಾವ ಮಾತೂ ಆಡದಿರುವುದನ್ನು ಸೋಡಿ,

“ನೀವು ಹೀಗೆ ಸುಮ್ಮನೆ ಕುಳತುಕೊಂಡರೆ ನನಗೆ ಬೇಜಾರು” ಎಂದಳು.

“ಕುಡಿಯಲೇ? ಮನರಂಜನೆ ಮಾಡಲೇ?”

“ನಿಮ್ಮ ದಮ್ಮಯ್ಯ ನೀವು ಕ್ಲಾಬ್‌ಗೇ ಹೋಗಿ. ನಾನು ಹಗಲು ಗನಸು ಕಾಣ್ಟಾ ಸಮಯ ಕಳೆಯುತ್ತೇನೇ.”

“ಫಾಂಕ್ಸ್”

ರಾಮನಾಥ ಎದು ಕ್ಲಾಬ್‌ಗೇ ಹೋರಟಿ.

ಕಲ್ಪಾಣಿ ಚಾಪೆಯ ಮೇಲೆ ಸಿನಿಮಾಪ್ರಸ್ತುತ ಹಿಡಿದು ಕುಳಿತಳು. ಹಾಲಿವುಡಿನ ಬಿಸಿಬಿಸಿ ಸುದ್ದಿಯೊಂದನ್ನು ಪತ್ರಿಕೆಯವರು ಪ್ರಕಟಿಸಿದ್ದರು.

ಆತ ಆಕೆಯನ್ನು ಮದುವೆಯಾದ. ಪತ್ರಿಕಾ ಪ್ರತಿನಿಧಿಗಳ ಎದುರಿಗೆ ಆಕೆ ಹೇಳಿದಳು “ನನ್ನ ಜೀವನದಲ್ಲಿ ಇವನೊಬ್ಬನೇ ಪುರುಷ.” ಆತ ಹೇಳಿದ—ನನ್ನ ಜೀವನದಲ್ಲಿ ಈಕೆಯೊಬ್ಬ ಲೈಷ್ಟ್‌ಪ್ರೈ—ಆ ಪ್ರಸಂಗ ನಡೆದ ಹದಿನ್ಯೇದು ದಿನಗಳಲ್ಲಿ ‘ಮೆಂಟಲ್ ಕ್ರಾಯಲ್’ ಪ್ರಯುಕ್ತ ದಂಪತ್ತಿಗಳು ದಾಂಪತ್ಯ ವಿಚ್ಛೇದನ ಪಡೆದರು.

ಯಾಕೆ ಈ ಕ್ರೇಡಿಕ ಪ್ರೇಮ?

ತಮ್ಮ ಪ್ರೀತಿ, ಉತ್ಸಾಹ ಕೇವಲ ಕ್ವಾಂಬಂಗುರವಾಗಲು ಕಾರಣ ವೇನು?

ಹೂವಿನಷ್ಟೇ ಅಲ್ಪಯುವುಳ್ಳದ್ದು ತಮ್ಮ ಪ್ರೀತಿ. ಬೆಳಿಗ್ಗೆ ಮೊಗ್ನು—ಮಧ್ಯಾಹ್ನ ಹೂವು—ಸಂಜೀ ಒಣಗುವ ಪುಪ್ಪ—ರಾತ್ರಿಗೆ ಹಳೆಯ ಹೂ. ಯಾಕೆ ಹೀಗೆ?

ಉಳಿಟಿ—ಉಡುಗೆಯಲ್ಲಿ ಉತ್ಸಾಹವಿಲ್ಲ, ಮನಿಗೆಲಸದಲ್ಲಿ ನಿರುತ್ಸಾಹ.

ವಯಸ್ಸು ಚಿಕ್ಕದು ನಿಜ. ಆದರೆ ಜೀವನದಲ್ಲಿ ತಾವು ಶೈರಿಸುವ ಆಸಕ್ತಿ ನೊಡಿದರೆ ತಾವು ಖಂಡಿತವಾಗಿಯೂ ಮುದುಕರು.

ಮನಿಗೆ ಹಿಂತಿರುಗಿ ಬಂದ ದಂಪತ್ತಿಗಳ ಜೊಡಿ ಬಹಳ ಗೆಲು. ವಾಗಿತ್ತು.

ಸಾತಮ್ಮನಂತರ ಹೊಸ ಸೀರೆ ಕೊಂಡ ಹುಡುಗಿಯಂತೆ ಹಿಗ್ನಿತಿ ದ್ದರು.

ಅಡಿಗಿಯ ಮನಿಗೆ ಬಂದವರೇ ಸಾತಮ್ಮಾ ಇವೆದಿಂದ ಸೂಸೆಗೆ ಹೇಳಿದರು

“ನಾಳೆ ದಿನ ಒತ್ತುವ ಶಾಮಿಗೆ ಮಾಡೋಣಾಂತ ಇದಿನಿ. ಇವರೂ ಒಸ್ಪಿಕೊಂಡರು ದಾರಿಯುದ್ದಕ್ಕೂ ನನಗೂ ಅವರಿಗೂ ಅದೇ ಚಚೆ. ಕೊನೆಗೆ ಬಾಯಿಚಲ ತಡೆಯಲಾರದೆ ಇವರು ಒಸ್ಪಿಕೊಂಡರು.”

ಅಯ್ಯೋ ಇಪ್ಪೇನೇ ಈಕೆಯ ಹಿಗ್ಗಿಗೆ ಕಾರಣ? ದಾರಿಯುದ್ದಕ್ಕೂ ಅವರು ಚಚೆಸಿದ ವಿಷಯ—ಒತ್ತು ಶಾಮಿಗೆ!

ಅದೇನು ಸುಲಭದ ಕೆಲಸವೇ? ರೇಜಿಗೆಯ ಕೆಲಸ ಯಾರ ಕೈಲಾಗು ತ್ತಪ್ಪ—ಆಷ್ಟೇಂದು ಕಷ್ಟಪಟ್ಟುಕೊಂಡಾದರೂ ಅದನ್ನು ಮಾಡಿ ತಿನ್ನೋಂದು. ತನ್ನ ಕೈಲಂತೂ ಖಂಡಿತ ಸಾಧ್ಯವಿಲ್ಲ. ಉಹೂ. ಆ ರೀತಿ ಕಷ್ಟಪಡು ನುದರಬದಲು ಹೋಟಿಲಿಗೆ ಹಣ ತೆತ್ತು ತಂಡಿ ತಿನ್ನುವುದು ವಾಸಿ.

ಆ ದೇಹಕ್ಕೆ ಯಾರಿಗೆ ಬೇಕು?

“ಶರಿ” ಎಂದಳು ಕೆಲಾಗಣಿ.

ಅಪ್ಪೋಂದು ಸಣ್ಣ ವಿಷಯದಲ್ಲಿ ಅವರು ಇಪ್ಪು ಆನಂದ ಹೇಗೆ ಅನುಭವಿಸುತ್ತಾರೆ? ರಾಮನಾಥ ತನಗೆ ಕೊಹಿನೂರು ವಜ್ರವನ್ನೇ ಕಂಡು ಕೊಟ್ಟಿದ್ದರೂ ಅಪ್ಪು ತೃಪ್ತಿ ಆಗುತ್ತಿರಲಿಲ್ಲವೇನೋ?

ಹೆಂಡತಿ ತಲೆನೋವೆಂದು ಹೇಳಿದ್ದ ರಿಂದಲೋ ಏನೋ ರಾಮನಾಥ ಎಂದಿಗಿಂತಲೂ ಸ್ವಲ್ಪ ಮುಂಚಿತವಾಗಿ ಮನಿಗೆ ಬಂದ.

ತನ್ನನ್ನು ಕಂಡರೆ ಇನ್ನೂ ಸ್ತ್ರೀತಿಯಿಡೆ ಎಂದುಕೊಂಡಳು ಕೆಲಾಗಣಿ.

“ಹೇಗಿದೆ ಚಿನ್ನ ತಲೆನೋವು?”

“ಈಗ ಕೊಂಚ ವಾಸಿ.”

“ಅಮೃತಾಂಜನ ಕೊಡತೆ?”

“ಬೇಡ.”

“ಅಯ್ಯೋ ಆ ಅಮೃತಾಂಜನವಲ್ಲವೆ ಪೆದ್ದಾ, ನನ್ನ ಅಧರಾಂಜನ.”

“ಹೋಗಿ.”

“ಇದು ನನ್ನ ಮನಿ. ಹೋಗಾಂದರೆ ಎಲ್ಲಿಗೆ ಹೋಗಲಿ?”

ಹೆಂಡತಿಯ ತಲೆನೋವನ್ನು ಸಿರ್ಫಾಷ್ಟಿಸಿ ಕ್ಷುಬ್ಧಿಗೆ ಬಂದ ಮೇಲೆ ರಾಮ ನಾಥನಿಗೆ ಹೆಂಡತಿಯದೇ ಯೋಚನೆ ಹಿಡಿಯಿತು. ಮನಿಯಲ್ಲಿ ಅವಕ್ಕಿದುರಿಗೇ ಇದ್ದರೆ ಅವನು ಖಂಡಿತ ಯೋಚಿಸುತ್ತಿರಲಿಲ್ಲ. ಆವಳಿಂದ ದೂರ ಬಂದಾಗ

ಅವನ ಮನಸ್ಸು ಮಿಡಿಯಿತು. ‘ಪಾಪ! ಕಲ್ಯಾಣಿ’.

ರಾತ್ರಿ ಬೆಳದಿಂಗಳು ತಾನೆ ತಾನಾಗಿ ಜಗತ್ತನ್ನು ಕವಿದಿತ್ತು. ರಾಮ ನಾಥ, ಕಲ್ಯಾಣಿ ಮಲಗಿದ್ದ ರೂಪಂತೂ ಬೆಳದಿಂಗಳನ ಹೊಳೆಯಲ್ಲಿ ಮುಳುಗಿಕೊಗಿತ್ತು.

ಕಲ್ಯಾಣಿ ಸೇಕೆಯೆಂದು ಹೊಡಿಕೆಯನ್ನು ಬಿಸಾಡಿದ್ದೇ ಇಂ. ಅವಳ ಕೆವಿಯಲ್ಲಿದ್ದ ಓಲೆಗಳು ಬೆಳದಿಂಗಳನಲ್ಲಿ ಥಳಗುಟ್ಟಿದವು. ಕಣ್ಣಿಗಳು ಚಂದ್ರನಲ್ಲಿ ಸೆಟ್ಟಿದವು.

ಬೆಳದಿಂಗಳ ಗುಲಾಮನಾಗಿ ರಾಮನಾಥ ಇಕ್ಕಂತ ಪ್ರೀತಿಯಿಂದ

‘ಕಲ್ಯಾಣಿ, ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದ.

“ನನ್ನಿಂದಿರಿ?”

ತಾನು ಅಂತಹ ಮಾತನಾಡಿದಾಗಲೂ ಅವಳು ಅನ್ನಮನಸ್ಸಳಾಗಿದ್ದ ಶೀಂದರೆ?

ರಾಮನಾಥನಿಗೆ ರೇಗಿಹೋಯಿತು.

“ನನಿಲ್ಲ. ನಿದ್ದೆ ಬಂತಾ ಅಂತ ಕೇಳಿದೆ.”

“ಇನ್ನೂ ಬಂದಿಲ್ಲ.”

“ಸರ. ಗುಡ್ ಸೈಟ್” ಎಂದು ಒರಟಾಗಿ ಹೇಳಿ ರಾಮನಾಥ ಮತ್ತೊಂದು ಪಕ್ಕಕ್ಕೆ ತಿರುಗಿಕೊಂಡ.

ಮತ್ತೊಂದು ರೂಪಿನಲ್ಲಿದ್ದ ತೇವಯ್ಯನವರು ಸಾತಮ್ಮನಿಗೆ

‘ನಾನೇ ಶಾಮಿಗೆ ಒತ್ತಿಕೊಡುತ್ತೇನೆ. ನೀನು ಸ್ವಲ್ಪವೂ ಆಯಾಸ ಮಾಡಿಕೊಂಬಾರದು’ ಎಂದರು.

“ಆಗಲಿ ಮಹಾರಾಯರಾಗಿ ಒತ್ತಿಕೊಡಿ. ಚಿಗುಳಿನೂ ಕುಟ್ಟಿ ಬೇಕು. ಶಾಮಿಗೆ ಚಿಗುಳಿ ಬಲು ರುಚಿ”

“ಚಿಗುಳಿ ತಿಂದು ತುಂಬಾ ದಿನವಾಯಿತು. ನಮ್ಮ ಸಿತಾಲಕ್ಷ್ಮಿ ದೊಡ್ಡವಳಾದಾಗ ಮಾಡಿದ್ದ....ಹೂಂ ಮಲಗಿಕೊಂ ರಾತ್ರಿಯಾಯಿತು. ಅಂದ ಹಾಗೆ ಸಾತೂ, ಸ್ವಲ್ಪ ಆ ಬೀಸಣಿಗೆ ತಂದುಕೊಡು.”

“ಬೀಸಲೆ?”

“ಹೂಂ”

ಕಲ್ಯಾಣಿಗೆ ಅತ್ಯೇ, ಮಾವನಾಡಿದ ಮಾತುಗಳು ಕೇಳಿಸಿದವು. ಅವಳು ರಾಮನಾಥನ ಕಡೆ ತಿರುಗಿದಳು. ಅವನಾಗಲೇ ಸಣ್ಣ ಗೊರಕೆಹೊಡಿ ಯುತ್ತಿದ್ದು.

ಕಲ್ಯಾಣಿ ನಿಟ್ಟು ಸಿರಿಸೊಂದಿಗೆ ಮತ್ತೊಂದು ಮಗ್ಗುಲಿಗೆ ಹೊರಳಿ ಕೊಂಡಳು.

ಬೆಳಿಗೆ ಕಲ್ಯಾಣಿ ಏಳುವ ಹೊತ್ತಿಗಾಗಲೇ ಅತ್ಯೇ-ಮಾವ ಅಡಿಗೆಯು ಮನೆಯಲ್ಲಿ ತಂಬ ಸಡಗರದಿಂದ ಓಡಿಯಾಡುತ್ತಿದ್ದರು.

‘ಹೆಣ್ಣ ಮಕ್ಕಳ ಮದುವೆಗೂ ಅವರಿಷ್ಟು ಸಂಭ್ರಮಪಟ್ಟಿಲಾರರು’ ಎಂದುಕೊಂಡಳು ಕಲ್ಯಾಣಿ.

ಶೇಷಯ್ಯನವರು ಪಂಚಯನ್ನು ಎತ್ತಿ ಮೇಲಕ್ಕೆ ಕಟ್ಟಿ ಶಾಮಿಗೆ ಒತ್ತಿದರು.

ವಯಸ್ಸಾದರೂ ಎಷ್ಟು ಉತ್ಸಾಹ !

ಉಬ್ಬದಲ್ಲಿಯೂ ಅಷ್ಟೇ. ಆ ವೃದ್ಧ ದಂಪತೀಗಳು ತಿಂದ ಶಾಮಿಗೆ ಯಲ್ಲಿನ ನಾಲ್ಕುನೆಯ ಒಂದು ಭಾಗವನ್ನು ತಿನ್ನುವುದು ಸಹ ಕಲ್ಯಾಣಿಯಿಂದಾಗಲಿಲ್ಲ.

ಕಲ್ಲು ತಿಂದು ಅರಗಿಸಬೇಕಾದ ಯುವತಿ ಅವ ಳು. ಅತ್ಯೇಯ ವಯಸ್ಸಿನಲ್ಲಿ ಮೂರನೆ ಒಂದು ವಯಸ್ಸೂ ಅವಳಿಗಾಗಿರಲಿಲ್ಲ.

ಆದರೂ ಆಕೆಯಂತೆ ಕೆಲಸ ಮಾಡಲಾರಳು, ತಿನ್ನಲಾರಳು, ಜೀವನ ದಲ್ಲಿ ಉತ್ಸಾಹ ತೋರಿಸಲಾರಳು. ಯಾಕೇ?

ರಾಮನಾಥ ತಾನೆ ಇನ್ನೇನು? ಶೇಷಯ್ಯನವರು ಒಂದು ದಿನಕ್ಕೆ ಕಡಿಮೆಯೆಂದರೆ ಹತ್ತು ಮೈಲಿಗಳಿಗೆ ಕಡಿಮೆಯಿಲ್ಲದೆ ತಿರುಗಿ ಬರುತ್ತಿದ್ದರು. ರಾಮನಾಥ ಎಲ್ಲಿಗೆ ಹೊಗೆಬೇಕಾದರೂ ಬಸ್ಸಿಗಾಗಿ ಗಂಟೆಟ್ಟು ಲೆ ಕಾದು ನಿಲ್ಲಿತ್ತಿದ್ದು.

ಹಲಸಿನಹಣ್ಣು—ವಾಯು, ಮಾವಿನಹಣ್ಣು—ಉವ್ವು, ಬಾಳೀಹಣ್ಣು—ಶೀತ—ಹೀಗೆಯೆ ನಾನಾ ಕಾರಣಗಳಿಂದಾಗಿ ಅವನು ಸಾಧಾರಣವಾಗಿ ಎಲ್ಲ ಹಣ್ಣು ಗಳಿಂದ ದೂರವಿರುತ್ತಿದ್ದು.

ಶೇಷಯ್ಯನವರು ಒಂದು ದಿನಕ್ಕೆ ಹತ್ತು ಮಾವಿನಹಣ್ಣು ಗಳನ್ನು

ತಿಂದ ಅರಗಿಸಿಕೊಳ್ಳುತ್ತಿದ್ದರು.

ಒಟ್ಟಿನಲ್ಲಿ ಇಂದಿನ ಜನಾಂಗ ಇಷ್ಟೊಂದು ದುರ್ಬಲರಾಗಿ, ಸೋಮಾರಿ ಗಳಾಗಿ, ನಿರುತ್ಸಾಹಿಗಳಾಗಿರಲು ಕಾರಣ ?

ನಾಗರಿಕತೆಯೇ, ವಿದ್ಯಾಭಾಸವೇ? ವಿಜ್ಞಾನವೇ? ಯಾವುದಿರ ಬಹುದು.

ಕೇವಲ ತಾವಿಬ್ಬರು ಮಾತ್ರವಲ್ಲ, ತಮ್ಮ ಸುತ್ತಲೂ ಇದ್ದ ತಮ್ಮ ವಯಸ್ಸಿನವರೂ ಹಿರಿಯರಂತೆ ಯಾವುದರಲ್ಲಿಯೂ ಉತ್ಸಾಹವನ್ನು ತೋರುತ್ತಿರಲಿಲ್ಲ.

ಇನ್ನು ಹಬ್ಬಿಗಳ ವಿವಯಗಳಲ್ಲಿಂತೂ ಕಲ್ಪಾಣಿಗಾಗಲಿ, ರಾಮನಾಥ ಸಿಗಾಗಲಿ ಸ್ವಲ್ಪವೂ ಶ್ರದ್ಧೆಯಿರಲಿಲ್ಲ.

ನಿಜ ಹೇಳುವುದೆಂದರೆ ಯಾವ ಹಬ್ಬ ಯಾವ ದಿನ ಬರುವುದೆಂಬುದು ಸಹ ಅವರಿಗೆ ಸರಿಯಾಗಿ ತಿಳಿಯುತ್ತಿರಲಿಲ್ಲ. ಅದನ್ನು ತಿಳಿದುಕೊಳ್ಳುವ ಆಸಕ್ತಿಯೂ ಅವರಿಗಿರಲಿಲ್ಲ.

ಗೌರಿ-ಗಣೇಶನ ಹಬ್ಬ ಬಂದಿತೆಂದರೆ ಆತ್ಮ—ಮಾವನಿಗೆ ಎಷ್ಟೊಂದು ಉತ್ಸಾಹ !

ತೇಣಯ್ಯನವರಂತೂ ತಾವೇ ಅಂಗಡಿಗೆ ಹೋಗಿ ಬಾಳೆಯ ಕಂಬಗಳನ್ನು ತಂದು ಗಣೇಶನನ್ನು ಕಾರಿಸಿ ಪೂಜೆ ಮಾಡಲು ಸುಂದರವಾದ ಮಂಟಪವನ್ನು ಕಟ್ಟಿ, ಅದಕ್ಕೆ ಬಣ್ಣ ದ ದೀಪಗಳನ್ನು ಹಾಕುತ್ತಿದ್ದರು.

ಬಾಗಿಲುಗಳಿಗೆ ಮಾವಿನೆಲೆಯ ತೋರಣ ಕಟ್ಟಿವ ಭರಾಟೆಯೋ?

ರಾಮನಾಥನಿಗೆ ಆಗ ಎನ್ನಿಸುತ್ತಿತ್ತು—ಹಸಿರು ಬಟ್ಟಿಯಲ್ಲಿ ತೋರಣ ಹೊಲಿಸಿ ಬಾಗಿಲುಗಳಿಗೆ ಕಟ್ಟಿಬಿಟ್ಟರೆಹಬ್ಬ ಹಬ್ಬಕ್ಕೂ ತೋರಣ ಕಟ್ಟಿವ ಪಂಚಾಯಿತಿ ಇರುವುದಿಲ್ಲ.

“ರಾಮೂ, ಬಾರೋ ಶಲ್ಲಿ, ಕುಚೆ ಹಿಡಿದುಕೊಳ್ಳೋ, ಅಥವಾ, ನೀನೇ ಕುಚೆ ಮೇರೆ ಹಕ್ಕಿಂತ್ತೋ, ತೋರಣ ತೀರ ಕೆಳಗೆ ಕಟ್ಟಿದೆಯತೋ, ತರೆಗೆ ತಾಕದ ಹಾಗೆ ಇನ್ನೂ ಮೇರೆ ಕಟ್ಟಿಷ್ಟೋ.....”

ಆಗ ರಾಮನಾಥನಿಗೆ ‘ಸಾಕಪ್ಪ’ ಎನ್ನಿಸುತ್ತಿತ್ತು. ತಂದೆಯ ಮಾತನ್ನು ವಿಾರಿ ಹೋಗುವುದು ಸಾಧ್ಯವಿರಲಿಲ್ಲ, ತೋರಣ, ಮಂಟಪ

ಕಟ್ಟುವುದರಲ್ಲಿ ಶ್ರದ್ಧೆ ಇರಲಿಲ್ಲ. ಹೀಗಾಗಿ ಅವನು ಹಬ್ಬಗಳು ಬಂದರೆ ಒದ್ದಾಡ್ತಿದಿಚಿದುತ್ತಿದ್ದ.

ಅವರ ಮನೆಯಲ್ಲಿ ಗೌರಿ ಕೂರಿಸುವ ಪದ್ಧತಿ ಇರಲಿಲ್ಲವಾದ್ದರಿಂದ ಗೌರಿಯನ್ನು ಕೂರಿಸುವವರ ಮನೆಗೆ ಅತ್ಯೇ, ಸೊಸೆ ಹೋಗಿ ಪೂಜೆ ಮಾಡಿ ಕೊಂಡು ಬರುತ್ತಿದ್ದರು.

ಗೌರಿಯ ಹಬ್ಬ ಇನ್ನೂ ಹದಿಸ್ತೇದು ದಿನವಿದೆ ಎನ್ನ ವಾಗಿನಿಂದಲೂ ಸಾತಮ್ಮನಿಗೆ ಬಲು ಸಡಗರ.

ಮೋರಗಳ ಜೊತೆ ಅಣಿ ಮಾಡಿಸುದು, ಗೆಜ್ಜೆಸ್ತುಗಳನ್ನು ತಯಾರು ಮಾಡಿ ಬಣ್ಣಿ ಬಣ್ಣಿದ ಹೊಳೆಯುವ ವರ್ತಿಗಳನ್ನು ಅಂಟಿಸುವುದು, ಮುಂತಾದ ಕೆಲಸಗಳನ್ನು ಸ್ವಲ್ಪವೂ ಬೇಸರಪಟ್ಟು ಕೊಳ್ಳುವೆ ರಾತ್ರಿ ಈಗಲು ನಿನ್ನೆ ಗಿಟ್ಟು ತಯಾರು ಮಾಡುತ್ತಿದ್ದರು.

ಗೌರಿ, ಗಣಪತಿಗೆ ಆರತಿಯೆತ್ತುವ ತಟ್ಟಿಗಳಿಗೆ ಚಿತ್ರ ಕೆಲಸ ಮಾಡುವುದೆಂದರೆ ಆಕೆಗೆ ಎಲ್ಲಿಲ್ಲದ ಉತ್ಸಾಹ. ಚಾಲೀಶವಾದ್ದರಿಂದ ಕಣ್ಣಿಗೆ ಕನ್ನು ಡಕ ಹಾಕಿಕೊಂಡು ಬಿಸಲಿನಲ್ಲಿ ಕುಳಿತು ತಟ್ಟಿಯಲ್ಲಿ ಹಸೆ ಬರೆಯುತ್ತಿದ್ದರು.

ಆದರೆ ಸೊಸೆಗೋಾ?

ಪ್ರತಿಯೊಂದು ಕೆಲಸಲ್ಲಿಯೂ ತಾತ್ವಾರ. ಸುಲಭವಾಗಿ ಆಗುವ ಕೆಲಸ ಗಳಿಗೆ ಇವರು ಯಾಕೆ ಇಷ್ಟೊಂದು ಶ್ರಮ ಪಡುವಂತೋ ಎಂದು ಬೇಸರ.

ಆರತಿ ತಟ್ಟಿಗೆ ಹಸೆ ಬರೆಯುವುದರಿಂದ ಆಗುವ ಲಾಭವಾದರೂ ಏನು? ಚಿತ್ರವಿಚಿತ್ರವಾದ ವರ್ತಿಗಳು ಯಾಕೆ? ಎಲ್ಲವೂ ವ್ಯಾಧಿ ಅಲ್ಲವೇ?

ಭಕ್ತಿಯಿದ್ದಿಡೆ ಶ್ರದ್ಧೆ ಇರಬೇಕೆಂದು ಸಾತಮ್ಮನ ಆಭಿಪ್ರಾಯ. ಹಬ್ಬದ ದಿನವಂತೂ ಆಕೆ ಬೆಳಗಿನ ಜಾವ ಮೂರು ಗಂಟೆಗೆ ಎದ್ದು ಎಂಟು ಗಂಟೆಯೊಳಗೆ ಹಬ್ಬದ ಅಡಿಗೆಯುನ್ನೆಲ್ಲಾ ಪೂರವಿಸಿ ನಂತರ ತಮ್ಮ ಅಲಂಕಾರ ವನ್ನು ಮಾಡಿಕೊಳ್ಳುತ್ತಿದ್ದರು.

ನರೀತ ತಲೀಗೂದಲನ್ನು ಓರಣವಾಗಿ ಬಾಚಿ ಹೆರಳು ಹಾಕಿಕೊಂಡು, ಹೆರಳಿನ ನಡುವೆ ಕೆಂಪಿನ ಜಡೆಬಿಲ್ಲೆ ಯನ್ನು ಸಿಕ್ಕಿಸಿಕೊಂಡು ತಲೆಗೆ ತಾಳಿ ಹೂವು, ದವನ ಸಿಕ್ಕಿಸಿಕೊಳ್ಳುತ್ತಿದ್ದರು.

ಕೆನ್ನೇಯ ತುಂಬಾ ಅರಶಿನ, ಹಣೆಗೆ ಅಗಲವಾಗಿ ಕುಂಕುಮ ಹೆಚ್ಚಿ, ತಮ್ಮ ಮದುವೆಯ ಬೂಟೊ ಹೂವಿನ ಸೀರೆಯುಟ್ಟು ಪೂಜೆಗೆ ಹೊರಡುತ್ತಿದ್ದರು.

ಪೂಜೆ ಮುಗಿಯುವವರಿಗೆ ಅವರು ಕಲ್ಯಾಣಿಗೆ ಕಾಫಿಯನ್ನು ಸಹಿತ ಕೊಡುತ್ತಿರಲಿಲ್ಲ. ಕಾಫಿಯಲ್ಲದೆ ತಲೆಸೋವಿನಿಂದ ಕಲ್ಯಾಣಿ ಒದ್ದಾಡುತ್ತಿದ್ದಳು.

ಸೋಸೆಯನ್ನೂ ಅಡಿಯಿಂದ ಮುಡಿಯವರಿಗೆ ಅಲಂಕರಿಸಿ ತನ್ನೊಳ್ಳಿ ಇನೆ ಪೂಜೆಗೆ ಕರೆದೊಯ್ಯಬೇಕೆಂದು ಅತ್ಯಿಗೆ ಆಸಿ.

ಕಲ್ಯಾಣಿ ಸಾಧಾರಣವಾದುದೊಂದು ಸಿಲ್ಕು ಸೀರೆಯುಟ್ಟು ಪೂಜೆಗೆ ಹೊರಟಾಗ ಆಕೆ ಹೇಳಿದರು.

“ಆಂಚು, ಸೆರಗು ಇರುವ ಧರ್ಮಾವರದ ಸೀರೆ ಉಟ್ಟುಕೊಳ್ಳ; ಒಡವೆ ಗಳನ್ನು ಹಾಕಿಕೊಳ್ಳ.”

“ಬೀಡೆ ಅತ್ತು, ಒಡವೆ ಭಾರ.”

“ಸಾಧ್ರ್ಯಕವಾಯಿತು. ಗೌರಮ್ಮ ಬರುವುದು ವರ್ಷಕೊಂಡು ಸಲ. ಆಗಲೂ ನಾವು ಸಂಭ್ರಮ ಪಡಬೇಡವೇ?”

ಕಲ್ಯಾಣಿ ಗೂಣಗುತ್ತಾ ಹೊಗಿ ಅತ್ತಿ ಹೇಳಿದಂತೆ ಆಲಂಕರಿಸಿ ಕೊಳ್ಳುತ್ತಿದ್ದಳು. ಮನಸ್ಸಿನ ತುಂಬಾ ಜೀಸರ ಆಸಮಾಧಾನ ತುಂಬಿ ಕೊಂಡು ಹೊಗಿ ಗೌರಿಯನ್ನು ಪೂಜಿಸುತ್ತಿದ್ದಳು. ಪೂಜೆ ಮಾಡುವಾಗಲೂ ಒಂದೇ ಯೋಚನೆ—

ಎಂದಿಗೆ ಮನೆಗೆ ಹೊಗಿ ಕಾಫಿಯನ್ನು ಕುಡಿದು ತಲೆಸೋವು ಕಳಿದು ಕೊಂಡೇನೋ.

ಆದರೆ ಸಾತಮ್ಮನಿಗೆ ಸೋಕೆಯವು ಮನೆಗೆ ಹೊಗುವ ಆತುರವಿಲ್ಲ. ಅವರು ಭಕ್ತಿಯಿಂದ, ಶ್ರದ್ಧೆಯಿಂದ ಸಿಧಾನವಾಗಿ ಪೂಜೆ ಮಾಡಿ, ಜೋಯಿ ಸರು ಆತುರದಿಂದ ಮಂತ್ರಲೋಪ ನೊಡಿದರೆ

‘ಪೂಜಾಪಲ ಗೌರಮ್ಮನಿಗೆ ಕೊಡಿಸಲಿಲ್ಲ ಶಾಸ್ತ್ರಗಳೇ, ತುಂಬಾ ಆತುರ ಮಾಡ್ತಿರಿ’ ಎಂದು ಅವರಿಗೆ ಮಂತ್ರಗಳ ನೆನಪು ಮಾಡಿಕೊಟ್ಟು ಸಾಂಗವಾಗಿ ಪೂಜೆ ಮಾಡಿ, ಅಲ್ಲಿಗೆ ಬಂದಿದ್ದವರು ತಮ್ಮ ಮನೆಗಳಲ್ಲಿ ಹಬ್ಬಿದ್ದು.

ಅಡಿಗೆ ಏನೇನು ಮಾಡಿರುವರೆಂದು ಕೇಳಿ ತಿಳಿದು, ತಾವು ಮರದ ಜೊತೆಯನ್ನು ಕೊಟ್ಟು, ಸೋಸಿಯ ಕೈಲಿ ಕೊಡಿಸಿ, ಮುತ್ತೆಯೆಯಿರಿಗೆ ಅಡ್ಡಿದ್ದು ಮನೆ ಸೇರುವ ಹೊತ್ತಿಗೆ ಮಧ್ಯಾಹ್ನ ಹನ್ನೆರಡು ಗಂಟೆಯಾಗಿ ಬಿಡುತ್ತಿತ್ತು.

ಅನ್ನ ಹೊತ್ತಿಗೆ ಕಲ್ಪಾಟಿಗೆ ‘ಕಾಫಿಯಾ ಬೀಡ. ಮನೆಗೆ ಹೋಗಿ ಮಲಗಕೆಂಡರೆ ಸಾಕು’ ಎನಿಸಿದ್ದುತ್ತಿತ್ತು.

ಗೌರಿಯ ಪ್ರಾಜೆಯಲ್ಲಿ ಸೋಸಿದ ಅನಾಸಕ್ತಿ ಕಂಡು ಸಾತಮ್ಮನಿಗೆ ಕೆಲವು ವೇಳೆ ಕೊನ ಬರುತ್ತಿತ್ತು. ಆದರೆ ಆದನ್ನು ಆಕೆ ಹಾಗೆಯೇ ನುಂಗಿಕೊಳ್ಳುತ್ತಿದ್ದರು.

ಆಕೆಯ ಸೂಕ್ತ ಕಣ್ಣ ಗಳು ಮಗ, ಸೋಸೆ ಜೀವನದ ಪ್ರತಿಂಬಂದು ಕೈತ್ತೆದಲ್ಲಿ ಅನಾಸಕ್ತಿ ತೋರುವುದನ್ನು ಗಮನಿಸಿದ್ದನು.

ವಯಸ್ಸಾದ ತಾವು ಜೀವನದಲ್ಲಿ ಶೋರುವ ಶ್ರದ್ಧೆಯಾ ಅವರಿಗೆ ಇಲ್ಲವೆಂದರೆ?

ಯಾಕೆ ಹಿಗೆ ಎಂದು ಅವರು ಒಮ್ಮೊಮ್ಮೆ ಪ್ರಶ್ನಿಸಿಕೊಳ್ಳುತ್ತಿದ್ದರು.

ತಮಗೆ ಬದನೆಕಾಯಿ ಎಣ್ಣೆ ಗಾಯಿ ಮಾಡುವುದರಲ್ಲಿ ಇದ್ದ ಉತ್ಪಾದಕಲ್ಪಾಟಿಗೆ ಬದುಕಿನಲ್ಲಿರಲಿಲ್ಲ. ಶೇಷಯ್ಯನವರಿಗೆ ಹೆಂಡತಿಗೆ ಹುಳಿಗೆ ತಿರುವಿಕೊಡುವುದರಲ್ಲಿದ್ದ ಶ್ರದ್ಧೆ ರಾಮನಾಥಸಿಗೆ ಜೀವನದಲ್ಲಿರಲಿಲ್ಲ.

ಶೇಷಯ್ಯ ತಾವು ಅಮರರು, ಚಿರಂಜಿವಿಗಳು ಎನ್ನುವಂತೆ ಕಾಣಿಗೆ ಕಾಸು ಕೂಡಿಹಾಕಿ ಹಿಗ್ಗಿತ್ತಿದ್ದರು. ರಾಮನಾಥ ‘ನಾಳೆಯೇನು ಶಾಶ್ವತ? ಇವಕ್ಕು ನಮ್ಮುದು’ ಎನ್ನುವಂತೆ ವರ್ತಿಸುತ್ತಿದ್ದ.

ಹಿಗೆಕೆ?

ಒಂದು ಚೂರು ಹೂವು ಸಿಕ್ಕಿದರೆ ಆ ನರಿತ ತಂಗೂ ಸಿಕ್ಕಿಸಿಕೊಳ್ಳುವ ಚನಲ ಸಾತಮ್ಮನಿಗೆ. ಮಲ್ಲಿಗೆಯ ದಂಡೆ ಹೂವಿನಬುಟ್ಟೆಯಲ್ಲಿಯೇ ಬಾಡುತ್ತಿದ್ದರೂ ಕಲ್ಪಾಟಿ ಸುಮ್ಮನಿರುತ್ತಿದ್ದಿಳ್ಳ.

ಯಾವುದು ಮಾಡಿದರೂ ಅತಿವ್ಯಾಪ್ತಿ-ಇಲ್ಲದಿದ್ದರೆ ಅನಾವ್ಯಾಪ್ತಿ. ಮದುವೆಯಾದ ತರುಣದಲ್ಲಿ ಪ್ರೀತಿಯ ಪ್ರದರ್ಶನ ಅತಿಯಾಗಿ ನಡೆಸಿ

ನಂತರ ಇದ್ದಕ್ಕಿದ್ದಂತೆ ನೂತನ ದಂಪತಿಗಳು ಆರಿ ತಣ್ಣಾಗಾಗಿ ಹೋಗಿ ದ್ವಾರು.

ಅವರ ಪ್ರೇಮ ಲೋಹದಂತೆ, ಬಿಸಿಯಾಗುವುದೂ ಚೀಗ—ಆರು ವುದೂ ಚೀಗ.

ಪ್ರೇಮ ಬಿಸಿಯಾಗಿದ್ದಾಗ ಪರಸ್ಪರಿಗೆ ಚೀಸರವಾಗುವವ್ಯಾಪ್ತಿಯನ್ನು ಒಡನಾಟಿ. ಅತಿಯಾಗಿ ಬಳಸಿದ ಪ್ರೀತಿಯ ಬಟ್ಟಲು ಬಹು ಚೀಗ ಬರಿದಾಗುತ್ತಿತ್ತು. ಅನಂತರ ಎಲ್ಲವೂ ಯಾಂತ್ರಿಕ, ಸಾಟಕೀಯ.

ತಮ್ಮಂತೆ ಯಾವುದರಲ್ಲಿಯೂ ಮಿತಿಯಿಲ್ಲ, ಹಕ್ಕೊಟಿಯಿಲ್ಲ.

ತಮಗೆ ಮದುವೆಯಾದಾಗ ?

ಸಾತಮ್ಮು ತಮ್ಮ ಮದುವೆಯ ಚಿಕ್ಕವನ್ನು ಕಣ್ಣಿ ದುರಿಗೆ ತಂದು ನಿಲ್ಲಿಸಿ ಕೊಂಡರು.

ಅವರಿಗೆ ಮದುವೆಯಾದಾಗ ಎಂಟು ವರ್ಷ. ಶೈವಯ್ಯನವರಿಗೆ ಹದಿನಾಲ್ಕು ವರ್ಷ. ಗೊಂಬೆಯಾಟ ಆದುತ್ತಿದ್ದ ಹುಡುಗಿಗೂ, ಗೋಲಿ ಬುಗುರಿಯಾಡುತ್ತಿದ್ದ ಹುಡುಗಿಗೂ ಹೀರುಯರು ಮದುವೆ ಮಾಡಿದ್ದರು.

ಚೆಕ್ಕಿಯುವ ಪ್ರೇರು ವೊಳಕೆಯಲ್ಲೇ ಎಂಬಂತೆ ಶೈವಯ್ಯನವರು ಆ ವಯಸ್ಸಿನಲ್ಲೇ ನಾಲಿಗೆಯ ಚಾವಲ್ಯ, ರ್ಯಾಟ್ಟಿಯ ಆಶುರ ರಾಗೂ ಜಣ ಕಾಸಿನಮೇಳೆ ತಮಗಿದ್ದ ಅಷಾರ ಪ್ರೇಮವನ್ನು ವ್ಯಕ್ತ ಪಡಿಸಿದರು.

ಧಾರೆಯ ದಿನ ಉಟಿ ಹೊತ್ತಾಯಿತೆಂದು ಶೈವಯ್ಯ ರಚನೆ ಹಿಡಿದಾಗ ಅವರ ತಂಡೆ ಮಾರುಕಾಸಿನ ಹೋಸಬಿಲ್ಲಿಗಳನ್ನು ಅವರ ಬೊಗಸೆಯ ತುಂಬ ತುಂಬಿ ಮಗನನ್ನು ಸುವೃಣಾಗಿಸಿದ್ದರು.

ಮತ್ತೊಮ್ಮೆ ಮಜ್ಜಿಗೆ ನಿರಾಯಿತೆಂದು ಆತ ಚಂಡಿ ಹಿಡಿದಾಗ ಅವರು ಉಂಡಿಯ ನಾಲ್ಕುಣಿಯನ್ನು ಮಗನ ಕೈಗೆ ಹಾಕಿದ್ದರು.

ಆರತಿಯ ಸಮಯದಲ್ಲಿ ವಧುವಿಗೆ ರೂಪಿನಲ್ಲಿರಿಸಿದ್ದ ಬಾಳೆಯ ಗೊನೆಯದೇ ನೆನಪಾದರೆ, ವರನಿಗೆ ತಾನು ತಾಯಿಯ ಕೈಲ ಕೊಟ್ಟ ನಾಲ್ಕುಣಿಯದೇ ಧ್ಯಾನ.

ಸಧ್ಯ ಆರತಿ ಮುಗಿದರೆ ಸಾಕೆಂದು ಇಬ್ಬರೂ ಕಾಯುತ್ತಿದ್ದರು. ಆರತಿ ಮುಗಿದೊಡನೆ ವಧು ಬಾಳೀಯ ಹಣ್ಣಿನಾಸೆಗಾಗಿ ಓಡಿಹೋದರೆ, ವರ ತನ್ನ ನಾಣ್ಯದ ಸುರಕ್ಷತೆಯನ್ನು ನೋಡಲು ತಾಯಿಯೆಡಿಗೆ ಧಾವಿ ಸುತ್ತಿದ್ದು.

ನಂತರ ವರ, ವಧುವಿನ ನಡುವೆ ಯಾವ ವಿಧವಾದ ಪತ್ರ ವ್ಯವಹಾರವೂ ಇರುತ್ತಿರಲಿಲ್ಲ. ಹಿರಿಯರು ಒಬ್ಬರಿಗೊಬ್ಬರು ಕ್ವೇಮು ಸಮಾಚಾರದ ಬಗ್ಗೆ ಪತ್ರ ಬರೆಯುತ್ತಿದ್ದೇ ಹೊರತು ಸಾತಮ್ಮನಿಗೆ ಪತ್ರಿಯಿಂದ ಒಂದು ಕಾಗದ ಬಂದ ನೇನಪೂ ಇರಲಿಲ್ಲ.

ಮುದುವೆಯಾದ ಐದು ಪರ್ವಗಳ ಶಾಲ ಸಾತಮ್ಮನ್ನು ಸಮಯ ವನ್ನು ಮಂಗಳಗೌರಿ ವೃತ್ತ, ಮಾನಗೌರಿ ವೃತ್ತ, ದ್ವಾದಶಿ ಎಲೆ ಅಡಿಕೆ, ತದಿಗೆ ಗೌರಿ, ಸಂಕ್ರಾಂತಿ ಬಾಗಿನ ಇತ್ಯಾದಿಗಳಲ್ಲಿ ಕಳೆದಿದ್ದರು.

ದೀಪಾವಳಿಯ ಆಳಯತನ ಶೇಷಯ್ಯನವರಿಗೆ ನಡೆದರೂ ಚಿಕ್ಕವಯಸ್ಸಿನಿಂದಾಗಿ ಹೆಂಡತಿಯೋಡನೆ ಮಾತನಾಡುವ ಆಸೆ ಆತನಿಗಿರಲೇ ಇಲ್ಲ.

ಆಕೆಗೂ ಆಷ್ಟೇ—ಹನೋ ಒಂದು ಬಗೆಯ ಸಂಕೊಽಚ.

ಶೇಷಯ್ಯನವರಿಗೆ ಕೆಲಸವಾದೊಡನೆ ಸಾತಮ್ಮನ್ನಿಗೆ ಗಂಡನ ಮನಿಗೆ ಬಂದಿದ್ದರು. ಆಗಲೂ ಆಷ್ಟೇ—ಆಕೆ ಹೆಗಲು ಹೊತ್ತಿನಲ್ಲಿ ಗಂಡನ ಮುಖ ವನ್ನು ಕಣ್ಣಿತ್ತಿ ನೋಡಲೂ ನಾಜುತ್ತಿದ್ದರು. ಹಿರಿಯರಿಂದು ಆಕೆ ಗಂಡ ನೋಡನೆ ಮಾತುಕತೆಯಾಡುವುದಂತೂ ಬಹು ದೂರವೇ ಉಳಿಯಿತು.

ರಾತ್ರಿಯ ಹೊತ್ತಿನಲ್ಲಿ ಮಾತ್ರ ಆಕೆಗೆ ಪತಿದೇವರ ದರ್ಶನವಾಗುತ್ತಿತ್ತು. ಅದೂ ಆತ್ಮೀ ‘ಸಾತ್ರೂ ಮಲಗಿಕೋ ಹೋಗನ್ನು’ ಎಂದ ಮೇಲೆ.

ಅತ್ತೇ ಹಾಗೆ ಹೇಳಿದ್ದಿನ ಸಾತಮ್ಮನಿಗೆ ತಾನಾಗಿಯೇ ಗಂಡನ ಬಳಗೆ ಹೋಗಲೂ ಅಂಜಕೆ. ಆಗ ಆಕೆ ಅಡಿಗೆಯ ಮನೆಯ ಒಂದು ಮೂಲೆಯಲ್ಲಿಯೇ ಚಾವೆ ಬಿಡಿಸಿಕೊಂಡು ಮಲಗುತ್ತಿದ್ದಳು.

ಹಿರಿಯರು ವರರೆವಿಗೂ ಆವರಿಬ್ಬರೂ ಒಬ್ಬರಿಗೊಬ್ಬರು ಶೀರ ಅಪರಿಚಿತರಾಗಿಯೇ ಉಳಿದರು. ಒಂದೇ ಮನೆಯಲ್ಲಿ ಸಂಸಾರ ಮಾಡುತ್ತಿದ್ದರೂ

ರಾತ್ರಿ ಎರಡು ಮಾತನಾಡುವುದರ ಹೊರತು ಹೆಚ್ಚು ಮಾತು ಸಹ ಆಡು ತ್ತಿರಲಿಲ್ಲ. ಸಾತಮ್ಮನಿಗೆ ಎರಡು ಹೆಣ್ಣು ಮಕ್ಕಳಾಗುವವರೆವಿಗೂ ಅವರು ದೂರವೇ ಇದ್ದರು.

ಹಿರಿಯರು ಹೋದನಂತರ, ಸಾತಮ್ಮನೇ ಮನೆಯ ಯಜಮಾನಿಯಾ ದನೇಲೆ ಮಕ್ಕಳ ತಾಪತ್ರಯ, ಲಾಲನೆ ಪಾಲನೆಯಿಂದಾಗಿ ಆಗಲೂ ಸಾತಮ್ಮ ಗಂಡನಿಂದ ದೂರವೇ ಆದರು.

ಆಕೆಗೆ ಬಿಡುವಿದ್ದಾಗ ಶೀಷಯ್ಯನವರಿಗೆ ಹೊರಗೆ ಕೆಲಸ, ಗೆಳೆಯರು ಇತ್ಯಾದಿ. ಆತನಿಗೆ ಬಿಡುವಿದ್ದಾಗ ಆಕೆಗೆ ಮನೆಗೆಲಸ, ಮಕ್ಕಳ ಪೋಷಣೆ.

ಹೀಗಾಗಿ ಗಂಡ ಹೆಂಡರಿಗೆ ಪರಸ್ಪರರಲ್ಲಿದ ಆಕರ್ಷಣೆ, ಕುಶ್ಲಾಹಲ ತಣ್ಣಾಗಳೇ ಇಲ್ಲ.

ಈ ಗಳಿಗೊ ಸಾತಮ್ಮ ಒಂದು ಗಳಿಗೆ ವಿರಾಮವಾಗಿ ಕುಳಿತರೆ ಸಾಕು, ಶೀಷಯ್ಯ ಹೋಗಿ ಹೆಂಡತಿಯ ಮುಂದೆ ಕುಳಿತುಕೊಳ್ಳು, ತ್ತಿದ್ದರು. ಆಗ ಆಕೆ ಚಾಪೆಯ ಮೇಲೆ ನೀಡಿದ್ದ ಕಾಲುಗಳನ್ನು ತಟ್ಟಿನೆ ಹಿಂದೆಳಿದುಕೊಳ್ಳುತ್ತಿದ್ದರು.

ಅರಿಶಿನದ ಲೇವನದಿಂದಾಗಿ ಬಣ್ಣಾಗಿರಃತ್ತಿದ್ದ ಆಕೆಯ ಕಾಲುಗಳನ್ನು ನೋಡುತ್ತಾ ಶೀಷಯ್ಯ,

“ಇರಲಿ ಬಿಡು” ಎನ್ನುತ್ತಿದ್ದರು.

“ಸಧ್ಯ ಸುಮ್ಮನ್ನಿರಿ. ನಿಮ್ಮ ಮಾತು ಕೇಳಿ ಯಾರಾದರೂ ನಕ್ಕಾರು.”

ಅವರು ಆಗ ವಿರಾಮವಾಗಿ ಚಚ್ರಿಸುತ್ತಿದ್ದ ವಿಷಯ ಮಾರನೆಯು ದಿನಕ್ಕೆ ಏನಡಿಗೆ ಮಾಡುವುದೆಂದು.

“ನಾಳಿಗೆ ಏನು ತರಕಾರಿ ಇದೆ?”

“ಹಲಸಿನ ಕಾಯಿದೆ. ಕಡಲೆಕಾಳು ತಂದರೆ ಎರಡನ್ನೂ ಹಾಕಿ ಹುಳಿ ಮಾಡಬಹುದು.”

ನಂತರ ಹುಳಿಯ ತಯಾರಿಕೆಯ ಬಗ್ಗೆ ಇಬ್ಬರಿಗೂ ದೀರ್ಘ ಚಚ್ರಿ ನಡೆಯುತ್ತಿತ್ತು.

ಕೊನೆಗೆ ಜೊತೆಗೆ ಸಂಡಿಗೆಯನ್ನೂ ಕರಿಯಬೇಕೆಂದು ಗಂಡ ಹೆಂಡಿ

ರಿಬ್ಬರೂ ಒಂದು ಒಪ್ಪಂದಕ್ಕೆ ಒಂದು ರಾಜೀಯಾಗುತ್ತಿದ್ದರು.

ಇಲ್ಲದಿದ್ದರೆ ಶೇಷಯ್ಯ ಕನ್ನಡಕವನ್ನು ಹಾಕಿಕೊಂಡು ಹೆಂಡತಿಗೆ ರಾಮಾಯಣ, ಮಹಾಭಾರತ, ಭಾಗವತ ಮುಂತಾದುವುಗಳನ್ನೆಲ್ಲ ಸ್ವಲ್ಪವೂ ಚೀಸರಪಟ್ಟುಕೊಳ್ಳದೆ ಓದಿ ಹೇಳುತ್ತಿದ್ದರು.

ಕೃಷ್ಣನ ಬಾಲಲೀಲೆಗಳನ್ನು ವರ್ಣಿಸುವಾಗ ಸಾತಮ್ಮನ ಹಣ್ಣಿದೆ ತಾಯು ನದಿಂದ ತುಂಬಿ ಬರುತ್ತಿತ್ತು.

‘ನಮ್ಮ ಮಕ್ಕಳೇ ನಮಗೆ ಇಷ್ಟು ಮುದಾಗಿ ಕಾಣುವಾಗ ಇನ್ನು ಆ ಭಗವಂತ ಕೃಷ್ಣನ ಅವತಾರ ತಾಳಿ ಬಾಲಲೀಲೆಗಳನ್ನು ಆದಿದಾಗ ಎಷ್ಟು ಮುದಾಗಿರಬಹುದು? ದೇವಕಿಗಿಂತಲೂ ಸಾಕುತಾಯಿ ಯತೋದೇಯೇ ಧನ್ಯೇ. ಅಲ್ಲವೇಂದ್ರೀ?’

‘ಹೌದು’ ಎಂದು ಹೆಂಡತಿಯ ಮಾತಿಗೆ ಶೇಷಯ್ಯ ತಲೆದೂಗುತ್ತಿದ್ದರು.

ರಾವಣ ಸೀತಾದೇವಿಯನ್ನು ಅಪಹರಿಸಿದಾಗ, ಸೀತೆ ರಾವಣನ ಅಶೋಕ ವನದಲ್ಲಿ ಪತಿವಿರಹದಿಂದ ಸಂಕಟಪಡುತ್ತಿದ್ದಾಗ ಸಾತಮ್ಮನ ಕಣ್ಣಿನಿಂದ ಕಂಬನಿಯುಕ್ಕಿತಿತ್ತು. ಅದನ್ನು ಓದುವಾಗ ಶೇಷಯ್ಯನವರ ದಸಿಯೂ ಗದ್ದದವಾಗುತ್ತಿತ್ತು.

ಅವರ ಪಾಲಿಗೆ ಎಲ್ಲವೂ ಸತ್ಯ.

ಒಮ್ಮೆ ಕಲ್ಪಾಣಿ ಅತ್ಯೇಯ ಕಣ್ಣಿ ಏರನ್ನು ಕಂಡು ಆಶ್ಚರ್ಯ ಪಟ್ಟಿದ್ದಳು.

‘ಸೀತೆಯ ಕತೆ ಕೇಳಿ ಇವರೇಕೆ ಹೀಗೆ ಅಳುತ್ತಾರೆ? ಅದು ಬರಿಯ ಕತೆಯಲ್ಲವೇ? ಅಜ್ಞಾನಿಗಳು.’

ಅವಳಿಗಂತೂ ಸೀತೆಯ ಕತೆ ಕೇಳಿದಾಗ ಕಣ್ಣಿ ಚಿನ್ಮಯಿಕೊಂಡರೂ ಅಳು ಬರುತ್ತಿರಲಿಲ್ಲ.

ದೇವರಲ್ಲಿದ್ದ ಅಚಲ ವಿಶ್ವಾಸ, ದೃಢನಂಬಿಕೆ, ತಮ್ಮ ಸಂಸಾರದಲ್ಲಿದ್ದ ಶ್ರದ್ಧೆ, ಆಸಕ್ತಿ, ಪತಿಯಲ್ಲಿದ್ದ ಭಕ್ತಿ, ಮಕ್ಕಳಲ್ಲಿದ್ದ ಸ್ತ್ರೀತಿ ಇವುಗಳಿಂದಾಗಿ ಆ ಹಿರಿಯಂಗೆ ಜೀವನ ನಿತ್ಯ ನೂತನ.

ಅದರೆ ಕಿರಿಯಂಗೋ?

ಮ ದು ನೇ ಯಾ ಗು ವ ಹೊತ್ತಿ ಗೇ ಇಬ್ಬರೂ ಪ್ರಾಪ್ತವಯಸ್ಸರು. ಹೊಟ್ಟಿನ ಸೋಟಿಕಾಗಿ ಗಂಡು, ಗಂಡಿನ ಸಂಗಕಾಗಿ ಹೊಟ್ಟು ಕಾತರಿಸುವ ವಯಸ್ಸನ್ನು ಅವರಿಬ್ಬರೂ ಮುಟ್ಟಿದ್ದರು.

ಸಂಜೆಯ ಆರತಿ ಮುಗಿದು ಏಳುವ ಹೊತ್ತಿಗೇ, ಹಸಮಣಯಿಂದ ಕಾಲ್ತೆಗೆಯುವ ಹೊತ್ತಿಗೇ ಇಬ್ಬರೂ ಸಂಪೂರ್ಣ ಪರಿಚಿತರು.

ಹದಿನೈದು ದಿನ ಗಂಡ, ಹೆಂಡತಿ ದೂರವಿದ್ದಾಗ ಪತ್ರಗಳ ಮುಖೀನ ಮತ್ತೆ ಷ್ಟುಪರಿಚಯ, ಪ್ರೇಮದ ನಿವೇದನ, ಆಸೆ ಆಕಾಂಕ್ಷೆಗಳ ಪ್ರದರ್ಶನ.

ನಂತರ ಪರಸ್ಪರ ಒಡನಾಟಿ, ಅರೆಗಳಿಗೆಯೂ ಒಬ್ಬರನ್ನೊಂದು ಬ್ಬಿದ್ದರು ಅಗಲದೆ, ಮೂರು ತಿಂಗಳಲ್ಲಿ ಹದಿನೈದು ವರ್ಷಗಳ ಕಾಲದ ಅನುಭವ ಪಡೆಯುತ್ತಿದ್ದರು.

ಅನಂತರ ಪರಸ್ಪರರಲ್ಲಿ ಆಕರ್ಷಣೆ ತಗ್ಗಿತ್ತಿತ್ತು, ಯಾವನದ ಕಾವು ಅಳಿದು ಎಲ್ಲವೂ ಹಳೆಯದಾಗಿ, ಹಳಸಿದುದಾಗಿ ತೋರುತ್ತಿತ್ತು.

ಯಾವುದೋ ವಿಚಿತ್ರ ರೀತಿಯ ವಿದ್ಯಾಭ್ಯಾಸದಿಂದಾಗಿ ಯಾವುದರ ಲೀಯೂ ನಂಬಿಕೆಯಿಲ್ಲ. ಎಲ್ಲವನ್ನೂ 'ಯಾಕೆ' ಎಂದು ಪ್ರಶ್ನಿಸುವ ಧೋರಣೆ. ಒಂದು ಬಗೆಯ ತ್ರಿಶಂಕು ಜೀವನ.

ಕಲ್ಯಾಣಿ ಬಿ. ಎಸ್.ಸಿ. ಪದವಿಧರಿ. ಅವಳು ಕಣ್ಣಲ್ಲಿ ಎತ್ತಿ ಚಿಟ್ಟುಕೊಂಡು ರಾತ್ರಿಯೆಲ್ಲಾ ನಿದ್ದಿಗಟ್ಟಿ ಓದಿದ್ದ ಕೆಮಿಸ್ಟಿಯಿಂದ ಈಗ ಅವಳಿಗಾಗುತ್ತಿರುವ ಲಾಭವೇನು?

ಅವಳಿಗೆ ಈಗ ತನ್ನ ನಿಜ ಜೀವನದಲ್ಲಿ ಕೆಮಿಸ್ಟಿಯಿಂದ ಏನಾದರೂ ಉಪಯೋಗವಾಗಿದೆಯೇ? ಅಷ್ಟೊಂದು ಕಷ್ಟಪಟ್ಟಿ ಓದಿದ್ದ ಆ ವಿಷಯ ಈಗ ಅವಳಿಗೆ ಸಂಪೂರ್ಣವಾಗಿ ಮರೆತುಹೋಗಿತ್ತು.

ಕಸ್ಟೆ, ಮಣಿ ಹೆಳುಗಳನ್ನು ಕೊಯ್ದು ಅವುಗಳ ದೇಹದ ಒಳಗುಟ್ಟಿನ್ನು ಅರಿತಿದ್ದ ಅವಳಿಗೆ ತನ್ನ ಹೃದಯವನ್ನು ಹೊಕ್ಕು ಸೋಡುವ ಶಕ್ತಿಯಿರಲಿಲ್ಲ. ಆ ಸಣ್ಣ ಪುಟ್ಟ ಪ್ರಾಣಿಗಳನ್ನು ಕೊಯ್ದು ಅವಳಿಗೆ ಒಂದು ತರಕಾರಿಯನ್ನು ನೆಟ್ಟಿಗೆ ಹೆಚ್ಚಲು ಬರುತ್ತಿರಲಿಲ್ಲ. ಕಸ್ಟೆಯನ್ನು ಬಹಳ ಜಾಗರೂಕತೆಯಿಂದ ಕತ್ತಲಿಸಿದ ಅವಳು ಇವತ್ತಿಗೂ ಕೊಬ್ಬಿರ ತುರಿಯಲು ಹೋದರೆ ಕ್ಯೆ ತುರಿದುಕೊಳ್ಳುತ್ತಿದ್ದಳು.

ಚೆರಿಕೆ ಸೊಪ್ಪಿಗೂ, ಕೆರಿಕೆರಿ ಸೊಪ್ಪಿಗೂ ವ್ಯತ್ಯಾಸ ತಿಳಿಯದ ಕಲ್ಯಾಣಿ ಭಾಟೆನಿಯಲ್ಲಿ ನೂರಕ್ಕೆ ಅರವಕ್ಕೆ ದು ನಂಬರನ್ನು ಗಳಿಸಿದ್ದಳು.

ಅದರೆ ಅವುಗಳಿಂದ ಈಗ ಅವಳಿಗಾಗಿರುವ ಲಾಭವೇನು! ಪರೀಕ್ಷೆಯಲ್ಲಿ ಪಾಸಾಯಿತೆಂಬ ಸುದ್ದೆ ಬಂದ ಮೇರೆ ಅವಳು ತನ್ನ ಸೋಷ್ಟುಗಳ ನೈಲಾಲ್ಯಾಂಡ್‌ಯೆಯ ಹೇಪರಿನವನಿಗೆ ಮಾರಿಬಿಟ್ಟಿದ್ದಳು.

ಅಷ್ಟೇಂದು ಕಷ್ಟಪಟ್ಟಿ ಓದಿದ ವಿಷಯಗಳು, ಬಿಸಿಲು, ಮಳೆ, ಗಾಳಿಯೆನ್ನದೆ ಕಾಲೇಜಿಗೆ ಅಲೆದಾಡಿ ತಿಳಿದುಕೊಂಡ ವಿಷಯಗಳು, ಹೊತ್ತುಗೊತ್ತಿಗೆ ಉಟ್ಟಿ, ತಿಂಡಿ, ನಿದ್ದೆಯಿಲ್ಲದೆ ಆಭ್ಯಾಸಿಸಿದ ವಿಷಯಗಳನ್ನು—ಯಾವ ಪುರುಷಾಧ್ಯಕ್ಷಾಗಿಯೋ? ಎನನ್ನು ಸಾಧಿಸುವುದಕ್ಕಾಗಿ? ತಿಂಗಳಿಗೆ ಇವುತ್ತುರೂಪಾಯಿ ತೆತ್ತು, ಮೃಷಾರಿನ ಪ್ರಸಿದ್ಧ ವೀಕ್ಷಣೆ ವಿದ್ಯಾಂಸರೊಬ್ಬರಿಂದ ಹತ್ತುವರ್ಷಗಳ ಕಾಲ ಸತತವಾಗಿ ಹೇಳಿಸಿಕೊಂಡ ವೀಕ್ಷಣಾವಾದನ—ಕಾಗೆಲ್ಲ?

ಸಾತಮೃತ್ಯಿಗೇನೋ ಸೊಸೆಯ ಬಗ್ಗೆ ಅವಾರ ಹೆನ್ನೆ—ಆಕೆ ವಿದ್ಯಾವತಿಯೆಂದು, ಸಂಗೀತಗಾತ್ರಯೆಂದು.

‘ಎಲ್ಲಾ ದರ್ಶನ ಅರಶಿನ ಕುಂಕುಮಕ್ಕೆ ಹೊದಾಗ ಆಲ್ಲಿ ಮನೆಯವರು ನಿಮ್ಮ ಸೊಸೆಗೆ ಸಂಗೀತ ಬರುತ್ತದೆಯೇ?’ ಎಂದು ಕೇಳಿದಾಗ ಸಾತಮೃತ್ಯಿಯೆಂದ

‘ಸೊಗಸಾಗ ವೀಕ್ಷಣೆ ಬಾರಿಸುತ್ತಾ ಲೇ. ದನಿಯೂ ಚೆನ್ನಾಗಿದೆ’ ಎನ್ನು ತ್ತಿದ್ದರು.

ಮನೆಯವರು ಹಾಡೆಂದು ಕಲ್ಯಾಣಿಯನ್ನು ಬಲವಂತಪಡಿಸಿದರೆ ಅವಳು ‘ಗಂಟಲು ಕಟ್ಟಿದೆ’ ಎಂದೋ, ಸೆಗಡಿಯೆಂದೋ ನೆವ ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು.

‘ಹೊಗಲಿ ಬಾಯಿಹಾಡು ಬೇಡ. ವೀಕ್ಷಣೆ ನುಡಿಸು’ ಎಂದಾಗ ಕಲ್ಯಾಣಿ

‘ನನ್ನ ತಂತಿಯ ಉಗುರು ತಂದಿಲ್ಲ, ಅದಿಲ್ಲದಿದ್ದರಿ ನನಗೆ ಬಾರಿಸೋಕೆ ಆಗೋಲ್ಲ’ ಎಂದುಬಿಡುತ್ತಿದ್ದಳು.

ಆಗ ಸಾತಮೃತ್ಯಿಗೆ ಬಹಳ ಬೇಸರವಾಗುತ್ತಿತ್ತು.

‘ಹೊಗಲಿ. ನೀವೇ ಹೇಳಿ ಸಾತಮೃತ್ಯಿ ಮಂಗಾಗೆ ಆಶೀರ್ವಾದ

ಮಾಡಿದ ಹಾಡು, ಅರತಿ ಹಾಡು ಹೇಳಿ' ಎನ್ನು ತ್ವಿದ್ದರು ಮನೆಯವರು.

ಅಗ ಸಾತಮ್ಮು ಹಸೆಗೆ ಕರಿದ ಹಾಡನ್ನು ತಮ್ಮು ಏರುತ್ತಿನ ಒಡಕು ದಸಿಯಲ್ಲಿ ಯಾವುದೊಂದು ರಾಗವನ್ನೂ ಅನುಸರಿಸದೆ ಸರಾಗವಾಗಿ ಹಾಡುತ್ತಿದ್ದರು.

ಆಕೆ ಹಾಡುವುದನ್ನು ಕೇಳಿದಾಗ ಸಂಗೀತ ಕಲಿತಿದ್ದ ಕಲ್ಯಾಣಿಗೆ ತುಂಬಾ ನಗು ಬರುತ್ತಿತ್ತು.

ಅದರೆ ತಾನು ಸಂಗೀತ ಕಲಿತಿದ್ದ ಯಾರಿಗಾಗಿ, ಯಾತಕ್ಕೊಂದ್ದು ಎಂಬುದನ್ನು ಆಕೆ ಯೋಚಿಸುತ್ತಿರಲಿಲ್ಲ.

ಸಂಗೀತ ಕಲಿತವಳು ತಾನು—ಹೇಳಿಂದು ಇತರರು ಕೇಳಿದಾಗ ಹಾಡುದಿರುವುದು ಸೋಗಸು, ಚೆನ್ನು ಎಂದು ಆಕೆಯ ಭಾವನೆ.

ದೇವರು ಆಕೆಗೆ ಇಂಪಾದ ಕಂಠವಿತಿದ್ದು. ಆಕೆಯ ಬೀರಳುಗಳು ವೀಣೆಯೊಡನೆ, ಮಕ್ಕಳು ಅಟಿದ ಸಾಮಾನುಗಳೊಡನೆ ಆಡುವಂತೆ ಆಡುತ್ತಿದ್ದವು. ಆ ಕೌಶಲ್ಯ ಆಕೆಗೆ ಸಾಧಿಸಿತ್ತು. ಹಾಲು ಸಕ್ಕರೆ ಬೀರತಂತೆ ಆಕೆಯ ಕಂಠವೀಣೆಯ ಇನಿದಸಿಯೊಡನೆ ಒಂದಾಗುತ್ತಿತ್ತು.

ಅದರೆ ಅವೆಲ್ಲವೂ ವ್ಯಾಘರ.

ಈ ಬಗೆಯ ಧೋರಣೆ ತಳೆಯುವುದಾದರೆ ಸಂಗೀತ ಕಲಿಯುವುದಾದರೂ ಯಾಕೆ?

ಕೆಲವು ವಿವರಗಳಲ್ಲಿ ತಾವು ಬಾಯಿ ಹಾಕುವುದು ತಮ್ಮು ಗೌರವಕ್ಕೆ ಕುಂದು ಎಂದು ಸಾತಮ್ಮು ಭಾವಿಸಿದ್ದರು. ತನ್ನ ಆತ್ಮೆಯ ಸಾಫಾನಕ್ಕೆ ಗೌರವಕೊಟ್ಟಿದ್ದಾ ಈ ಸೋಸೆ. ಅವಳಿಗೆ ಇಷ್ಟವಿಲ್ಲದ ವಿವರಗಳಲ್ಲಿ ತಾವು ಪ್ರವೇಶಿಸಿ ಆ ಗೌರವವನ್ನು ಯಾಕೆ ಕಳಿದುಕೊಳ್ಳಬೇಕು?

ತನ್ನ ಕರ್ತವ್ಯವೆಂದು ಕಲ್ಯಾಣಿ ಸಾಧಾರಣವಾ ಏನು ಕೆಲಸ ಮಾಡಬೇಕಾದರೂ ಆತ್ಮೆಯನ್ನು ಕೇಳುತ್ತಿದ್ದಳು. ತಾವು ಹೊಗುಟ್ಟುವುದು ತಮ್ಮು ಕರ್ತವ್ಯವೆಂದು ಸಾತಮ್ಮು ಭಾವಿಸಿದ್ದರು. ತಾವು ಅವಳ ಆಕಾರ್ಯಕ್ಕೆ ಒಪ್ಪಿಗೆ ಕೊಡಿದ್ದರೂ ಕಲ್ಯಾಣಿ ಆ ಕೆಲಸವನ್ನು ಮಾಡಿಯೇ ತೀರುವಳಿಂಬಾದು ಸಾತಮ್ಮುಸಿಗೆ ಗೊತ್ತು. ತಮ್ಮು ಸಾಫಾನವನ್ನೇಕೆ ವ್ಯಾಘಾಕೆಗಳಿಸಬೇಕು?

ಮುದುವೆಯಾದ ವೊದಲ ಒಂದು ವರ್ಷ ಸ್ವರ್ಗವೇ ಅವರ ಪಾಲಿಗೆ ಭೂಮಿಗೆ ಇಳಿದಿತ್ತು. ಎರಡನೇಯ ವರ್ಷ ತುಂಬಾ ಶುಷ್ಕವಾಗಿ, ನೀರನ್ನ ವಾಗಿ ಕಳೆಯಿತು.

ಕಲ್ಯಾಣಿ, ರಾಮನಾಥರಿಗೆ ಎಷ್ಟು ಬೇಸರವಾಗಿತ್ತೇಂದರೆ ‘ಇನ್ನೂ ಹೀಗೆಯೇ ಎಷ್ಟೋಂದು ವರ್ಷಗಳನ್ನು ಕಳೆಯಬೇಕು?’ ಎನ್ನಿಸಿಬಿಟ್ಟಿತ್ತು.

ಗಡಿಯಾರದಂತೆ ಅವರ ಬಾಳು ಸಾಗಿತ್ತು.

ಬೆಳಿಗ್ಗೆ ಆರುಗಂಟಿಗೆ ಎಚ್ಚರ-ಕ್ಷೌರ ಮಾಡಿಕೊಳ್ಳುವುದು—ತಿಂಡಿ, ಕಾಫಿ ಮುಗಿಸಿ ಬಸ್ತಿಗೆ ಹೊರಡುವುದು-ಸಂಚೆ ನುಡಂಟಿಗೆ ವಾಪಸ್ ಬರುವುದು—ತಿಂಡಿ, ಕಾಫಿ—ಕಲ್ಲಬ್ಬಿ. ರಾತ್ರಿ ಒಂಭತ್ತು ಗಂಟಿಗೆ ಮನೆಗೆ ಮರಳುವುದು—ಉಣಿಟ್ಟಿಂದು ಗಂಟಿ ಪಶ್ತಿಕೆಗಳನ್ನೊಮ್ಮೆದು—ನಿದ್ದೆ.

ಸೂರ್ಯ ಹುಟ್ಟುವುದು ತಪ್ಪಿದರೂ ರಾಮನಾಥನ ಈ ದಿನಚರಿ ಒಂದು ಗಳಿಗೆ ಸಹಿತ ವ್ಯತ್ಯಾಸವಾಗುವಂತಿರಲ್ಲಿ.

ಕಲ್ಯಾಣಿ ಏಳುಗಂಟಿಗೆ ಏಳುತ್ತಿದ್ದು.—ಅತೇಗೆ ಕೊಂಚ ಸಹಾಯ ಮಾಡುವುದು-ಸ್ವಾನ, ಗಂಡನಿಗೆ ಉಟೆ ಕಳುಹಿಸುವುದು-ತನ್ನಾಟ ಮುಗಿಸುವುದು-ನಿದ್ದೆ. ನಾಲ್ಕು ಗಂಟಿಗೆ ಎಚ್ಚರ-ತಿಂಡಿ-ಗಂಡ ಕಲ್ಲಬ್ಬಿಗೆ ಹೋದ ಸಂತರ ಶಾರದೆಯೊಡನೆ ಸಮಾಜಕ್ಕೆ ಹೋಗಿ ಮರಳುವುದು-ಉಣಿ-ನಿದ್ದೆ.

ಒಂದು ದಿನದಲ್ಲಿ ಗಂಡ, ಹೆಂಡಿರ ನಡುವೆ ನಾಲ್ಕುರು ಮಾತುಗಳು ಸಹ ನಡೆಯುತ್ತಿರಲ್ಲಿ.

ಆದುವಂತಹ ವಿವಯವಾದರೂ ಏನಿದ್ದೀತು! ಆಡಿದ ಮಾತನ್ನೇ ಆಡುವುದರಲ್ಲಿ ಏನು ಸ್ವಾರಸ್ಯ? ಹೀಗಾಗಿ ಗಂಡ, ಹೆಂಡತಿ ಮಾತನಾಡುವುದನ್ನೇ ಕಡಿಮೆ ಮಾಡಿದ್ದರು.

ರಾತ್ರಿಯಾಗಲಿ, ಆಗದಿರಲಿ, ಅವರ ದಿನಚರಿ ಯಾಂತ್ರಿಕವಾಗಿ ಸಾಗಿತ್ತು.

ಇನ್ನು ದಾಂಪತ್ಯ ಜೀವನ. ಅದರಲ್ಲಿಯೂ ವೊದಲಿನ ಉನ್ನಾದ ವಾಗಲಿ, ಕಾವಾಗಲಿ, ಉತ್ತಾಹವಾಗಲಿ ಇರಲಿಲ್ಲ.

ಪ್ರಾಣಧಾರಣೆಗಾಗಿ ಉಟೆ ಮಾಡಿಯೇ ತೀರಬೇಕು. ರುಚಿ ರುಚಿಯಾದ ಅಡಿಗೆಯೇ ಆಗಬೇಕೆಂಬ ನಿಯಮವೇನೂ ಇರಲಿಲ್ಲ. ಹೊಟ್ಟಿ

ತುಂಬಿಸಿಕೊಳ್ಳುವುದಕ್ಕಾಗಿ ಎಂತಹದೋ ಒಂದು ಉಟ್ಟಿ. ಅಂತೆಯೇ ದಾಂಪತ್ರ್ಯ ಜೀವನದ ಪಾಡೂ ಆಗಿತ್ತು.

ದಿನ ಚೆಳಗಾಗೆದ್ದು ಕ್ಷಾರ ಮಾಡಿಕೊಳ್ಳಲೇ ಬೇಕಿತ್ತು. ಹಾಗೆಯೇ ಅದೂ.

ಆದರೆ ಅವರಲ್ಲಿರುವ ಉತ್ಸಾಹ, ಉಲ್ಲಾಸವಾದರೂ ಎಂತಹುದು?

ಒಂದು ವಿವಯದಲ್ಲಿ ಮಾತ್ರ ದಂಪತ್ತಿಗಳು ಎಚ್ಚರಿಕೆಯಿಂದಿದ್ದರು. ಒಬ್ಬರಿಗೊಬ್ಬರು ಯಾವ ರೀತಿಯಿಂದಲೂ ನೋವನ್ನು ತಯಾರಿಸಬಲು ಅಳುಕುತ್ತಿದ್ದರು. ಅವನ ಪಾಡು ಅವನಿಗೆ. ಅವಳ ಪಾಡು ಅವಳಿಗೆ.

ಚುಚ್ಚಿ ನೋಯಿಸುವ ಹಾಗೆ ಯಾರೂ ಮಾತನಾಡುತ್ತಿರಲಿಲ್ಲ.

ರಾಮನಾಥನಿಗೇನೋ ಕ್ಷಾರಿನಲ್ಲಿ ಬೇಕಾದ ಹಾಗೆ ಗೆಳ್ಳಿಯಿರಿದ್ದರು. ಅದುದಿಂದ ಅವನಿಗೆ ಸ್ನೇಹದ ಕೊರತೆಯಿರಲಿಲ್ಲ. ಆದರೆ ಕಲ್ಯಾಣಿಗೆ ಯಾರೂ ಗೆಳ್ಳಿತಿಯಿರಲಿಲ್ಲ. ಅವಳಿಗಿದ್ದ ಗೆಳ್ಳಿಯೊಬ್ಬ ಈರದೆ. ಅವಳೋ ಶುದ್ಧ “ಬೋರಮ್ಮ”!

ಕಲ್ಯಾಣಿ ಶಾರದೀಗಿತ್ತಿದ್ದ ಅಡ್ಡ ಹೆಸರು ‘ಬೋರಮ್ಮ’. ‘ಬೋರ’ ಮಾಡುವವರೆಂದು ಅವಳಿಗೆ ಆ ಹೆಸರನ್ನಿಟ್ಟಿದ್ದಳು ಕಲ್ಯಾಣಿ. ಅವಳನ್ನು ಬಿಟ್ಟರೆ ಕಲ್ಯಾಣಿಗೆ ಬೇರೆ ಯಾರೂ ಗೆತ್ತಿಯೇ ಇರಲಿಲ್ಲ.

ಶಾರದ ಮನಿಗೆ ಒಂದು ಕಲ್ಯಾಣಿಗೆ ಮತ್ತೆನ್ನು ಬೇಸರವನ್ನು ಒಟ್ಟು ಮಾಡಿ ಹೋಗುತ್ತಿದ್ದಳು. ಅವಳ ಮಾತುಗಳೋ ಆ ರಾಮನಿಗೇ ಪ್ರೀತಿ ಯಾಗಬೇಕು.

ಒಂದು ಸಲ ಕಲ್ಯಾಣಿ ಶಾರದೀಯ ಹಣಿಯನೇಲೆ ಒಂದು ಸಣ್ಣ ಕಲೆಯಿರುವುದನ್ನು ಗಮನಿಸಿ ಕೆಟ್ಟಿಗಳಿಗಿಯಲ್ಲಿ ‘ಅದೇನದು ಕರೆ?’ ಎಂದು ಕೇಳಿಬಿಟ್ಟು ಳು.

ಕಲ್ಯಾಣಿ ಹಾಗೆ ಕೇಳಿದೇ ತಡ-ಶಾರದ ತಾನು ಜನ್ಮ ತಾಳಿದ್ದು— ಹಲವಾರು ಹರಕೆಗಳನ್ನು ಹೊತ್ತು ಗಿರಿ ಹತ್ತಿ ವರಬೀಡಿ ತನ್ನನ್ನ ತಾಯಿ— ತಂದೆ ಪಡೆದು-ಅವಳ ಬಾಲ್ಯ-ಬಾಲ ಲೀಲಿಗಳು-ವಿದ್ಯಾಭ್ಯಾಸ-ಯರ್ಥಾವನ- ಮದುವೆ-ನಾಲ್ಯ ವರ್ಷ ಸಂಸಾರ-ನಂತರ ಗಂಡ ತನ್ನನ್ನ ಬಿಟ್ಟು ದೇಶಾಂತರ ಓದಿ ಹೋದದ್ದು....ಇತ್ಯಾದಿ ಸಂಗತಿಗಳನ್ನು ಸವಿಸ್ತಾರವಾಗಿ

ಸುಮಾರು ನಾಲ್ಕು ಗಂಟೆಗಳ ಕಾಲ ಒಂದೇ ಸಮನ್ವಯ ಬಿಡುವಿಲ್ಲದೆ ವಿವರಿಸಿದಳು.

ಕಲ್ಪಾಣಿಗೆ, ‘ಇವಳನ್ನು ಯಾಕೆ ಕೇಳಿದೆ’ ಎಂದು ಹಣೆ ಹಣೆ ಚಚ್ಚಿ ಕೊಳ್ಳುವಂತಾಯಿತು.

ಅವಳು ಆಕಳಿಸಿದಳು—ತೂಕಡಿಸಿದಳು—ಪ್ರಸ್ತುಕ ಕೈಲಿ ಹಿಡಿದು ಓದುವನಳಂತೆ ನಟಿಸಿದಳು—ಕಸೂತಿ ಹಾಕಿದಳು...ಉಂಹಂ...ಶಾರದೀಯದು ಎಮ್ಮೆಯ ಜಮಂ. ಹಾಗೆಲ್ಲಾ ಸುಳುವು, ಸೂಕ್ಷ್ಮವನ್ನು ತಿಳಿದು ಕೊಳ್ಳುವವರೆ ಅಲ್ಲ.

ಆಹಣೆಯ ಮೇಲಿದ್ದ ಕಲೆಯ ಇತಿಹಾಸ—ಸುಮಾರು ಖನಾರು ಪುಟ್ಟಿಗಳಾಗುವವನ್ನು ವರ್ಣಿಸಿದಳು.

ಶಾರದೀಯ ಗಂಡ ಯಾವಾಗಲೋ ಕೊಽಪಗೊಂಡು ಕತ್ತರಿಯಿಂದ ಅವಳ ಹಣೆಗೆ ಹೊಡೆದಿದ್ದನಂತೆ. ಅದರದೇ ಕಲೆ.

ಅಯ್ಯೋ! ಆ ಪಾಸಿ-ಆ ಕತ್ತರಿಯಿಂದ ಹಣೆಗೆ ಹೊಡೆಯುವ ಬದಲು ಇವಳ ನಾಲಿಗೆ ಕತ್ತರಿಸಿದ್ದರೆ ಜೆನ್ನಾಗಿತ್ತು ಎಂದು ಕಲ್ಪಾಣಿ ಸಂಕಟ ಪಟ್ಟಳು.

ಶಾರದೀಯ ಗಂಡ ಹೆಂಡತಿಯನ್ನು ಬಿಟ್ಟು ತಲೆ ಮರೆಸಿಕೊಂಡು ದೇಶಾಂತರ ಯಾಕೆ ಓಡಿ ಹೋದ ಎಂದು ಕಲ್ಪಾಣಿಗೆ ಈಗ ಅರ್ಥವಾಯಿತು.

ಪಾಪ! ಆ ಬಡವಾಯಿ ಇವಳೊಡನೆ ನಾಲ್ಕು ವರ್ಷ ಸಂಸಾರ ಮಾಡಿದ್ದೇ ಹೆಚ್ಚು. ಅವನ ಸಹನೆ, ಶಾಂತಿ, ತಾಳೈಗ್ರಂಥ ಬಹುಮಾನ ಕೊಡ ಬೇಕು. ತಾನೇನಾದರೂ ಶಾರದೀಯ ಗಂಡನಾಗಿದ್ದರೆ ಅವಳಿಡೆ ಎರಡು ದಿನಶ್ವಾ ಇರುತ್ತಿರಲಿಲ್ಲ.

ಶಾರದೀಯ ಸ್ವೇಹ ಮಾಡಿದ ಮೇಲೆ ಇತರರ ಸ್ವೇಹ ಮಾಡಲು ಕಲ್ಪಾಣಿ ಹೆದರುತ್ತಿದ್ದಳು.

ಯಾವ ಹುತ್ತುದಲ್ಲಿ ಎಂತಹ ನಾಲಿಗೆಯಿದೆಯೋ?

ಶಾರದೀಯನ್ನು ಕೊಡವಿಕೊಳ್ಳುವುದು ಕಲ್ಪಾಣಿಗೆ ಸಾಧ್ಯವಿರಲಿಲ್ಲ.

ಹೀಗಾಗಿ ಕಲ್ಪಾಣಿಗೆ ಸ್ವೇಹದ, ಸಖ್ಯದ ಅಭಾವವಿತ್ತು.

ಒಂದುದಿನ ಕಲ್ಪಾಣಿ ಕನ್ನಡ ದಿನಪತ್ರಿಕೆಯೊಂದನ್ನು ಓದುತ್ತು

ಕುಳತ್ತಿದೆ ಇಲ್ಲ.

ಪಶ್ಚಿಮೆಯ 'ಬೇಕಾಗಿದೆ' ಎಂಬ ಜಾಹೀರಾತೊಂದು ಕಲ್ಯಾಣಿಯ ಗಮನವನ್ನು ಸೆಳೆಯಿತು. ಓದಬೇಕಾದುದನ್ನೇ ಲ್ಲಾ ಓದಿ ಮುಗಿಸಿದ್ದುದ ರಿಂದ ಕಲ್ಯಾಣಿ ಆ ವಾಕ್ಯಗಳ ಮೇಲೆ ಅಲಸ್ಯದಿಂದ ಕಣ್ಣೊಳಿಸಿದಳು.

"ಬೆಂಗಳೂರಿನಲ್ಲಿರುವ ಖಾಸಗಿ ಹೈಸ್ಕ್ವೋಲೊಂದಕ್ಕೆ ಕೆವಿಸ್ಟಿ, ಬಯಾಲಜಿ ಮುಂತಾದವುಗಳನ್ನು ಹೇಳಿಕೊಡಲು ಉಪಾಧ್ಯಾಯಿನಿಯೊಬ್ಬರು ಬೇಕಾಗಿದ್ದಾರೆ. ಈ ಕೆಳಗೆ ಕಂಡ ನಿಖಾಸದಲ್ಲಿ ವಿಚಾರಿಸಿ....."

ಕಲ್ಯಾಣಿ ಪಶ್ಚಿಮೆಯನ್ನು ಮಡಿಸಿಟ್ಟಿರುತ್ತಾನ್ನು ಯೋಚನೆಯೊಂದು ಆವಳಿ ಮನಸ್ಸಿನಲ್ಲಿ ಸುಳಯಿತು.

ತಾನೇಕೆ ಕೆಲಸ ಮಾಡಬಾರದು ?

ಹೇಗಿದ್ದಿರೂ ಆತ್ಮ ಮನಿಗೆಲಸಗಳನ್ನು ವರಾಡಿಕೊಂಡು ಹೊಗುತ್ತಿದ್ದಾರೆ. ತಾನು ಅವರಿಗೆ ಮಾಡುತ್ತಿರುವ ಸಹಾಯವಾದರೂ ಅಪ್ಪರಲ್ಲಿಯೇ ಇದೆ.

ರಾಮನಾಥ ತಾನು ಏನು ಕೆಲಸ ಮಾಡಿದರೂ ಅಡ್ಡಪಡಿಸುತ್ತಿರಲಿಲ್ಲ. ತನಗೆ ಕೆಲಸ ಮಾಡುವ ಅಪ್ರೇಕ್ಷೆ ಇದೆ ಎಂದು ತಿಳಿದರೆ ಅವನು ಖಂಡಿತ ತನ್ನ ಆಸಿಗೆ ಆಡುವಾಗಲಾರ. ಹೆಂಗಸರು ಗಂಡಸರಂತೆ ಹೊರಗೆ ದುಡಿದು ಸಂಪಾದಿಸುವುದನ್ನು ಅವನೂ ಒಪ್ಪಿಕೊಳ್ಳುತ್ತಿದ್ದು. ಹೆಣ್ಣು ದುಡಿಯುವುದು ಅವನಿಗೆ ಯಾವತ್ತಿಗೂ ತಪ್ಪಾಗಿ ಕಾಣುತ್ತಿರಲಿಲ್ಲ.

ಶೀಷಯ್ಯನವರನ್ನು ಒಪ್ಪಿಸುವುದು ಕಷ್ಟವಾಗಲಾರದು. ಹಣವೆಂದರೆ ಪ್ರಾಣಕ್ಕಿಂತಲೂ ಹೆಚ್ಚಾಗಿ ಕಾಣುತ್ತಿದ್ದ ಆತ ಸೊಸೆಯೂ ದುಡಿದು ಹಣತರುವಳಿಂದರೆ ಖಂಡಿತ ಒಪ್ಪಿಯೇ ಒಪ್ಪುತ್ತಾರೆ.

ಆದರೆ ಸಾತಮ್ಮು ಒಪ್ಪುವರೋ ಇಲ್ಲವೋ ಎಂಬ ಅನುಮಾನ ಮಾತ್ರ ಅವಳಲ್ಲಿ ಬಲವಾಗಿತ್ತು.

ಇವು ತಾನು ಅರ್ಚಿಯನ್ನು ಕಳುಹಿಸಿದ ಮಾತ್ರಕ್ಕೆ ಕೆಲಸ ಸಿಕ್ಕಿದ ಕಾಗಾಯಿತೇ? ನೊಡಲು ಅರ್ಚಿಯನ್ನು ಕಳುಹಿಸಿದರಾಯಿತು. ಕೆಲಸಕ್ಕೆ ಕರೆ ಬಂದ ಮೇಲೆ ನೋಡಿಕೊಳ್ಳೋಣ.

ಕಲ್ಯಾಣಿಯ ಯೋಚನೆಯ ಹೊಳೆ ಕಾಗೆ ಹರಿಯಿತು.

ಕೂಡಲೇ ಅವಳು ತನ್ನ ಅರ್ಹತೆಗಳನ್ನು ಕುರಿತು ಆ ವಿಖಾಸಕ್ಕೆ ಒಂದು ಅರ್ಚಿಯನ್ನು ಕಳುಹಿಸಿದಳು. ಅರ್ಚಿಯನ್ನು ಕಳುಹಿಸಿದ ಕೂಡಲೇ ಅವಳು ಅದರ ವಿಷಯವನ್ನೇ ಮರೆತು ಬಿಟ್ಟುಳು.

ಮನೆಯಲ್ಲಿ ಮಾಡಲು ಕೆಲಸವಿಲ್ಲದೆ ತಮಾಪೆಗೆ ಮಾಡಿದ ಕೆಲಸವದು. ಕೊನೆಗೆ ತನ್ನ ಗಂಡನ ಕಿವಿಯಲ್ಲಿ ಒಂದು ಮಾತನ್ನು ಹಾಕಬೇಕೆಂಬುದನ್ನು ಸಹಿತ ಕಲ್ಯಾಣಿ ಮರೆತುಬಿಟ್ಟುಳು.

ಹತ್ತು ದಿನಗಳ ನಂತರ ಕಲ್ಯಾಣಿಯ ಹೆಸರಿಗೊಂಡು ಟಿಪಾಲು ಬಂತು. ಕವರಿನ ಮೇಲಿದ್ದ ಅಪರಿಚಿತವಾದ ಬರವಣಿಗೆಯನ್ನು ನೋಡಿ ಅವಳಿಗೆ ಆಶ್ಚರ್ಯವಾಯಿತು. ಅವಳು ಕವರನ್ನು ತಿರುಗಿ ನೋಡಿ ಕೊನೆಗೆ ಒಡೆದಳು.

ಕಾಗದವನ್ನು ಒಡೆದ ಕೂಡಲೇ ಅವಳ ಸಮಸ್ಯೆ ಪರಿಹಾರವಾಯಿತು.

ಸ್ವಾಲಿನ ಕಮಿಟಿಯವರು ಅವಳನ್ನು ಭೇಟಿಗೆ ಕರೆದಿದ್ದರು.

ಕಲ್ಯಾಣಿಗೆ ತನ್ನ ಕಣ್ಣಗಳನ್ನು ನಂಬುವುದೇ ಕವ್ಯವಾಯಿತು. ಒಂದು ಗಳಿಗೆ ಅವಳಿಗೆ ಏನು ಮಾಡಲೂ ಶೋರಲಿಲ್ಲ. ಕೂಡಲೇ ಅವಳು ಸಾವರಿಸಿಕೊಂಡು ಕಳ್ಳಿಗಣ್ಣು ಗಳಿಂದ ಸುತ್ತಲೂ ನೋಡಿ ಕವರನ್ನು ತನ್ನ ಮುಡಿಲಿನೊಳಗಟ್ಟಿಕೊಂಡು ರೂಪಿಗೆ ಹೋದಳು. ರೂಪಿನ ಬಾಗಿಲನ್ನು ಹಾಕಿಕೊಂಡು ಅವಳು ಮತ್ತೊಮ್ಮೆ ಕಾಗದವನ್ನು ಓದಿದಳು.

ನಿಜ. ಕರೆ ಅವಳಿಗೇ ಬಂದಿತು.

ತಾನೇಕೆ ಹೋಗಿ ಅದ್ವಯ ಪರೀಕ್ಷೆ ನಡೆಸಬಾರದು. ಮನೆಯಲ್ಲಿ ಸುಮೃದ್ಧಿ ಕುಳಿತು ಕಾಲ ಕಡೆಯುವುದಕ್ಕೆಂತ ತಾನು ಕಲಿತಿರುವ ವಿದ್ಯೆಯ ಸ್ವೇಕೆ ಸಾರ್ಥಕವಾಗಿ ಕೊಳ್ಳಬಾರದು? ಅವು ವರ್ಣಗಳ ಕಾಲ ಕವ್ಯ ಪಟ್ಟಿ ಓದಿದ್ದ್ದಕ್ಕೆ ನಾಲ್ಕು ಕಾಂತಾದರೂ ಸಂಪಾದಿಸಿದರಾದೀತು.

ಕೊನೆಗೆ ಒಂದು ಸ್ಮೃತಿ, ಪೌದರಿಗೂ ತಾನು ಗಂಡನನ್ನು ಹಣ ಕೇಳಬೇಕು. ತಾನೇ ಸಂಪಾದಿಸಿದರೆ? ತನ್ನ ಹಣವನ್ನೆಲ್ಲ ತನಗಿವ್ಯ ಬಂದ ಹಾಗೆ ಖಚಿತ ಮಾಡಬಹುದು.

ಕಲ್ಯಾಣಿಗೆ ಆ ದಿನ ಹೇಗೆ ಕಳೆಯಿತೆಂಬುದೇ ತಿಳಿಯಲಿಲ್ಲ. ರಾತ್ರಿಯ ಉಟ್ಟಿ ಮುಗಿಸಿ ರಾಮನಾಥ ವೃತ್ತ ಪತ್ರಿಕೆಯನ್ನು ಕೈಗೆ ತೆಗೆದುಕೊಳ್ಳು

ತ್ತಲೇ ಕಲ್ಯಾಣಿ ಶಾಲೆಯಿಂದ ತನ್ನ ಹೆಸರಿಗೆ ಬಂದಿದ್ದ ಪತ್ರವನ್ನು ಗಂಡನ ಕೈಗಿತ್ತುಳು.

“ನನೇ ಇದು ?”

“ಓದಿ ನೋಡಿ ...” ಎನ್ನುತ್ತಾ ಕಲ್ಯಾಣಿ ರಾಮನಾಥನನ್ನು ಒತ್ತೆರಿಸಿ ಅದೇ ಕುಚೀರ್ಯಲ್ಲಿ ತಾನೂ ಸ್ವಲ್ಪ ಸ್ಥಳ ಮಾಡಿಕೊಂಡಳು.

“ಮುನ್ಹಾದು ಪೌಂಡು ಭಾರಾನ ಈ ಕುಚೀರ್ಯ ತಡೆಯಲಾರದು” ಎಂದು ರಾಮನಾಥ ಕಲ್ಯಾಣಿಯನ್ನು ರೇಗಿಸಿದ.

ಕಲ್ಯಾಣಿ ಸ್ವಲ್ಪ ದುಂಡಗಿದ್ದಳು. ಕೆನ್ನೆ, ಕೈ, ಕಾಲುಗಳು ಮತ್ತು ಇಂತೆ ಗುಂಡಗಿದ್ದ ದರಿಂದ ರಾಮನಾಥ ಅವಳನ್ನು ಆಗಾಗ್ಗೆ ರೇಗಿಸುತ್ತಿದ್ದ. ಅವಳ ದುಂಡುಗಿನ್ನೆಯನ್ನು ಆಗಾಗ್ಗೆ ಹಿಂಡುವುದೆಂದರೆ ಅವನಿಗೆ ಆತಿ ಸ್ವೀತಿ.

“ಕಾಗದ ನೋಡಿ ವೊದಲು. ಅಮೇಲಿ ನನ್ನ ಪೌಂಡೆನ್ನೂಂತೆ ಹೇಳೋರಂತೆ.”

ರಾಮನಾಥ ಕಾಗದವನ್ನು ಓದಿ ಅಚ್ಚಿರಿಯಿಂದ ಹೆಂಡತಿಯ ಕಡೆ ತಿರುಗಿದ.

“ಯಾವಾಗ ಬಂತು ?”

“ಬೆಳಿಗೆ”

“ನೀನು ಅಚೀ ಕಳಿಸಿದ್ದೆ ಯಾ ?”

“ಹೊಂ. ಅಚೀ ಕಳಿಸಿ ಏಳಿಂಟು ದಿನಗಳಾಗಿರಬಹುದು. ನಂಗೊ ಮನೇಲಿ ತುಂಬಾ ಚೇಜಾರು. ಸಮಯ ಹೋಗುವುದೇ ಇಲ್ಲ”

“ಶಾರದ ಇದಾಳ್ಳಲ್ಲಾ....”

“ನಮ್ಮನಿರಿ ದಮ್ಮಯ್ಯ. ಅವಳ ಮಾತು ಕೇಳುತ್ತಾ ಇದ್ದರೆ ನನ್ನ ಲಾಲ್ ಬಾಗಿನ ಹಿಂದಿರುವ ಕಟ್ಟಡಕ್ಕೆ ಕಳಿಸಬೇಕಾಗತ್ತೆ.”

“ನೀನೂ ಅವಳೂ ತುಂಬಾ ಸ್ನೇಹಿತರು”

“ಅವಳೇ ಬಂದು ಕೂತ್ತೊಂದರೆ ನಾನೇನು ಮಾಡಲಿ ಹೇಳಿ?”

“ನಿನೋ ಪಾಪ, ಹುಡುಗ ಉಬ್ಬಳ್ಳೀ ಇದ್ದಾಳ್ಳಿತ ನೀನು....”

“ಅವಳ ಕಾಟದಿಂದ ತಪ್ಪಿಸಿಕೊಳ್ಳುತ್ತಾಂತಾನೆ ನಾನೀಗ ಸ್ಕೂಲಿಗೆ ಮೇಡಮಾಡಿ ಸೇರೊಣಾಂತಿದೀನಿ.”

“ನೀನೇ ಎಲ್ಲಾ ನಿರ್ಧರ ಮಾಡಿರುವ ಹಾಗಿದೆ.”

“ನಿಮ್ಮ ರುಜೂಗೆ ಕಾಯಿತ್ತಿದ್ದಿನಿ.”

ರಾಮನಾಥ ಪತ್ರಿಕೆಯನ್ನು ಮಡಿಸಿಟ್ಟು ನಿಧಾನವಾಗಿ ಹೇಳಿದ:

‘ಕಲ್ಯಾಣಿ, ನಾನೋಂದು ಮಾತು ಹೇಳ್ತಿನಿ. ಕೊಂಡಿಕೊಳ್ಳಬೇಡ.’

“ಪನದು ಹೇಳಿ?”

“ನಾನು ನಿನಗೇನು ಕಡಿಮೆ ಮಾಡಿದ್ದಿನಿ ಹೇಳಿ? ನಿನು ಸಂಪಾದನೆ ಮಾಡಿ ಏನಾಗಬೇಕಾಗಿದೆ?”

ಕಲ್ಯಾಣಿಗೆ ಅಶ್ವಯರ್ವಾಯಿತು.

ರಾಮನಾಥ ವಿದ್ಯಾವಂತ. ಹೆಂಡತಿಗೆ ಸರ್ವ ಸ್ವಾತಂತ್ರ್ಯವನ್ನು ಕೊಟ್ಟಿದ್ದ. ಅವಕ್ಕಿಲಿಗಾದರೂ ಹೋಗಲಿ, ಬರಲಿ, ಯಾಕೆ ಎಲ್ಲಿಗೆ ಎಂದು ಎಂದೂ ಕೇಳಿದವನಲ್ಲ. ಹೆಂಡತಿಯ ಮನಸ್ಸಿಗೆ ಬೇಸರವಾಗಿದ್ದರೆ ಸರಿ. ಅವಳ ಸಂತೋಷ ಅವನಿಗೆ ಮುಖ್ಯವಾಗಿತ್ತು. ಆದುದರಿಂದ ಅವನು ಯಾವಾಗಲೂ ಅವಳನ್ನು ತನ್ನ ಪ್ರಶ್ನೆಗಳಿಂದ ಸೀಡಿಸಿದವನಲ್ಲ. ಅಂತಹ ವನು ಈಗ ಅಡ್ಡಿ ಮಾಡಬೇಕಾದರೆ?

“ನೀವು ಒಪ್ಪಿಕೊಳ್ಳಿ ರಿಂತ ನಾನು ತಿಳಿಂಡಿದೆ.”

“ಈಗಲೂ ನನ್ನ ಒಪ್ಪಿಗೆ ಇದೆ. ಆದರೆ ನಿನು ಕೆಲಸಕ್ಕೆ ಸೇರಬೇಕಾದಂತಹ ಸಂದರ್ಭವಾದರೂ ಏನಿದೆ? ಗಂಡ ದುಡಿದು ತರುವುದು ಸಾಲ ದಿದ್ದರೆ ಹೆಂಡತಿ ದುಡಿಯಬೇಕಾದುದು ನ್ಯಾಯ. ಆ ವಿಷಯದಲ್ಲಿ ನಾನು ಭಾಗ್ಯಶಾಲಿ. ದೇವರು ಕೃತ್ಯಂಬ ಸಂಬಳ ಬರುವ ಕೆಲಸ ಕೊಟ್ಟಿದ್ದಾನೆ. ನಿನು ಉಂಡು, ತಿಂದು, ನಾನು ಸಂಪಾದಿಸಿದುದನ್ನು ಖಚಿತ ಮಾಡಿಕೊಂಡು ಹಾಯಾಗಿರಬಾರದೇಕಿ?”

“ಹಾಗಾದರೆ ನಿಮಗೆ ಇನ್ನ, ಇಲ್ಲವೇ?”

“ನಿನಗೆ ಸಮಯ ಹೋಗುವುದು ಅಷ್ಟು ಕವ್ಯವಾಗಿದ್ದರೆ ಬೇಕಾದರೆ ಸೇರಿಕೊಂಡಿನಿ. ನೀನೇ ಸಂಪಾದನೆ ಮಾಡೋಕೆ ಶುರುಮಾಡಿದ ಮೇಲೆ ನನ್ನ ಸಂಪಾದನೆ ಖಚಾಗುವುದು ಹೇಗೆ?”

ರಾಮನಾಥನ ದನಿಯಲ್ಲಿ ಹಾಸ್ಯರಸವಿತ್ತು. ಆದುದರಿಂದ ಕಲ್ಯಾಣಿ ಉತ್ತೇಜಿತಜಾಗ

“ನಿಮ್ಮ ಅಪ್ಪನಿಗೆ ಕೊಡಿ. ಎಲ್ಲದರೂ ಸಾಲಕ್ಕೆ ಕೊಟ್ಟು ಬಡಿ ವಸೂಲು ಮಾಡ್ತಾರೆ” ಎಂದಳು.

“ಅಮ್ಮ ಒಪ್ಪಾರೋ ಇಲ್ಲವೋ?”

“ನಾನು ಒಪ್ಪಿಸುತ್ತೀನಿ” ಎಂದಳು ಕಲ್ಪಣಿ.

‘ಆದರೂ ಇನ್ನೊಂದು ಸಲ ಯೋಚಿಸು’

‘ನಾನೆಲ್ಲ ಯೋಚಿಸಿದಿನಿ. ನೂತನನೆ ರಂಗರಾಯರ ನಾದಿನಿ- ಅದೇ ಕಾಮೇಶ್ವರಮ್ಮನ ತಂಗಿ....ಗಂಡ ದುಡಿದು ತರುತ್ತಿದ್ದ ಈ ಕೆಲಸಕ್ಕೆ ಸೇರಿಲ್ಲವೇ? ಹಾಗೇ....’

“ಯಾವ ಕಾಮೇಶ್ವರಮ್ಮ?”

“ಅದೇ ಬೀದಿಯಲ್ಲಿ, ಮಕ್ಕಳು ಸದಾ ಬರಿ ಮೈಲಿ ಆಟವಾಡಿ ರುತ್ತ ವಲ್ಲಾ ಅವು. ಅವತ್ತು ಆ ಮಕ್ಕಳನ್ನು ನೋಡಿ ನೀವೇ ಹೇಳಿದರಲ್ಲಾ ಮಕ್ಕಳಿಗೆ ಎಂಟು ವರ್ಷವಾಗುವವರೆವಿಗೆ ಬಟ್ಟಿ ಹೊಲಿಸುವುದು ಪಂಚ ಮಹಾಷಾತಕಗಳಲ್ಲಿಂದು ಎಂದು ಕಾಮೇಶ್ವರಮ್ಮ ತಿಳೊಂಡಿದಾರೇಂತ”

“ಆಕೇನಾ? ಸರಿ.”

“ಅವರ ದೊಡ್ಡ ಮಗಳಿಗೆ ಒಂಭತ್ತು ವರ್ಷವಾಯಿತೊಂತ ಕಾಣುತ್ತೆ. ಈಗ ಲಂಗ ಹೊಲಿಸಿದ್ದಾರೆ” ಎಂದು ಕಲ್ಪಣಿ ಹೊಸ ಬಿಸಿ ಸುದ್ದಿ ಯೋಂದನ್ನು ಗಂಡನಿಗೆ ಹೇಳಿದಳು.

“ನೀನು ನನಗೆ ಇನ್ನೇನಾದರೂ ಹೇಳುವುದಿದೆಯೇ?” ಎನ್ನುತ್ತಾ ರಾಮನಾಥ ಮತ್ತೆ ಪೇಪರನ್ನು ಕೃಗೆತ್ತಿ ಕೊಂಡ.

“ಇದೆ.”

“ಎನದು?”

“ನಿಮ್ಮ ಬೆರಳುಗಳಲ್ಲಿ ಉಗುರು ತುಂಬಾ ಬೆಳೆದಿದೆ. ನಾನದನ್ನು ನೋಡಲಾರೆ. ದಯವಿಟ್ಟು ಕತ್ತರಿಸಿಕೊಳ್ಳಿ. ಇದು ನನ್ನ ಸಲಹೆ.”

ರಾಮನಾಥ ಅವಳು ತೆಗಳಿದ ಉಗುರುಗಳಿಂದಲೇ ಅವಳ ಕೆನ್ನೆಯನ್ನು ಬಿವುಟ್ಟಿ,

“ಜಾಣಮಾರಿ, ನಾನು ಸ್ವಲ್ಪ ಓದಬೇಕು. ಮಲಗಿಕೊಂಡಿರಮ್ಮು” ಎಂದ.

ಕಲ್ಯಾಣಿ ಹಗುರವಾದ ಹೃದಯದೊಡನೆ ಹೋಗಿ ಹಾಸಿಗೆಯ ಮೇಲೆ ಉರುಳಕೊಂಡಳು. ರಾಮನಾಥ ಓದುತ್ತೇ ಇದ್ದ. ಕಲ್ಯಾಣಿಗೆ ಯಾವಾಗಲೋ ನಿದ್ರೆ ಬಂದುಬಿಟ್ಟಿತ್ತು. ಹೆಂಡತಿಯ ಮುಖ ನಿದ್ದಗೆಲ್ಲಿ ಭಂಗ ಬರುವುದೋ ಎಂದು ರಾಮನಾಥ ರೂಪಿನ ದೀಪವನ್ನಾರಿಸಿ ರೂಪಿ ನಿಂದ ಸದ್ಗದಂತಿ ವರಾಂಡಕ್ಕೆ ಬಂದು ದೀಪ ಹತ್ತಿಸಿದ.

ಆ ದಿನ ಅವನು ಒಂದೇಮನಸ್ಸಿನಿಂದ ಪೇಪರನೈನ್‌ಎಂದು ಸಾಧ್ಯವಾಗಿಲ್ಲ.

ಕಲ್ಯಾಣಿ ಕೆಲಸಕ್ಕೆ ಸೇರುವುದು ರಾಮನಾಥನಿಗೆ ಸ್ವಲ್ಪವೂ ಇಷ್ಟ ವಿರಲಿಲ್ಲ. ಅದರೆ ಹಾಗೆಂದು ಅವಳನ್ನು ಬಲವಂತವಾಗಿ ಮನಸೆಯಲ್ಲಿಯೇ ಉಳಿಸಿಕೊಳ್ಳುವುದೂ ಅವನಿಗೆ ಬೇಕಿರಲಿಲ್ಲ. ಅವಳ ಮನಸ್ಸನ್ನು ಯಾವ ರೀತಿಯಂದಲೂ ಅವನು ನೋಯಿಸಲಾರದವನಾಗಿದ್ದ.

ಮಾತ್ರ, ಕತೆ, ಸರಸ, ವಿಲಾಸ ಇಬ್ಬರಲ್ಲಿಯೂ ಕಮ್ಮಿಯಾಗಿತ್ತು. ನಿಜ. ಅದರೆ ಒಬ್ಬಿಗೊಬ್ಬಿಗೆ ನೋವನ್ನು ಒಟ್ಟುಹಾಡುವುದು ಯಾರಿಗೂ ಸಾಧ್ಯವಿರಲಿಲ್ಲ.

ಕಲ್ಯಾಣಿಯ ಮುಖ ಸ್ವಲ್ಪ ಕಳೆಗುಂದಿದರೂ ರಾಮನಾಥನ ಮನ ಸ್ವಿನ ಉಲ್ಲಾಸ ಮರೆಯಾಗುತ್ತಿತ್ತು. ಉಂಟ ಮಾಡುವುದರಲ್ಲಿ ಒಂದು ತುತ್ತಿ ಗಂಡ ಕಡಿಮೆ ಉಂಡರೆ ಕಲ್ಯಾಣಿ ಕಳವಳಗೊಳ್ಳುತ್ತಿದ್ದಳು.

ಅವರ ಸ್ತ್ರೀತಿ ಉನ್ನಾದದ ಹಂತವನ್ನು ದಾಟಿ ಈ ಮಂಟಪಕ್ಕೆ ಬಂದು ನಿಂತಿತ್ತು.

‘ಚಿನ್ನ, ರಾಣಿ ಅರಗಿಣಿ....’ ಮುಂತಾದ ಸ್ತ್ರೀತಿಯ ಹೆಸರುಗಳಿಂದ ರಾಮನಾಥ ಹೆಂಡತಿಯನ್ನು ಮೊದಲು ಕರೆಯುತ್ತಿದ್ದ. ಕ್ರಮೇಣ ಅವೆ ಲ್ಲಿನೂ ಮರೆಯಾಗಿ ಕಲ್ಯಾಣಿ ಈಗ ಅವನಿಗೆ ಕೇವಲ ‘ಕಲ್ಯಾಣಿ’ಯಾಗಿಯೇ ಉಳಿದಿದ್ದಳು. ಅವಳೂ ಗಂಡನನ್ನು ‘ರಾಜ, ಮಾಸ್ತರ್...’ ಎಂದು ಕರೆಯುತ್ತಿದ್ದವರು ಈಗ ಏನನ್ನೂ ಕರೆಯದೆ ‘ಇಲ್ಲಿ ಸ್ವಲ್ಪ ಕೇಳಿ..... ಎಂದು ಮಾತಿಗೆ ಆರಂಭ ಮಾಡುತ್ತಿದ್ದಳು.

ರಾಮನಾಥ ಅವಳಿಗೆ ಮೊದಲಿನಂತೆ ದಿನವೂ ಹೂವನ್ನು ಕೊಂಡು ತರುತ್ತಿರಲಿಲ್ಲ. ಅದರೆ ಹೂವಿನಂತೆ ಅರಳ ಆರೋಗ್ಯ, ಯೋವನದ ಸಾರಭ

ಚೆಲ್ಲತ್ತಿದ್ದ ಅವಳ ಮುಖ ನಸುಬಾಡಿದರೆ ಅವನು ಶಾಂತಿಯಂದಿರುತ್ತಿರ
ಲೀಳ್.

ರಾಮನಾಥ ವೊದಲಿನಂತೆ ಹೆಂಡತಿಗೆ ಅಲಂಕಾರ, ಬಟ್ಟಿ, ಬರಿಯ
ವಿಷಯದಲ್ಲಿ ಸಲಹೆಯನ್ನು ಕೊಡುತ್ತಿದ್ದಿಲ್ಲ. ಹಾಗೂ ಅವಳು ಶೃಂಗರಿಸಿ
ಕೊಂಡು ನಿಂತಾಗ ಮುನ್ನಿನ ಹಾಗೆ

“ಯಾರನ್ನು ಕೊಶೋಲ್ ಇಡಕ್ಕೆ ಈ ಅಲಂಕಾರ? ನೀನು ಹೀಗೆ ಅಲಂಕಾರ
ಮಾಡಿಕೊಂಡರೆ ನನ್ನ ಗತಿಯೇನು? ಬಡವಾಯಿ! ಬೀದಿಯಲ್ಲಿ ಹೋಗುವ
ಮನುಷ್ಯರು ನಿನಗೇನು ಮಾಡಿದರು....”

ಮುಂತಾಗಿ, ತನ್ನ ಮೆಚ್ಚಿಗೆಯನ್ನು ವ್ಯಕ್ತವಡಿಸುತ್ತಿದ್ದ.

ಈಗ ಕಲ್ಪಾಣಿ ಸುರಸುಂದರಿಯಂತೆ ಅಲಂಕರಿಸಿಕೊಂಡು ರಾಮ
ನಾಥನ ಮುಂದೆ ಸುಳಿಂದಿದರೂ ರಾಮನಾಥ ಅವಳ ಕಡೆ ಕಣ್ಣತ್ತಿಯೂ
ನೋಡುತ್ತಿರಲಿಲ್ಲ. ಅವಳು ಶೃಂಗರಿಸಿಕೊಂಡಿದ್ದಾ ಳೆ ಎಂಬುದರ ಅನುಭವ
ವಾಗುತ್ತೇ ಅವನಿಗೆ ತ್ವರಿಸ್ತು ಯಾಗುತ್ತಿತ್ತು.

ನಾಲ್ಕುರು ದಿನಗಳ ಕಾಲ ಕಲ್ಪಾಣಿ ಅಲಂಕಾರದಲ್ಲಿ ಅನಾದರ
ತೋರಿ, ವೇದಾಂತಿಯಂತೆ ಯಾವುದರಲ್ಲಿಯೂ ಆಸಕ್ತಿ ವಹಿಸದಿದ್ದಾಗ
ರಾಮನಾಥನಿಗೆ ವ್ಯಧಿಯಾಗುತ್ತಿತ್ತು.

ಯಾಕೆ ಕಲ್ಪಾಣಿ ಈಚೆಗೆ ಮೊದಲಿನ ಹಾಗೆ ಅಲಂಕರಿಸಿಕೊಳ್ಳೋಲ್ಲ
ಎಂದು ಅವನು ಯೋಚಿಸುತ್ತಿದ್ದ.

ಅವಳು ಶಾಂತವಾಗಿದ್ದರೆ ಅವನೂ ಶಾಂತಿಯಂದಿರುತ್ತಿದ್ದ. ಅವಳು
ಕಂಬನಿಹರಿಯಿಸಿದ ದಿನ ನಿದ್ದೆ ಅವನಿಂದ ಬಹು ದೂರ ಓಡಿಹೋಗುತ್ತಿತ್ತು.

ರಾಮನಾಥ ಕ್ಲಬ್ಬಿಗೆ ಹೋಗುವುದಕ್ಕೇ ಹೊಂದಿಕೊಂಡಿದ್ದ ಕಲ್ಪಾಣಿ
ಈಗ ಒಂದು ದಿನ ಕ್ಲಬ್ಬಿಗೆ ಹೋಗದಿದ್ದರೆ ‘ಹುಷಾರಾಗಿದ್ದಾ ಹೋ ಇಲ್ಲವೋ’
ಎಂದು ಏಡುಕುತ್ತಿದ್ದಳು.

ರಾಮನಾಥನಿಗೂ ಅವಳ ಏಡುಕಾಟಿ ತಿಳಿಯುತ್ತಿತ್ತು. ಕಲ್ಪಾಣಿ
ಯನ್ನು ಯಾವ ರೀತಿಯಂದಲೂ ನೋರಿಯಸಲಾರದ ರಾಮನಾಥ ಅವಳು
ಕೆಲಸಕ್ಕೆ ಸೇರುವುದನ್ನು ಒಪ್ಪಿಕೊಂಡಿದ್ದ. ಆದರೆ ಅದು ಅವನಿಗೆ ಇನ್ನು
ವಿರಲಿಲ್ಲ.

‘ಹೊಂ.... ಭೇಟಿಗೆ ಕರೆ ಬಂದರೆ ಕೆಲಸ ಸಿಕ್ಕಿದ ಹಾಗಾಯಿತೆ? ಕೆಲಸ ಸಿಕ್ಕಿದ ಕಾಲಕ್ಕೆ ನೋಡಿಕೊಳ್ಳೋಣ’ ಎಂದುಕೊಂಡು ರಾಮನಾಥ ಸಮಾಧಾನ ಮಾಡಿಕೊಂಡು.

ಒಂದು ಭಾನುವಾರ ಮಧ್ಯಾನ್ತ ಕಲ್ಪಾಣಿಯನ್ನು ಸಮಿತಿಯವರು ಭೇಟಿಗೆ ಕರೆದದ್ದಿಂದ ಆ ದಿನ ರಾಮನಾಥ ಮನೆಯಲ್ಲಿ ಇದ್ದು. ನಾಲ್ಕು ಗಂಟಿಗೆ ಸಂದರ್ಶನವಿದ್ದರೆ ಎರಡು ಗಂಟಿಗೆ ಕಲ್ಪಾಣಿಯ ಅಲಂಕಾರ ವೊದಲಾಯಿತು.

ಮಧ್ಯಾನ್ತದ ನಿದ್ದೆ ಮುಗಿಸಿ ಎದ್ದು ರಾಮನಾಥ ಹಾಸಿಗೆಯ ಮೇಲೆ ಮಲಗಿಕೊಂಡೇ ಅವಳ ಅಲಂಕಾರವನ್ನು ನೋಡುತ್ತಿದ್ದು. ಸುಮಾರು ಮೂರು ಗಂಟಿಯ ವೇళೆಗೆ ಶೃಂಗಾರ ಮುಗಿಯಿತು. ಕಲ್ಪಾಣಿ ಚಪ್ಪಲಿ ಮೆಟ್ಟಿ ಗಂಡನ ಮುಂದೆ ನೀಂತು

‘ಹೇಗಿದೀನಿ?’ ಎಂದೆಳು.

‘ತುಗ ನಿನು ಹೊರಟಿರುವುದು ಸೌಂದರ್ಯದ ಸ್ವರ್ಥಗಳಲ್ಲವಲ್ಲ?’

“ಹೇಳಿಪ್ಪ, ನಾನು ಹೇಗಿದೀನಿ೧೦ತ. ಪಾಡರ್ ಜಾಸ್ತಿಯಾಗಿಲ್ಲ ತಾನೇ?”

“ಇಲ್ಲ. ನಿನಗೇನಾದರೂ ಕೆಲಸ ಸಿಕ್ಕಿದರೆ....?”

“ಹೊಂ....”

“ನಿನ್ನ ವಿದ್ಯಾರ್ಥತೆಗೆ ಮೆಚ್ಚಿ ಕೆಲಸಕೊಡೋಲ್ಲ. ಅದು ಸರ....
ಹೊಂ....ನಿನ್ನ ಮುಖ ನೋಡಿ ಕೆಲಸ ಕೊಡಬಹುದು.”

“ನನ್ನ ಕೆಲಸ ಅಂದರೆ ನಿಮಗೆ ತಾತ್ವಾರ್.”

“ಹಾ....ಹಾ....ಕರ್ಮಿಯವರು ‘ನಿನ್ನ ಏನು ಓದಿದಿರ್’ ಎಂಬ ಪ್ರಶ್ನೆ ಕೇಳಿದಾಗ ಹೀಗೆ ಬಿನ್ನಾಣ ಮಾಡು. ಮರೆಯ ಬೇಕಿದ. ಅಲ್ಲಿಗೆ ಅವರು ಸುಸ್ತು; ಕತ್ತು ಕೊಂಕಿಸಿ, ಒಂದು ನಗು ನಕ್ಕು ಭುಜ ಕುಲುಕಿಸಿ, ಜಡೆ ಮುಂದಕ್ಕೆಳೆದು, ತಲೆ ತಗ್ಗಿಸಿ, ಕಣ್ಣಿತ್ತಿ ಅವರನ್ನು ನೋಡು. ಅಗ ಕೆಲಸ ನಿನ್ನದೇ. ಬರೆದಿದು ಬೇಕಾದರೆ.....’

ಕಲ್ಪಾಣಿ ಸಿಟ್ಟಿನಿಂದ ಹೊರಗೆ ಹೋದಳು. ರಾಮನಾಥ ಕೂಗಿದ
‘ಗುಡ್ ಲಕ್ ಇಲ್ಲಿಗೆ ನಿಂತಿರುತ್ತಾನೆ’!

ಕಲ್ಯಾಣಿ ಖಾತ್ರ ಕೊಡಲಿಲ್ಲ.

ಸಂದರ್ಶನ ಮುಗಿಸಿಕೊಂಡು ಕಲ್ಯಾಣಿ ಮನೆಗೆ ಬಂದಾಗ ಸಂಚೇ
ಆರು ಗಂಟೆಯ ಸಮಯವಾಗಿತ್ತು. ರಾಮನಾಥ ಮನೆಯಲ್ಲಿರಲಿಲ್ಲ.
ಕ್ಳಾಬ್ಲಿಗ್ ಹೋಗಿದ್ದು.

ರಾತ್ರಿ ಮನೆಗೆ ಬಂದ ಮೇಲೆ ಅವನು ಕಲ್ಯಾಣಿಯನ್ನು ಕೇಳಿದ
ಮೊದಲನೆಯ ಪ್ರಶ್ನೆ:

‘ಕಮಿಟಿಯ ಸದಸ್ಯರು ಗಂಡಸರೋ ಹೆಂಗಸರೋ?’

“ಇಬ್ಬರೂ ಇದ್ದಿರು.”

“ಯಾರ ಸಂಖ್ಯೆ ಹೆಚ್ಚು?”

“ಗಂಡಸರು ಹೆಚ್ಚಾಗಿದ್ದರು.”

“ಹಾಗಾದರೆ ನಿನಗೆ ಕೆಲಸವಾಯಿತೆಂದೇ ತಿಳಿ.”

“ನಿಲ್ಲ. ನನಗೆ ಪರೀಕ್ಷೆಯಲ್ಲಿ ಬಂದಿದ್ದ ನಂಬರುಗಳನ್ನು ಸೋಡಿ
ಅವರೆಲ್ಲ ಡಂಗಾದರು.”

“ನಿಜ ಹೇಳಮ್ಮ. ಅವರ ಡಂಗಾಗಿದ್ದ ನಿನ್ನ ಅಲಂಕಾರ, ಮುಖ
ಸೋಡಿ ಅಲ್ಲವೇ?”

“ಅಲ್ಲ.”

“ಈ ಸೀರೆ ನಿನಗೆ ಒಪ್ಪತ್ತೆ ೧೦ತ ಹೇಳಲಿಲ್ಲವೇ?”

“ಉಂಹಣಂ. ನಾನು ಹೊರಗೆ ಬರುವಾಗ ಒಬ್ಬರು ಹೇಳಿದರು—
ತುಂಬಾ ಸ್ಕ್ರಾಟ್ ಗರ್ಲ್ ಅಂತ....”

“ಹಾಗೆ ಬಾದಾರಿಗೆ. ಆಗಲೇ ಸದಸ್ಯರನ್ನು ಬುಟ್ಟಿಗೆ ಹಾಕಿಕೊಂಡೆ.
ಸರಿ. ಕೆಲಸ ಸಿಕ್ಕಿದ ಮೇಲೆ ನನ್ನ ನೆನಪು ಇರುವುದೋ ಹೇಗೆ ಅಂತ
ನನಗೆ ಯೋಚನೆಯಾಗಿ....”

ಕಲ್ಯಾಣಿ ಗಂಡನ ಕಡೆ ಸೋಡಿದಳು.

ಅವನು ಆ ಮಾತನ್ನು ಪರಿಹಾಸ್ಯಕ್ಕಾಗಿ ಅಡಿದಂತಿರಲಿಲ್ಲ. ಆ
ಮಾತನಾಡುವಾಗ ಅವನು ಗಂಭೀರವಾಗಿದ್ದ. ಕಣ್ಣಗಳಲ್ಲಿ ವಿನುಗುತ್ತಿದ್ದ
ನಗೆಮಿಂಚು ವಾಯವಾಗಿತ್ತು.

ಕಲ್ಯಾಣಿಗೆ ಕುಳಿತಲ್ಲಿಯೇ ಕೂರುವುದಾಗಲಿಲ್ಲ. ಅವಳು ಎದ್ದು

ವೈಯಾರದಿಂದ ಗಂಡನ ಬಳಗೆ ಬಂದು

‘ಖಿಚವಾಗಿಯೂ ಅಷ್ಟೋಂದು ಯೋಚನೆಯೇ ರಾಜ ?’ ಎಂದಳು.

‘ಹಾಗೇನಿಲ್ಲ. ಆದರೂ ನನಗೆ ಇದು ಯಾಕೋ ಸರಿಯಾಗಿ ಶಾಸ್ತೋದಿಲ್ಲ....’

“ನಿಮಗೆ ಅಷ್ಟೋಂದು ಬೇಜಾರಾದರೆ ಬಿಟ್ಟು ಬಿಡ್ಡಿ ಏನಿ.”

ರಾಮನಾಥನಿಗೆ ತಾನು ಸ್ವಾಧೀ ಎನಿಸಿ ನಾಚಿಕೆಯಾಯಿತು.

‘ಹೊಂ. ಇದೂ ಬಂದು ಅನುಭವ ಆಗಲಿ’ ಎಂದ.

ಕಲ್ಯಾಣಿಯನ್ನು ಕವಿಟಿಯವರು ಆರಿಸಿದರು. ಕೆಲಸಕ್ಕೆ ಆರ್ಥರ್ ಬಂದ ದಿನ ಕಲ್ಯಾಣಿ ಹಿಗ್ಗಿನಿಂದ ಕುಣಿದಾಡಿದಳು. ಇನ್ನು ಅತ್ತೆ, ಮಾವ ನಿಂದ ಈ ಸಂಗತಿಯನ್ನು ಮುಚ್ಚಿಡುವುದು ಸರಿಯಲ್ಲವೆನಿಸಿತು ಅವಳಿಗೆ.

ತಾನು ಕೆಲಸಕ್ಕೆ ಸೇರಿರುವ ಸಂಗತಿಯನ್ನು ಹಿರಿಯರಿಗೆ ತಿಳಿಸುವಂತೆ ರಾಮನಾಥನನ್ನು ಕೇಳಿಕೊಂಡಳು ಕಲ್ಯಾಣಿ.

“ಸೀನೇ ಹೇಳು.”

“ಸೀನು ಹೇಳಿ. ಆಮೇಲೆ ನಾನು ಹೇಳು ಏನಿ.”

“ನಾನು ಹೇಳಿದ ಮೇಲೆ ನಿನು ಹೇಳೋದೇನಿದೆ ?”

“ಸಿಮ್ಮು ದಮ್ಮಯ್ಯ. ಇದೊಂದು ಸಲ ನನ್ನ ಕಾಪಾಡಿ. ಸಂಗೋ ಸ್ಸರ.... ನಂಗೋಸ್ಸರ....”

“ನಿನು ನುಸುಳಿಕೊಂಡು ತಪ್ಪಸ್ಸೆಲ್ಲ ನನ್ನ ತಲೆಯ ಮೇಲೆ ಹಾಕಿ ಬಿಡಬಾರದು”

“ಖಂಡಿತ ಹಾಗೆ ಮಾಡೋದಿಲ್ಲ” ಎಂದು ಗಂಡನಿಗೆ ಅಭಯವಿತ್ತು ಕಲ್ಯಾಣಿ.

ರಾತ್ರಿ ಎಲ್ಲರೂ ಉಟ್ಟಿಕ್ಕೆ ಕುಳಿತಿದ್ದರು. ಸಾತಮ್ಮು ಗಂಡನಿಗೆ ಬಡಿಸುವಾಗ ರಾಮನಾಥ ಪೀರಿಕೆ ಹಾಕಿದ.

“ಅಮ್ಮ, ನಿನಗೊಂದು ಸಂತೋಷದ ಸುದ್ದಿ ಹೇಳಲಾ ?”

ಸಾತಮ್ಮು ತಟ್ಟಿನೆ ನಿಂತು ಮಗನ ಕಡೆ ನೋಡಿದರು. ತಮಗೆ ಸಂತೋಷ ಕೊಡುವಂತಹ ಸುದ್ದಿ ಯಾವುದು? ಬಹುಶಃ ಕಲ್ಯಾಣಿ....

ಸಾತಮ್ಮನ ಮುಖ ಉರಗಲವಾಯಿತು.

“ಲೇ ಕಕ್ಕೀ, ನನಗೆ ಹೇಳಲೇಬೇಡನೆ?” ಎಂದರಾಕೆ ಸೊಸೆಯನ್ನು ಅಕ್ಕೇಸಿಸುವವರಂತೆ.

“ನಿನಗೆ ಹೇಳದೇ ಇನ್ನಾರಿಗೆ ಹೇಳಬೇಕಮ್ಮು?”

“ಹಾಗಾದರೆ ಇವ್ವು ದಿನ ಯಾಕೆ ಮುಚ್ಚಿಟ್ಟದ್ದಳು?”

“ಮುಚ್ಚಿಡೋದೇನು ಬಂತು? ಅಮೇಲಾದರೂ ತಿಳಿದೇ ತಿಳಿಯತ್ತೇ.”

“ಸಧ್ಯ, ದೇವರು ನಮ್ಮನ್ನು ಕಣ್ಣಿಬಿಟ್ಟು ನೋಡಿದ. ಎಲ್ಲ ಸುಖ ವಾಗಿ ಕಷ್ಟದರೆ ಅದಿತು. ತಿರುಸತ್ತಿ ದೇವರಿಗೆ ಇವತ್ತೇ ಹರಕೆ ತೆಗೆದಿದು ತೇನೇ....”

ಕಲ್ಪಾಣಿಯ ಮುಖ ಕೆಂಪಾಯಿತು. ಗಂಡ ಏನೋ ಹೇಳಬೇಕೆಂದಿರುವುದನ್ನು ಅತ್ತೆ ಜೀರೆ ಬಣ್ಣ ಕೊಟ್ಟು ನೋಡುತ್ತಿದ್ದಾದ್ದಿಂದಿತು ಅವಳು ಸಂಕೋಚದಿಂದ ರಾಮನಾಥನ ಕೆವಿಯಲ್ಲಿ ಸಿಸುಗುಟ್ಟಿದಳು.

“ಅವರ ಸಂದೇಹ ಪರಿಹಾರ ಮಾಡಿ, ಅವರು ಏನೇನೋ ಅಥ ಮಾಡಿಕೊಳ್ಳುತ್ತಿದ್ದಾರೆ.”

“ಸಂದೇಹ! ಹಾಗೆಂದರೆನು?”

“ನಿಷ್ವ ಮೊದಲು ಅವರಿಗೆ ಹೇಳೋದನ್ನು ಹೇಳಿ.”

“ಅಮ್ಮ, ಕಲ್ಪಾಣಿಗೆ ಕೆಲಸಕ್ಕೆ ಕರೆ ಬಂದಿದೆ....” ರಾಮನಾಥ ತನ್ನ ಮಾತನ್ನು ಮುಂದುವರಿಸಿದ.

“ಕೆಲಸ? ಏನು ಕೆಲಸ?”

ಸಾತಮ್ಮು ಚಕಿತರಾಗಿ ಕೇಳಿದರು.

“ಈ ಉರಿನ ಹೈ ಶ್ವಾಲೊಂದರಲ್ಲಿ ಕಲ್ಪಾಣಿಗೆ ಕೆಲಸ ಸಿಕ್ಕಿದೆ....”

“ಅವಳು ಕೆಲಸ ಮಾಡುವಂತಹದೆನು ಬಂದಿದೆಯೋ?” ಎಂದು ಸಾತಮ್ಮು ಉದ್ದರೆವೆತ್ತಿದರು. ನಿರಾತಿ ಅವರ ಮುಖದಲ್ಲಿ ತಾಂಡವ ಸೃಷ್ಟಿವಾಡಿತು.

“ಸಮಯ ಹೋಗೋಳ್ಳವಂತೆ ಅವಳಿಗೆ. ನಾಲ್ಕು ದಿನ ಹೋಗಲಿ. ಬೇಜಾರಾದರೆ ಬಿಟ್ಟುಬಿಡ್ಡಾಳೆ.”

“ಸಂಬಳ ಎವ್ವಂತೆ?”

ಇದುವರೆಗೂ ಮಾನವಾಗಿದ್ದ ಕೇಷಯ್ಯನವರು ಬಹು ಮುಖ್ಯವಾದ
ಪ್ರಶ್ನೆಯನ್ನು ಕೇಳಿದರು.

“ಎಪ್ಪತ್ತೀಲ್ಲದು ರೂಪಾಯಿ ಈಗ ಕೊಡ್ದಾರೆ.”

“ಅವೇನೆ? ಸಾಲದು!”

“ಭೂದರಲ್ಲಿ ಚೂಕಿ ವಾಡೋಕಾಗೋದಿಲ್ಲ.”

ಕೇಷಯ್ಯನವರಿಗೆ ಸೋಸೆ ಕೆಲಸಕ್ಕೆ ಸೇರುತ್ತಾ ಇಲಾಲ್ಲ ಎಂಬ ಯೋಚನೆ ಗಿಂತಲೂ ಹಣ ಸಂವಾದಿಸುತ್ತಾ ಲೇ ಎಂಬ ಹಿಗ್ಗು ಹೆಚ್ಚಾಗಿತ್ತು. ಅವರು ಹೆಂಡತಿಯ ಕಡೆ ತಿರುಗಿ “ಸೇರಿಕೊಳ್ಳಲಿ ಬಿಡು. ಮನೆಯಲ್ಲಿ ಕುಳಿತು ಕಾಡು ಹ ರ ಟಿ ಹರಟಿವುದಕ್ಕೆಂತ ವಿದ್ಯಾದಾನವಾದರೂ ಮಾಡಲಿ” ಎಂದರು.

ಮಾವನಾದರೂ ತನ್ನ ಪರ ವಹಿಸಿ ಮಾತನಾಡಿದುದನ್ನು ಕಂಡು ಕಲ್ಪಣಿಗೆ ಧೈರ್ಯವಾಯಿತು.

ಆದರೆ ಸಾತಮ್ಮನಿಗೆ ಸೋಸೆ ಕೆಲಸಕ್ಕೆ ಸೇರುವುದು ಸಮ್ಮತವಿರಲಿಲ್ಲ. ಮರ್ಯಾದಷ್ಟ ರ ಮನೆಯವರು ಯಾರೂ ಹೊರಗೆ ಹೋಗಿ ದುಡಿಯುವುದಿಲ್ಲ ವೆಂದು ಅವರು ಭಾವಿಸಿದ್ದರು.

ಕಲ್ಪಣಿಗೆ ಗುಂಡನ ಬೆಂಬಲ, ಮಾವನ ಉತ್ತೀಜನವಿತ್ತು. ಯಾರೆನ್ನ ವಿರೋಧಿಸಿದರೂ ತಾನು ಕೆಲಸಕ್ಕೆ ಸೇರಿಯೇ ತೀರುವೆನೆಂಬ ಕೆಷ್ಟೆತ್ತು ಸೋಸೆಯ ಮುಖದಲ್ಲಿ.

ಅವರು ನಿರುವಾಯಾಗಿ, ಅಸಹಾಯಕರಂತೆ ಹೂಗುಟ್ಟಿದ್ದರು. ತನ್ನಾಸೆ ಇಟ್ಟು ಸುಲಭವಾಗಿ ಈಡೀರುವುದೆಂದು ಕಲ್ಪಣಿ ತಿಳಿದರಲಿಲ್ಲ. ಹಾಗೂ ಅತ್ಯೇಯ ಮನಸ್ಸಿನಲ್ಲಿದ್ದ ಅಸಮಾಧಾನದ ಹೋಗಿಯನ್ನು ತನಗಾದ ಸಂತೋಷದಲ್ಲಿ ಕಾಣಲಿಲ್ಲ.

* * *

ಕಲ್ಪಣಿ ಕೆಲಸಕ್ಕೆ ಹೊರಟಿದನದ ಸಂಭ್ರಮವಂತೂ ಹೇಳಿರದು. ಮದುವೆಯಾದ ತರುಣದಲ್ಲಿ ಅನಳು ಗಂಡನೆಡನೆ ಏ ಲು ತ್ರಿದ್ದ ರೂಕ್ರಮೇಣ ತನ್ನ ಸಿನ್ನೆ ಮುಗಿಸಿಯೇ ಅವಳು ಏಳುತ್ತಿದ್ದಳು.

ಆದರೆ ಈಗ ಕೆಲಸಕ್ಕೆ ಸೇರಿದ ದಿನ ಕಲ್ಪಣಿಗೂ ರಾಮನಾಥನೋಡ

ನೇಯೇ ಬೆಳಗಾಯಿತು.

‘ಹನೆನ್ನೊಂದು ಗಂಟಿಗೆ ಸ್ವಾಲಿಧ್ದರೆ ಈಗನಿಂದ ಯಾಕ್ರಿ ಏಳಿ ಬೇಕು?’ ಎಂದೆ ರಾಮನಾಥ.

“ನಮ್ಮ ತಯಾರಿ ಎನ್ನೊಂದು ಇರುತ್ತದೆ.”

“ಹೂದು. ಸೋಪು ಹಾಕಿ ಮುಖ ಶೊಳಿಯೋಳಿಕೆ ಅಧ್ಯ ಗಂಟಿ. ತಲೆ ಬಾಚಿ ಎರಡು ಜಡಿ ಹಾಕೋಳಿಕೆ ಒಂದು ಗಂಟಿ. ಸ್ನೋ ಹಚೆನ್ನೋಳಿಕೆ ಮುಕ್ಕಾಲು ಗಂಟಿ. ಪೊಡರ್‌ಗೆ.....ಎಷ್ಟು ಹೊತ್ತಾದರೂ ಸಾಲದು. ಸೀರೆ, ರವಿಕೆ ಆರಿಸೋಳಿಕೆ ಅಧ್ಯ ಗಂಟಿ. ಉಡೋಳಿಕೆ....”

“ನನ್ನ ಕೀಟಲೆ ಮಾಡುತ್ತಾ ಕೂತಿರಿ. ನಿಮ್ಮ ಬಸ್ಸಿ ತಪ್ಪಿ ಹೋಗುತ್ತೀ.”

“ನಾನಿವಶ್ತು ರಜ ತೆಗೆದುಕೊಳ್ಳೊಂತ ನೋಡಿದೆ. ಆದರೆ ರಜ ಸಿಕ್ಕಲಿಲ್ಲ. ಎಂಥ ಅಪೂರ್ವ ದೃಶ್ಯ ತಪ್ಪಿಹೋಯಿತು!”

“ನೀವು ಹೇಳುವುದೆಲ್ಲ ಮುಗಿಯಿತೋ?”

“ಇಲ್ಲ. ಇನೆನ್ನೊಂದು ಮಾತು ಬಾಕಿಯಿದೆ. ಕಾಲಿನ ಉಗುರಿಗೆ ಹಚ್ಚಿಕೊಂಡಿದ್ದ ಬಣ್ಣ ಮಾಸಿಹೋಗಿದೆ. ಮತ್ತೊಮ್ಮೆ ಹೊಸತಾಗಿ ಹಾಕಿಕೊಂಡರಾದೀತು.”

“ನಿಮ್ಮನ್ನು ಕೆಲವು ಸಲ ನಾನು ಹೇಳ್ಬು ಮಾಡಿತ್ತೀನಿ.”

“ಧನ್ಯವಾದಗಳು” ಎನ್ನುತ್ತಾ ರಾಮನಾಥ ಸ್ವಾನಕ್ಕೆ ಹೋದ.

ಕಲ್ಪಾಣಿ ಕೆಲಸಕ್ಕೆ ಹೊರಟು ನಿಂತಾಗ ನಿಜವಾಗಿಯೂ ರಾಮನಾಥ ಇದ್ದಿದ್ದರೆ ಎನಿಸಿತು.

ಸಾತಮ್ಮನದು ಎಷ್ಟುದರೂ ಹೆಂಗರಳು. ಸೋನೆ ಒಂದು ಗಳಿಗೆಯೂ ಹಸಿವು ತಡೆಯಲಾರಳೆಂದು ಅವರಿಗೆ ಗೊತ್ತು.

“ಕಲ್ಪಾಣಿ, ಮನೆಗೆ ಬರುವುದು ಸಂಜ್ಞೆ ಅರು ಗಂಟಿಯ ಮೇಲಾಗ ಬಹುದು. ಟಿಫಿನ್ ಕ್ಯಾರಿಯರ್‌ಲಿ ಸ್ವಲ್ಪ ಮೊಸರನ್ನು ತಗೊಂದು ಹೋಗು” ಎಂದು ಅವರು ಸೋನೆಗೆ ಬಲವಂತ ಮಾಡಿದರು.

ಥೂ, ಕ್ಯಾರಿಯರ್ ನಲ್ಲಿ ಅನ್ನ ತೆಗೆದುಕೊಂಡು ಹೋಗಲು ತಾನೇನು ಮಿಡಲ್ ಸ್ನೋಲ್ ವಿದ್ಯಾರ್ಥಿನಿಯೇ? ತಾನು ಮೇಡಂ ಎನಿಸಿಕೊಂಡು

ಶಾಕು ಮೀಕಾಗಿ ಹೋಗುವುದನ್ನು ಬಿಟ್ಟು....

“ಬೇಡಿ ಬೇಡಿ” ಎಂದಳು ಕಲ್ಪಾಣಿ.

ನವಿಲುಗರಿಗಳನ್ನು ಪ್ರಿಯಾಗಿ ಹೊಡಿದಿದ್ದ ಷಿಫಾನ್ ಸೀರೆಯನ್ನುಟ್ಟು, ಇಳಿಗೊರಳಿನ ಮಕಮಲ್ಲಿನ ಜೊಲಿ ತೊಟ್ಟು ಕಲ್ಪಾಣಿ ಮನೆಯ ಮೆಟ್ಟು ಲನ್ನಿಳಿಯುವಾಗ ಶಾರದ ಎದುರಿಗೆ ಬಂದಳು.

ಕಲ್ಪಾಣಿಯನ್ನು ಕಂಡು ತನ್ನ ಮೂವತ್ತೆ ರಡು ಹಲ್ಲುಗಳನ್ನೂ ಪ್ರದರ್ಶಿಸಿ ಶಾರದ ಕೇಳಿದಳು.

“ಎಲ್ಲಿಗೆ ಹೋಗ್ಗಿಯೇ? ಸ್ನೇಹಿತೋ ತಿಗೆಸಿಕೊಳ್ಳೋದಕ್ಕಾ?”

ಕಲ್ಪಾಣಿಗೆ ಅವಳ ಹಲ್ಲುಮರಿಸಿ ಬಿಡುವಷ್ಟು ಕೋವ ಬಂತು.

ಕೆಲವಕ್ಕೆ ಹೊರಟ ಹೊದಲನೆಯ ದಿನ ಒಂಟಿ ಮುತ್ತುದೆ—ಅದೂ ಗಂಡ ಬಿಟ್ಟುವಳು ‘ಎಲ್ಲಿಗೆ’ ಎಂದು ಕೇಳಿ ಅಪಶಕುನ ನುಡಿದಳಲ್ಲಾ!

“ಎಲ್ಲಿಗೋ ಸುಡುಗಾಡಿಗೆ” ಎಂದು ಸಿಡುಕಿದಳು ಕಲ್ಪಾಣಿ.

“ನೀನು ಹೊಡರೂ ಚಿಂತೆಯಿಲ್ಲ. ಆದರೆ ಜೊತೆಯಲ್ಲಿ ಅಪ್ಪೋಂದು ಒಕ್ಕೆಯ ಸೀರೆ, ರವಿಕೇನ ತಗೊಂಡು ಹೋಗಬೇಡ, ಅನ್ಯಾಯವಾಗಿ ಹಾಳಾಗತ್ತಿ.”

“ನಿನ್ನ ಜೊಕ್ಕಾಗೆ ಬೆಂಕಿ ಹಾಕಿದರು.”

“ನೀನಾಖಿ ಬೆಂಕಿ ಬೆಂಕಿಯಾಗಿದ್ದಿಯಾ?”

“ಸಂಜಿಗೆ ಬಾ. ಎಲ್ಲ ಹೇಳ್ತೇನಿ” ಎನ್ನತ್ತಾ ಕಲ್ಪಾಣಿ ಹಿಂತಿರುಗಿ ನೋಡದೆ ಮೆಟ್ಟುಲಿಳಿದು ಹೋಡಳು.

ಶಾರದ ಶಂಕಾಯೆಯಿಂದ....ಮೆಚ್ಚುಗೆಯಿಂದ ಕಲ್ಪಾಣಿಯ ಕಡೆಯೇ ನೋಡುತ್ತಿದ್ದಳು.

ಕಲ್ಪಾಣಿ ಬಣ್ಣ ದಿಂದಾಗಲಿ, ಕಣ್ಣ ಮೂಗಿನಿಂದಾಗಲಿ ಜೆನಾಗಿರಲಿಲ್ಲ.

ಒಟ್ಟುನಲ್ಲಿ ಏನೋ ಒಂದು ಬಗೆಯ ಆಕರ್ಷಕ ವ್ಯಕ್ತಿತ್ವ ಅವಳದು. ಆ ಲಾವಣ್ಯಕ್ಕೆ ಇತರರು ಮರುಳಾಗುತ್ತಿದ್ದರು. ಮಾತ್ರ, ನಡಿಗೆ, ನೋಟ, ನಗು ಎಲ್ಲವೂ ಬೆಡಗಿನ ತೆಳು ಮುಸುಕಿನಲ್ಲಿಯೇ.

“ಬಾಮ್ಮು ಬಳಗೆ, ಬಿಸಿಲಿನಲ್ಲಿ ಯಾಕೆ ನಿಂತಿದ್ದಿಯಾ?” ಎಂದು

ಸಾತವ್ಯಾ ಕೂಗಿದಾಗ ಶಾರದ ಎಚ್ಚರಗೊಂಡಳು.

ಸಂಜೀ ಕಲ್ಯಾಣಿ ಮನಿಗೆ ಬರುವಾಗ ಆರು ಗಂಟೆಯಾಗಿತ್ತು. ರಾಮನಾಥ ಕ್ಲಾಬಿಗೂ ಹೋಗೆದೆ ಮನೆಯಲ್ಲಿ ಅವಳಿಗಾಗ ಕಾಯು ತ್ತಿದ್ದ.

ಕಲ್ಯಾಣಿ ಮನಿಗೆ ಬಂದವಳೇ ದೊಪ್ಪನೇ ಬಂದು ಕಡೆ ಕುಳಿತಳು.

“ಹೇಗಿತ್ತು ಅವ್ಯಾವರೆ?”

“ಇದೇನು! ಇನ್ನೂ ಮನೇಲಿದೀರಾ ?”

“ನಿನಗೋಸ್ಕರ ಕ್ಲಾಬಿಗೂ ಹೋಗೆ ಕಾವ್ಯಾದೀನಿ.”

“ಎಂತಹ ತಾಗ !”

“ಅಣಕ ಸಾಕು. ಸ್ವಾಲು ಹೇಗಿತ್ತು ?”

“ಸೋಗಸಾಗಿತ್ತು. ಇವತ್ತು ಸಮಯ ಹೇಗೆ ಹೋಯಿತೆನ್ನುವುದೇ ಹೀಗೇ ತಿಳಿಯಲಿಲ್ಲ. ಯಾವಾಗಲೂ ಇರಬೇಕವು.”

“ಒಟ್ಟೆನಲ್ಲಿ ಬೇಜಾರಾಗಲಿಲ್ಲಾನ್ನು.”

“ಉಂಹಂ”

“ನಾನು ಹೋಗಿ ಬರಲಾ ಕ್ಲಾಬಿಗೆ ?”

“ಈಹೋ.”

ರಾಮನಾಥ ಕ್ಲಾಬಿಗೆ ಹೋರಣುಹೋದ. ಕಲ್ಯಾಣಿಗೆ ಬಟ್ಟೆ ಬದಲಾಯಿಸಲೂ ಅವಕಾಶ ಕೊಡಲಿಲ್ಲ ಅವಳ ಹಾಸಿವು. ಪ್ರತಿ ದಿನವೂ ಗಂಟಿಗೆ ಸರಿಯಾಗಿ ಉಟ್ಟಿ, ತಿಂಡಿ, ನಿದ್ರೆ ವಾಡುತ್ತಿದ್ದ ಅವಳು ಮಧ್ಯಾಹ್ನದ ಶಾಫಿ, ತಿಂಡಿ ತಪ್ಪಿದ್ದರಿಂದ ಹಸಿವಿನಿಂದ ಕುಗ್ಗಿ ಹೋಗಿದ್ದಳು. ಹೆಚ್ಚಿಗೆ ವಾತನಾಡಲೂ ಅವಳಿಲ್ಲ ಉಸಿರು ಇರಲಿಲ್ಲ. ಸ್ವಾಲಿನ ‘ಕ್ಷಾನಾಟೀನಾ’ನ ತಿಂಡಿ ತಿನ್ನಲು ಯತ್ನಿಸಿ ಕಲ್ಯಾಣಿ ವಿನ್ಯಾಸಾಗಿದ್ದಳು. ರುಚಿ ರುಚಿಯಾದ ತಿಂಡಿಗಳನ್ನು ಮಾತ್ರ ಕಂಡಿದ್ದ ನಾಲಿಗೆ ಕಳವೆ ತಿಂಡಿ ಯನ್ನು ತಿನ್ನಲು ಒಸ್ಪಿಕೊಂಡಿರಲಿಲ್ಲ.

ಕಲ್ಯಾಣಿಯ ಬಳಲಿದ ಮುಖ ಕಂಡು ಸಾತವ್ಯಾ ಅವಳು ಕುಳಿತಿರುವಲ್ಲಿಗೆ ತಿಂಡಿ ಶಾಫಿ ತಂದುಕೊಟ್ಟಿರು.

ಸೋಸೆ ಬಂದು ದಿನಕ್ಕೇ ಬಹಳ ಇಳಿದುಹೋಗಿರುವಳಿಂದು ಅವರೆ

ಭಾವನೆ. ಏನೋ ಹೇಳಲು ಹೊರಟಿವರು ಅತ್ಯಂತ ಪ್ರಯಾಸದಿಂದ ತಮ್ಮ ಮಾತನ್ನು ನುಂಗಿಕೊಂಡರು.

ಮರು ದಿನದಿಂದ ಪಾಠದ ಸಿದ್ಧತೆ. ನೋಟ್‌ ಬರೆಯುವಿಕೆ, ಹೊಂದಿಕೊಂಡಿನ ವರ್ಣಗಳನ್ನು ತಿದ್ದುವುದು ಹೊದಲಾದನ್ನ ಪ್ರಾರಂಭವಾದವು.

ಈಗ ಕಲ್ಪಾಣಿಗೆ ಬಿಳಿಗಳಿಂದ ರಾತ್ರಿ ಕಣ್ಣಿಗೆ ನಿದ್ದೆ ಹತ್ತು ಪವರಿನಿಗೆ ಕೆಲಸ. ಹೊಸದರಲ್ಲಿ ಅಗಸ ಎನ್ನುವ ಹಾಗೆ ಆವಳಿಗೆ ತನ್ನ ಪ್ರತಿಯೋಂದು ವಿಷಯದಲ್ಲಿ ತುಂಬ ಜಾಗರೂಕತೆ.

ಪರೀಕ್ಷೆಗೆ ಹೊರಡುವ ವಿದ್ಯಾರ್ಥಿಯಂತೆ ಪ್ರತಿ ದಿನವೂ ಮನೆಯಲ್ಲಿ ತಾನು ಸಿದ್ಧಾಗುತ್ತಿದ್ದಳು.

“ಹುಡುಗರಿಗೆ ಒಂದು ದಿನ ಪರೀಕ್ಷೆಯಾದರೆ ನಮಗೆ ಪ್ರತಿ ದಿನವೂ ಪರೀಕ್ಷೆ” ಎಂದು ಕಲ್ಪಾಣಿ ಆಗಾಗೆ ರಾಮನಾಥನ ಕೈಲಿ ಜಂಭದಿಂದ ಹೇಳಿಕೊಳ್ಳುತ್ತಿದ್ದಳು.

ಪಾಠ, ಪ್ರವಚನಗಳಲ್ಲಿ ಎಷ್ಟೇ ಸಿದ್ಧತೆ ನಡೆಸಿದರೂ ಎಂಟೊವರೆ ಯಾಗುತ್ತಲೇ ಕಲ್ಪಾಣಿ ಎಲ್ಲವನ್ನೂ ಬಿಟ್ಟು ಉಳಿದ ಸಮಯವನ್ನು ತನ್ನ ಅಲಂಕಾರಕ್ಕಾಗಿ ವಿನಿಯೋಗಿಸುತ್ತಿದ್ದಳು.

ಹಳಸಲಾಗಿ ಹೋಗುವುದು ಆವಳಿಂದ ಖಂಡಿತ ಸಾಧ್ಯವಿರಲಿಲ್ಲ.

ಒಂದು ದಿನ ಸ್ವಲ್ಪ ಜೀಗ ಮನಿಗೆ ಬಂದ ಕಲ್ಪಾಣಿಯನ್ನು ಇನ್ನೂ ಕ್ಳಬಿಗೆ ಹೊರಡುವುದರಲ್ಲಿದ್ದ ರಾಮನಾಥ ಕೇಳಿದ.

“ನಿಮ್ಮ ಸ್ವಾಲ್ಪಿನಲ್ಲಿ ಗಂಡಸರು ಮೇಷ್ಟರು ಇದಾರಾ ?”

“ಯಾಕೆ ?”

“ಇದಾರೇನು ಹೇಳು.”

“ಹೊಂ ಹಿಂದಿ, ಸಂಗೀತಕ್ಕೆ ಇದಾರೆ”

“ಅದಕ್ಕೇ ಅಲಂಕಾರ ಇವೊಂದು ಜೋರು.”

“ನಿಮ್ಮ ಬಗ್ಗೆ ನನ್ನ ಅಭಿಪ್ರಾಯವೇನು ಗೊತ್ತು ?”

“ಏನು ?” ಕುತ್ತಾಹಲ ಆವನಿಗೆ.

“ಹ.... ಈಗ ಬೇಡ. ನನಗೀಗ ಎಮ್ಮು ಕೊವ ಬಂದಿದೆಯೆಂದರೆ ಏನೇನಾದರೂ ಮಾತನಾಡಿಬಿಡಬಹುದು. ನೀವು ಡಯವಿಟ್ಟು ಕ್ಳಬಿಗೆ

ಹೋಗಿ, ನಾನು ಸ್ವಲ್ಪ ಸಮಾಧಾನವಾಗ್ತಿ ಇನಿ”

“ಸಿಜವಾಗಿಯೂ ಸಿಟ್ಟು ಬಂತೇನೆ?”

“ಮತ್ತೆ ಹಾಗೆಲ್ಲ ಮಾತನಾಡಿದರೆ ಸಿಟ್ಟು ಬರೋದಿಲ್ಲ? ನೀವು ಘ್ಯಾಕ್ಷರಿಗೆ ಟ್ರಿಮ್ ಆಗಿ ಹೋಗ್ತಿರ್ಲ ಇರಲ್ಲ? ಅಲ್ಲಿರುವ ಆಂಗೊಲ್ಲೀ ಇಂಡಿಯನ್ ಹುಡುಗಿಯರು, ಟ್ರೈಪಿನ್ಸ್‌ನ ಮೆಚ್ಚಿನೋಕೆ ಹಾಗೆ ಹೋಗ್ತಿರ್ಲಾ ಹೇಳಿ?”

“ಅವರ ಸೆಂಟ್ ವಾಸನೆಯಿಂದ ಆದಷ್ಟು ದೂರ ಓಡಿಹೋಗೋಣ ಎನಿಸುತ್ತದೆ.”

“ನೀವೂ ಹಿಂದಿ, ಸಂಗೀತದ ಮೇಷ್ಟರನ್ನನೋದಿಲ್ಲಾ ಒತ್ತ ಕಾಣುತ್ತೆ. ಸಂಗೀತದ ಮೇಷ್ಟರು ಪಾಪ! ಕುರುಡರು ಅವರನ್ನು ಕಂಡರೆ ನಮಗೆಲ್ಲಾ ತುಂಬಾ ಮರುಕೆ. ಇನ್ನು ಹಿಂದಿಯ ಮೇಷ್ಟರು—ನನಗಿಂತ ಚಿಕ್ಕ ಹುಡುಗ. ನಮ್ಮ ಶೂಲಿನಲ್ಲಿ ಎಲ್ಲ ಉಪಾಧ್ಯಾಯದುಗಳಿಗಿಂತಲೂ ಅವನು ಚಿಕ್ಕವನು; ಹದಿನೆಂಟು ವರ್ಷವಿರಬಹುದು. ಮುಂದಿನ ವರ್ಷ ಕಾಲೇಜಿಗೆ ಸೇರಿ ಕೊಳ್ಳುವ ಆಸೆಯಿಂದ ಈ ವರ್ಷ ಇಲ್ಲಿ ದುಡಿಯುತ್ತಿದ್ದಾನೆ. ನಾವೆಲ್ಲಾ ಅವನನ್ನು ಚಿಕ್ಕ ತಮ್ಮನ್ನು ಕೆಂಟಲೆ ಮಾಡುವ ಹಾಗೆ ಮಾಡ್ತಿದೆ. ನಮ್ಮ ಮನಿಗೆ ಕರೆದಿದ್ದಿನಿಂತಹಂದು ದಿವಸ ಬಾಂತ. ಅವಶ್ಯ ನೀವೇ ನೋಡು ವಿರಂತೆ. ಒಕ್ಕೀಯ ಹುಡುಗ.”

“ನಿನಗೆ ಯಾರು ಕೆಂಟವರು ಹೇಳು?”

“ನೀವು” ಎನ್ನುತ್ತಾ ಕಲ್ಪಾಣಿ ನಕ್ಕಳು. ಆವಳು ನಕ್ಕಾಗ ಕಣ್ಣಗಳು ಎಂದಿನಂತೆ ಕೆನ್ನೆಯ ಆಳದಲ್ಲಿ ಹುಡುಗಲಿಲ್ಲವೇನಿಸಿತು ರಾಮನಾಥನಿಗೆ. ದುಂಡಗಿನ ಕೆನ್ನೆಯಿಂದಾಗಿ ಕಲ್ಪಾಣಿ ನಕ್ಕಾಗ ಕಣ್ಣಗಳು ಸಂಪೂರ್ಣ ಮುಚ್ಚಿಹೋಗುತ್ತದ್ದವು. ಆದರೆ ಈಗ ಹಾಗಾಗಲಿಲ್ಲ.

“ಯಾಕೋ ಬೇಜಾರು ಕಲ್ಪಾಣಿ ಎಲ್ಲಿಗಾದರೂ ಹೋಗೋಣ ಬರ್ತಿಯಾ?”

“ನಂಕ್ಯೆಲಾಗೋದಿಲ್ಲಾಪ್ಪಾ. ಸ್ಕೂಲಿನಲ್ಲಿ ನಾಲ್ಕು ಗಂಟೆಗಳ ಕಾಲ ಪಾರ ಹೇಳಿಕೊಟ್ಟ ಸಾಕಾಗಿ ಹೋಗಿದೆ. ಹಾಳು ಬಸ್ಟು ಬೇರೆ ಸರಿಯಾಗಿ ಸಿಕ್ಕಲಿಲ್ಲ. ಸಾರಿ.”

ರಾಮನಾಥನಿಗೆ ಕೊಂಡ ನಿರಾಶೆಯಾಯಿತು. ಕಲ್ಪಾಣಿ ಎಂದೂ

ಅವನಿಗೆ ಹಾಗೆ ಉತ್ತರ ಕೊಟ್ಟಿರಲಿಲ್ಲ. ಅವನ ಮುಖದ ಮೇಲಾಡಿದ ಸೀರಾತೆಯ ಸೆರಳನ್ನು ಗಮನಿಸಿ ಕಲ್ಪಣಿ ತಟ್ಟನೆ ಹೇಳಿದಳು.

“ಬರ್ತ್ತೀನಿ ಬೇಕಾದರೆ—ಕಾಫಿ ತಿಂಡಿ ತಗೊಂಡು.”

“ಬೇಡ ಆಯಾವ ಮಾಡಿಕೊಳ್ಳಬೇಡ. ಬೇಕಾದರೆ ಇನ್ನೊಂದು ದಿನ ಹೋಗೋಣಾ.”

ಆದರೆ ಇನ್ನೊಂದು ದಿನ ಬರಲೇ ಇಲ್ಲ.

ಒಂದೇ ಮನೆಯ ಸೆರಳನಲ್ಲಿ ವಾಸಮಾಡುತ್ತಿದ್ದ ಗಂಡ, ಹೆಂಡಿರ ಭೇಟಿ ದಿನದಿನಕ್ಕೆ ಕೆವ್ವಿಯಾಗುತ್ತಾ ಬಂತು.

ಬೆಳಗೆ ರಾಮನಾಥ ಎದ್ದಾಗ ಅವನ ಸ್ವಾನ, ಚೌರ ಅವನಿಗೆ. ಶಿಂದಿನ ಪಾಠಕ್ಕೆ ತಕ್ಕ ಸಿದ್ಧತೆ ಅವಳಿಗೆ. ಬಸ್ತ್ರೀಲ್ಲ ತಪ್ಪಿಯೋಗುವುದೋ ಎಂಬ ಆಶುರದಿಂದ ರಾಮನಾಥ ಕಾಷಿ, ತಿಂಡಿ ತಿಂದು ಓಡಿಯೋಗುತ್ತಿದ್ದ. ಅನೇಕ ದಿನ ಬೆಳಗಿನ ಹೊತ್ತು ಕಲ್ಪಣಿಯ ಮುಖದರ್ಶನವೇ ಅವಸ್ಥಿತಾ ತ್ತಿರಲಿಲ್ಲ.

ಸಂಜೆ ಅವನು ಬಂದಾಗ ಕಲ್ಪಣಿ ಇನ್ನೊಂದೂ ಲಿನಿಂದ ಬಂದಿರುತ್ತಿರಲಿಲ್ಲ. ಎರಡು ಬಸ್ತ್ರೀ ಬ್ರಹ್ಮದು ಅವಳು ಮನಿಗೆ ಬರುವ ವೇಳೆಗೆ ಎಷ್ಟೋ ದಿನ ಸಂಚೆ ಏಳುಗಂಟೆಯ ಮೇಲಾಗಿ ಬಿಡುತ್ತಿತ್ತು. ಅನ್ನ ಹೊತ್ತಿಗೆ ರಾಮನಾಥ ಕ್ಲಬ್ಬಿಗೆ ಹೊರಟು ಹೋಗಿರುತ್ತಿದ್ದ.

ಏಳು ಗಂಟೆಗೆ ಮನಿಗೆ ಬಂದ ಕಲ್ಪಾಶ ತಿಂಡಿಯನ್ನು ತಿನ್ನಿದೆ ಬಂದೇ ಬಾರಿಗೆ ರಾತ್ರಿಯಾಟವನ್ನು ಮುಗಿಸಿ ಆಯಾಸದಿಂದ ರೂಪಿಗೆ ಹೋಗಿ ಮಲಗಬಿಡುತ್ತಿದ್ದಳು. ರಾಮನಾಥ ಕ್ಲಬ್ಬಿನಿಂದ ಮನಿಗೆ ಬರುವ ವೇಳೆಗೆ ಕಲ್ಪಣಿಗೆ ನಿಡ್ಡ.

ನಿದ್ದೆಯಲ್ಲಿದ್ದ ಮಂಡಿಯನ್ನು ರಾಮನಾಥ ಎಚ್ಚರಿಸುತ್ತಿರಲಿಲ್ಲ. ಕೆಲವು ದಿನ ಮನಸ್ಸಿಗೆ ತುಂಬಾ ಬೇಜಾರಾದ ದಿನ ಅವಳನ್ನು ಎಬ್ಬಿಸುವ ಆಸೆಯಾಗುತ್ತಿತ್ತು. ಆದರೆ ಅವಳನ್ನು ಎಬ್ಬಿಸಲು ಮುಂದೆ ಬಂದ ಕೈ ಅವಳ ಹೊದಿಕೆಯನ್ನು ಮಾತ್ರ ಸರಿಮಾಡಿ ಸುಮೃಸಾಗುತ್ತಿತ್ತು.

ದಾಂಪತ್ಯ ಜೀವನ ಕೊಂಡ ಹಳೆಯದಾದ ಮೇಲೆ ಗಂಡ ಹೆಂಡಿರಲ್ಲಿ ಎಂದಿನ ಸರಸವಾದ ಮಾತುಕತೆ ಕಡಿಮೆಯಾಗಿತ್ತು. ಕಲ್ಪಣಿ ಮೊದಲಿ

ನಂತೆ ಬೀದಿಯ ಬಾಗಿಲಿನಲ್ಲಿ ನಿಂತು ಗಂಡನನ್ನು ಎದುರುಗೊಳ್ಳುತ್ತಿದ್ದ ದಿನಗಳೂ ಕಡಿಮೆಯಾಗಿದ್ದವು. ವಾಕೆಂಗು, ಸಿನಿಮಾ, ಗೇಳೆಯರಲ್ಲಿ ಭೇಟಿಗೆ ಹೋಗುವುದು ಎಲ್ಲವೂ ಕಡಿಮೆಯಾಗಿದ್ದವು.

ಆದರೂ ಆಗ ರಾಮನಾಥಸಿಗೆ ಈ ಬಗೆಯ ಅಶಾಂತಿಯಿರಲ್ಲಿ. ಸರಣವಾದ ಮಾತುಕತೆಯ ಪ್ರವಾಹವಿಲ್ಲದಿದ್ದರೂ ಬೇಕೆಂದಾಗ ಅವಳನ್ನು ರಸಿಕತೆಯ ಕೋಳಕ್ಕೆ ರಾಮನಾಥ ಎಳೆಯಬಲ್ಲವನಾಗಿದ್ದ. ಕಲ್ಯಾಣಿ ಬೀದಿಯ ಬಾಗಿಲಿನಲ್ಲಿ ಒಂದು ತನ್ನನ್ನು ಎದಿರುಸೋಡಿದ್ದರೂ ಮನೆಯು ಒಂದೆಗೆ ತನಗೆ ಅತ್ಯೊತ್ತ ಸ್ತ್ರಿಯವಾದ ಜೀವವೋಂದು ತನ್ನ ಮನೆಯ ಸೆರಳಿನಲ್ಲಿ ಹಾಯಾಗಿದೆ ಎಂಬ ಅಂಶ ಅವಸಿಗೆ ತಾಂಚಾ ಹಿತಕರವಾಗಿತ್ತು.

ವಾಕೆಂಗು, ಸಿನಿಮಾ ತಾನಾಗಿಯೇ ಬಿಟ್ಟಿದ್ದು; ಬೇಕೆನಿಸಿದ ದಿನ ಅವಣನ್ನು ಹೊರಡಿಸಿ ತಾನೂ ಹೊರಡಬಲ್ಲವನಾಗಿದ್ದ.

ಉಟ್ಟವಾದ ಮೇಲೆ ಕಲ್ಯಾಣಿ ಒಂದೇ ಸಮನೆ ಹರಟುತ್ತಿದ್ದರೂ ರಾಮನಾಥ ನಿರಾತಂಕವಾಗಿ ಪತ್ರಿಕೆಯನ್ನು ಓದುತ್ತಿದ್ದು. ಅವಳ ಮಾತು ಕೇಳುತ್ತಾ ಪತ್ರಿಕೆಯನ್ನು ಓದುವುದು ಅವಸಿಗೆ ಅಭ್ಯಾಸವಾಗಿ ಹೋಗಿತ್ತು. ಪೇವಾರೋದುತ್ತಲೇ ಅವನು ಅವಳ ಮಾತಿಗೆ ಹೂಗುಡುತ್ತಿದ್ದು. ಒವೆಂಟ್‌ಮೈ ಕಲ್ಯಾಣಿ ರೇಗುತ್ತಿದ್ದಳು.

“ನಾನು ಅಗಿಸಿಂದ ಸುಮ್ಮನೆ ಕಂತ ಶೋಷಣೆ ಮಾಡಿಕೊಳ್ಳಿದೀನಿ. ನನ್ನ ಮಾತೊಂದೂ ನಿಮ್ಮು ಕೆವಿಯ ಮೇಲೆ ಬಿಡ್ಡೇ ಇಲ್ಲ.”

“ಒಂದು ಕಿಷಿ ನಿನಗೆ ಮೀಸಲಾಗಿಟ್ಟು ಬಿಟ್ಟಿದೀನಿ.”

“ಹಾಗಾದರೆ ಈಗ ನಾನೇನು ಹೇಳಿದ್ದ ಹೇಳಿ” ಕಲ್ಯಾಣಿ ಗಂಡನನ್ನು ಪರೀಕ್ಷಿಸುತ್ತಿದ್ದಳು.

“ಶ್ರೀರಂಗನ್ನನವರ ಸೊನೆ ವೇದವಲ್ಲಿ ಕೋಸಂಬರಿಗೆ ಹೆಸರಬೇಳಿಗೆ ಬದಲಾಗಿ ತಿಳಿಯದೆ ಉದ್ದಿನಬೇಳಿ ಹೇಗೆ ನೆನೆಸಿಟ್ಟು ಬಿಟ್ಟುಳಂತಹೇಳಿದೆ. ಅಲ್ಲಾ?”

“ಹೊದು” ಎಂದು ಪ್ರಸನ್ನಗೊಂಡ ಕಲ್ಯಾಣಿ ತಾನು ಆರ್ಥಿಕಲ್ಲಿಯೇ ಸಿಲ್ಲಿಸಿದ್ದ ಬಹು ಮುಖ್ಯವಾದ ವಿಷಯವನ್ನು ಮತ್ತೆ ಮುಂದುವರಿಸುತ್ತಿದ್ದಳು.

“ಪೇಪರೋದುತ್ತಾ ಇದ್ದರೂ ಅದು ಹೇಗೆ ನೀವು ನನ್ನ ಮಾತ್ರ ನೈಲಾಲ್ಲ ಕೆವಿ ಮೇಲೆ ಹಾಕಿಕೊಂಡಿರುತ್ತೀರಿ?” ಕಲ್ಯಾಣ ಆಷ್ಟು ಯರ್ದಿಂದ ಕೇಳುತ್ತಿದ್ದಳು.

“ನೀನೇನು ಒಂದು ಸೆಲ ಹೇಳಿ ನನ್ನ ಬಿಡ್ಡೀಯಾ? ಹಿಡಿದು ನನ್ನ ತರೆಯೋಳಿಗೆ ತುರುತ್ತೀರಿಯಾ ನಿನ್ನ ಮಾತುಗಳನ್ನು.”

“ನಾನು ಹೇಳುವುದು ಗೋಕರ್ಕಲ್ಲ ಮೇಲೆ ಮಳೆಯಿಲ್ಲ.”

“ನಿನ್ನ ಮಾತಿನ ನೀರನ್ನ ಕಲ್ಲೂ ಕುಡಿಯುತ್ತೇ.”

ರಾಮನಾಥ ಅಂತಹ ದಿನಗಳನ್ನು ನೆನೆಸಿಕೊಳ್ಳುತ್ತಿದ್ದ. ಕಲ್ಯಾಣಿಯ ಗಲಾಟೀಯಿಲ್ಲದೆ, ಮಾತುಕತೀಯಿಲ್ಲದೆ, ಓದುತ್ತಿದ್ದ ಪೇಪರು ಅವನಿಗೆ ತುಂಬಾ ನೀರಸವಾಗಿರುತ್ತಿತ್ತು. ಓದುತ್ತಿದ್ದ ವಿಷಯಗಳು ಅವನ ತಲೆಗೆ ಹತ್ತು ಶ್ರೀರಲಿಲ್ಲ.

ಪೇಪರು ಓದುತ್ತಾ ಅವನು ಆಗಾಗೆ ನಿದ್ದೆಯ ಲೋಕದಲ್ಲಿ ವಿಹರಿಸುತ್ತಿದ್ದ ಕಲ್ಯಾಣಿಯ ಕಡೆ ಕಣ್ಣು ಹೊರಳಿಸುತ್ತಿದ್ದ.

ಬಯಸಿದ ದಿನ ಅವಳು ಅವನವಳಾಗುತ್ತಿದ್ದಳು. ಆದರೆ ಈಗ ಅವಳ ಆಯಾಸದಿಂದಾಗಿ ರಾಮನಾಥಸಿಗೆ ಯಾವುದೂ ಮನಸ್ಸಾಗುತ್ತಿರಲಿಲ್ಲ. ಗಂಡನ ಬಯಕೆಗೆ ಓರ್ನಾಡುವುದು ಹೆಂಡತಿಯಾದ ತನ್ನ ಕರ್ತವ್ಯ ಎನ್ನುವಂತೆ ಕಲ್ಯಾಣಿ ಮಾನವಾಗಿರುತ್ತಿದ್ದಳು.

‘ನನ್ನ ಪಾಡಿಗೆ ನನ್ನ ಬಿಟ್ಟರೆ ಸಾಕು’ ಎನ್ನುವ ಭಾವ ಅವಳ ಮುಖದ ಮೇಲೆ ತಾನೇ ತಾನಾಗಿರುತ್ತಿತ್ತು. ಆಗ ರಾಮನಾಥನ ಬಯಕೆ ಭಸ್ತುವಾಗಿ ಬಿಡುತ್ತಿತ್ತು.

ಅನ್ನೊಂದು ಹಂಸಿಯಾದರೂ ಯಾಕೆ?

ದಾಂವತ್ಯ ಜೀವನದಲ್ಲಿ ಇಬ್ಬರಿಗೂ ನೊದಲಿನ ಕಾತರ, ಉನ್ನಾದ ವಿರಲಿಲ್ಲ. ನಿಜ. ಆದರೂ ಆದರಲ್ಲಿನ ಬೆಡಗು ಸಂಪೂರ್ಣವಾಗಿ ಮಾಸಿರಲಿಲ್ಲ. ಆದರೆ ಈಗಂತೂ ಕಲ್ಯಾಣಿಯ ಬಳಲಿಕೆಯಿಂದಾಗಿ ರಾಮನಾಥಸಿಗೆ ನೊದಲಿನ ಜೀವನ ಗಗನ ಕುಸುಮವಾಗಿತ್ತು.

ಎಲ್ಲವೂ ತನ್ನ ದಾಗಿದ್ದಾಗ ಅವನಿಗೆ ಆದರ ಚೆಲೆ ತಿಳಿದಿರಲಿಲ್ಲ. ಆದರೆ ಈಗ ತನ್ನ ನೊದಲಿನ ಸುಖ ಸಂತೋಷಗಳು ದೂರವಾದಾಗ ಅವನಿಗೆ ಅವು

ಗಳ ಬೆಲೆಯ ಅರಿವಾಯಿತು. ಹೆಂಡತಿಯ ನಗು, ಮಾತು, ಕತೆ, ಸರಸ ಇವುಗಳ ಬೆಲೆಯೇನು, ತನ್ನ ಜೀವನದಲ್ಲಿ ಅವುಗಳಿಗಿಧ್ದ ಸಾಫನವೇನು ಎಂಬುದನ್ನು ರಾಮನಾಥ ಈಗ ಗೃಹಿಸಿದ.

ಅವರಿಬ್ಬರೂ ಬಂದು ಮಾತನ್ನೂ ಆಡದ ದಿನಗಳಿದ್ದವು. ರಾತ್ರಿ ಉಟ್ಟಿ ಮಾಡುವಾಗ ಜೊತೆಯಲ್ಲಿರುತ್ತಿದ್ದ ಕಲ್ಯಾಣ ಈಗ ಅವನಿಗೆ ಇಲ್ಲ ವಾಗಿದ್ದಳು. ಕಲ್ಯಾಣ ಹೆಚ್ಚು ಕಡಿಮೆ ರಾಮನಾಥನಿಗೆ ಅಪರಿಚಿತ ಖಾದಳು.

ವಾರಕ್ಕೊಂದು ದಿನ ಅವರಿಬ್ಬರ ಭೇಟಿಯಾಗುತ್ತಿತ್ತು. ಆಗ ಕಲ್ಯಾಣ ಟಿಸ್ಟು, ಮನೆಪಾರದ ಪ್ರಸ್ತುಕಗಳನ್ನು ತಿದ್ದುವುದರಲ್ಲಿ ನಿರತಳಾಗಿ ರುತ್ತಿದ್ದಳು. ಯಾವುದೂ ಇಲ್ಲವೆಂದ ದಿನ ಶಾರದೆ ಬಂದು ಗಂಡ ಹೆಂಡಿರ ನಡುವೆ ಕೊಡುತ್ತಿದ್ದಳು. ಆಗಂತೂ ರಾಮನಾಥನಿಗೆ ಶಾರದೆಯ ನ್ನು ಚೆನ್ನಾಗಿ ಬೈದು ಕಳುಹಿಸಿ ಬಿಡೋಣವೆನ್ನುವಹ್ಯ ಸಿಟ್ಟು ಬರುತ್ತಿತ್ತು.

ಕಲ್ಯಾಣಿಗೆ ಯಾವಾಗಲೂ ವಿರಾಮವಿದ್ದಾಗ ‘ಹೋದರಾಯಿತು,’ ಎಂಬ ಧೀರಣೆಯಿತ್ತು ರಾಮನಾಥನಿಗೆ.

ಹೆಂಡತಿ ಅ ಪರೂ ಪವಾದ ಮೇಲೆ ರಾಮನಾಥ ಅವಳ ಸಮಯ ಕಾಯುವಂತಾಯಿತು.

ಕಲ್ಯಾಣೆಯೂ ಭಾನುವಾರ ಬರುವುದನ್ನು ಕಾಯುತ್ತಿದ್ದಳು. ಯಾಕೆಂದರೆ ಆದೊಂದು ದಿನ ಸಂಪೂರ್ಣವಾಗಿ ವಿಶ್ವಾಂತಿ ಅನುಭವಿಸ ಚೇಕೆಂಬ ಆಸೆ ಆವಳಿಗೆ.

ರಾಮನಾಥನೇ ಅವಳನ್ನು ಲಲ್ಲಿಗಾದರೂ ಹೋಗೋಣವೆಂದು ಆಹಾರ ಸಿಸಿದಾಗ ಕಲ್ಯಾಣ ತಿಳಿದಿಂದ,

‘ವಾರವೆಲ್ಲ ಸುತ್ತಿ ಸಾಕಾಗಿದೆ. ಇದೊಂದು ದಿನ ಮನೆಚಿಟ್ಟು ಅಲು ಗಾಡೋದಿಲ್ಲ’ ಎಂದುಬಿಡುತ್ತಿದ್ದಳು.

ಒತ್ತಾಯದಿಂದ ಅವಳನ್ನು ಕರೆದೊಯ್ಯುವುದು ರಾಮನಾಥನಿಗೆ ಸಾಧ್ಯವಿತ್ತು. ಆದರೆ ಆದನ್ನು ಅವನ ಮನಸ್ಸು ಒಪ್ಪತ್ತಿ ರೆಲಿಲ್ಲ.

ದಿನಹೇಗೆ ಕಳೆಯುವುದೆಂದು ಕಲ್ಯಾಣಿಗೆ ವೋದಲು ಸಮಸ್ಯೆಯಾಗತ್ತು. ಈಗ ಅವಳಿಗೆ ಸರಿಯಾಗಿ ಅಲಂಕಾರ ಮಾಡಿಕೊಳ್ಳಲೂ ಸಮಯ

ವಿರಲಿಲ್ಲ. ಕೈಲಿ ಪುಸ್ತಕ ಹಿಡಿದು ಬೆಳಗಿನ ಉಟವನ್ನು ಗಂಟಿಗಟ್ಟುಲೇ ಮಾಡುತ್ತಿದ್ದವರು, ಈಗ ಬಸ್ಸಿಗೆ ಹೊತ್ತಾಗುವುದೇ ಒಬ್ಬ ಭಯದಿಂದ ಹಸಿಯೋ, ಬಿಸಿಯೋ ಯಾವುದನ್ನೂ ಲಾಜ್ಜಿಸದೆ ತಿಂದು ಓಮ್ಮತ್ತಿದ್ದಳು.

ಕವ್ಯ, ಕಾರ್ವಣ್ಣ, ಅವಸರಗಳನ್ನು ಕಂಡರಿಯದ ಜೀವ ಅವಳದು. ತಾಯಿಯ ಮನೆಯಲ್ಲಿಯೂ ಅಪ್ಪೆ-ಕಲ್ಯಾಣಿ ಎಲ್ಲರಿಗಿಂತಲೂ ಕೆರಿಯವ ಇಂದುದರಿಂದ ಅನಂತನಿಂದ ಹೊದೆಲ್ಲಾದು ವಿಜಯಮ್ಮನವರಿಗೆ ಅವಳನ್ನು ಮುದ್ದುಮಾಡಿ ಸಾಕಿದ್ದರು.

ಅನಂದನಿಗಲ್ಲದಿದ್ದರೂ ರಾತ್ರಿ ಮಲಗುವಾಗ ಕಲ್ಯಾಣಿಗೆ ಎಂದೂ ಕುಡಿಯಲು ಹಾಲನ್ನು ತಪ್ಪಿಸಿದವರಲ್ಲ. ಹೊತ್ತಿಗೆ ಸರಿಯಾಗಿ ಉಟಿ, ತಿಂಡಿ, ನಿದ್ದೆಮಾಡಿ ಸುಖಜೀವನಕ್ಕೆ ಅವಳ ಜೀವ ಒಗ್ಗತ್ತು. ಒಂದು ದಿನ ಉಟಿ ಸ್ವಲ್ಪ ತಡವಾದರೂ ಅವಳ ಮುಖ ಬಾಡಿ ಬಸವಳಿದು ಹೋಗುತ್ತೇತ್ತು.

ಸುಖವಾಗಿ ತಿಂದುಂಡು ಹಾಯಾಗಿ ಮನೆಯಲ್ಲಿದ್ದವರು ಈಗ ಬಿಸಲಿ ನಲ್ಲಿನ ಆಲೆನಾಟಿ, ಹೊತ್ತಿಗೆ ಸರಿಯಾಗಿ ಅನ್ನವಿಲ್ಲದೆ ಬಾಡಿ ಸೋರಿದ್ದಳು.

ಯಾವಾಗಲೂ ಅಲಸ್ಯ, ನಿತ್ಯಾಣ. ಆದರಿಂದಾಗಿ ಅವಳಿಗೆ ಯಾವುದೂ ಚೇಡವಾಗಿತ್ತು. ದಿನ ದಿನಕ್ಕೆ ಕಲ್ಯಾಣಿ ಕೃಶಳಾದುದನ್ನು ಕಂಡು ರಾಮನಾಥ ಒಂದು ಭಾನುವಾರ ಅವಳನ್ನು ಬಲವಂತದಿಂದ ವೈದ್ಯರಲ್ಲಿಗೆ ಎಳೆದುಕೊಂಡು ಹೋದೆ.

ಡಾಕ್ಟರು ಕಲ್ಯಾಣಿಯನ್ನು ಪರಿಕ್ಷೇಮಾಡಿ ಹೇಳಿದರು.

“ಕೆಲಸ ಜಾಸ್ತಿ. ಪುಷ್ಟಿಯಾದ ಆಹಾರ ಸಾಲದು. ವಿಶ್ವಾಂತಿತಗೊಳ್ಳಿ.”

ರಾಮನಾಥನಿಗೆ ಕಲ್ಯಾಣಿಯನ್ನು ಎದುರಿಸಲು ಈಗ ಒಂದು ಬಲ ವಾದ ಅಸ್ತ್ರ ಸಿಕ್ಕಿದಂತಾಯಿತು. ಬಹಳ ದಿನಗಳಿಂದಲೂ ಅವನು ತನ್ನ ಮನಸ್ಸಿನಲ್ಲಿದ್ದ ವಿಷಯವನ್ನು ಅವಳಿಗೆ ಹೇಳಲು ಹಾತೊರೆಯುತ್ತಿದ್ದೆ. ಆದರೆ ಅದೇಕೋರ್ ಅವನಿಗೆ ಹೇಳುವ ಧೈರ್ಯವಾಗಿರಲಿಲ್ಲ.

ಆದಿನ ಡಾಕ್ಟರಲ್ಲಿಂದ ಮನೆಗೆ ಬಂದವನೇ ರಾಮನಾಥ ಕಲ್ಯಾಣಿಯ

ಕೈಲಿ ಮಾತಿಗೆ ವೊದಲು ಮಾಡಿದ.

“ನಿಂಗೆ ತುಂಬಾ ದಿ ನ ದಿಂ ದ ಒಂದು ವಿಷಯ ಹೇಳಬೇಕೂಂತ ಇದಿನಿ.”

“ಹೇಳಿದರಾಯ್ತು. ನಾನೋಂದು ಗಳಿಗೆ ಮಲಗಕೊಳ್ಳೀನಿ.”

“ನಾನು ಹೇಳೋದನ್ನು ಕೇಳಬಿಟ್ಟು ಮಲಗಕೊ೯” ಎಂದು ರಾಮು ನಾಥ ಸ್ವಲ್ಪ ಗದರಿಸಿ ಹೇಳಿದ.

ಕಲ್ಪಾಣಿ ಒಂದು ಅವನ ಎದುರಿದ್ದ ಕುಚಿರ್ಯ ಮೇಲೆ ಕುಳಿತು “ಹೇಳೋಣವಾಗಲಿ” ಎಂದಳು.

“ಡಾಕ್ಟರು ಹೇಳಿದ್ದು ಕೇಳಿದೆಯಾ?”

“ಕೇಳಿದೆ”.

“ನಿಶ್ಚಾರ್ಯಾತ್ಮಿ ತಗೋಬೇಕೂಂತ ಹೇಳಿದರು.”

“ಸರಿ. ಅವರಿಗೆ ಹೇಳೋಕೇನು? ಸಾವಿರ ಹೇಳಾತ್ತಿರೆ.”

“ನಿನ್ನ ತಮಾನೆಗೆ ಅವರ ಹತ್ತಿರ ಕರೆಷ್ಟಿಂಡು ಹೋಗಿದ್ದೀಂತ ತಿಳಿಷ್ಟಿಂಡಿಯಾ?”

“ನಾನೇನೋ ನಿಮ್ಮ ಜೊತೆ ತಮಾಣಿಗೇ ಒಂದೆ”.

“ನಿಜ ಹೇಳು ಕಲ್ಪಾಣಿ. ಈಗ ನಿನ್ನ ಆರೋಗ್ಯ ವೊದಲಿನ ಹಾಗೆ ಇಲ್ಲ.”

“ಸರಿಯಾಗಿದಿನಿ”.

“ಹಾಗಾದರೆ ಯಾಕೆ ಎಲ್ಲದರಲ್ಲಿಯೂ ಆಲಸ್ಯ, ಬೀಸರ, ಸೋಮಾರಿ ತನ....”

“ಎಲ್ಲದರಲ್ಲಿ ಎಂದರೆ?”

“ನಾನು ಹೊರಗೆ ದುಡಿದು ಬಳಲಿ ಮನಿಗೆ ಬರುತ್ತೀನಿ. ನೀನು ನನಗಿಂತ ಹೇಚ್ಚಾಗಿ ಆಯಾಸವಾಗಿ ಬಂದಿರುತ್ತೀರೂ. ನಮ್ಮಿಬ್ರಹ್ಮರಲ್ಲಿ ಒಬ್ಬ ರಾದರೂ ಸರಿಯಾಗಿರಬೇಡವೇ? ನಾನು ಸೋತು ಮನಿಗೆ ಬಂದರೆ, ನೀನು ನನಗಿಂತಲೂ ಜೊಲುಮುಖ ಹಾಕಿಕೊಂಡಿದ್ದರೆ ನನಗೆ ಹೇಗೆನಿಸುತ್ತದೆ? ನಾನಂತರೂ ಗಂಡುಸು. ಹೊರಗೆ ದುಡಿಯಬೇಕು. ಆದರೆ ನಿನಗೆಲ್ಲಿಯ ಹಣಿಬರಹಣಿ?”

“ನಿನುಗೆ ನಾನು ಕೆಲಸ ಮಾಡಿ ರೋದು ಹೊಟ್ಟಿಂದಿರಿ.”

“ಎಳೆ ಮಗುವಿನ ಹಾಗೆ ಮಾತನಾಡಬೇಡ. ಯೋಚನೆ ಮಾಡಿ ಹೇಳು. ಹೆಣ್ಣು ಹೊರಗೆ ದುಡಿದರೆ ನನಗೆ ಅದು ತಪ್ಪಾಗಿ ಕಾಣುವುದಿಲ್ಲ. ಗಂಡು ಸಂಪಾದಿಸಿ ತರುವುದು ಸಾಲದಿದ್ದಾಗ ಹೆಣ್ಣು ಹೊರಗೆ ದುಡಿಯಲಿ. ಆದರೆ ನನಗೆ ಯಾವುದರಲ್ಲಿಯೂ ಕೊರತೆ ಇಲ್ಲದಿರುವಾಗ ಕೇವಲ ನಾಲ್ಕುರು ಕಾಸುಗಳ ಆಸೆಗಾಗಿ, ಬಟ್ಟಿಗಳ ನೇರಿನ ವೋಹಕ್ಕಾಗಿ ನೀನು ಜೀವ ತೇಯುವುದು ನನಗೆ ಬೇಕಿಲ್ಲ....”

ಕಲ್ಯಾಣಿಗೆ ಗಂಡನ ಮಾತ್ರ ಕೇಳಿ ರೇಗಿ ಹೊರಿಯಿತು.

“ಬೇಡನೆ ಹೋದರೆ ನನ್ನ ಬಿಟ್ಟುಬಿಡಿ.” ಎಂದಳವಳು. ತಕ್ಕಣ ತಾನು ಹಾಗೆ ದುಡುಕಿ ಮಾತನಾಡಬಾರದಾಗಿತ್ತು ಎನಿಸಿತು ಕಲ್ಯಾಣಿಗೆ.

“ಬಿಡೋಕಳ್ಳ ನಿನ್ನ ಮದುವೆ ಮಾಡಿಕೊಂಡಿದ್ದು.”

“ಯಾಕೆ ಮಾಡಿಕೊಂಡಿರಿ?”

“ಗೊತ್ತಿಲ್ಲವೇ ನಿನಗೆ ಯಾಕೇಂತ?”

“ನಾನೀನು ನಿನುಗೆ ಯಾವತ್ತೂ ಎದುರಾಡಿಲ್ಲ”

“ನಿಜ. ಮರದ ತಂಡೂ ಎದಿರಾಡೋದಿಲ್ಲ. ತೀರಾ ನಿಜ್ರೀವ ಜಾಗಿದ್ದೀರು ನೀನು.”

“ಜೀವಂತಳಾಗಿರೋಳನ್ನು ಮದುವೆ ಮಾಡಿಕೊಳ್ಳು.”

“ಹುಚ್ಚು ಹುಚ್ಚಾಗಿ ಮಾತನಾಡಬೇಡ. ಕನ್ನಡಿಯಲ್ಲಿ ಸ್ವಲ್ಪ ನಿನ್ನ ಮುಖ ಸೋಡಿಕೊಳ್ಳು ಹೇಗಾಗದೇಂತ....”

ಎನ್ನತ್ತಾ ರಾಮನಾಥ ಎದ್ದು ಹೊಗಿ ಬೀರುವಿನಲ್ಲಿದ್ದ ಕನ್ನಡಿ ಯನ್ನು ತಂದು ಅವಳ ಮುಖಕ್ಕೆ ಹಿಡಿದ.

ಅವಳ ಕಣ್ಣಗಳು ಹಳ್ಳಕ್ಕೆಳಿದಿದ್ದವು. ಕಣ್ಣಗಳ ಸುತ್ತ ಕಪ್ಪು ಉಂಗುರವಿತ್ತು. ತುಂಬಿಕೊಂಡಿದ್ದ ಕನ್ನೆ ಸೂರಗಿತ್ತು.

“ಏನೋ ಸ್ವಲ್ಪ ಸುತ್ತಾಟಿದಿಂದ ಹೇಗಾಗದೇನಿ.”

“ಆ ಸುತ್ತಾಟಿ ಬೇಡನೆಂದೇ ನಾನು ಹೇಳುತ್ತೋದು. ಬೆಳಗನ ಉಟೆ ಆಶುರದಲ್ಲಿ ಮುಗಸುತ್ತೀರೂಂತ ಅಮೃತ ಹೇಳಿದಳು. ರಾತ್ರಿ ಆಯಾಸದಿಂದ ಸಂಯಾಗಿ ಉಟೆವಿಲ್ಲ. ನಿನಗೆ ಯಾವ ಕರ್ಮ ಇದು....”

“ನನ್ನ ಕೆಲಸದ ಮೇಲೆ ನಿಮಗೆ ಕಣ್ಣು. ನಾನು ಹಣ ಸಂಪಾದನೆ ಮಾಡುವುದು ನಿನುಗೆ ಬೇಕಿಲ್ಲ.”

“ಹೊದು. ನಿನಗೆ ಅಪ್ಪೊಂದು ಹಣದ ಅಗತ್ಯವೇನಿದೆ?”

“ನನ್ನ ಬಟ್ಟೆ, ಬರೆ....”

“ನಾನು ತೆಗೆದುಕೊಡ್ಡೀನಿ.”

“ಪಾಕೆಟ್ ಮನಿ....”

“ನೀನು ಸಂಪಾದಿಸುವವನ್ನು ಹಣವನ್ನು ಪಾಕೆಟ್ ಮನಿಯಾಗಿ ನಾನು ಕೊಡದಿದ್ದರೂ ನನ್ನ ಕೈಲಾದಪ್ಪ....”

“ನೀವೇನು ಹೇಳಿದರೂ ನಾನು ಕೆಲಸ ಬಿಡೋದಿಲ್ಲ” ಕಲ್ಯಾಣಿ ಖಂಡಿತವಾಗಿ ಹೇಳಿದಳು. ರಕ್ತದ ರುಚಿ ಕಂಡ ಹುಲಿಯಂತಾಗಿದ್ದ ಇವರು—ಹಣದ ರುಚಿ ಕಂಡ ಕಲ್ಯಾಣಿ.

ಹೆಂಡತಿಯ ಹರೆ, ಭಲ ಕಂಡು ರಾಮನಾಥನಿಗೂ ರೀಗಿತು.

“ನೀನು ಅಪ್ಪೊಂದು ಹರಕ್ಕೆ ಬಂದರೆ ನಾನೂ ಹರೆ ಮಾಡಬೇಕಾಗುತ್ತದೆ.”

“ಏನು ಬೇಕಾದರೂ ಮಾಡಿ. ನಾನಂತರ ಕೆಲಸ ಬಿಡುವವರೆಲ್ಲ.”

“ಹಾಗೋ? ನೋಡಿತ್ತಿರು. ಇನ್ನು ಇದು ದಿನ ನಿನಗೆ ಯೋಚನೆ ಮಾಡಲು ಇವಕಾಶ ಕೊಡ್ಡೀನಿ. ಆಗಲೂ ನೀನು ಹೀಗೆ ಹರೆ ಹಿಡಿದರೆ ಒಂದು ವಾರದಲ್ಲಿ ನಿನ್ನ ‘ರಿಲೀವ್’ ಮಾಡಿಸುತ್ತೀನಿ.”

“ನಿಮ್ಮಿಂದ ಸಾಧ್ಯವಿಲ್ಲ ಆದು.”

“ನಮ್ಮ ಸಂಸಾರದ ಸುಖ, ನಿನ್ನ ಆರೋಗ್ಯ ಬಲಿಗೊಟ್ಟಾದರೂ....”

ಕಲ್ಯಾಣಿ ಅವನ ಮಾತ್ರ ಮುಗಿಯುವುದಕ್ಕೆ ಮುನ್ನ ಎದ್ದು ನಿಂತು,

“ನಂಗೆ ತಲೆ ನೋಯಿತ್ತದೆ. ಹೋಗ್ಗಿನಿ” ಎಂದಳು.

ರಾಮನಾಥ ತನ್ನೆಡುರಿಗೆ ನಿಂತಿದ್ದ ಕಲ್ಯಾಣಿಯನ್ನು ನೋಡಿದ್ದರು ಮುವೆಯಾದ ಮೂರು ವರ್ಷಗಳಲ್ಲಿ ಅವನಿಗೆ ಮೊದಲನೆಯ ಬಾರಿ ಕಲ್ಯಾಣಿಯನ್ನು ಹಿಡಿದು ಚೆನ್ನಾಗಿ ಹೊಡಿಯಬೇಕೆನಿಸಿತು. ಆವೇಶದಿಂದ ರಾಮನಾಥ ಕೈ ಎತ್ತಿದ್ದ.

“ಹೆಂಡತಿಯನ್ನು ಹೊಡಿಯುವುದರಲ್ಲಿ ನಿಮ್ಮ ಪಾರುಷ!“ ಕಲ್ಯಾಣಿ ಅಣಕವಾಡಿದಳು.

ರಾಮನಾಥ ಎತ್ತಿದ ಕೈ ಇಲಿಸಿ ಹೇಳಿದ.

“ನನ್ನ ಕಟ್ಟೆ ದುರಸ್ತಿಂದ ತೊಲಗು. ಇಲ್ಲದಿದ್ದರೆ ಏನು ಮಾಡ್ತೀ ನೋ ಗೊತ್ತಿಲ್ಲ.”

ಗಂಡ, ಹೆಂಡಿರಿಬ್ಬರೂ ಪರಮ ವೈರಿಗಳಂತೆ ಒಬ್ಬರನೊಬ್ಬರು ನೋಡಿದರು. ಮರುಕ್ಕಣವೇ ರೂಪಿನ ಬಾಗಿಲನ್ನು ಧಡಾರನೆ ಹಾಕಿ ಕೊಂಡು ಕಲ್ಪಾಣಿ ಹೊರಗೆ ಹೋದಳು.

ಗಂಡ, ಹೆಂಡತಿ ಒಬ್ಬರೊಡನೆ ಒಬ್ಬರು ಮಾತನಾಡುವುದನ್ನು ಸಂಪೂರ್ಣವಾಗಿ ಬಿಟ್ಟರು. ಗಂಡ, ಹೆಂಡಿರ ಜಗತ್ ಉಂಡು ಮಲಗುವ ವರೆಗೆ ಎನ್ನುವ ಗಾದೆ ಅವರ ಮಟ್ಟಿಗೆ ಸುಳ್ಳಾಯಿತು.

ಕಲ್ಪಾಣಿ ಉತ್ತರ ದಿಕ್ಕಿಗೆ ತನ್ನ ಹಾಸಿಗೆಯನ್ನು ಎಳೆದುಕೊಂಡಳು. ರಾಮನಾಥ ದ್ವಿಷಣದ ಒತ್ತಿಗೆ ತನ್ನ ಮಂಚವನ್ನು ಬದಲಾಯಿಸಿದ.

ಅವರಿಗಾದರೂ ತನ್ನನ್ನು ಕೆಲಸದಿಂದ ಬಿಡಿಸುವ ಹರ ಯಾಕೆ ಎಂದು ಅವಳು ಭೂಲ ಹಿಡಿದಿದ್ದಳು.

ಗಂಡನಾದ ತನೆಗೆ, ತನ್ನ ಮಾತಿಗೆ ಹೆಂಡತಿಯಾದವಳು ಗೌರವ ಕೊಡಬೇಡವೇ? ತಾನೆಂದರೆ ಕಾಲಿನ ಕಸವೆಂದು ಭಾವಿಸಿದ್ದಾಳೆ. ಮುಖ್ಯ, ತನ್ನದೇ ತಪ್ಪು. ಮೊದಲಿನಿಂದ ಅವಳಿಗೆ ಇತಿ ಸಲಿಗೆ ಕೊಡಬಾರದಾಗಿತ್ತು. ಈಗ ರೆಕ್ಕೆ ಬಲಿಯಿತು. ಹಾರಲು ಸಿದ್ಧ ಖಾಗಿದಾಳೆ. ತನ್ನ ಕೈವಾಡ ತೋರಿಸಿಯೇ ಬಿಡಬೇಕು ಎಂದು ರಾಮನಾಥ ನಿಧರಿಸಿದ್ದು.

ಶೇವಯ್ಯನವರು ಗಂಡ, ಹೆಂಡತಿಯ ಜಗತ್ವನನ್ನು ಅಷ್ಟಾಗಿ ಗಮನಿಸಿರಲಿಲ್ಲ. ಆದರೆ ಸಾತಮ್ಮನ ಸೂಕ್ತ ಕಣ್ಣಾಗಳಿಗೆ ಎಲ್ಲವೂ ಗೋಚರ ವಾಗಿತ್ತು. ಕಾರಣವೇನೆಂಬುದು ಆಕೆಗೆ ಸರಿಯಾಗಿ ತಿಳಿಯಿದ್ದಿರೂ ಮಂಗ, ಸೋಸೆ ಜಗತ್ವಾದಿದಾಳಿರೆ ಎಂಬುದು ಆಕೆಗೆ ತಿಳಿಯಿತು. ಒಂದೆ ರಡು ದಿನ ರಾಮನಾಥ ‘ಬಹಳ ಸೆಬೀ’ ಎಂದು ಹೇಳಿ ವರಾಂಡದಲ್ಲಿ ಮುಲಗಿದ್ದು. ಮತ್ತೊಂದು ರಾತ್ರಿ ‘ಗೆಳೆಯನ ಮನೆಯಲ್ಲಿ ರಾತ್ರಿ ಉಟ್ಟಿವಿಚೆ. ಮನೆಗೆ ಬರೋದು ತುಂಬಾ ಹೊತ್ತಾಗಬಹುದು. ಆದುದರಿಂದ ಅಲ್ಲಿಯೇ ಮುಲಗುತ್ತೀನೇ’ ಎಂದು ಹೇಳಿ ಮನೆಗೆ ಬರಲಿಲ್ಲ.

ಆ ಮಾತನ್ನೂ ಅವನು ಕಲ್ಪಾಣಿಗೆ ಹೇಳಲಿಲ್ಲ. ಅವಳೊಡನೆ

ಮಾತು ಸಿಲ್ಲಿಸಿದ್ದರಿಂದ ತಾಯಿಗೆ ಹಾಗೆ ಹೇಳಿ ಹೊರಟುಹೋಗಿದ್ದು.
ಆದರೆ ಕಲ್ಪಾಣಿಗೆ ವಿನಯ ತಿಳಿದಿರಲಿಲ್ಲ.

ಆದಿನ ರಾತ್ರಿ ಒಂದು ಹೊತ್ತಿನಲ್ಲಿ ಎಚ್ಚರವಾದಾಗ ಅವಲಿಗೆ ರೂಮು
ನಳ್ಳಿ ಹಾಸಿಗೆಯ ಶುರುಳಿ ಮಾತ್ರವಿದುದ್ದು ಕಾಣಿಸಿತು.

ಹಾಗಾದರೆ ಗಂಡ ವರಾಂಡದಲ್ಲಿ ಮಲಗಿಲ್ಲ.

ಕಲ್ಪಾಣಿ ಕಳೆವಳಿದಿಂದ ಎದ್ದು ವರಾಂಡದಲ್ಲಿ ನೋಡಿದಳು. ಮನೆ
ಯಲ್ಲಿ ರಾಮನಾಥನಿದ್ದಂತೆ ಕಾಣಲಿಲ್ಲ. ಆಗಲೇ ರಾತ್ರಿ ಎರಡು ಗಂಟೆಯ
ಸಮಯವಾಗಿತ್ತು.

ಅವಳ ತಲೆಯಲ್ಲಿ ಕೆಟ್ಟ ಯೋಚನೆಗಳು ಸುಳಿದವು. ದೇಶಾಂತರ....
ಆತ್ಮಹತ್ಯೆ....ನೇತ್ರಾಗ್ನಹ....ಬೃಂದಿ, ಬೀರ್... ಕಲ್ಪಾಣಿ ನಡುಗಿದಳು.

‘ದೀವರೆ, ಅವರು ಸುಖವಾಗಿ ಮನೆಗೆ ಬರಲಿ. ಅವರು ಹೇಳಿದ
ಹಾಗೆ ಕೇಳುತ್ತಿನಿ. ಅವರು ಆತ್ಮಹತ್ಯೆ ಮಾಡಿಕೊಂಡರೆ ನನ್ನ ಗತಿ?
ಆಗ ಕೆಲಸನೇನೋ ಉಳಿಯಬಹುದು. ಆದರೆ ರಾಮನಾಥ....ತನ್ನ
ಕಂಡರೆ ಎಷ್ಟು ವಿರ್ಾಮಸವಿತ್ತು....’

ಕಲ್ಪಾಣಿ ಹೆದರಿಕೆಯಿಂದ ಆಳತೊಡಗಿದಳು. ಆಳುತ್ತಾ ಸಾತಮ್ಮನ
ಬಳಿಗೆ ಹೋಗಿ ಆಕೆರುನ್ನು ಎಬ್ಬಿಸಿದಳು.

“ಏನಾಯ್ತು ಮ್ಮು?”

“ಇವರು... ಮನೆಗೆ....ಬಂದಿಲ್ಲ.... ಎರಡು ಗಂಟೆಗೆ....”

“ನಿನಗೆ ಹೇಳಿ ಹೋಗಲಿಲ್ಲವೇ?” ಸಾತಮ್ಮನಿಗೆ ಅಚ್ಚರಿ.

“ಏನನ್ನು?”

“ರಾತ್ರಿ ಮನೆಗೆ ಬರೊದಿಲ್ಲ. ಸ್ನೇಹಿತನ ಮನೇಲಿ ಮಲಗ
ಕೊಳ್ಳುತ್ತಿನಿ ಎಂದು ಹೇಳಿದ. ನಿನಗೆ ಹೇಳಿ ಹೋಗಲಿಲ್ಲವೇ?”

“ಇಲ್ಲ”

“ಗಾಬರಿಯಾಗಬೇಡ. ಮಲಗಿಕೊಳ್ಳಿ....ನಿನಗೆ ಹೇಳಿ ಹೋಗೋಡನ್ನು
ಮುಡಿತುಬಿಟ್ಟಿರಬೇಕು.”

ಕಲ್ಪಾಣಿಗೆ ರೋಷ ಬಂತು.

ತನ್ನನ್ನು ಅವು ಗಾಬರಿಗೊಳಿಸಬೇಕೇ ಈ ಗಂಡು ಪ್ರಾಣಿ! ಗಂಡನ

ರೆಲ್ಲರೂ ಪಶುಗಳು....ಪಶುಗಳು.... ಬ್ಹಾಟ್‌...ಹೆಂಡತಿಯನ್ನು ಎಪ್ಪು
ಗೋಳಾಡಿಸುತ್ತಾರೆ! ಅಬ್ಜಿ! ಒಂದು ಗಳಿಗೆಯಲ್ಲಿ ತಾನೆನ್ನು ಹೆದರಿ ಹಿಡಿ
ಯಾಗಿ ಹೊಗಿದ್ದಳು!

“ನಾನು ಅವರನ್ನು ದ್ವೇಷಿಸುತ್ತೇನೆ. ಗಂಡಸರು ಸ್ತ್ರೀತಿಗೆ ಯೋಗ್ಯ
ರಾದವರಲ್ಲ....”

ಕಲ್ಪಾಣಿ ಕೋಪದಿಂದ ತತ್ತರಿಸುತ್ತಾ ಬಂದು ಹಾಸಿಗೆಯ ಮೇಲೆ
ಉರುಳಿಕೊಂಡಳು. ನಿದ್ದೀ ದೂರವಾಯಿತು.

ಬೆಳಿಗ್ಗಿ ಆರು ಗಂಟಿಗೆ ರಾಮನಾಥ ಮನೆಗೆ ಬಂದ. ಅವನ ಶಾಂತ
ವಾದ ಮುಖ ನೋಡಿ, ಕಳೆದ ರಾತ್ರಿಯ ತನ್ನ ಮನದ ಆಳಳನ್ನು ನೆನೆದು
ಕಲ್ಪಾಣಿಗೆ ಚೀರಬೇಕೆನಿಸಿತು.

ಕಲ್ಪಾಣಿಯು ಕೆಂಪು ಕಣ್ಣಿಗಳನ್ನು ರಾಮನಾಥ ನೋಡಿದ.

ಅನ್ಯಾಯವಾಗಿ ತಾನೂ ಸುಖವಾಗಿರದೆ, ನನ್ನನ್ನೂ ಸುಖವಾಗಿ
ರಿಸದೇ ಇದ್ದಾ ಲೇ’ ಎಂದು ಕೊಂಡ.

ಕೌರ ಮಾಡಿಕೊಳ್ಳಲು ಅವನು ರೂಪಿಗೆ ಬಂದಾಗ ಕಲ್ಪಾಣಿ ರೂಪಿ
ನಿಂದ ಹೊರಗೆ ಹೊರಟಿಳು.

“ಶ್ರೀಮತಿಯವರೇ, ನಾನು ಕೊಟ್ಟಿ ವಾಯಿದೆ ಇಂದಿಗೆ ತೀರುತ್ತದೆ.”

“ನೀವು ನಿನ್ನ ಜೀವನೂನ ಪೂರ್ತಿ ಕಾದರೂ ನಾನು ಕೆಲಸಕ್ಕೆ
ರಾಜೀನಾಮೆ ಕೊಡುವುದಿಲ್ಲ.”

“ಅವರಾಗಿಯೇ ನಿನ್ನ ಮನೆಗೆ ಕಳಿಸಿದರೋ?” ರಾಮನಾಥ ವ್ಯಂಗ್ಯ
ವಾಗಿ ಕೇಳಿದ.

ಕಲ್ಪಾಣಿ ಉತ್ತರ ಕೊಡನೆ ಹೊರಗೆ ಹೊಡಳು.

‘ಅದೇನು ಮಾಡುತ್ತಾರೆ? ನೋಡಿಯೇ ಬಿಡ್ಡೇಣ’ ಎಂದವಳು
ಶ್ರೀಮಾರ್ಣವಿಷಿದ್ಧ ಹಾಗಿತ್ತು.

ಮಾರನೆಯ ದಿನ ರಾಮನಾಥ ಘಾಷ್ಟರಿಗೆ ರಜ ತೆಗೆದುಕೊಂಡ
ಹಾಗಿತ್ತು. ಬೆಳಿಗ್ಗಿ ಏಳು ಗಂಟೆಯಾದರೂ ಅವನು ಹಾಸಿಗೆಯಿಂದ ಎದ್ದಿರ
ಲಿಲ್ಲ.

ಕಲ್ಪಾಣಿ ಯಾವುದನ್ನೂ ಗಮನಿಸದವಳಂತೆ ತನ್ನ ಕೆಲಸಗಳಲ್ಲಿ

ನಿರತಳಾಗಿದ್ದ ಖು. ಎಂದಿನಂತೆಯೇ ಆತುರವಾಗಿ ಉಟ್ಟಿ ಮುಗಿಸಿ ಓಡಿ ಹೋದಳು.

ರಾಮನಾಥ ಸಾವಕಾಶವಾಗಿ ತನ್ನ ಉಟ್ಟಿ ಮುಗಿಸಿ ಹೊರಟೆ. ಕಲ್ಪಾಣಿ ಉಪಾಧ್ಯಾಯಿನಿಯಾಗಿದ್ದ ಹೈಸ್ಕ್ವಲಿಗೆ ಹೋಗಿ ಜವಾನಿಯ ಕ್ರೈಲಿ ಚೀಪಿಯೋಂದನ್ನು ಬರೆದು ಕರ್ಕಿಸಿ ಉತ್ತರಕ್ಕಾಗಿ ಕಾಡು ನಿಂತ. ಸದು ನಿಮಿಷಗಳಲ್ಲಿ ಒಳಗೆ ಬರಲು ಕರೆ ಬಂತು.

ಹೆಡ್‌ಮಿಸ್ಟ್‌ಸ್ ಮಾಣಿಕ್ಯಮೃನ ರೂಪಿಗೆ ಹೋಗಿ ರಾಮನಾಥ ನಮಸ್ಕಾರ ಮಾಡಿದ.

“ತಾವು ಯಾರು ಅಂತ ತಿಳಿಯಲ್ಲಿ”

“ನಿಮ್ಮ ಸ್ಕ್ವಾಲಿನಲ್ಲಿ ಕಲ್ಪಾಣಿ ಅಂತ ಬಬ್ಬರು.....”

“ಹೊಂ...ಹೊಂ....”

“ಆಕೆ ನನ್ನ ಹೆಂಡತಿ”

“ಕುಳಿತುಕೊಳ್ಳಿ” ಎನ್ನುತ್ತಾ ಆಕೆ ಕುಚ್ಚಿಯ ಕಡೆ ಕ್ಯೆ ತೋರಿಸಿದಳು.

ನರಿತ ತಲೆಗೂಡಲು, ಜೀವನದ ಸಾರವನ್ನು ಹೀರಿ ಸುಕ್ಕಾಗಿದ್ದ ಕಣೆ, ಕನ್ನಡಕದ ಹಿಂದಿದ್ದ ಕರುಣೆಯ ಕಣ್ಣಾಗಳನ್ನು ನೇಡಿ ರಾಮು ಶಾಧನಿಗೆ ಮನಸ್ಸು ಬಿಚ್ಚಿ ಮಾತನಾಡಲು ಸಾಧ್ಯವಾಯಿತು.

ಸುಮಾರು ಅರ್ಧ ಗಂಟೆಯ ಕಾಲ ರಾಮನಾಥ ಮಾತನಾಡಿದ. ಆಕೆ ಕಿರುನಿಗೆ ಯೋಂದನ್ನು ಬೀರುತ್ತಾ ಮೌನವಾಗಿ ಕುಳಿತ್ತಿದ್ದರು. ನಡುವೆ ಯಾವುದೋ ಕೆಲಸಕ್ಕಾಗಿ ಸಾಕರನೊಬ್ಬ ಬರಲು

‘ಯಾರನ್ನೂ ಒಳಗೆ ಕಳಿಸಬೇಕು’ ಎಂದರು.

ಮನ್ಮಥನಂತಹ ಗಂಡ, ವಿದ್ಯಾವಂತ, ಕೈತುಂಬ ಸಂಬಳ ಬರುವ ಉದ್ಯೋಗವಿದೆ—ಕಲ್ಪಾಣಿಗೆಲ್ಲಿಯ ಗ್ರಹಜಾರ! ಇಂತಹ ಗಂಡನನ್ನು ಪಡೆದೂ ಆಕೆ ಕೇವಲ ನಾಲ್ಕಾರು ಕಾಸಿನ ಸಂಪಾದನೆಗಾಗಿ, ಬಂದರೆಡು ಬಟ್ಟಿಗಳನ್ನು ಕೊಳ್ಳುವ ಆಸೆಯಿಂದ ಯಾಂತ್ರಿಕವಾಗಿ ದುಡಿಯಬೇಕೆ?

ಅದೂ ತನ್ನ ಆರೋಗ್ಯ, ಸುಖ, ಸಂಶೋಧ ಬಲಿಗೊಟ್ಟು? ತನಗಂತೂ ದುಡಿಯದ ಇರಲು ಸಾಧ್ಯವಿರಲಿಲ್ಲ. ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದು

ಕೊಂಡು ಬೇರೆ ಯಾನ ಮಾರ್ಗವೂ ತೋರದೆ ಕೊನೆಗೆ ವಿದ್ಯೆ ಕಲಿತು ಉಸಾಧ್ಯಯಿನಿಯಾಗಬೀಕಾಯಿತು.

ಗಂಡನೋಡನೆ ಎರಡು ದಿನ ಸರಿಯಾಗಿ ಬಾಳಲಿಲ್ಲ. ಆತನೋಡನೆ ಅಚ್ಚುಕಟ್ಟುಗಿ ಬಾಳುವೆ ನಡೆಸಬೇಕೆಂದು ತನಗಾದರೂ ಎಷ್ಟೊಂದು ಆಸೆಯಿತ್ತು!

ಹೊರಗೆ ದುಡಿದು ಬರುವ ಗಂಡ, ಎರಡು ಚಿಕ್ಕಮಕ್ಕಳು, ಒಪ್ಪವಾದ ಸಂಸಾರ—ಎಂತಹ ಕನಸು!

ಆದರೆ ಮಾತ್ರೆಕ್ಕೆನ್ನುನ ಪಾಲಿಗದು ಕನಸಾಗಿಯೇ ಉಳಿಯಿತು. ಹದಿನಾರನೆಯ ವಯಸ್ಸಿನಲ್ಲಿ ಆಕೆ ವಿಧನೆಯಾಗಿದ್ದರು. ನೆಂಟಿರಷ್ಟು ಹಂಗಿನಲ್ಲಿಯೇ ವಿದ್ಯೆ ಮುಗಿಸಿದ್ದರು.

ಈಗ ಆಕೆಯ ಬದುಕು ಶಾಂತವಾಗಿತ್ತು. ಹೂಂ....ಒಂಟಿ ಪ್ರಸ್ತೀ.

ಒವೊಮ್ಮೆ ತಾನು ಹೆಣೆದಿದ್ದ ಕನಸಿನ ಚಿಕ್ಕ ಸುಳಿದರೆ ಆಕೆಗೆ ಬದುಕು ಭಾರವೇನಿಸುತ್ತಿತ್ತು.

ಮನೆಗೆಲ್ಲ ತಾನೊಬ್ಬಳು. ಒಂದರೆ ‘ಬಂದೆಯಾ, ತಿಂದೆಯಾ’ ಎಂದು ಆದರಿಸುವವರಿಲ್ಲ. ಕೊನೆಗೆ ಸತ್ತ ತನಗಾಗಿ ಕಣ್ಣೀರು ಕರೆಯುವ ವರೂ ಇಲ್ಲ.

ಕೊನೆಗೆ ಪತಿಯ ನೆನಪಿಗಾಗಿ ಒಬ್ಬ ಮಗುವೂ ಇಲ್ಲ. ಬರಡು ಬಾಳು-ಶಾಸ್ಯ ಜಗತ್ತು-ಎಲ್ಲೆಲ್ಲಾ ಕತ್ತಲು. ಈಗ ವಿದ್ಯಾರ್ಥಿನಿಯರೇ ಆಕೆಯ ಮಕ್ಕಳು. ಸಹೋದ್ರೋಗಿಗಳೇ ತಂಗಿಯರು.

ಅವರೆಲ್ಲರಿಗೂ ಆಕೆ ತಾಯಿ-ಆಕ್ಕೆ.

ಕಣ್ಣಿನಲ್ಲಿ ತುಂಬುತ್ತಿದ್ದ ಸೀರನ್ನು ಆಕೆ ಪ್ರಯ್ಯಕ್ಕುಪೂರ್ವಕವಾಗಿ ನಿವಾರಿಸಿಕೊಂಡು ರಾಮನಾಥನ ಕಡೆಗೊಮ್ಮೆ ನೋಡಿದರು.

ಎಂತಹ ಆಕರ್ಷಣೀಯ ವ್ಯಕ್ತಿ! ಸರಿಯಾದ ಕಾಲಕ್ಕೆ ತನಗೊಬ್ಬ ಮಗನಾಗಿವಿದ್ದರೆ ಇಷ್ಟ ವಯಸ್ಸಿನ ಮಗನಿರಬಹುದಾಗಿತ್ತು.

ಆತನ ವಿಶಾಲವಾದ ಎದೆಗಂತಲೂ ಕಲ್ಪಾಣಿಗೆ ಒರಗಿಕೊಳ್ಳಲು ಬೇರೊಂದು ಸಾಧನ ಬೇಕೆ?

ರಾಮನಾಥ ತನ್ನ ಮಾತನ್ನು ಮುಗಿಸಿದ : “ಮೇಡಂ, ನಾನು ಹೇಳು

ವುದನ್ನೆಲ್ಲ ಹೇಳಿದ್ದೀನೆ. ಇದರ ಮೇಲೆ ನಿಮಗೆ ತೋರಿದಂತೆ ಮಾಡಬಹುದು.”

“ಆಗಲಿ. ನಾನೂ ಯೋಚನೆ ಮಾಡ್ಡಿದ್ದೀನಿ. ಮುಂದಿನ ವಾರ ಕೆವಿಟೆ ಏಬಿಂಗದೆ. ಕಲ್ಯಾಣಿ ಒಳ್ಳೆಯ ಉಪಾಧ್ಯಾಯಿನಿ. ಆ ದೃಷ್ಟಿಯಿಂದ ಅವಳನ್ನು ಕಳೆದುಕೊಳ್ಳಲು ಶಾಲೆ ಯೋಚಿಸುತ್ತದೆ.”

“ತಮಗೆ ತುಂಬಾ ತೋರಿದರೆ ಕೊಟ್ಟೆ. ಹೈಮ್ಮಿ” ಎನ್ನುತ್ತಾ ರಾಮುನಾಥ ಎದ್ದುನಿಂತ.

“ತೋರಿದರೆ ಏನಿಲ್ಲ. ನಿನ್ನ ಸುಖವಾಗಿರೋದು ಮುಖ್ಯ.”

“ನಮಸ್ಕಾರ” ಎನ್ನುತ್ತಾ ರಾಮುನಾಥ ಕೈಜೋಡಿಸಿ ಹೊರಗೆಬಂದ.

ರಾಮುನಾಥ ಸಂಜೀ ಕೆಂಬಿಗೂ ಹೋಗದೆ ಮನೆಯಲ್ಲಿಯೇ ಇದ್ದ. ರಾತ್ರಿ ಸುಮಾರು ಎಂಟು ಗಂಟೆಯ ವೇಳೆಗೆ ಕಲ್ಯಾಣಿ ಮನೆಗೆ ಬಂದಳು.

ಗಂಡನ ಕಡೆಗೊಮ್ಮೆ ಉರಿಸೋಟೆ ಬೀರಿ ಒಳಗೆ ಹೋದಳು. “ಯಾಕಮ್ಮೆ ಇಷ್ಟು ಹೊತ್ತಾಯಿತು?” ಎಂದರು ಸಾತಮ್ಮೆ.

“ಏನೋ ಕೆಲಸವಿತ್ತು” ಎಂದಳು ಕಲ್ಯಾಣಿ.

ಆ ಕೆಲಸವೇನೇನಂಬುದು ರಾಮುನಾಥನಿಗೆ ಮಾತ್ರ ತಿಳಿದಿತ್ತು.

ರಾತ್ರಿ ರೂಪಿನೋಳಗೆ ಬಂದವಳೀ ಕಲ್ಯಾಣಿ ಗಂಡನೋಡನೆ ಬೆಕ್ಕಿನಂತೆ ಕಾದಾಡಿದಳು.

“ನಾಚಿಕೆ ಆಗೊಲ್ಲ? ನಿಮ್ಮಕ್ಕೆಲಿ ನನ್ನ ಬಿಡಿಕೊಳೆ ಆಗದೆ ಅಲ್ಲಿ ಹೋಗಿ ಹೆಡ್ ಮೇಡಂ ಕಾಲಿಗೆ ಬಿದ್ದು ಕೇಳಿಕೊಂಡಿದೀರ! ಅವರೇನು ತಿಳ್ಳೋತಾರೆ—ಹೆಂಡತಿನ ಆಳಲಾರದವನೂಂತ....”

“ನಿಂಗ್ಯಾಕೆ ಕೆಲಸ ಕಲ್ಯಾಣಿ? ನಿಂಗೆ ಮದುವೆಯಾಗಿದೆ. ಉಡಲು, ಉಣಿಲು ಸಾಕಷ್ಟಿದೆ. ಒಂದು ಕೆಲಸ ಸಿಕ್ಕಿದರೆ ಒಪ್ಪೊತ್ತಾದರೂ ಉಟ ಮಾಡ್ಡಿವಿ ಅಂತ ಇರೋರು ನಮ್ಮಲ್ಲಿ ಸಾವಿರಾರು ಜನ ಇದಾರೆ. ಅವರ ತುತ್ತಿ ನಿನ್ನ ಕಣಿಯಬೇಡ. ಯಾರಾದರೂ ಬಡ ಹುಡುಗಿಗೆ ನಿನ್ನ ಕೆಲಸ ಬಿಟ್ಟುಕೊಟ್ಟು ಪುಣ್ಯ ಕಟ್ಟಿಕೊಳ್ಳ. ಸೊನ್ನೀ, ಹಾಡು, ಬಟ್ಟಿಗಳಿಗಂತಲೂ ಅನ್ನದ ಅಗತ್ಯ ಮನುಷ್ಯನಿಗೆ ಹೆಚ್ಚು.”

“ಜಡಿ ಮಗಳು, ಡೆಪ್ರೈಟ್. ಕಮಿಂಷನ್‌ರ್ ಮಗಳು ಹೊಟ್ಟಿಗಲ್ಲದೆ ಮೇಡಂಗಳಾಗಿದ್ದಾರೇನೋ? ನಾನು ರಾಜಕುಮಾರಿ ಅಲ್ಲವೇ?”

“ನನ್ನ ಕೈಲಿ ಆಡಳಿತ ಇದಿದ್ದರೆ ಅಂತಹವರಿಗೆ ಖಂಡಿತ ಕೆಲಸ ಕೊಡುತ್ತಿರಲಿಲ್ಲ. ನಮ್ಮಲ್ಲಿ ಸಡೆಯುತ್ತಿರುವ ಅನ್ಯಾಯ ಒಂದೇ ಎರಡೇ? ವಸ್ತುದ ಒಡನೆಗಳನ್ನು ಶೊಟ್ಟೆ ಧರ್ಮಾರ್ಥವರದ ಸೀರೆ ಉಟ್ಟೆ ಕಾರಿನಲ್ಲಿ ಬರಾಳಲ್ಲಾ ಅವಳು—ಡೆಪ್ರೈಟ್ ಕಮಿಂಷನ್‌ರ್ ಮಗಳು—ನಾಚಿಕೆ ಆಗೋಲ್ಲಿ ಅವಳಿಗೆ? ಬಡಲು, ಗತಿ ಇಲ್ಲದ ವಿದ್ಯಾವಂತ ಹುಡುಗಿಗೆ ಯಾಕೆ ತನ್ನ ಪ್ರಭಾವದಿಂದ ಕೆಲಸ ಮಾಡಿಸಿಕೊಡಬಾದು? ಕೇಸರಿ—ನಿಮ್ಮ ಸವಾಜಕ್ಕೆ ಬರಾಳಲ್ಲಾ—ಒಂದು ಹೊತ್ತಿಗೂ ಅನ್ನವಿಲ್ಲ ಮನೆಯವರಿಗೆ—ವಿದ್ಯಾವಂತೆ—ಅವಳಿಗೆ ಆ ಕೆಲಸ ಕೊಡಿಸಬಾರದೇನು?”

“ಬಡವರನ್ನು ಉದಾಧರ ಮಾಡಿರೋಕೆ ಹೊರಟಿರೋರು ನೀವು.”

“ನಾನು ಯಾರನ್ನೂ ಉದಾಧರ ಮಾಡೋದಕ್ಕೆ ಹೊರಟಿಲ್ಲ. ನನ್ನ ಸಂಸಾರ ಜೆನ್ನಾಗಿರಬೇಕೆಂದು ಆಸಿ.”

“ನಿಮ್ಮ ಸಂಸಾರ ಏನಾಗಿದೆ?”

“ನನ್ನ ಸಂಸಾರದಲ್ಲಿ ಈಗ ಏನಿವೆ? ನಿನಗೆ ಹಾಳು ಕೆಲಸದಿಂದಾಗಿ ಯಾವಾಗಲೂ ಅಲಷ್ಯ, ಅಯಾಸ, ಬಳಲಿಕೆ, ಸುಸ್ತು.”

“ನಿಮ್ಮ ಮಾತು ಕೇಳಿ ಮೈಯೆಲ್ಲಾ ಕೆಂಡವಾಗ್ತಿದೆ”

“ನೀನು ಇನ್ನೇನಾದರೂ ಹೇಳುವುದಿದೆಯೇ? ನಿನಗೆ ನಿದ್ದೆ ಬರ್ತಿದೆ” ಎಂದ ರಾಮನಾಥ ಬೇಸರದಿಂದ.

“ಹೊಂ. ನಾನು ನಿಮ್ಮನ್ನು ದ್ವೇಷಿಸುತ್ತೇನೆ.”

“ಈ ಮಾತು ಆಗಲೇ ಬಹಳ ಸಲ ಆಡಬಿಟ್ಟಿದ್ದಿರು. ಬೇರೆ ಇನ್ನೇನಾದರೂ ಹೊಸ ಪದ ಹುಡುಕಿ ಹೇಳು” ಎನ್ನತ್ತಾ ರಾಮನಾಥ ಮಲಗಿಯೇ ಬಿಟ್ಟು.

ಕಲ್ಯಾಣಿ ಮುಕ್ಕಿನಲ್ಲಿಯೇ ಬಿಕ್ಕಿಬಿಕ್ಕಿ ಅತ್ತುಳು. ರಾಮನಾಥ ಯಾವುದಕ್ಕೂ ಕಿವಿಗೊಡಿದೆ ಶಿಲೆಯಂತೆ ಮಲಗಿದ್ದು.

ಒಂದು ವಾರದಲ್ಲಿ ರಾಮನಾಥನಿಗೆ ಮನೆ ಬೇಸರವಾಯಿತು. ಅವನು ಮನೆಗಂತಲೂ ಮನೆಯ ಹೊರಗೆ ಹೆಚ್ಚು ಸಮಯವನ್ನು ಕಳಿಯುತ್ತಿದ್ದು.

ಕಲ್ಯಾಣಿಯಂತೂ ಗಂಡನ ಮುಖ ಸೋಡಿದರೆ ಕಿಡಿಕಿಡಿಯಾಗುತ್ತಿದ್ದಳು. ಸಾತಮೃನವರು ಆದುವುದಕ್ಕಿಲ್ಲದೆ, ಅನುಭವಿಸುವುದಕ್ಕಿಲ್ಲದೆ ಮೂಕಸಂಕಟ ಅನುಭವಿಸುತ್ತಿದ್ದರು.

ಶೇಷಯ್ಯನವರು ಮಾತ್ರ ನಿರಾತಂಕದಿಂದ ಉಬ್ಬ, ತಿಂಡಿ ಮಾಡಿ ಕೊಂಡು ಬಾಯಿ ತುಂಬ ಅಕ್ಕರೆಯಿಂದ ಮಗ, ಸೋಸೆಯನ್ನು ಮಾತನಾಡಿ ಸುತ್ತಾ ಸಂತೋಷ ಚಿಕ್ಕರಾಗಿ ಕಾಲ ಕಳೆಯುತ್ತಿದ್ದರು. ಎಲ್ಲಿಯವರಿಗೆ ಅವರ ಹಣದ ಚೀಲ, ಬಡ್ಡ ವಗೆರೆಗಳು ಸುರಕ್ಷಿತವೋ, ಅಲ್ಲಿಯವರಿಗೆ ಅವರು ಸಂತೋಷದಿಂದ ಇರುತ್ತಿದ್ದರು.

ಅಪರೂಪವಾಗಿ ತವರು ಮನಿಗೆ ಮಕ್ಕಳೊಡನೆ ಬರುತ್ತಿದ್ದ ಹೆಣ್ಣು ಮಕ್ಕಳನ್ನೂ ಕೇವಲ ಬಾಯಿಮಾತಿನಲ್ಲಿಯೇ ತೃಪ್ತಿ ಪಡಿಸುತ್ತಿದ್ದರು. ಕೊನೆಗೆ ವೊಮಕ್ಕಳ ಕ್ಕಿಗೆ ಒಂದು ಪೆಪ್ಪರಮೆಂಟು, ಹಣ್ಣನ್ನು ಸಹ ತಂದು ಕೊಟ್ಟು ಕಂಡಿರಲಿಲ್ಲ ಆ ಪ್ರಾಣಿ.

ಒಮ್ಮೆ ಚಿಕ್ಕಮಗಳ ಮಗುವಿಗೆ ತವರು ಮನಿಯಲ್ಲಿಯೇ ಹುಟ್ಟಿದ ಹಬ್ಬವಾಯಿತು. ಶೇಷಯ್ಯನವರು ಬಾಯಿತುಂಬಾ ಜೇನು ಸೋರುವಂತೆ ಅಮ್ಮಾ, ಅಕ್ಕಾ ಎಂದು ಮಗುವನ್ನು ಮುದ್ದು ಮಾಡಿದರೇ ಹೊರತು ವರ್ಷದ ಹಬ್ಬಕ್ಕೆ ಎರಡಾಣಿಯ ಪೆಪ್ಪರಮೆಂಟನ್ನೂ ತರಲಿಲ್ಲ. ಕೊನೆಗೆ ಆ ದಿನ ಮನಿಗೆ ಬಂದಿದ್ದ ಗೆಳಿಯದು ಸಹ ಮಗುವಿಗೆ ತಮ್ಮ ಯೋಗ್ಯತೆಗೆ ತಕ್ಕ ಹಾಗೆ ಉಡುಗೊರಿಗಳನ್ನು ತಂದಿದ್ದರು.

ಗಂಡನ ಜಿಪುಣತನವನ್ನು ಕಂಡು ಸಾತಮೃ ಸೋಂದುಕೊಳ್ಳುತ್ತಿದ್ದರು.

“ಹೋಗಲಿ, ಹೆಣ್ಣು ಮಕ್ಕಳನ್ನು ತವರು ಮನಿಗೆ ಬರಬೇಡಿ. ಅಕ್ಕಿ ಖಚಾಗುತ್ತದೆ” ಎಂದು ಹೇಳುವುದಿಲ್ಲವಲ್ಲ. ಅಷ್ಟೇ ಸಾಕು ಎಂದು ಅವರು ತೃಪ್ತಿ ಪಟ್ಟುಕೊಳ್ಳುತ್ತಿದ್ದರು.

ಮಗ, ಸೋಸಿ ಪರಸ್ಪರ ಮುನಿಸಿಕೊಂಡಿದ್ದರಿಂದ ಶೇಷಯ್ಯನವರಿಗೆ ಯಾವ ನಷ್ಟವೂ ಇರಲಿಲ್ಲ. ಆದುದರಿಂದ ಆವರು ಎಂದಿನಂತೆಯೇ ಇದ್ದರು.

ಒಂದು ವಾರದ ನಂತರ ಕಲ್ಯಾಣಿಯ ಹೆಸರಿಗೆ ಶಾಲೆಯಿಂದ ಟಿಪ್ಪಾ ಲೊಂದು ಬಂತು. ಅದರಲ್ಲಿ ಆಕೆಯನ್ನು ಕೆಲಸದಿಂದ ರಲೀವ್ ಮಾಡಿರು

ವ್ಯಾದಿಗಿತ್ತು.

ಕಲ್ಯಾಣಿ ಅದನ್ನು ಸಿರೀಪ್ಪಿಸಿಯೇ ಇಡ್ಡಳು. ಗಂಡ ಸಂಜೀ ಘಾಕ್ಕೆರಿಯಿಂದ ಬಂದ ಕೂಡಲೇ ಕಲ್ಯಾಣಿ ಶಾಲೆಯಿಂದ ಬಂದಿದ್ದ ಪತ್ರವನ್ನೂ, ಒಂದು ಲೋಟೆ ಹಾಲನ್ನೂ ತೆಗೆದುಕೊಂಡು ಹೋಗಿ ಗಂಡನ ಕೈಗೆ ಕೊಟ್ಟಿಳು.

“ಆ ಕಾಗದ ಓದಿ ಹೊಟ್ಟಿ ತುಂಬಾ ಹಾಲು ಕುಡಿಯಿರಿ” ಎಂದು ಅಣಕೆವಾಡಿದಳು ಕಲ್ಯಾಣಿ.

ರಾಮನಾಥ ಕಾಗದ ಓದಿ ನಿದಾನವಾಗಿ ಹಾಲು ಕುಡಿದು “ಇದ್ದರೆ ಇನ್ನೊಂದು ಲೋಟೆ ತೆಗೆಂಡು ಬಾ” ಎಂದ.

“ನಾಳೆಯ ದಿನ ನಾನು ಮೈಸೂರಿಗೆ ಹೋಗ್ಗಿ ಇನ್ನೇ.”

“ಅಗತ್ಯವಾಗಿ ಹೋಗು. ಕಾಗದ ಬರೆದು ಹೋದರೆ ವಾಸಿ.”

“ಇನ್ನೊಂದು ದಿನವೂ ನಾನಿಲ್ಲಿ ಇರ್ಮಾಡಿಲ್ಲ. ಮೈಸೂರಲ್ಲಿ ಮನೆ ದಾರಿ ನನಗೆ ಗೊತ್ತಿದೆ.”

“ಸಂತೋಷ. ಸ್ವಲ್ಪ ದಿವಸ, ನಿನ್ನ ಕಾವು ಇಳಿಯುವವರಿಗೆ ನಾನಿಬ್ಬರೂ ದೂರದೂರ ಇರುವುದೇ ವಾಸಿ.”

“ಸ್ವಲ್ಪ ದಿವಸವೇನು? ನಾನು ಇನ್ನು ಇಲ್ಲಿಗೆ ಬರೋಡಿಲ್ಲ. ನಮ್ಮ ತಂಡಿಗೆ ನಾನೊಬ್ಬಳು ಭಾರವಿಲ್ಲ. ನಾನು ಇಲ್ಲಿಯೇ ಕೆಲಸಕ್ಕೆ ಸೇರಿ ಕೊಂಡು ನನ್ನ ಅನ್ನ ಸಂಪಾದಿಸುತ್ತೇನೆ.”

“ಹೆಂಗಸು ಇವು ಹರ ಮಾಡಬಾರದು ಕಲ್ಯಾಣಿ. ನೀನು ನನ್ನ ಶತ್ರುವಲ್ಲ....”

“ಶತ್ರುವೇ ನಾನು ನಿಮಗೆ.”

“ಬಾಯಿಗೆ ಬಂದ ಹಾಗೆ ಮಾತನಾಡಬೇಡ ಗಂಡ ಎನ್ನುವ ಮರ್ಯಾದೆ ಇರಲಿ ನಿನಗೆ.”

“ನನಗೆ ಅವೆಲ್ಲಾ ತಿಳಿಯೋಲ್ಲ. ಇನ್ನು ಮೇಲೆ ನನ್ನ ಪಾಡು ನನಗೆ.”

“ನನ್ನ ಸಹನೆಗೂ ಮಿತಿ ಇದೆ. ನೀನು ಇನ್ನೂ ನನ್ನ ರೇಗಿಸಿದರೆ ನಾನು ಮನುಷ್ಯನಲ್ಲ. ಪಶುವಾಗುತ್ತೇನೆ.”

“ಪಶು! ಹ.... ಈಗ ಮನುಷ್ಯರಾಗಿರೋದು ಅಪ್ಪುರಲ್ಲಿಯೇ ಇದೆ.”

ರಾಮನಾಥನ ಕಣ್ಣಗಳು ಕೆಂಪಾದವು. ಅವನು ತಾನು ಪರುವಾಗಿದ್ದೇನೆ ಎಂಬುದನ್ನು ಅವಳಿಗೆ ಸ್ಥಿರೀಕರಿಸಿದ.

ಅವಳಿಗೆ ಉಳಿದಿದ್ದ ಕಣ್ಣೀರುಗರೆಯವುದು ಮಾತ್ರ.

ಮಾರನೆಯ ದಿನ ಬೆಳಿಗ್ಗೆ ಕಲ್ಪಾಣಿ ತನ್ನ ಒಂದೆರಡು ಬಟ್ಟಿಗಳನ್ನು ತೆಗೆದುಕೊಂಡು ಮೈಸೂರಿಗೆ ಹೊರಟಿಳು. ರಾಮನಾಥ ಆಗ ಮನೆಯಲ್ಲಿ ಇರಲಿಲ್ಲ. ಸಾತಮ್ಮ್ಯ ಸೊಸಿಗೆ ಎಷ್ಟೋ ಬುದ್ಧಿ ಹೇಳಿದರು.

“ಉಹಹಂ ನಾನು ಹೋಗ್ಗಿಸಿ. ಇಲ್ಲಿರೋದಿಲ್ಲ” ಎಂದು ಹೆಳ್ಳಿದು ಕಲ್ಪಾಣಿ ಹೊರಟಿ ನಿಂತಳು.

ತೇವಯ್ಯನವರು “ಹೋದರೆ ಹೋಗಲಿ, ಎರಡು ದಿನದಲ್ಲಿ ಮತ್ತೆ ಇಲ್ಲಿಗೆ ಬರಾ ಲೇ” ಎಂದರು.

ಸಿಟ್ಟಿನಿಂದ ಕುದಿಯುತ್ತಾ ಕಲ್ಪಾಣಿ ಮೈಸೂರಿಗೆ ಹೊರಟಿಳು.

ಅವಳನ್ನು ಹಿಂಬಾಲಿಸಿ ರಾಮನಾಥನ ಕಾಗದವೊಂದು ಅನಂತನ ಹೆಸರಿಗೆ ಬಂತು. ರಾಮನಾಥ ಬರೆದಿದ್ದು.

—‘ತವರುಮನೆ ಕಲ್ಪಾಣಿಯ ಪಾಲಿಗೆ ಮುಳ್ಳ ಹಾಸಿಗೆಯಾಗಲಿ. ಅವಳು ಮತ್ತೆ ನನ್ನಲ್ಲಿಗೇ ಬರುತ್ತಾ ಲೇ. ನನ್ನೊಡನೆ ನೀವೆಲ್ಲ ಸಹಕರಿಸು. ವಿರೆಂದು ಭಾವಿಸಿದ್ದೇನೇ !’

ಕಾಗದ ಪತ್ರವಿಲ್ಲದೆ ಮುಖ ದಷ್ಟಗೆ ಮಾಡಿಕೊಂಡು ಮನಿಗೆ ಬಂದ ಮಂಗಳನ್ನು ಸೋಡಿ ವಿಚಯಮ್ಮ್ಯ ಸೊಂದುಕೊಂಡರು. ಮೈಸೂರಿಗೆ ಬಂದ ರಾತ್ರಿ ತಾಯಿ, ತಂಡೆ, ಅಣ್ಣ, ಅತ್ತಿಗೆಯ ಮುಂದೆ ಕಲ್ಪಾಣಿ ತನ್ನ ದುರಂತ ಕತೆಯನ್ನು ಹೇಳಿಕೊಂಡಳು. ಕತೆ ಕಣ್ಣೀರಿನೊಡನೆ ಮುಕ್ತಾಯ ವಾಯಿತು.

ಕಲ್ಪಾಣಿ ಕತೆ ಮುಗಿಸಿ ಇತರರ ಪ್ರತಿಕ್ರಿಯೆ ತಿಳಿಯಲು ಕುತೂಹಲಗೊಂಡಳು. ತನ್ನ ದುಃಖ ಜೀವನ ಕೇಳಿ ಇತರರಿಗೆ ತನ್ನೊಡನೆ ಕಣ್ಣೀರನ್ನು ಹರಿಸಬಹುದು ಎಂದು ಅವಳು ಭಾವಿಸಿದ್ದಾರು.

ವೆಂಕೆಂಬಾಚಲಯ್ಯನವರು “ಹುಂ.... ನೊಡಲಿನಿಂದ ಮುದ್ದು ಮಾಡಿ ಸಾಕಿದ ಫಲ ಇದು. ಮಗುವಾಗಿದ್ದಾಗಿನಿಂದ ನಾವು ಸರಿಯಾಗಿ ಸಾಕಿದ್ದರೆ

ಇವಳು ಹೀಗೇಕೆ ಆಗುತ್ತಿದ್ದಳು ? ” ಎಂದರು.

ವಿಜಯಮೃನ್ ಯೋಚನೆ ಮಾತಿಗೆ ವಿಾರಿತ್ತು.

ವಶ್ವಲೆ ಅರ್ಥಗಳಿಗೆ ಅನಂತನ ಕಡೆಗೊಮ್ಮೆ ನೋಡಿ ಸುಮೃನಾದಳು. ಅನಂತ ಕೋಪದಿಂದ ಹುಬ್ಬಿಗಂಟಿಕ್ಕೆ ಹೇಳದ,

“ರಾಮನಾಥ ಒಳ್ಳೆಯವರಾಗುವ ಹೊತ್ತಿಗೆ ನಿನ್ನ ಸುಮೃನೆ ಬಿಟ್ಟು ದ್ವಾರೆ. ನಾನಾಗಿದ್ದರೆ ನಿನ್ನ ಮೈಮಾಳಿಯನ್ನು ಲಾ ಪುಡಿಮಾಡುತ್ತಿದೆ.”

ಅಣ್ಣನ ಮಾತನ್ನು ಕೇಳಿ ಕಲ್ಯಾಣೆ ಬಿಕ್ಕೆ ಬಿಕ್ಕೆ ಅತ್ತಳು. ಇವು ದೊಡ್ಡ ಪ್ರಪಂಚದಲ್ಲಿ ತನ್ನವರು ಯಾರೂ ಇಲ್ಲಚೆಂದು ತಿಳಿದು ಅವಳ ವ್ಯಾಖ್ಯಾನಕೆಚಾಯಿತು.

ಕೊನೆಗೆ ಕುಕ್ಕರಹೆಳ್ಳಿ ಕೆರೆಯೀ ತನಗೆ ಅಶ್ರಯವೇನೋ ?

ವಿಜಯಮೃತವರಿಗೆ ಬಂದ ಮಗಳನ್ನು ಸಮಾಧಾನ ಮಾಡಿ ಹೇಳಿದರು.

“ಅನಂತನ ಮಾತು ಯಾವಾಗಲೂ ದುಡುಕು. ನಾಲ್ಕು ದಿನ ಹಾಯಾಗಿರು. ಆಮೇಲೆ ಯಾವುದೂ ಯೋಚನೆ ಮಾಡೋಣ.”

ಕಲ್ಯಾಣೆ ಸ್ವಲ್ಪ ಸಮಾಧಾನ ಮಾಡಿಕೊಂಡಳು. ತವರು ಮನೆಗೆ ಬಂದ ಸಂತೋಷದಲ್ಲಿ ಅನ್ನ ಎಂದಿಗಿಂತಲೂ ಸ್ವಲ್ಪ ಹೆಚ್ಚಾಗಿಯೇ ಸೇರಿತು.

ಆತ್ಮಹತ್ಯೆಯ ಯೋಚನೆ ಅವಳ ಮನಸ್ಸಿನಲ್ಲಿ ತಾನೇ ತಾನಾಗಿ ಸುಳಿದಾದುತ್ತಿತ್ತು. ರಾತ್ರಿ ಎಲ್ಲರೂ ಮಲಗಿದ ಮೇಲೆ ಯಾರಿಗೂ ತಿಳಿಯದಂತೆ ಎದ್ದು ಕೆರೆಯಲ್ಲಿ ಮುಳುಗಿ ಶ್ರಾಣ ಬಿಟ್ಟು ತನ್ನ ದುಃಖ ಜೀವನವನ್ನು ಕೊನೆಗಾಣಿಸಬೇಕೆಂದು ಕಲ್ಯಾಣೆ ನಿಶ್ಚಯಿಸಿದ್ದಳು. ಅದನ್ನು ಅವಳು ಕಾಯ್ದರೂಪಕ್ಕೆ ತರಲು ತಕ್ಕ ಯೋಚನೆ ಮಾಡಿದ್ದಳು. ಪಾಪ ! ರಾತ್ರಿ ಎಲ್ಲರಿಗಿಂತಲೂ ವೊದಲು ನಿದ್ದೆ ಬಂದುದು ಅವಳ ತಪ್ಪೇ ?

ಗಾಢ ನಿದ್ದೆ ಬಂದುದರಿಂದ ಕಲ್ಯಾಣಗೆ ಆತ್ಮಹತ್ಯೆ ಮಾಡಿಕೊಳ್ಳಲು ಬಿಡುವಾಗಲಿಲ್ಲ.

ಮಾರನೆಯ ದಿವಸ ಆತ್ಮಹತ್ಯೆ ಯೋಚನೆ ಅವಳಿಂದ ದೂರವಾಗಿತ್ತು.

ರಾಮನಾಥನ ಕಾಗದ ಓದಿ ಅನಂತನಿಗೆ ತಂಗಿಯ ಮೇಲೆ ಮತ್ತು ಮೃತ್ಯುಕೋಪ ಬಂತು. ಕಲ್ಯಾಣಿಯು ಮನೆಯಲ್ಲಿಲ್ಲವೆಂದು ನಿಶ್ಚಯಮಾಡಿಯೇ

ಅವನು ತಾಯಿಯ ಮೇಲೆ ರೇಗಿದ.

“ನಿನ್ನ ಮುದ್ದಿನ ಫಲ. ಅನುಭವಿಸು.”

“ಮಕ್ಕಳನ್ನು ಮುದ್ದ ಮಾಡಿದ ಮಾತ್ರಕ್ಕೆ ಗಂಡನನ್ನು ಬಿಟ್ಟು ಬರಬೇಕೂಂತ ನಾನು ಹೇಳಿಕೊಟ್ಟಿದ್ದನೇ? ಕಲ್ಪಾಣಿ ನಮಗೆಲ್ಲ ಒಂದು ದೊಡ್ಡ ಸಮಸ್ಯೆಯಾಗಿ ಬಿಟ್ಟಿದ್ದಾಗಿ”

ಎನ್ನುತ್ತಾ ವಿಜಯಮ್ಮೆ ಕಣ್ಣೀ ರೋರಿಸಿಕೊಂಡರು.

“ಅವಳಿಗೆ ಬುದ್ಧಿ ಕಲಿಸೋದನ್ನು ನನಗೆ ಬಿಟ್ಟುಬಿಡು” ಎಂದ ಆನಂತ. ಅಷ್ಟರಲ್ಲಿ ಕಲ್ಪಾಣಿಯ ದನಿ ಕೇಳಿಬಂದದ್ದರಿಂದ ತಾಯಿ ಮಗ ಸುಮ್ಮನಾದರು.

ಒಂದು ವಾರ ಕಲ್ಪಾಣಿ ತವರು ಮನೆಯಲ್ಲಿ ಯಾವುದನ್ನೂ ಲಕ್ಷ್ಯಸದೆ ಸುಖವಾಗಿದ್ದಳು. ಆಗಾಗೆ ಅವಳನ್ನು ಚಿಂತಿಗೆಡುಮಾಡುತ್ತಿದ್ದವನು ರಾಮನಾಥ. ಅವನ ಹರ ಅವಳ ಚಿತ್ತವನ್ನು ಕಲಿಕಿಟ್ಟತ್ತ.

ಒಂದು ವಾರದ ನಂತರ ಕಲ್ಪಾಣಿಗೆ ಮನೆಯವರು ತನ್ನನ್ನು ವೊದಲಿ ನಂತೆ ಕಾಣುತ್ತಿಲ್ಲ ಎಂಬ ಸಂದೇಹ ಬಂತು.

ಅದು ವೊದಲು ಗೋಚರವಾಗಿದ್ದ ವಶ್ವಲೆಯ ವರ್ತನೆಯಿಂದ. ಒಂದು ದಿನ ಆನಂದ, ಕಲ್ಪಾಣಿ ವರಾಂಡದಲ್ಲಿ ಆಟವಾಡುತ್ತಿದ್ದರು. ಆನಂತ ರೂಪಿನಲ್ಲಿ ಮಲಗಿದ್ದ. ಅವರಿಬಿಂದ ಗದ್ದಲ ಕೇಳಿ ವಶ್ವಲೆ ರೂಪಿ ನಿಂದ ಸಿದುಕಿಕೊಂಡು ಹೊರಗೆ ಬಂದ.

“ಬಾರೋ ಆನಂದ, ಸದಾ ಆಟ ಆಟಿ...ಆಟ. ಭಾನುವಾರ ಒಂದು ಗಳಿಗೆ ಇವರು ನಿದ್ದಿ ಮಾಡಲಿ. ಗದ್ದಲ ನಾಡುವುದರಲ್ಲಿ ದೊಡ್ಡೊರು, ಚಿಕ್ಕೊರು ಎಲ್ಲಾ ಒಂದೇ ಆಗಿದೀರಿ” ಎಂದವಳೀ ಆನಂದನನ್ನು ಎಳೆದುಕೊಂಡು ಒಳಗೆ ಹೋದಳು.

ಕಲ್ಪಾಣಿಗೆ ಕೆನ್ನೆಗೆ ಹೊಡಿದಂತಾಯಿತು. ಮದುವೆಗೆ ಮುಂಚೆ ಅತ್ತಿಗೆ ಎಂದೂ ಹಾಗೆ ಮಾತನಾಡಿರಲಿಲ್ಲ. ತನ್ನನ್ನು ಕಂಡರೆ ತುಂಬಾ ಪ್ರೀತಿ, ವಿಶ್ವಾಸದಿಂದ ಇರುತ್ತಿದ್ದ ವಶ್ವಲೆ, ವಿಜಯಮ್ಮೆ ಬ್ಯಾಡರೂ ತನ್ನ ಪಕ್ಕವಹಿಸಿ ಮಾತನಾಡುತ್ತಿದ್ದ ವಶ್ವಲೆ, ಈಗ ಹೀಗೆ ವ್ಯಂಗ್ಯವಾಗಿ ಮಾತನಾಡಬೇಕಾದರೆ?

ವೊದಲು ಅತ್ಯಿಗೆ ಹೀಗೆ ಮಾತನಾಡಿದ್ದರೆ ತಾನು ಸುಮೃದ್ಧಿರುತ್ತೇ ದ್ದಳಿ? ಚೆನ್ನಾಗಿ ದಬಾಯಿಸಿ ಅವರಿಂದ ‘ತನ್ನಯಿತು’ ಎನಿಸಿಬಿಡುತ್ತಿದ್ದಳು.

ಆದರೆ ಈಗ ಹಾಗೆ ದಬಾಯಿಸಲು ಅದೇಕೋಣ ಅವಳ ನಾಲಿಗೆ ಹಿಂದೆಳೆಯಿತು.

ಹಿಂದೆ ತಾನು ಆ ಮನೆಯವರಲ್ಲಿ ಒಬ್ಬಳು.

ಮನುಷ್ಯನಾದ ನಂತರ ಹೆಣ್ಣು ತವರು ಮನೆಯಲ್ಲಿಯೂ ಅತಿಧಿ, ಪರಕ್ಕೆಯಳು.

ಕಲ್ಪಣೆಗೆಂಟೂದ ಒಂದು ಕ್ಷೇತ್ರದ ನೋರ್ವಿನಲ್ಲಿ ಗಂಡನ ಮನೆಯೇ ವಾಸಿ ಎನಿಸಿತು. ಆದರೆ ಗಂಡನ ಭಳ ನೆನೆದು ಮನಸ್ಸು ಮತ್ತೆ ಬಿರುಸಾಯಿತು.

ಹೊಂ.....ತವರು ಮನೆಯಲ್ಲಿಯೂ ತಾನಿರುವುದು ಬೇಡ. ಎಲ್ಲಿಯಾದರೂ ಒಂದು ಸರಿಯಾದ ಕೆಲಸ ಸಿಕ್ಕಿದರೆ, ಎಲ್ಲಾದರೂ ರೂಮು ಮಾಡಿಕೊಂಡು, ಅನ್ನಬೇಯಿಸಿ ತಿಂದುಕೊಂಡು ಸ್ವತಂತ್ರವಾಗಿದ್ದ ರಾಯಿತು. ಯಾರ ಹಂಗೂ ತನಗೆ ಬೇಡ.

ಆದರೂ ಆ ದಿನ ಕಲ್ಪಣೆಗೆ ಅತ್ಯಿಗೆಯ ಮಾತನಿಂದಾಗಿ ಮನಸ್ಸು ಮುದುಡಿಕೊಂಡಿತ್ತು. ಆದರಿಂದಾಗಿ ಅವಳಿಗೆ ಉಟ್ಟಿ, ತಿಂಡಿ ಯಾವುದೂ ಸೇರಲಿಲ್ಲ.

ಮನುಷ್ಯನು ನೋಡಿ ನಿಜಯನ್ನು ಕೇಳಿದರು.

“ಯಾಕೇ ಉಟ್ಟಿ ಮಾಡೋಲ್ಲ?”

“ಯಾಕೋ ಬೇಕಿಲ್ಲಮತ್ತು.”

“ಹೇಗೋ ನೇರಿಸಿಕೊಂಡು ತಿನ್ನನ್ನು. ಒಂದಾಗಿನಿಂದಲೂ ಒಂದು ದಿನ ಸಹ ಸರಿಯಾಗಿ ಉಟ್ಟಿ ಮಾಡಿಲ್ಲ.”

ನಿಜಯನ್ನು ಮನುಷ್ಯನು ಉಪಚಾರ ಮಾಡಿದರು.

“ಬಿಡನ್ನು ಅವಳಿಗೆಂತಹ ಉಪಚಾರ? ಬೇಕಾದರೆ, ಹಸಿವಾದರೆ, ತಿನ್ನನ್ನುತ್ತಾಳೆ” ಎಂದ ಅನಂತ ಬರಣಾಗಿ.

ಕಲ್ಪಣೆಯ ಹೈದರಾಬಾದು ನೇಲೆ ಮತ್ತೊಂದು ಪೆಟ್ಟು. ತನ್ನ

ಸ್ವೀತಿಯ ಅನಂತಣ್ಣು ಹೀಗೆ ಮಾತನಾಡಬಲ್ಲನೇ! ಕಾರಣ ಏನಿರಬಹುದು?

ಬಹುಶಃ ತಾನು ತವರು ಮನೆಯಲ್ಲಿಯೇ ಆಜಿವ ಹಯ್ರಂತ ಖಳಿಯುವವಳಿಂದರಿತು ಅವರೆಲ್ಲ ತನ್ನನ್ನು ಹೀಗೆ ಕಡೆಗಾಣಿಸುತ್ತಿರ ಬೇಕು.

ತನಗೊಂದು ಕೆಲಸ ಸಿಕ್ಕಬಿಟ್ಟರೆ?

ಇವರೆಲ್ಲರಿಗೂ ಮೂಗು ಮುರಿದು, ಹಾಯಾಗಿ ತನ್ನದೊಂದು ಗೂಡು ಮಾಡಿಕೊಂಡು ಹೋಗಿ ಬಿಡುಹುದು. ಆಗ ಅನಂತ, ವತ್ನಲೇ ಕಾಲಿಗೆ ಬಿದ್ದ ತನ್ನನ್ನು ‘ಅಲ್ಲಿಯೇ ಇರು’ ಎಂದು ಕೇಳಿಕೊಂಡರೂ ತಾನೊಂದು ಗಳಿಗೆಯೂ ಅಲ್ಲಿರಬಾರದು.

“ಬೇಡಮ್ಮು, ಹಸಿವಾದರೆ ನಾನೇ ಕೇಳುತ್ತಿನಿ” ಎಂದಳು ಕಲ್ಪಾಣಿ ಅಳು ತುಂಬಿದ ದಷ್ಟಿಯಿಂದ.

“ನಿನ್ನ ಯಕ್ಕೀಕ ಸಾಕಾಯಿತಮ್ಮು, ಮಾತಿತ್ತಿದರೆ ಅಳು ಬಂದು ಬಿಡುತ್ತದೆ” ಎಂದರು ವೆಂಕಟಾಚಲರ್ಯಾ.

ಕಲ್ಪಾಣಿಗೆ ಮುಂದೆ ಅಲ್ಲಿ ಕುಳಿತುಕೊಳ್ಳುವುದು ಸಾಧ್ಯವಾಗಲಿಲ್ಲ. ಅವಳು ಎದ್ದು ಹೋದಳು.

ವಿಜಯಮ್ಮು, ಅನಂತ, ಗಂಡನ ಕಡೆ ತಿರುಗಿ “ತುಂಬಾ ಒರಟಾಯಿತು ಮಾತು” ಎಂದರು.

“ನೀನು ಸುಮುಸಿರಮ್ಮು, ನಿನಗೆ ಅವಳ ಮೇಲಿರುವಷ್ಟೇ ಸ್ವೀತಿ ನಮಗೂ ಇದೆ. ದುಡುಕಿ ಬಂದಿದ್ದಾಳೆ. ಅವಳ ಶಪ್ಪು ಅವಳಿಗೆ ತಿಳಿಸಿ ಗಂಡ, ಹೆಂಡತಿಯ ಸಂಸಾರ ಒಂದುಗೂಡಲೀಂತಾನೇ ನಾವು ಒರಟಾಗಿ ಮಾತನಾಡೋದು” ಎಂದ ಅನಂತ.

“ಹೋಗಾದರಾಗಲಿ ತುಂಬಾ ಒರಟಾಗಬೇಡಿ”. ಎಂದರು ವಿಜಯಮ್ಮು:

“ಖಾಹಿಲೆ ವಾಸಿಯಾಗಲೀಂತಾನೇ ಅಲ್ಲವೇ ಕಹಿ ಬೈಷಧಿ ಕುಡಿ ಸೋದು ರೊಗಿಗಳಿಗೆ?”

ವಿಜಯಮ್ಮು ಮಗನ ಮಾತಿಗೆ ಏನನ್ನೂ ಹೇಳಿದಾದರು. ಅಂದಿನಿಂದ ಅನಂತ ತನ್ನ ಒರಟುತನ ಕಡಿನೆ ಮಾಡಿದರೂ ಆಗಾಗ್ಗೆ ಕೊಂಕು,

ವ್ಯಂಗ್ಯ, ಕುಹಕವನ್ನು ಮಾತಿನಲ್ಲಿ ಸೇರಿಸಿ ತಂಗಿಯ ಮೇಲೆ ಸೂಕ್ತವಾಗಿ
ಪ್ರಯೋಗಿಸುತ್ತಿದ್ದು.

ಮನೆಯವರ ಅನಾದರಣೆ, ತಾತ್ವಾರವನ್ನು ಗಮನಿಸಿದ್ದ ಕಲ್ಯಾಣಿ
ಈಗ ಪ್ರೀತಿಯ ಮಾತಿನಲ್ಲಿಯೂ ತನ್ನದೇ ಆದ ವ್ಯಂಗ್ಯವನ್ನು ಕಾಣುತ್ತಿ
ದ್ದಳು.

ತಾಯಿಯೊಬ್ಬಳ ಹೊರತಾಗಿ ಉಳಿದವರೆಲ್ಲ ಕಲ್ಯಾಣಿಯನ್ನು ಸ್ವಲ್ಪ
ಅಲಕ್ಷ್ಯದಿಂದಲೇ ಕಾಣುತ್ತಿದ್ದರು.

ತವರು ಮನೆಗೆ ಬಂದ ಹದಿಸ್ತೇದು ದಿನಗಳಲ್ಲಿ ಕಲ್ಯಾಣಿಗೆ ಉಸಿರು
ಶಿಕ್ಷೆಕೊಂಡಂತಾಯಿತು.

ಅವಳು ಸೂಕ್ತ ಸ್ವಭಾವದ ಹುಡುಗಿ. ಎಂತಹ ಮಾತಿನಲ್ಲಿಯೂ
ಎರಡಫರ್ ಕಾಣುತ್ತಿದ್ದವಳು. ಸಾಲದುದಕ್ಕೆ ಸ್ವಾಭಿಮಾನ ಬೇರೆ. ಅಂತಹ
ವಳಿಗೆ ಅಣ್ಣ, ಅತ್ತಿಗೆ, ತಂದೆಯ ಮಾತುಗಳು ಶಲ್ಯದಂತಿ ಶೋರುತ್ತಿದ್ದವು.

ಒವೆನ್ನುಮೈ ಎಲ್ಲರೊಡನೆಯೂ ಜಗತ್ವಾಡಿ ಮನೆಯಿಂದ ಹೊರಗೆ
ಹೊರಟುಬಿಡಬೇಕೆನಿಸುತ್ತಿತ್ತು ಅವಳಿಗೆ. ಆದರೆ ಹೋಗುವುದಾದರೂ
ಎಲ್ಲಿಗೆ?

ಯಾ ರ ದಾ ದ ರೂ ಮನೆಯಲ್ಲಿ ಮುಸುರೆ ತಿಕ್ಕಿ ವಾರ ಮಾಡಿ
ಕೊಂಡರೋ?

ಮರುಷ್ಟಣ ತನ್ನ ಆಲೋಚನೆ ನೆನೆದು ನಗು ಬಂತು ಅವಳಿಗೆ.
ತಾಯಿ, ತಂದೆಯಾಡುವ ಬಿರುಸು ಮಾತನ್ನು ಸಹಿಸದವಳು ಇತರರು
ಆಡುವ ಮಾತುಗಳನ್ನು ಕೇಳಿಯಾಳೇ?

‘ಸಾಕೆಪ್ಪಾ ಹೆಣ್ಣು ಜನ್ಮ’ ಎಂದು ಕಲ್ಯಾಣ ತನ್ನನ್ನು ಸ್ವಷ್ಟಿಸಿದ
ಬುಹ್ಕನ ಮೇಲೆ ರೇಗಿಕೊಂಡಳು.

ಒಮ್ಮೆ ವತ್ಸಲೆಯ ಗೆಳತಿಯೊಬ್ಬಳು ಮನೆಗೆ ಬಂದಿದ್ದಳು. ಮಾತಿನ
ನಡುವೆ ಆಕೆ ಕಲ್ಯಾಣಿಯ ಕಡೆ ತಿರುಗಿ

“ಯಾವಾಗ ಬಂದಿರಿ?” ಎಂದಳು.

“ಅವಳೇ? ಅವಳು ಬಂದು ಹದಿಸ್ತೇದು ದಿನವಾಯಿತು” ಎಂದಳು
ವತ್ಸಲೆ ಕಲ್ಯಾಣಿ ಬಂದು ಆಗಲೇ ಯಾಗವಾಯಿತು ಎನ್ನುವಂತೆ.

“ಇರ್ತೀರಾ ಇನ್ನೂ ಕೊಂಚ ದಿನೆ?”

“ಹೊಂ. ಇಲ್ಲೀ ಇರ್ತಾಳೆ” ಎಂದಳು ವಶ್ವಲೆ. ಆಗ ಮಾತ್ರ ಕಲ್ಯಾಣಿಗೆ ಕಸಿವಿಸಿಯಾಯಿತು.

ಹಾಗಾದರೆ ತಾನು ತವರು ಮನಿಗೆ ಭಾರವೇ? ಆಗಳಿಗೆಯಲ್ಲಿ ತಾನು ಗಂಡನ ಮನಿಯನ್ನು ಬಿಟ್ಟು ಬಂದು ದುಡುಕಿದೆ ಎನಿಸಿತವಳಿಗೆ.

ರಾತ್ರಿ ಟ್ರೈನಿಗೆ ಹೋರಟು ಬಿಟ್ಟರೆ ಹೇಗೆ? ಆದರೆ....ಆದರೆ....ಗಂಡನ ಹರ?

ತನ್ನವರು ಯಾರೂ ಇಲ್ಲ. ತನ್ನ ಪಾಲಿಗೆ ಜಗತ್ತಿಲ್ಲ ಶೊನ್ಯ. ಅತ್ತಿಗೆ, ಅಣ್ಣಿ, ತಂದೆಯ ಮಾತುಗಳನ್ನು ಕೇಳಿದಾಗ ಅವಳಿಗೆ ‘ಯಾಕಾ ದರೂ ಇಲ್ಲಿಗೆ ಬಂದೆನೋ’ ಎನಿಸುತ್ತಿತ್ತು.

ಸುಮೃದ್ಧಿರುವುದರ ಹೋರತು ಜೀರೆ ದಾರಿಯೇ ಅವಳಿಗಿರಲಿಲ್ಲ.

* * *

ರಾಮನಾಥ ಫ್ಯಾಕ್ಟ್‌ರಿಯಂದ ಮನಿಗೆ ಬರುವ ಹೊತ್ತಿಗೆ ಕಲ್ಯಾಣಿ ಹೋರಟು ಹೋಗಿದ್ದ್ಲಿಂದು.

ರಾಮನಾಥನಿಗೆ ಮನೆ ಶೊನ್ಯವಾಗಿದ್ದೀಂತೆ ತೊರಿತು.

ತಾನಾದರೂ ಅಪ್ಪು ಹರ ಹಿಡಿಯಬಾರದಾಗಿತ್ತು. ಏನೋಽ ಹುಡುಗಿ, ಎರಡು ದಿನ ಕೆಲಸ ಮಾಡಿದ್ದರೆ ತನ್ನ ಗಂಟೀನು ಹೋಗುತ್ತಿತ್ತು. ಅವಳಿ ಗಾದರೂ ಎಪ್ಪು ಹರ? ತನ್ನ ಮಾತಿಗೆ ಗೌರವ ಬೇಡವೇ?

ರೂಮಿನಲ್ಲಿ ಕಲ್ಯಾಣಿಯ ಬಟ್ಟಿಗಳಿದ್ದವು. ಅವುಗಳನ್ನು ನೋಡಿ ರಾಮನಾಥನಿಗೆ ನಗುಬಂತು.

ಇನ್ನು ಗಂಡನ ಮನಿಗೆ ಬರುವುದಿಲ್ಲವೆಂದು ಹೇಳಿ ಹೋರಟ ಹೇಣ್ಣಿ. ತನ್ನೆಲ್ಲಾ ಬಟ್ಟಿಗಳನ್ನೂ ತೆಗೆದುಕೊಂಡು ಹೋಗಬಹುದಿತ್ತು.

ಎಲ್ಲಾ ನಾಲಿಗೆಯ ತುದಿಯ ಮಾತು. ಅಂತರಾಳದಿಂದ ಹರಿದು ಬಂದ ನಿರ್ಧಾರವಲ್ಲ ಅವಳಿದು.

ಎರಡು ದಿನ ರಾಮನಾಥ ಸಂತೋಷವಾಗಿ ಕಾಲ ಕಳೆದ. ಸಿದುಕು ಮಾತು, ಅಸಮಾಧಾನದ ಮುಖ, ಬಿರುಸು ವರ್ತನೆ ಇವುಗಳು ಕಲ್ಯಾಣ ಯೋಜನೆಯೇ ಮಾಯವಾಗಿದ್ದು ದರಿಂದ ರಾಮನಾಥ ಹಾಯಾಗಿದ್ದು.

ನಂತರ ಅವನಿಗೆ ಬೇಸರವಾಯಿತು.

ರೂಮಿನಲ್ಲಿ ಕಲ್ಯಾಣಿಯ ಬಟ್ಟೆಬರೆಗಳ ಹರಡವಿಲ್ಲ. ರೂಮಿನೊಳಗೆ ಕಾಲಿದುತ್ತಿದ್ದ ಹಾಗೇ ಗಮ್ಮೆಂದು ಬರುತ್ತಿದ್ದ ಸೊ೦೯, ಪೊಡರು, ಸೆಂಟಿನ ಪರಿಮಳವಿಲ್ಲ, ಹೊವಿನ ಸುಗಂಥವಿಲ್ಲ. ಅಗಾಗ್ನಿ ಅವನ ಕ್ಷಮಿರದ ವೆಟ್ಟಿಗೆ ಯಲ್ಲಿ ಹೇಗೋ೧ ಬಂದು ಸೇರುತ್ತಿದ್ದ ಕ್ಕಿಷ್ಟು, ಹೇರುಪಿನ್ನುಗಳ ಹಾವಳಿಯಿಲ್ಲ. ಅವನ ಪರಾಯಿಯ ಜೀಬಿನಲ್ಲಾ ಆಶ್ರಯ ಪಡೆಯುತ್ತಿದ್ದ ರಂಗುರಂಗಿನ ರಿಬ್ಬನ್ನುಗಳ ದಾಂಧಲೆಯಿಲ್ಲ. ನಿದ್ದೆಹಾಡುತ್ತಿದ್ದ ತನ್ನನ್ನು ಆಧ್ಯ ರಾತ್ರಿಯಲ್ಲಿ ಎಬ್ಬಿಸಿ,

“ಪ್ರೀ...ಪ್ರೀ...ನಿದ್ದೆ ಬಂತಾ?” ಎಂದು ಹಲವಾರು ಸಲ ಕೂಗಿ ಎಬ್ಬಿಸುತ್ತಿದ್ದ ದನಿಯಿಲ್ಲ.

‘ಹೆಂ....ಹೋದರಿ ಹೋದಳು. ಈಗ ಹಾಯಾಗಿದೀನಿ’ ಎಂದು ರಾಮನಾಥ ಕೆಲವು ಸಲ ಹೇಳಿಕೊಂಡರೂ ಮನಸ್ಸಿನಾಳದಲ್ಲಿ ಬಂದು ಕೀಟ ಕೊರೆಯುತ್ತಲೇ ಇತ್ತು.

‘ದುಡುಕಿದೆ. ನಿಂನೂ ದುಡುಕಿದೆ. ಇಬ್ಬರೂ ತಾಕ್ಕೆಯಿಂದಿರಬೇಕಾಗಿತ್ತು’.

ಕಲ್ಯಾಣಿಗೆ ಕಾಗದ ಬರೆಯುವ ಮನಸ್ಸ್ಯಾಯಿತು ರಾಮನಾಥನಿಗೆ. ಅವನ್ನುಂದು ಜಂಭವಾಡಿಕೊಂಡು ಹೋಗಿದಾಳೆ. ಅವಳೇ ಬರೆಯಲಿ ಎಂದು ಮತ್ತೆ ಸುಮೃದ್ಧಾದ.

ಉರಿಗೆ ಹೋದ ಕಲ್ಯಾಣಿ ಗಂಡನಿಗೆ ಕಾಗದ ಬರೆಯಲ್ಲಿ-ಬದಲು ಅನಂತ ರಾಮನಾಥನ ಕಾಗದಕ್ಕೆ ಉತ್ತರ ಬರೆದಿದ್ದು.

“ನಾವು ಸಾಧ್ಯವಾದನ್ನು ಅವಳನ್ನು ತಿದ್ದಲು ಪ್ರಯತ್ನಿಸುತ್ತಿದ್ದೇವೆ. ನಿನೇನೂ ಯೋಚಿಸಬೇಡಿ. ಎಲ್ಲಾ ಸರಿಹೋಗುತ್ತದೆ.”

ಭಾವಮೈದುನನ ಕಾಗದ ಓದಿ ರಾಮನಾಥನಿಗೆ ಎಷ್ಟೋ ಸಮಾಧಾನವಾಯಿತು.

‘ಆದರೂ ಇಬ್ಬರೂ ದುಡುಕಿದೆವೆ. ನಮ್ಮಿಬ್ಬರಲ್ಲಿ ಯಾರೊಬ್ಬರಾದರೂ ಸೋಲಬೇಕಾಗಿತ್ತು’. ಎಂದು ರಾಮನಾಥ ಅಗಾಗ್ನಿ ವೇಚಾಡಿಕೊಳ್ಳುತ್ತಿದ್ದು.

ಸಾತಮ್ಮನಂತೂ ಸೊಸೆಯ ವರ್ತನೆಯಿಂದ ಭೂಮಿಗಳಿಂದ ಹೋಗಿ

ದ್ವಿರು.

ಕಲ್ಯಾಣಿ ಗಂಡನ ಮಾತನ್ನು ಅಪೋಂದು ಪ್ರತಿಭಟಿಸುವಳಿಂದು ಅವರು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ.

ಗಂಡನ ಮಾತನ್ನು ಹೆಂಡತಿಯಾದವಳು ವಿರೋಧಿಸುವುದು ಅವರ ದೃಷ್ಟಿಯಲ್ಲಿ ಆಕ್ರಮ್ಯ ಅವರಾಧವಾಗಿತ್ತು.

ಇನ್ನು ಗಂಡನನ್ನು ಬಿಟ್ಟುಹೊಗುವುದು....ಆದನ್ನು ಬಾಯಿಂದ ನುಡಿದರೇ ರೌರವಾದಿ ನರಕ!

ಆಕೆ ಸನುಯ ಸಿಕ್ಕಿದಾಗಲೆಲ್ಲಾ ಮಗನಿಗೆ ಹೇಳುತ್ತಿದ್ದರು “ಹೋಗೋ, ನೀನು ಸೋತರೂ ಚಿಂತೆಯಿಲ್ಲ. ಕಲ್ಯಾಣಿನ ಸಮಾಧಾನ ಮಾಡಿ ಕರೆದು ಕೊಂಡು ಬಾ. ನೀರೇಡಿದವರು ನಮ್ಮ ಸಂಸಾರ ನೀರೇಡಿ ನಗುವ ಹಾಗಾ ಯಿತ್ತು!”

ತಮ್ಮ ಮಾತಿಗೆ ಬಲ ಕೊಡಲು ಆಕೆ ಮಗನಿದುರಿಗೆ ಕಂಬನಿ ವಿಡಿಯುತ್ತಿದ್ದರು.

ತಾಯಿಯ ಕಣ್ಣಿರು ಕಂಡು ರಾಮನಾಥ ಮರುಗುತ್ತಿದ್ದ. ಆದರೆ ತಾನಾಗಿಯೇ ಸೋತು ಕಲ್ಯಾಣಿಯನ್ನು ಕರೆದುಕೊಂಡು ಬರಲು ಅಭಿವಾನಂಪೂತ್ತಿರಲಿಲ್ಲ.

“ನಾನು ಅವಳನ್ನು ಕಳಿಸಲೂ ಇಲ್ಲ. ನಾನು ‘ಬಾ’ ಎಂದು ಹೋಗಿ ಕರೆಯುವುದೂ ಇಲ್ಲ” ಎನ್ನುತ್ತಿದ್ದ ರಾಮನಾಥ.

“ಎಷ್ಟೇ ಆಗಲಿ ನಿಂಗಿಂತ ಚಿಕ್ಕವಳು ಕಣ್ಣೋ. ಸಾಲದ್ದುಕ್ಕೆ ಕರಿ ಮಗಳಿಂತ ಸ್ವಲ್ಪ ಮುದ್ದು ಮಾಡಿದಾರೆ ಮನೇಲಿ. ಅದರಿಂದ ಹರ್ಚೊಸಿ”

“ಚಿಕ್ಕವಳಾದರೆ ದೊಡ್ಡವರು ಹೇಳಿದ ಹಾಗೆ ಕೇಳಿಕೊಂಡು ಬಿದಿರ ಬೇಕು. ಒಬ್ಬನೇ ಮಗಾಂತ ನೀವೂ ನನ್ನ ಮುದ್ದು ಮಾಡಿ ಸ್ವಲ್ಪ ಹರ್ಚಲಿಸಿದೀರಿ. ಅವಳಿಗಿಂತ ನಾನೇನೂ ಕಡಿಮೆಯಿಲ್ಲ.”

“ಹೀಗಾದರೆ ಹೋಗೋ ಮಗೂ, ಸಂಸಾರಾಂದ ಹೇಳಿ ಗಂಡ ಹೆಂಡತಿ ಒಬ್ಬಿಗೊಬ್ಬರು ತಗ್ಗಿ ಬಗ್ಗಿ ನಡೆಯಬೇಕು. ನಾನು ನಿಮ್ಮಸ್ವರಿಗೆ ತಗ್ಗಿ ನಡೆಯುತ್ತಿರುವುದರಿಂದಲೇ ನನ್ನದೂ ಒಂದು ಸಂಸಾರವಾಗಿದೆ. ಅವರು

ಚಿಪ್ಪಣತನ ನೋಡಿ ನನಗೂ ಎಪ್ಪು ಬೇಜಾರಾಗಿದೇಂದ್ರೀ ಒಂದೊಂದು ಸಲ ಎಲ್ಲಾ ದರೂ ಹೊರಟು ಹೋಗೋಣಾಂತ ಎನಿಸುತ್ತೆ. ನನ್ನ ಕಾಲ ಹೋಗೇ ಕಳ್ಳಿತು. ನೀವಾದೂ ಸುಖವಾಗಿರಿ.”

“ನಾನೀಗೆ ಸುಖವಾಗೇ ಇದ್ದೀನಿ.”

“ಆದೆಲ್ಲ ಬರಿಯ ಬಾಬೂಟಿಕೆ. ನೋದಲಿನ ಹಾಗೆ ಉಟ್ಟಿ, ತಿಂಡಿ, ಸಿದ್ದಿ ಯಾವುದೂ ಮಾಡೋಣ್ಣ?”

“ಸರಿ, ನಿನ್ನ ದೃಷ್ಟಿಯಲ್ಲಿ ನಾನು ಯಾವತ್ತೂ ಉಟ್ಟಿ, ತಿಂಡಿ ಸರಿ ಯಾಗಿ ಮಾಡಿದವನಲ್ಲ” ಎನ್ನುತ್ತಿದ್ದ ರಾಮನಾಥ.

ಶೇಷಯ್ಯನವರು ಮಾತ್ರ ಸೋಸೆ ಹೊರಟು ಹೋಗಿದ್ದ ಕ್ಷೇತ್ರ ಒಂದು ಮಾತ್ರ ಆಡಿರಲಿಲ್ಲ.

ವರಡು ಸೇರು ಹುರಳಿಕಾಯಿ ತೆಗೆದುಕೊಳ್ಳುವ ಕಡೆ ಅರ್ಥಸೇರು ಕಡಿಮೆ ಕೊಳ್ಳುತ್ತಿದ್ದರು. ಸೋಸೆ ಹೋದ ಮೇಲೆ ಹಾಲೂ ಅರ್ಥ ಪಾವಿ ನಷ್ಟ ಕಡಿಮೆಯಾಗತ್ತು.

ಅದೇನು ಸ್ವಲ್ಪ ಸಂತೋಷದ ವಿವಯವೇ? ಎವೊಂದು ಹಣ ಉಳಿತಾಯವಾದ ಹಾಗಾಯಿತು!

ಕಲ್ಪಾಟಿ ಗಂಡನನ್ನು ಬಿಟ್ಟು ತವರು ಮನಿಗೆ ಹೋದ ಒಂದೂವರೆ ತಿಂಗಳಿಗೆ ಅನಂತನಿಂದ ಮತ್ತೊಂದು ಕಾಗದ ಬಂತು.

“ಕಲ್ಪಾಟಿಗೆ ಯಾಕೋ ಆರೋಗ್ಯ ಚಿನ್ನಾಗಿಲ್ಲ....”

ರಾಮನಾಥನಿಗೆ ಕೂಡಲೇ ಧಾವಿಸಿ ಹೋಗಿ ಹೆಂಡತಿಯನ್ನು ನೋಡಿ ಬರಬೇಕೆನಿಸಿತು. ಆದರೆ ಅವನು ತನ್ನ ಆಸೆಯನ್ನು ಹುದುಗಿಸಿ ಮೇಲೆ ನಿಶ್ಚಯಿತನಾಗಿದ್ದ. ಆದರೂ ಮನಸ್ಸು ಕೊರೆಯುತ್ತಿಲ್ಲ.

‘ಕಲ್ಪಾಟಿಗೆ ಏನಾಗಿರಬಹುದು? ಅವಳ ಜಂಭದಿಂದಾಗಿ ನನಗೆ ಹೋಗಿ ನೋಡೋಕೆ ಸಾಧ್ಯವಿಲ್ಲ. ಏನಾದರಾಗಲಿ ನಾನೇ ಸೋತು ಹೋಗಿ ಕರೆದುಕೊಂಡು ಬಂದುಬಿಡಲೇ? ಉಹೂಂ-ಸಾಧ್ಯವಿಲ್ಲ. ಅವಳ ಹೆಮ್ಮೆಗೆ ತಕ್ಕು ಶಾಸ್ತ್ರಯಾಗಿಬೇಕು.’

ರಾಮನಾಥ ಮೈಸೂರಿಗೆ ಹೊರಡಲಿಲ್ಲ.

ಒಂದು ವಾರದ ನಂತರ ರಾಮನಾಥನಿಗೆ ಅನಂತನಿಂದ ಮತ್ತೊಂದು

ಕಾಗದ ಬಂತು. ಅದರಲ್ಲಿಯೂ ಅವನು ಕಲ್ಯಾಣಿಯ ಆರೋಗ್ಯ ಚೆನ್ನಾಗಿಲ್ಲವೆಂದು ಬರೆದಿದ್ದು.

ಹುಂ....ಅವನಾದರೂ ಬಾಯಿವಾತಿಗಾದರೂ ಕಲ್ಯಾಣಿಯ ನೈಮ್ಮನ್ಯ ಸೋಡಿಕೊಂಡು ಹೊಗಿ ಎಂದು ಬರೆಯಬಾರದಾಗಿತ್ತೇ? ಹಾಗಾದರೂ ಬರೆದಿದ್ದರೆ ಆಗ ತಾನು ನಾಚಿಕೆಯನ್ನಾದರೂ ತೊರೆದುಹೊಗಿ ಅವಳನ್ನು ಸೋಡಿಕೊಂಡು ಬರಬಹುದಾಗಿತ್ತು.

ರಾಮನಾಥ ಕಷ್ಟಪಟ್ಟಿ ಮನಸ್ಸನ್ನು ಬಿಗಿಹಿಡಿದ.

ನಾಲ್ಕು ದು ದಿನಗೆ ನಂತರ ಮತ್ತೆ ರಾಮನಾಥನಿಗೆ ಕಾಗದಬಂತು. ಅದರಲ್ಲಿ ಕಲ್ಯಾಣಿ ಹಾಸಿಗೆ ಹಿಡಿದು ಮಲಗಿರುವುದಾಗಿ ಅನಂತ ತಿಳಿಸಿದ್ದ. ಅಷ್ಟು ದರೂ ಆಕೆ ರಾಮನಾಥನ ಹೇರನ್ನೇ ಎತ್ತಿ ರಲಿಲ್ಲವಂತೆ. ಅತನನ್ನು ಕರಿಸೋಣವೇ ಎಂದುದಕ್ಕೆ ಉತ್ತರವನ್ನೇ ಕೊಡಲಿಲ್ಲ ಎಂದು ಅನಂತ ಬರೆದಿದ್ದು.

ಅವಳು ಅಷ್ಟೀಂದು ಬಿಗಿಯ ಮೇಲಿರುವಾಗ ತಾನಾಗಿಯೇ ಏಕೆ ಹೊಗಬೇಕು ಎಂದು ರಾಮನಾಥ ಸುಮ್ಮನಾದ. ಅದರೂ ಯಾವಾಗಲೂ ಅವನಿಗೆ ಕಲ್ಯಾಣಿಯದೇ ಯೋಜನೆಯಾಗಿತ್ತು.

ಸಾತಮ್ಮನ್ನಿಂದ ಕಲ್ಯಾಣಿಯ ಅನಾರೋಗ್ಯದ ವಿಷಯವನ್ನು ಆತ ಮರೆಮಾಡಿದ್ದು. ಸೊಸಿಗೆ ಹುಣಾರಿಲ್ಲವೆಂದು ತಿಳಿದರೆ ಆಕೆ ತನ್ನನ್ನು ಕತ್ತು ಹಿಡಿದು ತಲ್ಲಿ ಮೈಶಾರಿಗೆ ಕಳುಹಿಸುವಳಿಂದು ರಾಮನಾಥನಿಗೆ ಗೊತ್ತು. ಅದರೆ ಅದಕ್ಕೆ ಅವನು ಸಿದ್ಧವಾಗಿರಲಿಲ್ಲ.

ಅನಂತನಿಗೆ ಕಾಗದ ಬರೆದ ರಾಮನಾಥ—ಆಗಾಗ್ಗೆ ಕಲ್ಯಾಣಿಯ ಆರೋಗ್ಯದ ವಿಷಯ ತಿಳಿಸುವಂತೆ.

ಮುಂದೆ ಒಂದು ವಾರವಾದರೂ ಆನಂತನಿಂದ ಕಾಗದವೇ ಬರಲಿಲ್ಲ. ಆಗ ರಾಮನಾಥನಿಗೆ ನಿಜವಾಗಿಯೂ ದಿಗಿಲಾಯಿತು. ನಾಲ್ಕು ದು ದಿನಗೆ ನಂತರ ತಾನೇ ಮತ್ತೊಂದು ಸತ್ತವನ್ನು ಬರೆದ. ಅದಕ್ಕೂ ಜವಾಬು ಬರಲಿಲ್ಲ.

ಈಗ ರಾಮನಾಥನಿಗೆ ಮುಳ್ಳಿನ ಮೇಲೆ ಕುಳಿತಿರುವ ಅನುಭವ ವಾಯಿತು.

ಒಂದು ಪಕ್ಕೆ ಕಲ್ಪಾಣಿ ಹೋಗಿಬಿಟ್ಟರೆ? ಎಲೊಲ್ ಪಟ್ಟಾಗಿ ಹಾಸಿಗೆ ಹಿಡಿದು ಮಲಗಿಬಿಟ್ಟಿರಬೇಕು. ಮನೆಯವರೆಲ್ಲ ಅವಳ ಆರ್ಥಿಕೆಯಲ್ಲಿ ಮಗ್ನಾರಾಗಿ ತನಗೆ ಕಾಗದ ಬರೆಯುವುದನ್ನು ಮರೆತಿರಬೇಕು. ತನ್ನ ಹರ, ವೊಂಡತನದಿಂದಾಗ ಕಲ್ಪಾಣಿಯೇನಾದರೂ ಸತ್ತು ಹೋದರೆ ತನ್ನ ಗತಿ ಏನು? ಪರೋಕ್ಷವಾಗಿ ತಾನೇ ಅವಳನ್ನು ಕೊಂಡಂತಾಗುವುದಿಲ್ಲವೇ? ಆಮೇಶೆ ತಾನು ಬದುಕಿರುವುದಾದರೂ ಹೇಗೆ? ಕೊನೆಯವರೆವಿಗೂ ತನ್ನ ಚಿತ್ತ ತನ್ನನ್ನು ಕಾಡಿ ತಿನ್ನುವುದಿಲ್ಲವೇ? ಆಮೇಶೆ ತಾನು ಶಾಂತಿಯಿಂದಿರುವುದಾದರೂ ಹೇಗೆ? ಪಾಪ! ಕಲ್ಪಾಣಿ ಕೊನೆಯುಸಿರು ಬಿಡುತ್ತಾ ಮೈಸೂರಿನಲ್ಲಿದಾಳೋ ಏನೋ? ಅಥವಾ ಅವಳನ್ನು ಯಾವು ದಾದರೂ ಆಸ್ತ್ರತ್ವಿಗೆ ಸೇರಿಸಿದ್ದರೂ ಇರಬಹುದು. ಏನಾದರಾಗಲಿ, ತಾನಿನ್ನು ಹರಮಾಡುವುದು ಸರಿಯಲ್ಲ. ಹಾಸಿಗೆ ಹೆತ್ತಿ ಮಲಗಿರುವ ಕಲ್ಪಾಣಿಯನ್ನು ನೋಡಿಕೊಂಡು ಬರುವುದೇ ವಾಸಿ. ಅವಳು ತನ್ನನ್ನು ಮಾತನಾಡಿಸಲಿ, ಬಿಡಲಿ, ಹೋಗಿ ನೋಡುವುದು ತನ್ನ ಕರ್ತವ್ಯ. ಸಧ್ಯ ತಾನು ಮೈಸೂರಿಗೆ ಹೋಗುವವರಿಗೂ ಕಲ್ಪಾಣಿ ಜೀವದಿಂದ ಇದ್ದರೆ ಸಾಕು.....ನಾಳೆಯೇ ಯಾಕೆ ಹೋರಡಬಾರದು? ಹೇಗಿದ್ದರೂ ಭಾನುವಾರ.

ರಾಮನಾಥ ಎದ್ದು ತಾಯಿಯ ಬಳಗೆ ಒಂದು “ಅಮ್ಮೆ, ನಾಳೆ ಚೆಳಗಿನ ರೈಲಿನಲ್ಲಿ ಮೈಸೂರಿಗೆ ಹೋಗುತ್ತೇನೆ. ಕಲ್ಪಾಣಿಗೆ ಆರೋಗ್ಯ ಚೆನ್ನಾಗಿಲ್ಲವೆಂದು ಅನಂತ ಕಾಗದ ಬರದಿದಾರೆ” ಎಂದ.

“ಏನಾಗಿದೆಯಂತೋ?” ಆಕೆ ಗಾಬರಿಯಿಂದ ಕೇಳಿದರು.

“ನನಗೆ ತಿಳಿಯದಮ್ಮೆ.”

“ಹೋದ ಕೆಳಡಲೇ ಒಂದು ಕಾಗದ ಹಾಕು. ಸಾಧ್ಯವಾದರೆ ಅವಳನ್ನೂ ಕರೆದುಕೊಂಡು ಬಂದುಬಿಡು....”

“.....”

“ಕಲ್ಪಾಣಿನೂ ಕರೆಬ್ಬಂದು ಬಾ ಅಂದೆ. ಕೇಳಿಸಿತೆ?”

ರಾಮನಾಥ ತಗ್ಗಿಸಿದ ಮುಖ ಮೇಲಿತ್ತುದೆ “ಹೊಂ” ಎಂದ. ಆದರೆ ಮನಸ್ಸು ಸುಡಿಯಿತು—

“ಅವಳು ನಾನು ಹೋಗುವವರಿವಿಗೂ ಬದುಕಿರುತ್ತಾ ಹೋ ಇಲ್ಲವೋ

ಅದೇ ತಿಳಿಯದು. ಇನ್ನು ಪ್ರಯಾಣ ಮಾಡುವುದೆಲ್ಲಿಂದ ಬಂತು?"

ತಾಯಿಯನ್ನು ವೃಥಾ ಗಾಬರಿಮಾಡಬಾರದೆಂದು ರಾ ಮನಾ ಭಿನ್ನನಾದ.

ರಾತ್ರಿಯಲ್ಲಾ ನಿದ್ದೆಯಲ್ಲದೆ ಹಾಸಿಗೆಯ ಮೇಲೆ ಅವನು ಹೊರಜಾ ಕಿದ. ಬೀರಿಷುಲ್ಲಿ ಯಾವ ಸದ್ಗುದರೂ ಅವನ ಹೃದಯ ಹಾರುತ್ತತು.

—ಬೆಲಿಗ್ರಾಮ್ ಏನಾದರೂ ಬಂತೋ?

ಮನೆಯ ಮುಂದೆ ಸೈಕಲ್ ಬೆಲ್ಲಾಗುವುದನ್ನೂ, 'ಸಾರ್' ಎಂದು ಕೊಗುವುದನ್ನೂ ಆಶ್ಚೇಸಿದ.

ಎಲ್ಲವೂ ಭ್ರಮೆ:

ಬೆಳಗಿನ ವೊದಲ ಟ್ರೈನಿಗೇ ರಾಮನಾಥ ಮೈಸೂರಿಗೆ ಹೊರಟಿ.

ಮೈಸೂರು ಹತ್ತಿರವಾದಂತೆ ಅವನ ಕಳವಳ ಹೆಚ್ಚಾಯಿತು. ಗಾಬರಿ, ಹೆದರಿಕೆಯಿಂದ ಕುಳಿತಿರಲಾರದೆ ಎದ್ದು ಅಲ್ಲಿಯೇ ತಿರುಗಾಡಿದ. ಅವನ ಕಳವಳ ನೋಡಿ ಪಕ್ಕದಲ್ಲಿ ಕುಳಿತ್ತಿದ್ದ ಮುದುಕರೊಬ್ಬರು

"ಯಾಕವ್ವಾ, ಮೈಗೆ ಜೆನ್ನಾಗಿಲ್ಲವೇ?" ಎಂದು ಕೇಳಿದರು.

"ಹಾಗೇನಿಲ್ಲ" ಎಂದ ರಾಮನಾಥ.

ದಾರಿಯಾದ್ದುಕ್ಕೂ ಕಲ್ಪಾಣಿಯದೇ ನೆನಪು. ತನ್ನ ಬಾಳನ್ನು ಮೂರು ವರ್ಷಗಳ ಕಾಲ ಬೆಳಗಿದ ಕಲ್ಪಾಣಿ ಈಗ ತನ್ನನ್ನು ಬಿಟ್ಟು ಹೊಗಲಿದ್ದಾಗೇ. ಪರಲೋಕದ ಯಾತ್ರೆಯನ್ನು ಕೈಗೊಳ್ಳಲಿರುವ ಕಲ್ಪಾಣಿ ಈಗ ಅವನಿಗೆ ಸದ್ಗುಣಗಳ ಮೂರಿಯಾಗಿ ಕಂಡಳು. ಅವಳ ದೊಷ, ತಪ್ಪಿಗಳಿಲ್ಲವನ್ನೂ ಈಗ ರಾಮನಾಥ ಬೇರೊಂದು ರೀತಿಯಲ್ಲಿ ನೋಡಿದ.

ಅವಳ ಹೆರೆ, ನೊಂಡತನಕ್ಕೆ ಈಗ ಬೇರೊಂದು ಹೆಸರು ಕೊಟ್ಟಿ— ತುಂಬಾ ದೃಢ ಮನಸ್ಸು ಕಲ್ಪಾಣಿಯದು.

ಮಾತ್ರತ್ವದರೆ ಅಳುಮೂಳಜಯಾಗುತ್ತಿದ್ದ ಕಲ್ಪಾಣಿ—ಈಗ ಅವನಿಗೆ ಮೈದು ಹೃದಯವಳು ಎನಿಸಿತು.

ದುಂದುಗಾರಿಕೆ ಧಾರಾಳತನವಾಗಿ ಕಂಡಿತು.

ಒಟ್ಟಿನಲ್ಲಿ ಕಲ್ಪಾಣಿ ಅಪರಂಜಿಯಂತಹ ಹುಡುಗಿ. ಅಂತಹ

ಹುಡುಗಿಯೋದನೆ ಸಂಸಾರ ಮಾಡಿಕೊಂಡಿರುವುದು ತನ್ನ ಹಣೆಯಲ್ಲಿ ಬರೆದಿಲ್ಲ. ಅಂತಹ ಹೆಂಡತಿಯನ್ನು ತಾನಾಗಿಯೇ ಕೈಯಾರ ಸಾವಿನ ದವಡಿಗೆ ಒಪ್ಪಿಸಿದ ಹಾಗಾಯಿತು.

‘ಅಯೋಜಿ ಕೆಲ್ಲಾಣಿ...’ ಎಂದು ನಿಟ್ಟಿಸಿರುಬಿಟ್ಟು ರಾಮನಾಥ.

ಸ್ವೇಷನ್ನಿನಲ್ಲಿ ಇಳಿದೋಡನೆ ರಾಮನಾಥನಿಗೆ ಮತ್ತೊಂದು ಯೋಚನೆ ಬಂತು.

—ಹತ್ತಿರದಲ್ಲಿಯೇ ಆಸ್ವತ್ತಿ ಇದೆ. ಇಲ್ಲೇ ವಿ ಚಾ ರಿ ಸಿ ಕೊಂಡು ಮನೆಗೆ ಹೊದರೆ ಹೇಗೆ?

ತ್ವಾಣವೇ ರಾಮನಾಥನ ಕಾಲುಗಳು ಆಸ್ವತ್ತಿಯ ಕಡೆ ಧಾವಿಸಿದವು. ಚೆಲುವಾಂಬಾ ಆಸ್ವತ್ತಿ, ಕೃಷ್ಣರಾಜೇಂದ್ರ ಆಸ್ವತ್ತಿಗಳಲ್ಲಿ ಹೋಗಿ ವಿಚಾರಿಸಿದ.

“ಕೆಲ್ಲಾಣಿ ಅಂತ ಯಾರಾದರೂ ಹೋಗಿ ಇದಾರೆಯೇ?”

“ಎನು ಖಾಯಿಲೇ ಆಕೆಗೆ? ಇಲ್ಲಿಗೆ ಸೇರಿ ಎವ್ಯು ದಿವಸವಾಯಿತು?”

ರಾಮನಾಥ ತೊಡಲಿದ “ನನಗೆ ತಿಳಿಯಿದು. ಒಟ್ಟಿನಲ್ಲಿ ಆಕೆಗೆ ತುಂಬಾ ಸೀರಿಯಾ” ಆಗಿರಬೇಕು.”

“ಆ ಹೆಚರಿನವರು ಯಾರೂ ಇಲ್ಲವಲ್ಲ” ಎಂದು ಉತ್ತರ ಪಡೆದು ಮನೆಯ ಕಡೆ ಹೊರಟೆ.

ಮನೆ ನಿಶ್ಚಯಿತ್ತಾಗಿತ್ತು. ಮನೆಯ ಮುಂದೆ ಯಾರೂ ಇರಲಿಲ್ಲ. ಬಿಸಿಲಿನಲ್ಲಿ ಮನೆ ಭೀಕರವಾಗಿ ಕಾಣಿಸಿತು ರಾಮನಾಥನಿಗೆ. ಕೊನೆಗೆ ಅನಂದ ಸಹಿತ ಮನೆಯ ಮುಂದೆ ಇದ್ದಂತೆ ತೋರಲಿಲ್ಲ.

ಮನೆಯ ಮಾನ ಕಂಡು ರಾಮನಾಥನಿಗೆ ಹೆದರಿಕೆಯಾಯಿತು. ಒಳಗಿನಿಂದೇನಾದರೂ ಅಳುವ ಸದ್ಗುಣ ಬರುವುದೇನೋ ಎಂದು ಆಲ್ಯೆಸಿದ ರಾಮನಾಥ.

ಯಾರೋ ಅಸ್ವತ್ತವಾಗಿ ಮಾತನಾಡಿದ ಸದ್ಗುಣ ಕೇಳಿಸಿತು. ರಾಮನಾಥ ತನ್ನಲಿದ್ದ ಚೈತನ್ಯವನ್ನೆಲ್ಲ ಒಟ್ಟಿಗೂಡಿಸಿ ಒಳಗೆ ಕಾಲಿಟ್ಟು.

ಹಾಲಿನಲ್ಲಿ ಯಾರೂ ಇರಲಿಲ್ಲ. ರಾಮನಾಥನಿಗೆ ನಿಂತುಕೊಳ್ಳುವ

ಶಕ್ತಿಯೇ ಇರಲಿಲ್ಲ. ಅವನು ಅಲ್ಲಿಯೇ ಇದ್ದ ಕುಚ್ಚಿಯೊಂದರ ಮೇಲೆ ಕುಸಿದುಬಿದ್ದ.

ಹಾಲಿನ ಎದುರಿಗೆ ಇದ್ದ ರೂಪು ಮೊದಲು ಕಲ್ಯಾಣಿಯದಾಗಿತ್ತು. ರೂಪಿನ ಬಾಗಿಲು ತೆಗೆದಿತ್ತು. ರಾಮನಾಥ ಕುಳಿತಲ್ಲಿಂದಲೇ ಆ ಕಡೆ ಕಣ್ಣ ಹೊರಳಿಸಿದ.

ರೂಪಿನಲ್ಲಿದ್ದ ಮಂಜ ಶಾಲಿಯಾಗಿತ್ತು. ಕೊನೆಗೆ ಹಾಸಿಗೆಯನ್ನೂ ಸಹಿತ ಹಾಸಿರಲಿಲ್ಲ. ಅಲ್ಲಿದ್ದ ಸ್ವಾಂಡಿನ ಮೇಲೆ ಕಲ್ಯಾಣಿಯ ಬಟ್ಟಿಗಳು ಸಹ ಇರಲಿಲ್ಲ.

ಹಾಗಾದರೆ.... ಹಾಗಾದರೆ.....

ಮಂಜವೂ ಖಾಲಿಯಾಗಿರಬೇಕಾದರೆ? ಅವಳು ಯಾವಾಗಲೂ ಮಲಗುತ್ತಿದ್ದ ಮಂಜವದು. ಅಳಿಯತನ ನಡೆಸಿಕೊಳ್ಳಲು ತಾನವರ ಮನೆಗೆ ಹೋಗುತ್ತಿದ್ದಾಗ ತಾನೂ ಅದರಲ್ಲಿ ಪಾಲು ವಡೆಯುತ್ತಿದ್ದು ದುಂಟು.

ಆ ಮಂಜವಿಗೆ ಖಾಲಿಯಾಗಿದೆ.

ಹಾಗಾದರೆ ಕಲ್ಯಾಣಿ....

ರಾಮನಾಥನಿಗೆ ತಲೆ ತಿರುಗಿದಂತಾಯಿತು.

ಈ ಹೂನವೇಕೆ?

ಆನ್ಮಾರಲ್ಲಿ ವಿಜಯನ್ನು ಒಳಗಿಸಿಂದ ಬಂದರು. ರಾಮನಾಥನಿಗೆ ತಲೆ ಎತ್ತಿ ಧೈರ್ಯವಾಗಿ ಆಕೆ ಮುಖವನ್ನು ನೋಡುವುದಾಗಲಿಲ್ಲ.

ವಿಜಯನ್ನನಿಗೆ ಕುಚ್ಚಿಯ ಮೇಲೆ ಕುಳಿತಿರುವವರು ಯಾರೆಂದು ತಟ್ಟನೇ ತಿಳಿಯಲಿಲ್ಲ. ಯಾರೋ ಅನಂತನ ಸ್ನೇಹಿತನಿರಬೇಕೆಂದು ಭಾವಿಸಿ,

“ಅನಂತ ಉರಿನಲ್ಲಿಲ್ಲ”...ಎಂದರು.

ಕೂಡರೇ ಅವರಿಗೆ ತಮ್ಮ ತಪ್ಪು ತಿಳಿಯಿತು. ನಾಲಿಗೆ ಕಚ್ಚಿ ಕೊಂಡು

“ನೀವೇ? ತಿಳಿಯಲಿಲ್ಲ. ವಯಸ್ಸಾಯಿತು. ಕಣ್ಣ ಸರಿಯಾಗಿ ಕಾಣೋಲ್ಲ....”

ಆಕೆ ಕಲ್ಯಾಣಿಯ ವಿಷಯವನ್ನೇ ಎತ್ತಲಿಲ್ಲ. ರಾಮನಾಥನ ಹೈದರ್ಯ ಕಲ್ಯಾಣಿಯ ವಿಷಯ ತೀಳಿಯಲು ತುಡಿದುಕೊಳ್ಳುತ್ತಿತ್ತು.

“ಆನಂದೂ, ಇವರನ್ನೂ ಕರೀಯೋ” ಎಂದರು ವಿಜಯಮ್ಮೆ.

“ಕ.... ಕಲ್ಯಾಣಿ...ಹೇಗಿದಾಳಿ....?” ರಾಮನಾಥ ಕೇಳಿದ.

“ಈಗಲೂ ಅಷ್ಟೇನೂ ಹುಣಾರಾಗಿರಲಿಲ್ಲ. ಇನ್ನೂ ಒಂದು ಎರಡು ತಿಂಗಳು ಹಾಗೇ ಇರ್ಲಾದು ಸ್ವಾಭಾವಿಕ. ಅದಕ್ಕೇನೂ ಗಾಬರಿಯಾಗ ಬೇಕಿಲ್ಲ....”

“ಎಲ್ಲಿದಾಳಿ ಕಲ್ಯಾಣಿ ?” ರಾಮನಾಥ ಚೇತರಿಸಿಕೊಂಡು ಕೇಳಿದ.

“ಅವಳು ಇವತ್ತಿನ ಬೆಳಗಿನ ರೈಲಿಗೆ ಆನಂತನೊಡನೆ ಬೆಂಗಳೂರಿಗೆ ಹೋದಳು....”

“ಬೆಂಗಳೂರಿಗೆ !”

“ಹೊಂ. ನಾವೂ ಎಷ್ಟೋ ಹೇ ಇ ದೆ ನ್ನ – ಶಾಗ ದ ಬರೆದು ಹೋಗೊಂತೆ. ಅದರೆ ಅವಳ ಹರಮಾರಿತನೆ ನಿಮಗೆ ಗೊತ್ತಲ್ಲ. ಭಾನು ವಾರ ಅವರು ಫ್ಯಾಕ್ಟರಿಗೆ ಹೋಗದೆ ಮನೆಯಲ್ಲೇ ಇರ್ತಾರೇಂತ ನಿಂತ ಶಾಲಿನೆ ನೇರೆಲ್ಲಿ ಹೊರಟುಬಿಟ್ಟುಳು.

ರಾಮನಾಥನಿಗೆ ಸಂತೋಷ....ಆಶ್ಚರ್ಯ....ಸ್ವಲ್ಪ ನಿರಾಶೆ.

ಕೊನೆಗೂ ತಾನೊಬ್ಬನೇ ಅಲ್ಲ ಸೋತವನು. ಕಲ್ಯಾಣಿಯೂ ಸೋತಿದ್ದಾಳಿ. ಇಬ್ಬರೂ ಸೋತಿದ್ದಾರೆ. ಅವಳಿಲ್ಲದಿರುವುದು ಕೊಂಚ ನಿರಾಶೆಯಾದರೂ ಅವಳೂ ತಗ್ಗಿದ್ದಾಳಿ ಎಂಬ ಸಂತೋಷವೂ ಇತ್ತು.

“ಏನಾಗಿತ್ತು ಅವಳಿಗೆ....”

ವೆಂಕಟ್ಟಾಚಲಯನವರು ಒಳಗೆ ಬಂದುದನ್ನು ನೋಡಿ ವಿಜಯಮ್ಮೆ ಅರ್ಥಗಳಿರುತ್ತವಾಗಿ ಗಂಡನ ಕಡೆಗೊಮ್ಮೆ ನೋಡಿ ಒಳಗೆ ಹೊರಟುಹೋದರು.

ರಾಮನಾಥ ಮತ್ತೆ ಕೇಳಿದ “ಏನಾಗಿತ್ತು ಕಲ್ಯಾಣಿಗೆ ? ಅನಂತನ ಕಾಗದ ಓದಿ ತುಂಬಾ ಗಾಬರಿಯಾಯಿತು. ಅದಕ್ಕೇ ಬಂದುಬಿಟ್ಟಿ....”

ಅವಳೂ ಗಾಬರಿಯಾಗಿ ಹೊರಟುಬಿಟ್ಟುಳು” ಎಂದರು ವೆಂಕಟ್ಟಾಚಲಯನ್ನು.

“ಗಾಬರಿ ಯಾಕೆ ?”

“ಶುದ್ಧ ಹುಡುಗುಬುದ್ಧಿ. ತಾಯಿಯಾಗುವವರೆಲ್ಲ ಸತ್ತು ಹೋಗ್ಗಾತ್ತಿಯೇ ಹೇಳಿ ? ಅವಳಿಗೆ ಅದೇ ಹೆಡರಿಕೆ—ತಾನಿನ್ನು ಅರು ತಿಂಗಳ ಮೇಲೆ ಹೇಗಿದ್ದಿರೂ ಬದುಕೊಡಿಲ್ಲ. ಅರೇ ತಿಂಗಳು ತನ್ನ ಆಯಸ್ಸು ಇರೋದು. ಅವರ ಕೈಲಿ ಜಗಳವಾಡಿ ಬಂದುಬಿಟ್ಟೆ. ನಂದೂ ತಪ್ಪಿದೆ. ಬದುಕಿರುವ ಅರು ತಿಂಗಳನ್ನು ಅವರ ಹತ್ತಿರವೇ ಕಳಿದು ಕಣ್ಣು ಮುಚ್ಚತ್ತೀನಿ. ಇನ್ನು ಇಲ್ಲಿ ಬಂದು ದಿನವೂ ಇರೋದಿಲ್ಲಾಂತ ಹೊರಟುಬಿಟ್ಟುಳು.....”

“ಅಂದರೆ....ಅಂದರೆ....ಕಲ್ಪಾಣಿ....”

ಮೇಂಕಟಾಚಲಯ್ಯನವರು ತತ್ತೆ ಅಲುಗಿಸಿದರು.

ಆಬ್ಧಿ ! ಹಿಮಾಲಯ ಪರ್ವತದಂತೆ ಎಡೆಯ ಮೇಲೆ ಹೇರಿಕೊಂಡಿದ್ದಾ ಭಾರ ಮಂಜಿನಂತೆ ಕರಗಿಹೋರಿಯಿತು. ರಾಮನಾಥನ ಹೃದಯ ಹಗುರ ವಾಯಿತು.

“ಇನ್ನಾರು ತಿಂಗಳು ಮಾತ್ರವೇ ಏನು ಅವಳು ಬದುಕೊಡು ?”
ರಾಮನಾಥ ಹನನ್ನು ಖಿದಿಂದ ಕೇಳಿದ.

“ಹಾಗಂತ ಅವಳು ತಿಳ್ಳೊಂದಿದಾಳಿ”

ರಾಮನಾಥ ಮೇಲುವಾಗಿ ನಕ್ಕು, ವಿಜಯನ್ನು ತಂದುಕೊಟ್ಟ ಕಾಫಿಯ ಬಟ್ಟಲನ್ನು ಕೈಗೆ ತೆಗೆದುಕೊಂಡು ಹೇಳಿದ.

“ಅವಳನ್ನು ಸಾಯೋಕೆ ಬಿಡೋರಾಗ್ಯಾರು ?”